

UNIVERSAL  
LIBRARY

**O\_198308**

UNIVERSAL  
LIBRARY



OUP—43—30-1 71—5,000

**OSMANIA UNIVERSITY LIBRARY**

Call No K 894.81431      Session No. K 251

Author S 77 R

(శ్రీ రామానుజాన్

Title దాక్షయద్వా.

This book should be returned on or before the date last marked below

--	--	--	--



ಒ ನ್ನಾ ನ್ನಾ ನ್ನಾ

“ಶ್ರೀನಿವಾಸ”ರ ಮುನ್ನಾದಿಯೊಂದಿಗೆ

ಹೆಣ್ಣು ಮಕ್ಕಳ ಕಥಾಸಂಕಲನ

ಮಹಾನೀತರ ಗ್ರಂಥ ಭಾಂಡಾರ  
ಧಾರವಾಹ

ಮುಂದ್ರಕರು :

ಶೇಷಗಿರಿರಾವ ಗೆನೆಪಿಂದರಾವ ಕುಲಕಣ್ಣ  
 ಸಾಧನ ಮುಂದ್ರತಾಲಯ  
 ಧಾರವಾಡ

..

ಪ್ರಥಮ ಮುಂದ್ರಣ

ಕುಶ್ವರ ಸಂವತ್ಸರದ ನಾಗಮಂಚನೀ  
 ಗಡ್ಡಿ ಅಗಸ್ಟ್

..

ಪ್ರಕಾಶಕರು :

ದತ್ತಾತ್ರೇಯ ಬಾಳಕೃಷ್ಣ ಕುಲಕಣ್ಣ  
 ಮನೇಶರ ಗ್ರಂಥಾಂಕಾರ  
 ಧಾರವಾಡ

# ಮುನ್ಮುಡಿ

ಶ್ರೀ ಮಾಸ್ತಿ ವೆಂಕಟೇಶ ಅಯಂಗಾರ್, ಎಂ. ಎ.

“ಹೆನ್ನೊನ ದೃಷ್ಟಿಯ ಅಭಿಪ್ರಾಯವನ್ನು ಸಮಾಜವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಸ್ತೋತ್ರೇಖರು ಕೈಗೊಳ್ಳಬೇಕಾದ ಕೆಲಸವಾಗಿದೆ. ಈ ಕಾರಣದಿಂದ ನಾನು ನಮ್ಮ ಸೋದರಿಯರು ಬರೆದಿರುವ ಈ ಕತೆಗಳಿಗೆ ಸಾಹಿತ್ಯದಲ್ಲಿ ಬಹು ಮುಖ್ಯವಾದ ಒಂದು ಸಾಧನವನ್ನು ಕೊಡುತ್ತೇನೆ.”

**ಕರ್ನಾಟಕದ ನಾಡಿನ ಹೆಣ್ಣುಮಕ್ಕಳು ರಚಿಸಿರುವ ಸಣ್ಣ ಕತ್ತಾಗಿ ಈ ಸಂಗ್ರಹಕ್ಕೆ ಬಂದು ಮುನ್ನಡಿಯನ್ನು ಬರೆದುಕೊಡಬೇಕೆಂದು ಮನೋ ಹರ ಗ್ರಂಥ ಭಾಂಡಾರದ ಏಿತ್ತರು ನನ್ನನ್ನು ಕೇಳಿದಾರೆ. ಮುನ್ನಡಿ ಎಂಬುದನ್ನು ಬರೆಯುವಲ್ಲಿ ನನ್ನ ಉದ್ದೀಶವೇನಿರುತ್ತದೆಂಬದಾಗಿ ನಾನು ಬೇರೆ ಬಂದು ಸಂದರ್ಭದಲ್ಲಿ ಹೇಳಿದೇನೆ. ಕೆಲದಿನದ ಬರಹಗಾರರು ಹೊಸ ಬರಹಗಾರರೊಂದಿಗೆ ನಿಂತು ನಾವೆಲ್ಲ ತೊಡಗಿರುವುದು ಬಂದೇ ಕೆಲಸದಲ್ಲಿ ಎಂದು ತೋರಿಸುವುದು ನಮ್ಮ ಸಾಹಿತ್ಯದಲ್ಲಿ ಈಗ ಆವಶ್ಯಕ. ಮುನ್ನಡಿ ಬರೆಯುವುದು ಇದಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಸಾಹಿತ್ಯ ಸೇವೆಗೆ ಕೈಯಿಟ್ಟಿರುವ ಸೋಧರಿಯರಿಗೆ ಇಂಥ ಪೂರ್ವಸ್ವಾ ಹೇಳಿ ಸಾಗ್ರಹಿತವನ್ನು ಬಯಸುವುದು ನನಗೆ ಬಹು ಸಂತೋಷದ ಕೆಲಸ. ಆದಕಾರಣ ನಾನು ಈ ಮುನ್ನಡಿಯನ್ನು ಬಹು ಸಂತೋಷದಿಂದ ಬರೆಯುತ್ತಿದೇನೆ.**

ಸಾಹಿತ್ಯಸೇವೆಯ ಗುಟ್ಟಸ್ವಾ ಸ್ವಲ್ಪನಾದರೂ ಬಳ್ಳವನು ಎಲ್ಲಾ ಲೇಖಕರಿಗೂ ಸಾಗ್ರಹಿತವನ್ನೇ ಬಯಸುತ್ತಾನೆ. ತನ್ನ ಅಭಿವೃದ್ಧಿವನ್ನು, ತನ್ನ ಪಕ್ಷವನ್ನು, ತನ್ನ ದೇಸ್ವವನ್ನು ವ್ಯಾಖ್ಯಾನಿಸುವ ಲೇಖನಕ್ಕೆ ಮಾತ್ರ, ವಲ್ಲ; ತನ್ನ ದಲ್ಲಿದ, ತನ್ನ ಪಕ್ಷಕ್ಕೆ ಪ್ರತಿಕೂಲವಾದ, ತನಗೆ ವರೋಧ ಪ್ರಾಂದೀ ಕಾಣವ ಅಭಿವೃದ್ಧಿದ ಲೇಖನಕ್ಕೂ ಅವನ ಪ್ರಕೃತಿ ಸಾಗ್ರಹಿತವನ್ನು ಕೊಡುವುದು. ಹೀಗಿರುವಲ್ಲಿ ಈ ಪ್ರಸ್ತುಕಕ್ಕೆ ಅದೇ ಕೆಲಸವಾಗಿ ಸಾಗ್ರಹಿತವನ್ನು ಹೇಳತಕ್ಕದ್ದೇನು ಎಂದು ಯಾರಿಗಾದರೂ ತೋರ ಬಹುದು. ಇದು ನಿಜ. ಆದರೆ ಹೆಣ್ಣುಮಕ್ಕಳು ಬರೆಯುತ್ತಿದ್ದಾರೆ ಎಂಬ ಕಾರಣದಿಂದ ಈ ಪ್ರಸ್ತುಕವನ್ನು ನಮ್ಮ ಜನರು ಹೆಚ್ಚು ಆದರದಿಂದ

ಬರವಾಡಿಕೊಳ್ಳಬೇಕೆಂದು ಸನ್ನ ಅಭಿಪ್ರಾಯ. ಹೀಗೆ ಹೇಳುವುದಕ್ಕೂ ದರೂ ಕಾರಣ ಬರೆಯುವವರು ಹೆಣ್ಣುಮಕ್ಕಳು ಎಂಬುದಲ್ಲ, ಏಷಯ ಅವರು ಬರೆದಿರುವುದು ಎಂಬುದು. ಈ ವರಡಕ್ಕೂ ಏನು ವ್ಯತ್ಯಾಸವೆಂದು ಒಡನೆಯೇ ಸ್ವಷ್ಟಿವಾಗಿರಬಹುದು. ಆದ್ದರಿಂದ ಇದನ್ನು ಏತದಪಡಿ ಸುವುದು ಅಪ್ರಕೃತವಾಗಲಾರದು.

ಆಗ ನಡೆಯುತ್ತಿರುವ ಕಾಲ, ಪ್ರಪಂಚದ ಇತಿಹಾಸದಲ್ಲಿ ಪ್ರಬುಲ ವಾದಾರ್ಥಕಾರ್ಯದುಗಳನ್ನು ತರುತ್ತಿದೆಯೆಂದು ಬ್ಲಾವರು ಹೇಳುತ್ತಿದಾರೆ. ಮಾನವಕುಲದ ಪುರೋಧಿವ್ಯಾಧಿಗೆ ಈ ಮಾನವಾರ್ಯದುಗಳು ಆವಶ್ಯಕವೆಂದು ಜನರಿಗೆ ತೋರುತ್ತಿದೆ. ಕೃತಯುಗದಲ್ಲಿ ವಸವಾಸಿಯಾಗಿದ್ದ ಮನುಷಕುಲ ಕಲಿಯುಗದ ಇಂದಿನ ನಾಗರಿಕ ಸಮಾಜವಾಗಬೇಕಾದರೆ ಬಹುಕಾಲ ಬಹುದೇಶ ಬಹು ಅವಸ್ಥೆಗಳ ಉಳಿಯ ಸೆಟ್ಟು ಆದರ ಬಾಳಿಗೆ ತಾರಬೇಕಾಯಿತು. ಆ ಬಾಳಿನಲ್ಲಿ ವರರ್ಟ್ಯಾ ನೀತಿನಿಯಮಗಳು ಅನುಭವ ಬಂದಂತೆ ಸ್ವಲ್ಪ ಸ್ವಲ್ಪ ಮಾರ್ಪಡುತ್ತೆ ಇಂದು ಸಮಾಜದಲ್ಲಿ ಕಾಣುವ ಸಂಸ್ಥೆಯವಸ್ಥೆಗಳಲ್ಲಿ ರೂಪುಪಡೆದಿವೆ. ಇವುಗಳಿಂದ ಮನುಷ್ಯನಿಗೆ ತೃಪ್ತಿ ಆಗಿಲ್ಲ. ಸಾಮಾಜಿಕವಸ್ತುವುದು ಮುಖ್ಯವಾಗಿದ್ದ ಸರಳ ಮನಸೋಧನೆಯಲ್ಲಿ ಬಾಳಿನ್ನು ಮೊದಲುಮಾಡಿ ಮನುಷಕುಲವು ಕೆಲವು ಕಾಲ ಕಳೆದ ಮೇರೆ ಸರ್ವೇ ಜನಾಃ ಸುಖಿಸೋ ಭವಂತು ಎಂದು ಹೇಳಿತು. ಆದರೆ ಈ ಸರ್ವಜನದ ಸೌಖ್ಯವನ್ನು ಹೀಗೆ ಸಾಧಿಸುವುದು ಎಂದು ಅದು ಇನ್ನೂ ಕಂಡಿಲ್ಲ; ಅದನ್ನು ಕಾಣುವವರಿಗೆ ಸುಮ್ಮಿನಿರುವಂತೆಯೂ ಇಲ್ಲ. ಈ ಕಾರಣದಿಂದ ಸರ್ವಜನ ನೀತಿನಿಯಮಗಳು ಇನ್ನೂ ಹೆಚ್ಚು ಹೆಚ್ಚಿನ ಜನರ ಸೌಖ್ಯವನ್ನು ಸಾಧಿಸುವಂತೆ ಮಾರ್ಪಡಬೇಕಾಗಿದೆ. ಅವನ್ನು ಯಾವ ರೀತಿ ಮಾರ್ಪಡಿಸುವುದು ಎನ್ನುವುದಾದರೂ ಸದಾ ವಿಚಾರದಲ್ಲಿರತಕ್ಕ ವಿಷಯ; ಆಗ ಅದು ಎಂದಿಗಿಂತ ವಶಿಷ್ಟವಾಗಿ ತೇವ್ರವಾದ ವಿಚಾರಕ್ಕೆ ಬಂದಿದೆ.

ಸರ್ವಜನ ಆಗಣ 'ನೀತಿನಿಯಮಗಳು ಸಮಗೆ ತೃಪ್ತಿಕೊಡದೆ ಇರುವುದಕ್ಕೆ ಮುಖ್ಯಕಾರಣ ಅವು ಸರ್ವಜನ ಎಲ್ಲ ಅಂಗಗಳ ದೃಷ್ಟಿಗಳನ್ನೂ ಗಣಸಿಗೆ ತೆಗೆದುಕೊಳ್ಳಲೇ ವರರ್ಟ್ಯಾವಸ್ತುವುದು. ಆ ನೀತಿನಿಯಮ ಗಳನ್ನು ತಿದ್ದುವುದಕ್ಕೆ ಎಲ್ಲ ದೃಷ್ಟಿಯ ಅಭಿಪ್ರಾಯಗಳೂ ಸಮಗೆ ನಿ

೪೦ ದೊರೆಯಬೇಕು. ಸಮಾಜದ ಒಂದಧರ್ಮವೇ ಹೆಣ್ಣು. ನಮ್ಮ ಸಮಾಜ ನ ದಂಥ ಸ್ವಲ್ಪ ಹಳೆಯ ವ್ಯಸ್ಥೆಯ ಸಮಾಜಕ್ಕುಂತೂ ಈಗಿನ ಕಾಲದ ಕಿ ದೃಷ್ಟಿಯಿಂದ ಅನೇಕ ಪ್ರಶ್ನೆಗಳು ತಲೆದೋರುತ್ತವೆ. ಹೆಣ್ಣು ಎನ್ನುವುದು ಮುಖ್ಯವಾಗಿ ಮನೆಯಲ್ಲಿರುತ್ತು ತಾಯಾಗಿ ಲೋಕವನ್ನು ಬೆಳೆಸುವುದೇ, ಇಲ್ಲಿ ಗಂಡಿನಂತೆ ಅನ್ನವನ್ನು ಗಳಿಸುವುದಕ್ಕೆ ಹೊರಡುವುದೇ, ಗಂಡ ಹೆಂಡಿರು ಆರುಂಧತಿ-ವಸ್ತ್ವರಂತೆ ನಿತ್ಯದಂಪತ್ತಿಗಳೇ, ಏರಡು ಹಕ್ಕೆ ಒಂದು ಗೂಡನ್ನು ಮಾಡಿಕೊಂಡಂತೆ ಮನೆ ಎಂಬ ಗೂಡನ್ನು ಸೇರಿ ಸುವ ಕೆಲಕಾಲಪ ಜೀವತೆಯ ಎರಡು ಬಾಳೀ, ಒಂದು ಗಂಡು ಯಂವು ಹೆಣ್ಣುನ್ನು ಹೆಂಡಿರ್ನುಬಹುದೇ, ಗಂಡಸಿಗೆ ಹೇಗೆಂಬ ಹಾಗೆ ಅಥವಾ ತಲ ಕೆಲವು ಸಂದರ್ಭಗಳಲ್ಲಿ ಒಂದು ಗಂಡನ್ನು ಬಿಟ್ಟು ಅಥವಾ ಶಳಿದುಕೊಂಡ ಹೆಣ್ಣು ಮತ್ತೊಂದು ಗಂಡಿಗೆ ಜೀವತೆಯಾಗಬಹುದೇ, ಹೆಣ್ಣುಗೆ ಮದುವೆಯೆನ್ನುವುದು ಆವಶ್ಯಕವೇ, ಆವಶ್ಯಕವಾದರೆ ಅದು ಯಾವ ವಯಸ್ಸಿಗೆ ಆವಶ್ಯಕ, ಅದನ್ನು ಮುಂದಾಗಿ ಮಾಡುವುದರ ಅಥವಾ ಕಾಲಕಳಿದು ಮಾಡುವುದರ ಸಾಧಕಬಾಧಕಗಳೇನು, ಇತ್ಯಾದಿ, ಇತ್ಯಾದಿ, ಸ್ತ್ರೀಯರ ಬಾಳನ್ನು ಕುರಿತು ಸಮಾಜವು ಇಂದು ಉತ್ತರಕೊಂಡಬೇಕಾಗಿರುವ ಸೂರು ಪ್ರಶ್ನೆಗಳನ್ನು ಸಂಲಭವಾಗಿ ಪ್ರತಿಪಾದಿಸಬಹುದು. ಮಂಗಳಿಗೆ ವಯಸ್ಸಾಯಿತು ಮದುವೆ ಮಾಡಬೇಕು ಎಂದು ಹೇಳುವ ತಾಯಿ ತನ್ನ ಒಂದು ಅನುಭವದಿಂದ ಸಮಾಜಕ್ಕೆ ಒಂದು ಸೂಚನೆಯನ್ನು ಕೊಡುತ್ತಾಳೆ. ಈ ಸೂಚನೆಯನ್ನು ಹೆಣ್ಣಿಲ್ಲದೆ ಗಂಡು ಕೊಡುವಂತಿಲ್ಲ. ಅದಕ್ಕೆ ಅವನಿಗೆ ಅಧಿಕಾರವೂ ಇಲ್ಲ. ಹೀಗೆಯೇ ಹೆಣ್ಣಿನ ಬಾಳನ್ನು ಕುರಿತ ಉಳಿದೆಲ್ಲ ವಿವಯಗಳಲ್ಲಿಯೂ ಹೆಣ್ಣಿನ ಅನುಭವದಿಂದ ಮಾತ್ರ ಹೇಳಬಹುದಾದ ಅಭಿವೃದ್ಧಿಯವರುತ್ತದೆ. ಹೆಣ್ಣಿನ ದೃಷ್ಟಿಯ ಆ ಅಭಿವೃದ್ಧಿಯನ್ನು ಸಮಾಜವು ಗಣಸಿಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ರೀತಿಯ ಅಭಿವೃದ್ಧಿಯನ್ನು ವ್ಯಕ್ತಪಡಿಸುವುದು ನಮ್ಮ ಸ್ತ್ರೀಲೇಖಕರು ಕ್ಷೇಗೊಳ್ಳಬೇಕಾದ ಕೆಲಸವಾಗಿದೆ.

ಈ ಕಾರಣದಿಂದ ನಾನು ನಮ್ಮ ಸೋದರಿಯರು ಬರೆದಿರುವ ಈ ಕಂತಿಗಳಿಗೆ ಸಾಹಿತ್ಯದಲ್ಲಿ ಬಹು ಮುಖ್ಯವಾದ ಒಂದು ಸಾಫ್ ವನನ್ನು ಕೊಡುತ್ತೇನೆ. “ಇದೇನು? ಸಾಹಿತ್ಯ ಅಭಿವೃದ್ಧಿಗಳನ್ನು ಪ್ರಕಟಿಸಲು

ಹೊರಡಬೇಕೆ? ಕಲೆಗಾಗಿ ಕಲೆ, ಸಾಹಿತ್ಯಕಾ೜ಗಿಯೇ ಸಾಹಿತ್ಯ, Art for Art's sake, ಎಂಬ ಉನ್ನತದ್ವೇಯ ನಮಗೆ ಬೇಡವೆ” ಎಂದು ಕಲೋಪಾಸಕರು ಕೇಳಬಹುದು. ಸ್ತ್ರೀಯ ದೃಷ್ಟಿಯಿಂದ ಯಾವುದು ಅಪೇಕ್ಷಣೀಯ ಎಂದು ಸಾಜಿಸುವುದು ಸಾಹಿತ್ಯದ ಕಾರ್ಯ ಎಂಬ ಮಾತ್ರ ಕಲೆಗಾಗಿ ಕಲೆ ಎಂಬ ಮಾತಿಗೆ ಏರೋಧಿಯಾಗುವುದಿಲ್ಲ ಎನ್ನುವುದು ಈ ಆಕ್ಷೇಪಕ್ಕೆ ಉತ್ತರ. ಸಾಹಿತ್ಯವೆನ್ನು ವುದು ಅಪ್ಪಣಿ ಹೇಣ ?—ಗೀಲಿಲ್ಲಿ ಬಿಡ್ಡದ್ದರೂ ಒಳಗೆ ನಿಶ್ಚಿಂತಿಯಿಂದ ಆಡುವ ಗಂಭೀರ ಅಂವಲ್ಲ; ಅದು ಭಾಳಿಗೆ ಸಂಬಂಧಿಸ್ತೇ ಇರುತ್ತದೆ. ಯಾವ ಕ್ಷತಿಯೇ ಆಗಲ ಉನ್ನತವಾಗಬೇಕಾದರೆ ಕಲೆಯಾಗಬೇಕೆಂದೇ ಹೊರಡಬೇಕು. ಹಾಗೆ ಹೊರಟು ಅದು ತನ್ನ ಗುರಿಯನ್ನು ಸಾಧಿಸಿದಾಗ ಉತ್ತಮವಾದ ಕಲೆಯಾಗಿರುವುದಲ್ಲದೆ ಲೇಖಕನ ಅನುಭವವನ್ನೂ ಅದರ ಫಲವಾದ ಅಭಿವೃದ್ಧಿಯವನ್ನೂ ವ್ಯಕ್ತಪಡಿಸುತ್ತದೆ. ರಸವಾಗಬೇಕೆಂದು ಹೊರಟ ದಾತ್ರೇ ಆಯಾರವೂ ಆಗುವಂತೆ ಸಂದರವಾಗಬೇಕೆಂದು ಹೊರಟ ಕಲೆ ಸತ್ಯವನ್ನೂ ಸಾರುತ್ತದೆ. ಸತ್ಯವಾದ ವಿಷಯವನ್ನು ಸುಂದರವಾಗಿ ಹೇಳುವನ್ನು ವುದೇ ಲೇಖಕನ ಧ್ಯೇಯ. ಒನದ ವಳಿಗೆಗೆ ಸಾಧಕವಾಗುವ ತಿಳಿವಳಿಕೆಯನ್ನು ಒದಗಿಸುವುದೆಂದವಾತ್ರಕ್ಕೆ ಯಾವ ಲೇಖನವೂ ಕಲೆ ಎಂಬ ಪಟ್ಟಿದ ಬಾಷಿಂಗವನ್ನು ಕಳೆದುಕೊಳ್ಳಬೇಕಾದದ್ದಿಲ್ಲ.

ಈ ಪುಸ್ತಕದಲ್ಲಿ ನೇರಿರುವ ಕತೆಗಳು ಈ ಮಾತಿಗೆ ನಿದರ್ಶನವನ್ನು ಒದಗಿಸುತ್ತವೆ. ನಾನು ಈ ಕತೆಗಳನ್ನು ಹೊದಲಿಸಿಂದ ಕೊನೆಯವರಿಗೆ ಓದಿದ್ದೇನೆ; ಒದಿ ಸಂತೋಷಪಟ್ಟಿದ್ದೇನೆ; ಹಾಗಿಯೇ ನಮ್ಮ ಹೆಣ್ಣು ಮಕ್ಕಳ ಬಾಳುವೆಯನ್ನು ಕುರಿತ ನಾಲ್ಕಾರು ವಿಷಯವನ್ನು ಗ್ರಹಿಸಿದ್ದೇನೆ ಅಥವಾ ನೀನೆಡುಕೊಂಡಿದ್ದೇನೆ. ಈ ಕತೆಗಳಲ್ಲಿ ವೇತ್ನೆ ಎಂದ ಮಾತ್ರಕ್ಕೆ ಒಂದು ಜೀವ ಹೆಣ್ಣಿಲ್ಲದೆ ಹೊಗುವುದಿಲ್ಲ ಎನ್ನುವುದು ಎರಡು ಕತೆಯಲ್ಲಿ ಬರುತ್ತದೆ. ಹೊರಟುಹೊಗಿದ್ದ ಗಂಡನು ಹಿಂದಕ್ಕೆ ಬರುವುದು ಎರಡು ಕತೆಯಲ್ಲಿ; ಹಾಗೆ ಹೊರಟುಹೊಗಿದ್ದ ಒಬ್ಬನನ್ನು ಕುರಿತ ಟೀಕೆ ಇನ್ನೊಂದರಲ್ಲಿ. ಒದವೆಯ ಆಸೆ ಸೀರೆಯ ಆಸೆಯಿಂದ ಬರುವ ತೊಡಕು ಎರಡು ಕತೆಯಲ್ಲಿ; ಮದುವೆಯಾದ ಅಥವಾ ಆಗದ ಪುರುಷನನ್ನು ಕಳೆದುಕೊಳ್ಳುವ ದಾರುಣಯಾತನೆ ಎರಡು ಕತೆಯಲ್ಲಿ. ಜೊತೆಯ ಈ

ರೂ  
 ಗ  
 ಸ  
 ಲಿ  
 ಹುದುಗಿಗಾಗಿ ಅವಳ ಸಂಗಾತಿ ವಾಡಿದ ತಾಯಿಗ, ದೂರದೇಶದಲ್ಲಿರುತ್ತೆ  
 ನಾಡನ್ನು ಸೆನೆಯುವ ದೇಶಪ್ರೇಮ ಇನ್ನೆರಡು ಕತೆಯ ಏಷಯ. ಹೀಗೆ  
 ಇಲ್ಲಿ ನಮ್ಮ ನಾಡನ ಹೆಣ್ಣು ಮಕ್ಕಳ ಮನಸ್ಸು ಯಾವ ವಿಷಯಗಳನ್ನು  
 ಕುರತು ಯಾವ ರೀತಿಯಲ್ಲಿ ಹರಿಯುತ್ತಿದೆ ಎನ್ನುವುದು ಕಾಣುತ್ತದೆ.  
 ಒಡವೆ ದೊಡ್ಡದಲ್ಲ, ವಸ್ತು ದೊಡ್ಡದಲ್ಲ, ಸಡತೆ ದೊಡ್ಡದು ಎನ್ನುವುದು;  
 ಹೆಣ್ಣಿದ ಜೀವ ಕೆಲವಕ್ಕೆ ಎಷ್ಟಿದ್ದರೆ ಅಷ್ಟನ್ನು ಉಂಟಹಾಡುತ್ತ  
 ಗಂಡನೊಬ್ಬನ್ನು ನೋಡಿಕೊಳ್ಳುವುದು, ಮನೆಯೊಂದನ್ನು ಸಡೆಸ  
 ಕೊಳ್ಳುವುದು ಇದು ಜೀಕಾಗುತ್ತದೆ ಎನ್ನುವುದು; ಪರೀಕ್ಷೆಗೆ ಕುಳಿತು  
 ಆಗುವ ಪ್ರಾಸಿಗಿಂತ ಪರೀಕ್ಷೆಗೆ ಹೋಗದೆ ಆಗುವ ದೊಡ್ಡದೊಂದು  
 ಪ್ರಾಸು ಜೀವನದಲ್ಲಿದೆ ಎನ್ನುವುದು; ಸಮಾಜವು ಸ್ತೋಯ ದೃಷ್ಟಿಯಿಂದ  
 ಈಗಿನ ವ್ಯವಸ್ಥೆ ಹಲವನ್ನು ಸರಿಪಡಿಸಬೇಕಾಗಿದೆ ಎನ್ನುವುದು: ಈ ಎಲ್ಲ  
 ವಿಷಯ ಈ ಕತೆಗಳಲ್ಲಿ ಕಾಣುತ್ತವೆ. ಈ ಅಭಿಪ್ರಾಯಗಳಾದರೂ  
 ಅಭಿಪ್ರಾಯಗಳಿಂದು ಒಂದು ಉಪನಾಯಕದಲ್ಲಿ ಬಂದಿದ್ದರೆ ನಮ್ಮ  
 ಮನಸ್ಸನ್ನು ಮುಟ್ಟಿದ್ದಿಕ್ಕಿಂತ ಚೆನಾಂದ ಒಂದು ರೀತಿಯಲ್ಲಿ  
 ಸಮಗೆ ಇಲ್ಲಿ ಮಂದಾಳಾಗುತ್ತವೆ. ಉಪನಾಯಕರಾದರೆ ಅವರ  
 ತಿಳಿವಳಿಕೆ ಎಷ್ಟು ಎಂದು ಕೇಳಿ ಅವರ ಶಕ್ತಿಯ ವಿಷಯದಲ್ಲಿ ಸಂದೇಹ  
 ಪಡೆಬಹುದಾಗಿದ್ದವರು ಕೂಡ ಈ ಕತೆಗಳನ್ನು ಓದುತ್ತ ಅವು ಜೀವನ  
 ವನ್ನು ಸರಿಯಾಗಿ ಜಿತ್ತುಸೆಯೆಂಬುದನ್ನು ಕಂಡು ಅವರಗಳ ಭಾವವನ್ನು  
 ನಿರಾತಂಕವಾಗಿ ಒಪ್ಪಿಕೊಳ್ಳುತ್ತಾರೆ. ಹೇಳುವವರಿಗಾದರೂ ಇದರಲ್ಲಿ  
 ಒಂದು ಸೌಕರ್ಯ. ನನಗೆ ಹೀಗಾಯಿತು ಅಥವಾ ನಾನು ಕಂಡ ಒಬ್ಬರಿಗೆ  
 ಹೀಗಾಯಿತು ಎಂಬಲ್ಲಿ ಯಾರಿಗಾದರೂ ಸಂಕೇರ್ಣವಿರುತ್ತದೆ.  
 ಯಾರದೋ ಕತೆ ಬರೆಯುತ್ತ ಅವರಿಗೆ ಹೀಗಾಯಿತು ಎಂದೂ ಅದನ್ನು  
 ಯಾರದೋ ನೋಡಿದರು ಎಂದೂ ಬರೆಯುವುದಕ್ಕೆ ಯಾರೂ ಸಂಕೇರ್ಣ  
 ಪಡಬೇಕಾದದ್ದಲ್ಲ. ಅಲ್ಲದೆ ಲೇಖಕನು ತನ್ನ ತಿಳಿವಳಿಕೆಯೇನೆಂದು  
 ಹೇಳುವುದಕ್ಕಿಂತ ಇರುವ ವಿಷಯ ಇದು ಎಂದು ಹೇಳಿ ಅದರಿಂದ  
 ತಿಳಿಯಬೇಕಾದದ್ದನ್ನು ಓದುವವರಿಗೆ ಬಿಟ್ಟರೆ ಪ್ರಯೋಜನ ಹೆಚ್ಚು.  
 ಈ ಕತೆಗಳು ಈ ದಾರಿಯಿಂದ ನಮ್ಮ ಸಮಾಜದ ಏಳಿಗೆ ಸಹಾಯ  
 ಹೀಗೆ ಮಾಡತಕ್ಕ ವಾಗಿವೆ.

ಇವುಗಳ ಕಲೆಯನ್ನಾದರೂ ನಾನು ಮೇಚ್ಚಿದೇನೆ. ಮುಖ್ಯವಾಗಿ ಇಲ್ಲಿಯ ಕಲೆಗಾರಿಕೆ ಕತೆಹೇಳುವವರ ಮನಸ್ಸಿನ ಸರಳತೆಯಿಂದ ಬಂದಿರುತ್ತಕ್ಕಾದ್ದು. ಗ್ರಂಥ ಬರೆಯುವದೆಂದರೆ ನಾತುಗಳನ್ನು ಗಂಟುಹಾಕಬುದು ಎನ್ನುವುದು ಬಂದು ರೀತಿಯ ಸಾಂಪಿತ್ಯವಿಜ್ಞಾನ. ೧೦ದಿದ್ದರೂ ಅದು ತಪ್ಪತೀಳುವರಿಕೆಯೇ. ಸರಸ್ವತಿಯ ಕೃಪೆಯಿಂದ ಆದು ಈಗಿನ ಕಾಲಕ್ಕೆ ತೀರ ತಪ್ಪಿದೆಯೆಂದು ಹೇಳಬಹುದು. ಹೇಳುವ ವಿಷಯವನ್ನು ಆದಷ್ಟು ಸಹಜವಾಗಿ ಹಾಗೆಯೇ ಚಿನ್ನಾಗಿ ಹೇಳುವುದು ಸಾಂಪಿತ್ಯದ ರಾಜವಾಗೆ ಎಂಬ ಭಾವನೆ ಈಗ ವಾಡಿಕೆಗೆ ಬಂದಿದೆ. ಈ ಪುಸ್ತಕದ ಕತೆಗಾತಿ ಸೋದರಿಯರು ಎಲ್ಲರೂ ಈ ರಾಜವಾಗೆದಲ್ಲಿ ನಡೆದಿದ್ದಾರೆ. ಪೂರ್ವ ದಿಂದ ಕತೆಹೇಳುವುದರಲ್ಲಿ ಪ್ರಸಿದ್ಧ ರಾದವರು ಪ್ರಾಯಶಃ ಇದೇ ದಾರಿಯನ್ನು ಹಿಡಿದರು. ಸ್ಮೃತಿವಾರಣಾದ ತಪ್ಸಿ ಜನರು ಉಳಿದ ಕೆಲಸಗಳನ್ನು ಬೇಗ ಮುಗಿಸಿಕೊಂಡು ಬಂದು ಕೇಳುವಂತೆ ಕತೆಹೇಳಿದ ಸೂತಪೂರಾಣಿಕಸು ತನ್ನ ಕಥನದಲ್ಲಿ ಅನುಸರಿಸಿದ್ದು ಈ ದಾರಿ. ವಾಲ್ತ್ರೀಕಿ ಮೊದಲಾದವರು ಆ ಮೊದಲು ನಡೆದು ಶೋರಿಸಿ ಆದು ಅವರಕಾಲಕ್ಕೇ ರಾಜವಾಗೆವಾಗಿತ್ತು. ಹೆಣ್ಣುಮಕ್ಕೆಳಲ್ಲಿ ಈ ದಾರಿಯಲ್ಲಿ ನಡೆದುಹೆಸರುಪಡೆದವರು ಉಂಟು. ಹತಮಾರಿ ಸುಲಾತ್ರಸರಿಗೆ ಮೂರುವರ್ವ ಕತೆಹೇಳಿ ಬೇವನನ್ನು ಉಳಿಸಿಕೊಂಡು ರಾಜೀಯಾದ ಷಹಿರಜಾಡೆ ತನ್ನ ಸಾವಿರದಿನದ ಕತೆಯ ಮಾಲೆಯಲ್ಲಿ ಅನುಸರಿಸಿದ್ದು ಈ ದಾರಿಯನ್ನೇ. ಹಣ್ಣಾಗಲಿ ಗಂಡಾಗಲಿ ಈ ದಾರಿಯಾವುದೆಂದು ಬೇರೆ ಕೇಳಬೇಕಾದದ್ದಿಲ್ಲ. ಮೊಮ್ಮೆಕ್ಕೆಳು ಹೂಂಗುಟ್ಟುತ್ತ ನಿದ್ದೆ ಬಿಟ್ಟು ಕೇಳುವಂತೆ ಕತೆಹೇಳಿದ ಅಜ್ಞಯಿಂದ ನಾವೆಲ್ಲ ಇದರ ಜಾಡನ್ನು ಎಳೆತನದಲ್ಲೇ ತಿಳಿಯುತ್ತೇವೆ. ಇದಕ್ಕೆ ಮೂರು ಅಂಗ; ವಿಷಯ ಎನೆಂದು ತಿಳಿಯುವುದು, ಅದರಲ್ಲಿ ರಸ ಎಲ್ಲಿದೆ ಎಂದು ಗ್ರಹಿಸುವುದು, ಅದನ್ನು ಇನ್ನೊಂದು ಮನಸ್ಸಿಗೆ ಮುಗಿಟ್ಟುವಂತೆ ಸುಮ್ಮನೆ ಹೇಳುವುದು. ಈ ಪುಸ್ತಕದಲ್ಲಿಯ ಕತೆಸ್ವತಂತ್ರವಾದ ಎಲ್ಲದರಲ್ಲಿಯೂ ಆಯಾ ಕತೆಗಾತಿ ಕಂಡ ಬಂದು ವಿಷಯ ಈ ರೀತಿಯಲ್ಲಿ ಪ್ರತಿಪಾದಿತವಾಗಿದೆ. ಅದರಲ್ಲಿ ಕೆಲವು ಭಾಗ ಅವರವರೇ ಕಂಡ ವಿಷಯ. ಆದು ನನಗೆ ತಿಳಿಯುತ್ತಿರುವುದು ಈಗಲೇ ಮೊದಲ ಸ.ಲ. ಮು ಅದು ಯಾವುದು ಎಂದು ಹೇಳುತ್ತ ನಾನು ಈ ಮನುಸ್ಸಿಯನ್ನು ಹಿನ್ನಿಸು

ರಂ  
ಗ  
ನ  
ಲಿ ಲಂಬಿಸುವುದಿಲ್ಲ. ಓದುವವರಿಗೆ ಇದು ಯಾವುದೆಂದು ತಾನೇ ತಿಳಿಯು  
ತ್ತುದೆ. ಭಾಷಾಂತರದ ಕರ್ತೆಗಳಲ್ಲಿ ಮೂಲದ ವಿಷಯವನ್ನು ಕಸ್ತುಡಕ್ಕೆ  
ಹೊಂದಿಸಿಕೊಂಡಿರುವುದರಲ್ಲಿ ಕೌಶಲ್ಯ ಕಾಣುತ್ತದೆ.

ಈ ಎಲ್ಲ ಕಾರಣಗಳಿಂದ ನಾನು ಈ ಕರ್ತೆಗಳನ್ನು ಸಂತೋಷದಿಂದ  
ಒರವಾಡಿಕೊಂಡಿದೇನೆ ಎಂದು ನಾನು ಪುಸ್ತಕ ಹೀಳುತ್ತೇನೆ. ಕರ್ತೆಗಾತಿ  
ಯರಲ್ಲಿ ಹಲವರ ವಿಷಯ ಸ್ಪೃಹವನ್ನು ನಾನು ಒಳ್ಳೆ. ಕೆಲವನ್ನು ನನ್ನ  
ತಾಯ ತೋರೂರಿಸವರು. ನಾನು ಮಗುನಾಗಿದ್ದಾಗ ತಾಯಿ ಹೇಳಿದ  
ಕರ್ತೆಯನ್ನು ಕೇಳಿ ನಲಿದೆನು; ಈ ಮಧ್ಯವಯಸ್ಸನಲ್ಲಿ ಅದೇ ಉರಿನ ಈ  
ಹೆಣ್ಣು ಮಕ್ಕಳು ಹೇಳುತ್ತಿರುವ ಕರ್ತೆಗಳನ್ನು ಓದಿ ನಲಿದಿದೇನೆ, ಮನ  
ಮೆರುಗಿದೇನೆ. ಕೆಲವರು ನನ್ನ ಎತ್ತರ ಕುವಾತ್ರಿಯರು, ಗೃಹಿಣಿ  
ಯರು; ಅವರು ಈ ಕಾರ್ಯದಲ್ಲಿ ತೊಡಗಿರುವುದರಿಂದ ಹೆಮ್ಮೆ ಪಟ್ಟಿ  
ದೇನೆ. ಎಲ್ಲರೂ ನನ್ನ ಶಾಯಾಂತ್ರಿಕಿನ ಪವಿತ್ರಗಭದ ಮಕ್ಕಳು, ನನ್ನ  
ಸೋದರಿಯರು; ಇದನ್ನು ನೇನೆಡು ಆಸುದಿಸಿದೇನೆ. ಇವರು ಹೀಗೆಯೇ  
ತಮ್ಮ ಕೆಲಸದಲ್ಲಿ ಮುಂದುವರಿಯಲೆಂದೂ ಸಮ್ಮಾನಾಡು ಸಮ್ಮಾನ್ಯಗ  
ಹಿಂದಿನ ಕಾಲದಂತೆ ಬೇರೆಯ ದೇಶಗಳಂತೆ ಗಾರ್ಗ ಮೃತ್ಯೇಯಿಯರನ್ನು  
ಷಣಿರಜಾದೆ ಜಾಬ್ರ್ರ ಎಲ್ಲಿಯಾಗಿರಸ್ತು ಅವು ಕಂತಿಯರನ್ನು ಇವರಲ್ಲಿ  
ಕಾಣಲೆಂದು ಹಾರ್ಡೆಸುತ್ತೇನೆ. ಈ ನನ್ನ ಸೋದರಿಯರ ಧ್ಯೇಯ  
ಹಿರಿದಾಗುತ್ತಲೇ ಇರಲಿ; ಅದನ್ನು ಸಾಧಿಸುವುದರಲ್ಲಿ ಇವರು ಸೋತೆ  
ವೆನ್ನದೆ ನಡೆಯಲಿ; ಇವರು ಹಚ್ಚಿರುವ ಈ ರಂಗವಲ್ಲಿ ಸರಸ್ವತಿಯ ಭದ್ರ  
ಗೀಹದ ಕ್ಷೇಸಾತೀಯನ್ನು ಬರುವ ಎಲ್ಲ ಕಾಲಕ್ಕೂ ಬೆಳಗುತ್ತೆ ಸಲ್ಲಲಿ.

ಬೆಂಗಳೂರು ಈಶ್ವರಸಂ  
ಅವಾಧ ಬಹುಳ ಪಂಚನಿಹ } }

ಶ್ರೀನಿವಾಸ

# ನಿವೇದನ



**ರ್ಯಾಗಿನ ಕಸ್ಟಿಡನಾಹಿಕ್ಕೆದಲ್ಲಿ ಹೆಣ್ಣುಮಕ್ಕಳ ಕೃತಿಗಳು ಏರಳ.**  
ಅಲ್ಲಿ-ಇಲ್ಲಿ ಪತ್ರಿಕೆಗಳಲ್ಲಿ ಕೆಲವರ ಕತೆಗಳು ಒರ್ನತಿದ್ದರೂ ಅವೇ ಕೆಲವು  
ಹೆಸರುಗಳು ತಿರುಗಿ-ಮೂರುಗಿ ಕಾಣುತ್ತಿದ್ದವು. ಆದರೆ ನಮ್ಮ ನಾಡಿನ  
ಲೇಖಕಿಯರ ಪಾಠಿಸಿಧ್ವನಿಸ್ವರೂಪದೆಂದು ಲೇಖನಸಂಗ್ರಹವಂತೂ ಇದ್ದೇ ಇಲ್ಲ.  
ಹೀಗಿರುವಾಗ ಹೆಣ್ಣುಮಕ್ಕಳ ಕತೆಗಳ ಸಂಗ್ರಹವನ್ನು ಪ್ರಕಟಿಸ  
ಬೇಕೆಂಬ ನಮ್ಮ ವಿಚಾರವು ಸಫಲವಾಗುವದೋ ಇಲ್ಲವೋ ಎಂದು  
ನಮಗೆ ಎದೆಗುದಿಯಾಯಿತು. ಆದರೂ ಇದ್ದಷ್ಟು ಜನ ಕತೆಗಾತಿಯರ  
ಕೃತಿಗಳನ್ನು ಒತ್ತುಟ್ಟಿಗೆ ಕಣಡಿಸ ನಮ್ಮ ಕನ್ನಡ ಸೋದರಿಯರ ಕಲೆಯ  
ಪರಂಪರೆಯವನ್ನು ಕಣಾರ್ಟರ್ಕಕ್ಕೆ ವಾಡಿಕೊಡಬೇಕೆಂಬ ನಮ್ಮ ಇಚ್ಛೆ  
ರ್ಯಾಗಿನ ಕಾರ್ಯರಂಗಕ್ಕೆ ಇದ ಬಳಿಕ ನಮ್ಮ ಎದೆಗುದಿ ಕೇವಲ  
ಭ್ರಮೆ ಎಂದು ನಿದರ್ಶನಕ್ಕೆ ಬಂದು ಬಹಳ ಸಂಕೋಷವಾಯಿತು.

ಈ ಜನಾದಿನಲ್ಲಿ ಒಳ್ಳೆಯ ಕರ್ತವ್ಯಾಗಿ ಬೇಕಾದವನ್ನು ಜನ ಜಿ ಇದ್ದಾರೆ. ನಮಗೆ ಗೊತ್ತಿದ್ದವನ್ನಿಗೆ ಪತ್ರವ್ಯವಹಾರ ಮಾಡಿದರೂ ವಾ ಹದಿನಾಲ್ಕು ಸಹೋದರಿಯರ ಹದಿನಾಲ್ಕು ಕರ್ತವ್ಯಾಗಳು ದೊರೆತವು. ರೂಪ್ಯಾಂಶ್ಯಾನಕ್ಕಳು ಬೈಲಿಗಿಬರಲು ಹೆದರುತ್ತಿರುವಂತೆ ತಮ್ಮ ಕೃತಿ ಗಳನ್ನೂ ಬೆಳಕಿಗೆ ಕಳಿಸಲು ಹಿಂಜರಿಯುತ್ತಿರುವ ಕಾಲದಲ್ಲಿ, ನಮಗೆ ಏರಡುನೂರು ಪುಟಗಳ ಮಹಿಳಾಸಾಹಿತ್ಯವು ಬದಗಿತು. ಇಂಥ ಸಾಹಿತ್ಯವು ಇನ್ನೂ ಎಷ್ಟೂ ಹುದುಗಿಕೊಂಡಿರಬೇಕು. ಈ ಸಂಗ್ರಹ ಕಾರ್ಯದ ಅನುಭವದಿಂದ ಹೆಣ್ಣುಮಕ್ಕಳ ಸಾಹಿತ್ಯಕ್ಕೆ ಸಹಾನು ಭೂತಿಯ ಪ್ರೀತಾನವು ದೊರೆತರೆ ಈ ಜನರಸ್ತಾತಿಯ ಅಲಂಕಾರಗಳು ಇವ್ಯತ್ಯಾದಿಯಾಗಬಹುದೆಂದು ನಮ್ಮ ಅನಿಸಿಕೆ.

ಈ ಸಂಗ್ರಹದಲ್ಲಿದ್ದ ಎಲ್ಲ ಕರ್ತವ್ಯಗಳೂ ಹೊಸವು. ಇದುವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. “ಒಂಗಾರದ ಬಳಿ” ಎಂಬುದು ಆರವ ಕರ್ತವ್ಯೋಂದರಿಂದ, “ಕೋಸ್ತನ ಹಚ್ಚೆ” ಎಂಬುದು ಜೀಕಬ್ಬರ ಇಂಗ್ಲಿಷ್ ಕರ್ತವ್ಯೋಂದರಿಂದ ರೂಪಾಂತರವಾಗಿವೆ. ಉಳಿದ ಎಲ್ಲ ಕರ್ತವ್ಯಗಳು ಸ್ವತಂತ್ರವಾಗಿವೆ.

ಇನ್ನು ಈ ಕರ್ತವ್ಯಗಳ ಜೀವಾಳದಂತಿದ್ದ ಭಾವಗಳನ್ನು ಆ ಕರ್ತವ್ಯ ಮಾತಿಸ ಹೊಳಪನ್ನಿಯೇ ಬೇರೆಯಾಗಿ ಪ್ರತಿಯೊಂದು ಕರ್ತವ್ಯ ಹೊದಲು ಕೊಟ್ಟಿದ್ದೇವೆ. ಇದಲ್ಲದೆ ಕರ್ತವ್ಯಾಗಿಯರ ಪರಿಚಯದ ವಿಷಯ. ಕನ್ನಡದಲ್ಲಿ ಬರೆಯುತ್ತಿದ್ದ ಎಲ್ಲ ಲೇಖಕರ ಒಗ್ಗೆ ನಮಗೆ ತುಂಬಾ ಅಭಿವಾಸ ಪಡೆ. ಆ ಅಭಿವಾಸದಿಂದಲೇ ನಾವು ಈ ಕೆಲಸ ಕೈಕೊಂಡುದು. ಆವರ ಪರಿಚಯದಲ್ಲಿ ಆವರ ಕಲೆ ಬೆಳೆಯುತ್ತಿದ್ದ ರೀತಿಯನ್ನೂ ಬೆಳೆಯುವಾಗ ಬರುತ್ತಿರುವ ಎದರುಗಳನ್ನೂ ನೂಚಿಸಿದೆ.

ಈ ಸಂಗ್ರಹಕ್ಕೆ ಒಂದು ಮುನ್ನಡಿಯನ್ನು ಬರೆಯಬೇಕೆಂದು ಕನ್ನಡ ಸಾಹಿತ್ಯಕರಾದ ಶ್ರೀಮಾನ್ ಶ್ರೀಸಿದ್ದಾಸರಸ್ವತ್ ಬೇಡಿ ಕೊಂಡೆವು. ಆವರ ಸಂತೋಷದಿಂದ ಒಪ್ಪಿಕೊಂಡು ತಮ್ಮ ಅವೌಲ್ಯ ವಾದ ಸಮಯವನ್ನು ಹೆಚ್ಚಿಗೊಳಿಸಿ ಒಂದು ಬೆಲೆಯುಳ್ಳ ಮುನ್ನಡಿ ಯನ್ನು ಬರೆದುಕೊಟ್ಟಿದ್ದಾರೆ. ಈ ಮುನ್ನಡಿ ಇನ್ನು ಬರೆಯುವ ಸಾರ್ಥಕ

ರೂ  
ಗ  
ವ  
ತ್ತಿ

ಸೋದರಿಯರಿಗೆ ರಾಜವಾಗಿ. ಇದರಿಂದ ಸಮ್ಮು ಸೋದರಿಯರು ಅವರಿಗೆ ಯಂಡಿಗಳಾಗಿರಬೇಕು. ನಾವು ಕೊಟ್ಟ ತಾಪವನ್ನು ಸಹಿಸಿ ಆವರು ಈ ಮುನ್ನಾಡಿಯನ್ನು ಒರೆದು “ರಂಗವಲ್ಲಿ”ಗೆ ಒಂದು ವಿಶೇಷವಾದ ರಂಗಕೊಟ್ಟಿದ್ದಾರೆ.

ಸಮ್ಮು ಸಂಕಲ್ಪವನ್ನು ಮುಕ್ತಿಗೊಳಿಸಿದ ಈ ಎಲ್ಲ ಕಥೆಗಾತಿಯರ ಉಪಕಾರವನ್ನು ಅನಂತವಾಗಿ ಸ್ತುರಿಸುತ್ತೇವೆ. ಈ ಸಂಕಲನವನ್ನು ಅಲಂಕರಿಸಿದ ಮುನ್ನಾಡಿಕಾರರಾದ ಮಾನ್ಯತ್ತೀರ್ಥಿ. ಮಾಸಿತ್ತ ವೆಂಕಟೀಶ ಅಯ್ಯಂಗಾರ, ಎಂ. ಎ. ಅವರಿಗೆ ನಾವು ಕೃತಜ್ಞತೆಯ ಪಂದನೆಗಳನ್ನು ಎಪ್ಪು ಅರ್ಪಿಸಿದರೂ ತಣಿಯೆವು. ಈ ಸಂಗ್ರಹದ ಕಾರ್ಯದ ಹೂಳವಿ ನಿಂದಲೂ ಸಮ್ಮು ಸಹಾಯಕರಾಗಿ ಕೆಲಸ ಪೂರ್ವೆಸುವವರೆಗೆ ಸಮ್ಮು ಜೊತೆಗಿದ್ದು ದುಡಿದವರು “ಕನ್ನಡ ಕಂಡ”ದ ಸಂಪಾದಕರಾದ ಶ್ರೀ. ಮೇಂಪುಂಡಿ ಮಲಾಳಿಯವರು. ಸಂಗ್ರಹಕಾರ್ಯದಲ್ಲಿ ಸೆರವಾದ ವರು ಹೇಮ್ಮಸೂರಿನ ಶ್ರೀ. ಎಚ್. ಸಿ.ತಾರಾಪುರಾಜ್. ಎಂ. ಎಸ್. ಸಿ. ಅವರು. ಸಮ್ಮು ಬಿಸ್ಮಿಲ್ ಚಪ್ಪರಿಸಿ ಹುರುಪು ಕೊಟ್ಟಿವರು ಹಿರಿಯರಾದ ಶ್ರೀ. ಬೇಂದ್ರೀಯವರು. ಸಮ್ಮುಂದಾದ ಎಲ್ಲ ತೊಂದರೆಯನ್ನು ಸಹಿಸಿ ಪುಸ್ತಕವನ್ನು ಸಕಾಲಕ್ಕೆ, ಸುಂದರವಾಗಿ ಅಚ್ಚಿಹಾಕಿಸಿ ಕೊಟ್ಟಿವರು “ಸಾಧನ ಮುದ್ರಣಾಲಯ”ದ ಬಡೆಯರಾದ ಶ್ರೀ. ಶೇಷರಾಯರು. ಇವರೆಲ್ಲರಿಗೂ ನಾವು ತುಂಬಾ ಉಪಕರಾಗಿದ್ದೀವೆ.

ಇಷ್ಟೇಲ್ಲ ಜನರ ಸಹಾಯದಿಂದ ರೂಪುಗೊಂಡ ಈ ಕೃತಿ ಸಮ್ಮು ದೇಸ್ವಾವದು ಹೆಸರಿಗೆ ಮಾತ್ರ. ಇದು ಕನ್ನಡ ಜನಕ್ಕೆ ಹಿತವಾಡುದಾದರೆ ಅದರ ಎಲ್ಲ ಯಶ ಮೇಲಿನವರೆಲ್ಲರದು. ಇದು ಕನ್ನಡಿಗರಿಗೆ ಮೆಚ್ಚಿದು ದಾದರೆ ಇಂಥದೇ ಇನ್ನೊಂದು ಸಂಗ್ರಹವನ್ನು-ಇದಕ್ಕೂ ಸುಂದರವಾಗಿ ಪ್ರಕಟಿಸುವ ಆಸೆ ನಮಗಿದೆ. ರಸಿಕರಾದ ಉದಾರಕನ್ನಡಿಗರು ಸಮ್ಮುಂದ ಇನ್ನೊಂದು ಹೆಚ್ಚಿನ ಸೇವೆ ಕೊಟ್ಟಿಲ್ಲಂದು ಪ್ರಾರ್ಥಿಸುತ್ತೇವೆ.

ತ  
ದ  
ಸಾ  
ಲ್ಯಾ

ಧಾರವಾಡ  
ಶಾಲೀನಾಬಂ ಇಂಜಾ  
ನಾಗಾರಂಜನಿ }

ಪ್ರಕಾಶಕರು

# ರಂಗವಲ್ಲಿ

“ ಇವಳು ಕಾವ್ಯಾಲಂಕಾರ ನಾಟಕಗಳ  
ಪವಣಿಗೆಯಿರವ ಬಲ್ಲವಳು ।  
ಇವಳ ಸಾಹಿತ್ಯದ ಸರಿಗೆಳಸುತ್ತೆನ್ನ  
ಕಿವಿಗಳು ಕಡುಬುಗೊಂಡಿಹವು ॥  
ಪವಣಿಗೆಯೊಪ್ಪೆ ಪುರುಳು ಹೊಗರೇರೆಯಂ  
ಗವಸೆಯಲಂಕಾರಗಳು ।  
ಕವದು ಪರಿಯೆ ರಸದೊಳ್ಳಂಪು ಗಮ್ಮನೆ  
ಕವತೆಯೋಂದನು ಪೇಳಿಸಿಂದು ॥ ”

— ಹೊನ್ನೆ ಮ್ಹಾ

# ర ఇట్టి అశ్చీ ల

మనువినరాజీ శ్రీమతి బి. బి. కె. కెళ్ళి	సుబుహో దుఃఖవో శ్రీమతి లీలా
పుట १	కళకొండ రత్న శ్రీమతి గారిదేవ
౬	పుట ౨
బంగారద బళి శ్రీమతి రత్న	రహస్య భేద శ్రీమతి భారతిబాయి
పుట ౩	అనందా సిరే శ్రీమతి సుశీల
౨	పుట ౪
దుఱ్చు కువారు పద్మావతి	త్వాగ శ్రీమతి జయలక్ష్మి
పుట ౫	పుట ౬
మోహిని శ్రీమతి వాసంతబాయి	పుట ౭
౧౦	౧౧
అదే ఇన్నో మై... శ్రీమతి సునిత్రమ్మ	పుట ౮
౧౨	అవళ బాళు శ్రీమతి పద్మావతి
పుట ౯	పుట ౧౦
కోస్తున కళ్ళు శ్రీమతి సంఘద్రు	పుట ౧౧
౧౩	పుట ౧౨
స్నేహదర్శన శ్రీమతి శావలీ	ఒందు ఫటినే శ్రీమతి మాలశ్మీ
పుట ౧౪	పుట ౧౩

# ಮನುವಿನ ರಾಣಿ

ಸೂಳಿಗೆ ಹೃದಯವಿರಬಾರದೆಂದು ಅಪಳ  
ತಾಯಿ ಹೇಳುತ್ತಿದ್ದಳು. ಅವಳಿಗೆ ಅಡು  
ಇತ್ತು.ಅಡು ತಾಯಿಗೆ ಸೇರಲಿಲ್ಲ.ಮನುವಿಗೆ  
ಮದುವೆ ವಾಡಿಸಿ ಮಗಳನ್ನು ಕೊಂಡಳು  
ತಾಯಿ! ಮಗಳನ್ನು ಸಾಯಿಸಿ ಮನುವನ್ನು  
ಕೊಂಡಳು ವಾತಾಯಿ! ಜೀವವಿಲ್ಲದ  
ಜೀವಿಗಳೆರಡರ ಜೀವನ ಯಾರಿಗೂ ಬೇಡ.

ಕರ್ತೆಗಾರ್ಡ್

ಶ್ರೀಮತಿ ಬಿ. ಟಿ. ಜಿ. ಕೃಷ್ಣ

ಇವರು ಕೊಡಗನ ಸುಂಟಿಕೊಪ್ಪದವರು. ಜನ ಮೆಚ್ಚಿನ ಕರ್ತೆಗಳನ್ನು ಬರೆವವರಲ್ಲಿ ಇವರ ಗಣನೆಯಾಗಿರುವುದು. ಮೆಚ್ಚಾಗಿಯೂ ಹೆಚ್ಚಾಗಿ ಕರ್ತೆ ಬರೆಯುವ ಹೆಣ್ಣುಕ್ಕುಳ್ಳ ಎಂಬೆಯಲ್ಲಿ ಇವರ ಹೆಸರು ಕಿರುಬೆರಳಿಗೆ ಬರುವುದೆಂದು ಹೇಳಬಹುದು. ಈವರಗೆ ಪ್ರಕಟಿಸಾದ ಇವರ ಕರ್ತೆಗಳಲ್ಲಿ ‘ಕಾಸಲಾಸಂದನ’ ವೆಂಬುದಕ್ಕೆ ಹೊದಲ ತಾಂಬಾಲ ಸಲ್ಲಿಗೆ ತ್ವರಿತವಾಗಿ ನಾಮನ್ಯವಾದ ಕಥಾವಸ್ತುವೋಂದು ಹೃದಯಂಗಮವಾದ ಶೈಲಿಯಲ್ಲಿ ವಿಕಸನಹೊಂದಿರುತ್ತದೆ. ಇವರ ಕರ್ತೆಗಳಿಗೆ ತರಗತಿಗಳಿರಬಹುದಾದರೂ ಶೈಲಿ ಎಲ್ಲಾ ಡೆಯಲ್ಲಿಯೂ ಬಂದೇ ಹದಕ್ಕೆ ಬಂದಿರುವುದು. ಆದರೆ ಇವರ ಪತ್ರರೂಪದ ಕರ್ತೆಗಳಲ್ಲಿಯ ಶೈಲಿಯ ಬೆಡಗು ಹಚ್ಚು. ವ್ಯಂಗವಿನೋದನ್ನೂ, ಸ್ವಭಾವವೆನ್ನೆತ್ತಿನ್ನುವೋ, ಉಳ್ಳವಿಚಾರವೋ ಇವರ ಕರ್ತೆಗಳಲ್ಲಿ ಇಲ್ಲವೆಂದು ತೋರುತ್ತದೆ. ಸಮಾಜದ ಸ್ವಾನಾತಿರೇಕಗಳನ್ನು ಹಾದ್ರಿಕವಾದ ಸರಳಶೈಲಿಯಲ್ಲಿ ಹೇಳುವುದೇ ಒಹುತ್ವೆ ಎಲ್ಲ.

ನನಗೆ ಆಳುವಿಗೆ ನಗ್ರವಾಗಿ ಬರೇ ಎರಡು ತಿಂಗಳುಗಳಾಗಿ  
ದ್ವಾರ್ಪು, ಅಷ್ಟೀಗೆ ಆದಿನ ಸನಗೆ ತುಂಬಾ ಕೆಲಸವಿತ್ತು. ಬೆಳಗೆ ನಾಲ್ಕು  
ಗಂಟೆಗೆ ಹೊರಧವಸು ಅದೇ ಆಗ ಮನಗೆ ಬಂದಿದ್ದೆ. ನಾನು ಮನೆಯ  
ಮೆಟ್ಟಿಲುಗಳನ್ನು ಹತ್ತುವಾಗ ಆಸ್ಟ್ರೇಲಿಯ ಗಡಿಯಾರವು ಒಂದು ಹೊಡಿ  
ಯಿತು. ಮಕ್ಕಳೂ ಕೆಲಸದವರೂ ಮಲಗಿ ನಿದ್ರೆಮಾಡಿಟ್ಟಿದ್ದರು.

ಮು  
ಸು  
ನಿ  
ಸ  
ರಾ  
ಜ

ಈ ಪಾರ್ವತಿ ಮಾತ್ರ ಸನ್ನ ಪ್ರತೀಕೆಯಲ್ಲೇ ಕೂಡಿದ್ದಳು. ಒಳಗೆ ಹೋಗಿ  
 ಬಜ್ಜಿಬದಲಾಯಿಸ ಕ್ಯಾಕಾಲು ತೊಳೆದು ಇನ್ನೇನು ಉಂಟಕ್ಕೆ ಕೂರಬೇಕು;  
 ಅಷ್ಟು ರಲ್ಲಿ ಮುಂಬಾಗಿಲನ್ನು ತಮ್ಮವ ಶಬ್ದ ಕೇಳಿಸಿತು. ಪಾರ್ವತಿಗೆ ಹೇಗೆ  
 ಹೋಯಿತ್ತಾರೆ: “ಧೂ, ಇದೇನಿದು ಬೇಕಾನ ಭಾವಕ್ಕೆ ಹೋದವರು ಈಗ  
 ಒಂದಿಪ್ಪಾರೆ. ಒಂದಿಷ್ಟು ಉಂಟ ವಾಡುವುದಕ್ಕೂ ಪುರಸ್ಕಾರತ್ವಿಲ್ಲ-ಅಷ್ಟು ರಲ್ಲಿ  
 ಒಂದರು ನಾನು ಬ್ಯಾಂಗು. ಕದ ತಮ್ಮತ್ವಿರಲಿ; ನಾನೇನೂ ಬಾಗುಲು ತೆರೆಯುವ  
 ದಿಲ್ಲಿ” ಎಂದಳು. ಹೌದು-ನಾನು ಬೇಕಾಗಿಸಿದಲೂ ಹಸಿಬದ್ದೆ; ಆದರೆ...  
 ಆದರೆನನಗೆ ಮನಸ್ಸು ತಡೆಯಲಿಲ್ಲ. “ಹೋಗಲಿ ಬಿಡು ವಾರ್ವತಿ,  
 ಬಾಗಿಲು ತೆರೆದು ಯಾರೆಂದು ವಿಚಾರಿಸು” ಎಂದೆ. ಅವಕಿಗೆ ಇನ್ನೊಮ್ಮೆ  
 ಕೊಂಡ ಬಂತು: “ಸಿಮ್ಮೆ ದಮ್ಮಯ್ಯ, ಬೇಕಿಗಿಸಿದಲೂ ಹೋಟ್ಟಿಗೇನೂ  
 ಇಲ್ಲ. ಮೊದಲು ಉಂಟ ವಾಡಿ; ಆಮೇಲೆ ಸೋಡೋಣ” ಎಂದಳು.  
 ಈ ಮಧ್ಯ ಬಾಗಿಲ ತಮ್ಮವುದು ಬಂಜಜೋರಾಯ್ತಿ. ಮನಸ್ಯ ಪಾತ್ರಾಗಿ  
 ಯೋಂದು ಜೀವನ ಮರಣಾಗಳ ಮಧ್ಯ ಹೊರಖಾದುತ್ತಿರುವಾಗ ನಾನು  
 ಉಂಟ ವಾಡುತ್ತ ಕೂಡಿರಲೆ? ಎದ್ದು ನಾನೇ ಕದ ತೆರೆಯಲು ಹೋಗಿ.  
 ಪಾರ್ವತಿಯ ಕಣ್ಣುಗಳಲ್ಲಿ ಸೀರು ತುಂಬತು. ‘ನಮಶ್ಕಾರೇ ವಾಸಿ  
 ಯಾಗಿತ್ತು-ಈ ಹಾಕೂರಿಗೆ ಬರಲಾಗಿ ಉಂಟಕ್ಕೂ ಸಮಯವಿಲ್ಲ’ ಎಂದು  
 ಕೊಂಡಳು. ಪಾರ್ವತಿಯ ಕಣ್ಣೀರು ತುಂಬಿದ ಮುಖವನ್ನು ಸೋಡಿ  
 ಸನ್ನ ಮನಸ್ಸು ಸೊಂದರೂ ಆಗ ಅವಳನ್ನು ಸವಾಧಾನಪಟಿಸುವಂತಿರ  
 ಲಿಲ್ಲ. ಹೋಗಿ ಕದ ತೆರದೆ.

ಕದ ತಮ್ಮದವನೊಬ್ಬ ಹುಡಂಗ-ಸಂಬ್ಬು-ಆ ಉರಿಸ ಬಿಟ್ಟೀ ಒನ  
 ವಯ್ಸು. “ವನೋರೆ” ಎಂದು ಕೇಳಿದೆ. “ರಾಜವಾತ್ವವು ಮನೇಲಿ  
 ಬಾಳ ಕಾಯ್ಲು ಅಂತೆ. ಈಗ್ಗೀ ಬದ್ದೀಕಂತೆ” ಎಂದ. ರಾಜಮ್ಮು! ಅವಳ  
 ಯಸರನ್ನ ಕೇಳಿದ ಕೂಡಲೇ ಕದ ತೆರೆಯುವಾಗಿದ್ದ ಸದಾನುಭೂತಿ,  
 ಕರುಣೆ ಎಲೆಲ್ಲ ಮಾಯವಾಯ್ತು. “ಬೇಗ್ಗೀ ಬರುತ್ತೇನೆ. ನಡೆ”  
 ಎಂದೆ. ಅವನು ಹೊರಬುಹೋದ. ಕದಮುಚ್ಚಿ ನಾನೂ ಒಳಗೆ ಹೋದೆ.  
 ಪಾರ್ವತಿ ಉಪಿಸಿದ್ದಂತೆ ನಾನು ಹೊರಬುಹೋಗದೆ ಮರಳಿಬಂದುದ  
 ರಿಂದ ಅವಳಿಗೂ ಸವಾಧಾನವಾಯ್ತು. ಉಂಟಕ್ಕೆ ಬಡಿಸುತ್ತಾ

“ ಯಾರು ಬಂದವರು ? ” ಎಂದು ಕೇಳಿದ್ದು. “ ಸುಬ್ಬಾ, ರಾಜಮೃನ್ ಮನಸೆಗೆ ಕೊಡಲೇ ಬರಬೇಕೆಂದು ಕರೆಯುವುದಕ್ಕೆ ” ಎಂದೆ. ರಾಜಮೃನ್ ಹೆಸರು ಕೇಳಿ ಪಾರ್ವತಿ “ ಅವಳಿಗೇನ್ನೀಗ ಕೇಡು ! ಬೆಳಿಗ್ಗೆ ಹೋದರೆ ಸಾಲದೇನೋ ? ಇಷ್ಟುಕೊಂಡರೆ ಭೂಮಿಭಾರವೇ ಕವ್ಯ ಯಾಯ್ತು ” ಎಂದಷ್ಟು.

ರಾಜಮೃನ್ —ಹೆಸರನ್ನು ಕೇಳಿದ ಮಾತ್ರದಿಂದಲೇ ತಿರಸ್ತುರಿಸ್ತುದು ತ್ರಿದ್ವಾರಾಚಮ್ಮು—ಸೂಳಿ. ನಾನನಖನ್ನು ಕಣ್ಣಾರೆ ಸೋಡಿರಲ್ಲಿವಾದರೂ ಅವಳ ವಿನಯವಾಗಿ ಒಸರಾಡಿಕೊಳ್ಳುತ್ತಿದ್ದ ಮಾತುಗಳನ್ನು ಕೇಳಿಯೇ ‘ ಅವಳು ಸಿಬವಾಗಿಯೂ ರಾಕ್ಷಸಿ ’ ಎಂದೆಸಿಸೋಡಿತ್ತು ಸನಗೆ. ‘ ಅಂಥವಳ ಮನಸೆ ಈಗ ಯಾರು ಹೋಗುತ್ತಾರೆ ? ಬೆಕಾಸಿಂದಪೂರ್ ಉಂಟ ಸಹ ಮಾಡಿಲ್ಲ—ನಾಳೆ ಬೆಳಿಗ್ಗೆ ಹೋದರಾಯಿತು ’ ಎಂದು ಸನ್ನಾಧಾನ ಮಾಡಿಕೊಂಡು ಮಲಗಾದೆ. ಅಷ್ಟರಲ್ಲಿ ಪುಸ್ತ ಬಾಗಿಲನ್ನು ಬಡಬಡಸೆ ಬಡಿಯುವ ಶಬ್ದ ಕೇಳಿಸಿತು. ಹೋಗಿ ಬಾಗಿಲು ತೆರೆದೆ. ಸುಬ್ಬಾ ! “ ಈಗ್ಗೇ ಬರ್ದೀಕಂತೆ ಡಾಕ್ಕುಗೇ, ಬಹಳ ಜೋರಂತೆ. ಕಾಲಿಗೆ ಬಿದ್ದು ಕರೆಂಡು ಬಾ ಅಂದ್ದು ” ಎಂದ. “ ಯಾರಿಗೋ ಕಾಯಿಲೆ ? ” ಎಂದು ಕೇಳಿದೆ. ಅವನಿಗೆ ಗೊತ್ತಿರಲ್ಲ. ಅಂತೂ ಕಾಯಿಲೆ ರಾಜಮೃನಿಗಲ್ಲ ಎಂದು ತಿಳಿಯಿತು. ಇನ್ನಾರಿಗೆ ? ಯಾರಿಗೇ ಆದರೂ—ರಾಜಮೃನಿಗೇ ಆದರೂ ಹೋಗಿ ಸೋಡುವುದು ಸನ್ನ ಕರ್ತವ್ಯ. ಅವಳು ಸೂಳೆ ಎಂಬ ಮಾತ್ರಕ್ಕೆ ಅಷ್ಟೋಂದು ಅಲಕ್ಷ್ಯಮಾಡಲು ಸನಗೆಲ್ಲಿಯ ಅಧಿಕಾರ ? ಸ್ವಲ್ಪ ಹೊತ್ತಿನ ಮೊದಲೇ ಸನ್ನ ಕರ್ತವ್ಯವನ್ನು ಅವಳು ಸೂಳೆ ಎಂಬ ಸೆವನದಿಂದ ಬದಿಗೊತ್ತಿ ಸಮಾಧಾನ ಮಾಡಿಕೊಂಡಿದ್ದೆ. ಸೆನಸಿ ಕೊಂಡು ಸನಗೇ ನಾಚಿಕೆಯಾಯ್ತು—“ ಬರುತ್ತೇನೇ ತಡೆ ” ಎಂದು ಹೇಳಿ ಒಳಗೆ ಹೋಗಿ ಬೇಗ ಬಟ್ಟಿ ಹಾಕಿಕೊಂಡೆ. ಪಾರ್ವತಿಗೆ ಸಿದ್ದಿ ಬಂದುಹೋಗಿತ್ತು. ದೈತ್ಯರಿಂದ ಪಟ್ಟಿಗೆಯನ್ನು ತೆಗೆದುಕೊಂಡು ಹಾಗಿಯೇ ಬಾಗಿಲನ್ನೇತೆದುಕೊಂಡು ಹೋರಿ.

ರಾಜಮೃನ್ ಮನ ಸಮ್ಮನೆಗೆ ಸುಮಾರು ಮುಕ್ಕಾಲುಮ್ಮೆಲು ದೂರದಲ್ಲಿ ಬಂದು ತೋಡಿದೊಳಗೆ ಬಂಟಿಯಾತ್ತು. ಅದರ ಹತ್ತಿರ ಮನಿಸನ್ನಿನ ರಾ

ರೂ ಗ ಹತ್ತುಹನ್ನೆರಡು ಮಾರು ದೂರದಲ್ಲಿ ಒಂದೆರಡು ಬಡ ಕೂಲಿಯವರ  
 ಸ ಗುಡಿಸಲುಗಳಲ್ಲಿದೆ ಬೇರೆ ಮನ್ಗಳಿರಲಿಲ್ಲ. ನಾವು ಹೋಗುವಾಗ ರಾಜ  
 ಜಿ ಮೃನ ಮನೆಬಾಗಿಲು ತೆರೆದೇ ಇತ್ತು. ಸುಭ್ರೂ “ಅಮಾತ್ಮೀ”  
 ಎಂದು ಕೊಗಿದ. ರಾಜಮೃ ಹೊರಗೆ ಬಂದಳು. ಅದೇ ಹೊಟ್ಟು  
 ಮೊದಲು ನಾನು ರಾಜಮೃನನ್ನು ನೋಡಿದ್ದು. ಅವಳ ವಿಷಯವಾಗಿ  
 ಒಸರಾಡುತ್ತಿದ್ದ ಮಾತುಗಳನ್ನು ಕೇಳಿ ರಾಜಮೃ ರಾಕ್ಷಸಿ ಎಂಬ  
 ಭಾವನೆಯಾಗಿಹೋಗಿತ್ತು ನನಗೆ. ಆದರೆ ಅದೇಹೋ— ವ್ಯಾಸನದಿಂದ  
 ಬಾಡಿದ್ದ ಅವಳ ಮುಖವನ್ನು ಅತ್ತು ಅತ್ತು ಕೆಂಪಾಗಿ ಉದಿಕೊಂಡಿದ್ದ  
 ಅವಳ ಕಣ್ಣಗಳನ್ನು ನೋಡಿ ನನಗೆ ಅತ್ಯಂತ ಕರುಣೆಯುಂಟಾಯಿತು.  
 “ಯಾರಿಗಮಾತ್ಮಾ ಕಾಣಿಲೇ?” ಎಂದು ಕೇಳಿದೆ. ರಾಜಮೃ ಪ್ರತ್ಯುತ್ತರ  
 ಕೊಡದೆ ನನ್ನನ್ನು ಒಳಗೆ ಕರೆದುಕೊಂಡು ಹೋದಳು. ಅಲ್ಲಿಂದು  
 ಕೋಣಯೆಲ್ಲಿ ಮಂಜದ ಮೇಲೊಬ್ಬಿನು ಮಲಗಿದ್ದ. ರಾಜಮೃ ಆತನ  
 ಕಡೆಗೆ ಕೈತೋರಿದಳು. ಹತ್ತಿರ ಹೋಗಿ ನೋಡಿದೆ. ಸತ್ತ ಹೊದ  
 ಮುಖದಂತಿತ್ತು ಅವನ ಮುಖ. ಕಣ್ಣಗಳನ್ನು ಬಿಟ್ಟುಕೊಂಡೇ  
 ಇದ್ದರೂ ಆ ಕಣ್ಣಗಳಲ್ಲಿ ಜೀವನದ ಬೆಳಕಿದ್ದಂತೆ ತೋರಲಿಲ್ಲ. ಬಗಿ  
 ಆತನ ಕೈಪಿಡಿದು ನೋಡಿದೆ. ಬೆಂಕಿಯಂತೆ ಸುಡುತ್ತಿತ್ತು ಕೈ. ಜ್ವರದ  
 ತಾಪದಿಂದ ಅವನಿಗೆ ಪ್ರಜ್ಞಾ ಇರಲಿಲ್ಲ. ನೋಡಿದೊಡನೆಯೇ ಆತ ಬಡುಕು  
 ವಂತಿಲ್ಲವೆಂದು ನನಗೆ ತಿಳಿಯಿತು. ರಾಜಮೃ ಅವನ ಕಾಲ ಹತ್ತಿರ  
 ತಲೆಯನ್ನಿಟ್ಟುಕೊಂಡು ಶಾಸ್ಯದೃಷ್ಟಿಯಿಂದ ನನ್ನ ಕಡೆ ನೋಡುತ್ತಿ  
 ದ್ದಳು. ನಾನು ಎಷ್ಟೋ ಜನರು ಸಾಯಂವದನ್ನು ನೋಡಿದ್ದೇನೆ. ಅದೇಷ್ಟೋ ಜನರು ಎದೆ ಎದೆ ಬಡಿದುಕೊಂಡು ಅಳುವ ಕರುಣಕ್ರಂದ  
 ಸವನ್ನೂ ಕೇಳಿದ್ದೇನೆ. ಆದರೆ ಅದಾವ ದೃಶ್ಯಗಳೂ ರಾಜಮೃನ ಮೂರು  
 ಹೋದನದಷ್ಟು ವ್ಯಧೆಯನ್ನುಂಟುಮಾಡಿರಲಿಲ್ಲ.

ಸ್ವಲ್ಪ ಹೊತ್ತಿನ ಹಿಂದೆ ನಾನು ರಾಜಮೃನನ್ನು ನೋಡಿ ಸಹ  
 ಇರಲಿಲ್ಲ. ಅವಳ ವಿಷಯದಲ್ಲಿ ತಿರಸಾತ್ಮರವಿತ್ತು; ಸತ್ತರೂ ಸಾಯಲಿ  
 ಎಂಬ ಬಾವನೆ ಇತ್ತು. ಒಂದು ಸಾರಿ ಅವಳ ಅಳುವ ಮುಖವನ್ನು  
 ನೋಡಿದ ಮಾತ್ರದಿಂದ ನನಗವಳ ವಿಷಯದಲ್ಲಿದ್ದ ಎಲ್ಲ ಭಾವನೆಗಳೂ

ಮಾಯವಾಗಿ ಅಸೀಮಕರುಣೆಯೊಂದು ಮಾತ್ರ, ಅದೇಕೆ ಉಳಿಯಿತ್ತೋಂದು ಹೇಳಲಾರೆ. ಅವಳ ಪ್ರಾಯವೇನೂ ಹೆಚ್ಚಾಗಿದ್ದಂತೆ ತೋರಲಿಲ್ಲ. ನನ್ನ ಮಗಳು ಶಾಂತಿಗಿಂತ ಬಂದೆರಡು ವರ್ಷಕ್ಕೆ ಹಿರಿಯಳ್ಳೋ ಎನ್ನೋ. ಇವೊಂದು ಚಿಕ್ಕ ಪ್ರಾಯದಲ್ಲೇ ಇಂತಹ ಅವಸ್ಥೆ! ಹೆಸರಾದ ಸೂಳೆ ಎಂಬ ಕೇತಿಫೆ!!

ಮಲಗಿದ್ದ ಮನಸ್ಯ ಹೊರಖಾಡಿದ. ನಾನು ಕುಡಿಸಿದ ದೈವಧಿಯ ಪ್ರಭಾವದಿಂದ ಅವನನ್ನು ಬದುಕಿಸುವುದು ಅಸಾಧ್ಯವಾದರೂ ಅವನಿಗೆ ಸ್ತುಪಿ ಬರುವ ಸಂಭವವಿತ್ತು. ಕಾಲದಿಸೆಯಲ್ಲಿ ಕುಳಿತ್ತದ್ದ ರಾಜಮೃತ ಎದ್ದು ಬೆವರುತ್ತಿತ್ತದ್ದ ಅವನ ಮುಖವನ್ನು ಬರಸತ್ತೊಡಗಿದಳು. ಆತನ ತುಟಿ ಅಲುಗಾಡಿತು. ಸ್ವಲ್ಪ ನೀರನ್ನು ಕುಡಿಸುವಂತೆ ಹೇಳಿದೆ. ಅವಳು ಬಂದೆರಡು ಚಮಚ ನೀರನ್ನು ಕುಡಿಸುತ್ತಲ್ಲಿ ಅವನು ಬಹು ಮುಳ್ಳಗೆ “ರಾಣಿ” ಎಂದ. ರಾಜಮೃತ ನನ್ನ ಕಡೆಗೊಮ್ಮೆ ಕೃತಜ್ಞತೆಯಿಂದ ನೇರಿಡಿ, “ಮನು ಮನು?” ಎಂದಳು. ಪಾಪ, ಅವಳಿಗೆ ಗೊತ್ತಿರಲಿಲ್ಲ—ಆರುವ ಮೊದಲು ದೀಪ ಜೋರಾಗಿ ಉರಿಯುವುದೆಂದು. “ರಾಣೀ, ರಾಣೀ, ರಾಣೀ” ಎಂದು ಕೂಗುತ್ತ ಆತ ಅವಳ ಕೈಗಳನ್ನು ಹಿಡಿದು ಕೊಂಡ. “ಇಲ್ಲಿ ಇದ್ದೀನೆ, ಮನು ಏನು?” ಎಂದು ರಾಜಮೃತ ಕೇಳಿದಳು. ಪುನಃ ಇನ್ನೊಮ್ಮೆ “ರಾಣೀ” ಎಂದು ಜೋರಾಗಿ ಚೀರಿದ ಆತ. ಆಯ್ದು ಅದೇ ಅಂತ್ಯ.

ಬೆಳಗಿನ ಹತ್ತುಗಂಟೆಯಾಗಿತ್ತು ಮರುದಿನ ನಾನು ಮನಿಗೆ ಹೋಗುವಾಗ. ಮಕ್ಕಳಿಬ್ಬರೂ ಸ್ಕೂಲಿಗೆ ಹೋಗಿದ್ದರು. ವಾರ್ಷಿಕ ಹೊಂದೊಡನೆಯೇ “ಎಲ್ಲಿಗೆ ಹೋಗಿದ್ದಿ? ರಾತ್ರಿನೇ ಹೋದ್ದೋ, ಬೆಳಗಾಗಿತ್ತೋ? ಯಾರಿಗೆ ಕಾಯ್ಲು?” ಎಂದು ಮುಂತಾಗಿ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಟ್ಟಳು. ಆದರೆ ಆಗ ಅವಳ ಪ್ರಶ್ನೆಗಳಿಗೆ ಪ್ರತ್ಯೇಕ ತ್ತರವನ್ನು ಕೊಡುವ ಸ್ಥಿಯಲ್ಲಿರಲಿಲ್ಲ ನನ್ನ ಮನಸ್ಸು. ಹಿಂದಿನ ದಿನದ ಆ ರೋಗಿ, ಕೆದರಿದ ಕೂದಲಿನ ಉದಿದ ಕಣ್ಣಗಳ ಬಾಡಿದ ಮುಖದ ರಾಜಮೃತ, ಅವಳ ಮೂಕರೋದನ ಎಲ್ಲಾ ಕಣ್ಣುಗೂ ಒಂದೆ ಕಟ್ಟಿದಂತೆತ್ತು. ನನ್ನದಿರು ವಾರ್ಷಿಕ್ಯೇ ನಿಂತಿದ್ದರೂ ನನ್ನ ಕಣ್ಣಗಳಿಗೆ ರಾಜಮೃತ ಬಾಡಿ ಬೆಂಡಾಗಿದ್ದ ಆ ಮುಖ ಕಾಣಿಸುತ್ತಿತ್ತು.

ಮ  
ಸ  
ಂ  
ಸ  
ರಾ  
ಜ

ನಾನು ಮಾಡಕನಂತೆ ಬೇಪ್ಪಾಗಿ ನಿಂತಿರುವುದನ್ನು ನೋಡಿ ಪಾರ್ವತಿ ಅಗೆ ಆಶ್ಚರ್ಯಪಡೇ ಆಗಿರಬೇಕು. ಹಿಂದಿನ ದಿನದ ನನ್ನ ವಿವರೀತದ ಕೆಲಸದಂದಲೇ ನಾನು ಹಾಗಿರುವುದೆಂದು ಅವಳು ಬಲು ನೊಂದು ಕೊಂಡಳು. “ನಿನ್ನ ಇಡೀ ದಿನ ನಿದ್ರೆಯಿಲ್ಲ; ಹೊತ್ತಿಗೆ ಸರಿಯಾಗಿ ಉಂಟಿಲ್ಲ. ಇನ್ನಾದರೂ ಫಲಾಹಾರ ಮಾಡಿ ವಿಶ್ವಾಂತಿತಕೊಂಡಿ” ಎಂದು ಕಾಣಿ ತಿಂಡಿಯನ್ನು ತಂದಿಟ್ಟುಕೊಂಡು ಬಲವಂತಪಡಿಸತ್ತೊಡಗಿ ದಳು. “ಈಗೇನೂ ಬೇಡ ಪಾರ್ವತಿ. ಸ್ವಲ್ಪ ಮಲಗಿ ನಿದ್ರೆಮಾಡಿದರೆ ಎಲ್ಲಾ ಸರಿಯಾಗುತ್ತೇ” ಎಂದು ಬಟ್ಟಿಯನ್ನು ಸಹ ಬದಲಾಯಿಸದೆ ಹಾಗೆಯೇ ಬದ್ದುಕೊಂಡೆ. ನಾನು ನಿದ್ರೆ ಮಾಡಲೇಳಿಸುವೆನೆಂದೆಣಿಸಿ ಪಾರ್ವತಿ ಹೊರಗೆ ಹೊರಟಳು. “ಇಲ್ಲಿ ಬಂದು ಕೂತೊಂಡೇ ಪಾರ್ವತಿ” ಎಂದೆ. ಪಾರ್ವತಿ ನನ್ನ ಹತ್ತಿರ ಬಂದು ಕುಳಿತಳು. “ಇವತ್ತು ನಿಮಗೇ ನಾಗಿದೆ” ಎಂದು ಕೇಳಬಂತಿತ್ತು ಪಾರ್ವತಿಯ ಪ್ರತ್ಯಾಮಣಿಕ ಪಾಡ ದೃಷ್ಟಿ. ನಾನವರಿಗೆ ಹಿಂದಿನ ರಾತ್ರಿ ರಾಜಮೃನ ಮನೆಯಲ್ಲಿ ಸಾರೆದುಬೆಳ್ಳಬನ್ನು ಹೇಳಿದೆ. ನನ್ನ ಮಾತುಗಳನ್ನು ಕೇಳಿ ಪಾರ್ವತಿ “ಸತ್ತ ವನು ಯಾರು? ರಾಜಮೃನಿಗೆ ಏನಾಗಬೇಕು?” ಎಂದು ಕೇಳಿದಳು. ಅಷ್ಟರವರೆಗೂ ನನಗಾ ವಿಷಯ ಹೊಳೆಬರಲಿಲ್ಲ. ಸತ್ತವನು ಯಾರು? ರಾಜಮೃನಿಗೆ ಅವೇಳಿಂದು ವ್ಯಸನವನ್ನು ಒಟ್ಟುಮಾಡಲು ಅವನಿಗೂ ಅವಳಿಗೂ ಏನು ಸಂಬಂಧ? ಎಂದು ನನಗೂ ಈಗ ಎನಿಸಿತು. ಪಾರ್ವತಿಗೆ ರಾಜಮೃನ ಮೇಲೆ ಬಹಳ ಸಂದೇಹ: ‘ಎಲ್ಲಾದರೂ ರಾಜಮೃನ ಅವನನ್ನು ವಿಷಹಾಕಿ ಕೊಂಡಿರಬಹುದೇ’ ಎಂತ. ಬಂದೇ ಬಂದು ದಿನದ ಹಿಂದೆ ಪಾರ್ವತಿಯಂತೆಯೇ ನನಗೂ ಸಂದೇಹ ಉಂಟಾಗುತ್ತತ್ತು. ರಾಜಮೃನನ್ನೊಂದು ಸಾರಿ ನೋಡಿದ ಮೇಲೆ ನನ್ನ ಆತರವ ಭಾವನೆಗಳಿಲ್ಲ ಬದಲಾಗಿಹೊಗೀದ್ದವು. ಅದರಿಂದ ಅವಳ ವಿಷಯದಲ್ಲಿ ಪಾರ್ವತಿಯ ಸಂಶಯದ ಮಾತುಗಳನ್ನು ಕೇಳಿ ನನಗೆ ಹೊಪಬಂತು. “ಸುಮೃನಿರು ಪಾರ್ವತಿ” ಎಂದುಬಿಟ್ಟೆ. ನನ್ನ ಸ್ವರ ಕತ್ತೋರವಾಗಿದ್ದಿರ ಬೇಕು. ಸಿಟ್ಟಿನಿಂದ ಪಾರ್ವತಿಯ ಕಣ್ಣಗಳಲ್ಲಿ ನೀರು ತುಂಬಿತು. ಅವಳ ಮುಖವನ್ನು ನೋಡಿ ನನ್ನ ಕತ್ತೋರತೆಗಾಗಿ ನಾಜಿಕೆಯಾಯ್ತು.

ಅವಳನ್ನು ಸಮಾಧಾನಪಡಿಸುತ್ತು “ರಾಜಮೃತ ವಿಷಹಾಕಿ ಕೊಲ್ಲು”<sup>೬</sup>  
ವಂಥ ರಾಕ್ಷಸಿಯಂತೆ ತೋರುವುದಿಲ್ಲ ಪಾರ್ವತಿ. ನಮ್ಮ ಶಾಂತಿಗಿಂತ  
ಎಲ್ಲಾದರೂ ಒಂದರೂ ನಷ್ಟಕ್ಕೆ ದೊಡ್ಡವಳಾಗಿರಬೇಕು. ಹಾಪ, ಅವ  
ಳನ್ನು ಸೋಂಡುವಾಗ ಬಹಳ ಮರುಕವಾಗುತ್ತೆ. ಜನರಿಗೇನು, ಸುಮೃತಿ  
ವಿನಾದರೂ ಹೇಳುತ್ತಿರುತ್ತಾರೆ” ಎಂದು ಹೇಳಿದೆ. ಆದರೆ ಪಾರ್ವತಿ  
ತಿಗೆ ರಾಜಮೃತ ಮೇಲಿನ ಸಂದೇಹವು ಸಂಪೂರ್ಣವಾಗಿ ದೂರವಾದಂತೆ  
ತೋರಲಿಲ್ಲ. ಷತ್ತುವನು ಹಣಗಾರನಾಗಿರಬಹುದು— ಅವನ ಹಣಕಾಶ್ವಾಗಿ  
ಅವನನ್ನು ಕೊಂಡಿರಬಹುದು— ಈಗ ವ್ಯಾಸನವನ್ನು ಸಟಿಸಿ ಪಾರಾಗಲು  
ಯತ್ತಿ ಸುತ್ತಿದ್ದಾಳೆ ಎಂದು ಪಾರ್ವತಿಯ ಉಷನೆ.

ಆದಿನ ನಾನು ಆಸ್ತಿತ್ರಿಗೆ ಹೋಗಲಿಲ್ಲ. ವಿಶ್ವಾಂತಿಯನ್ನು ತೆಗೆದು  
ಕೊಳ್ಳುವ ನೇನಸದಿಂದ ಹಾಸಿಗೆಯ ಮೇಲೆಯೇ ಹೊರಳಾಡುತ್ತಿದ್ದೆ.  
ನಿದ್ರೆ ಮಾತ್ರ ಎಷ್ಟೇನ್ನು ಪ್ರಯತ್ನಿಸಿದರೂ ಬರಲಿಲ್ಲ. ಕೊಸೆಗೆ ಸಾಯಂ  
ಕಾಲ ಸ್ಥಳ್ಯ ಹೊರಗೆ ಹೋಗಿ ತಿರುಗಾಡಿಕೊಂಡಾದರೂ ಬರೊಣ  
ಎಂದು ಹೊರಬೆ. ಸನಗೆ ತಿಳಿಯದಂತೆಯೇ ಕಾಲುಗಳು ಸನ್ನಾನ್ನು ರಾಜ  
ಮೃತ ಮನಸೆಯ ಕಡೆಗೆ ಎಳೆದುಕೊಂಡು ಹೋಡುವು. ಬಾಗುಲು ತೀರೆ  
ದಿತ್ತು. ಒಳಗೆ ಹೋಡೆ. ಹಿಂದಿನ ದಿನ ರೋಗಿಯು ಮಲಗಿದ್ದ ಮಂಜದ  
ಹತ್ತಿರ ನೆಲದಮೇಲೆ ಕುಳಿತುಕೊಂಡು ನಟ್ಟಿದ್ದಷ್ಟು ಯಿಂದ ಬಾಗಿಲಕಡೆ  
ನೋಡುತ್ತಿದ್ದಾಳು ರಾಜಮೃತ. ಅದೇ ಬಾಗುಲಾಗಾಗಿ ನಾನು ಒಳಗೆ  
ಖೋಗಿದ್ದರೂ ಸನ್ನಾನ್ನವಲು ಸೂರ್ಯಾಧಿದಂತೆ ತೋರಲಿಲ್ಲ. ಸಾಗವಳ ಸ್ಥಿತಿ  
ಯನ್ನು ನೋಡಿ ಬಹಳ ಕಳಪಳವಾಯಲ್ಪು. ಹೇಣದ ದಹನವಾಗಿತ್ತು—  
ಈಗ ಅವಳೊಬ್ಬಳೇ ಆ ಮನಸೆಯಲ್ಲಿ. ಸೂಳಯ ಜೊತೆಗೆ ಹೋಗುವ  
ವರು ಯಾರು? ಪಾರ್ವತಿಯನ್ನಾದರೂ ಜೊತೆಯಲ್ಲಿ ಕರೆತರಬೇಕಾ  
ಗಿತ್ತು ಎಸ್ಟಿಸಿತು ಸನಗೆ. ಹಿಂದಿನ ದಿನ ಯಾರಾದರೂ ಸನ್ನೌಡಸೆ ರಾಜ  
ಮೃತ ಮನಸೆಗೆ ಸನ್ನು ಹಂಡತಿಯನ್ನು ಕರೆದುಕೊಂಡು ಹೋಗಿಂದಿದ್ದರೆ  
ನಾನವರೊಡನೆ ಬಂಡಿತವಾಗಿಯಾದೂ ಒಗ್ಗಾಡಿಬಿಂಬಿತ್ತಿದ್ದೆ. ರಾಜಮೃತ  
ನನ್ನು ನೋಡಿದಮೇಲೆ ಆ ತರದ ಭಾವನೆಗಳೇಕೋ ಮಾಯವಾಗಿ  
ಹೋಗಿದ್ದವು. ಹಿಂದೆ ನಾನನಳ ವಿಷಯವಾಗಿ ಸನಸೆಕೊಂಡುದನ್ನೆಲ್ಲಾ  
ಯೋಚಿಸಿಕೊಂಡಾಗ ಸನ್ನಮೇಲೆ ಸನಗೇ ಧಿಕಾಶ್ವರ ಉಂಟಾಗುತ್ತಿತ್ತು.

ಅವಳಿಗೆ ನಾನು ಹೋದ್ದರು ತಿಳಿಯಲ್ಲ. “ರಾಜಮಂಡ್” ಎಂದು ಕೊಗಿದೆ. ಬೇರೆ ಯಾವುದನ್ನೂ ನೋಡುತ್ತಿದ್ದವರು ಫಕ್ಕನೇ ತಿರುಗುವಂತೆ ಸನ್ನ ಮಾತು ಕೇಳಿ ಅವಳು ತಿರುಗಿದಳು. ಹೊದನೊದಲು ನಾನು ಯಾರೆಂತ ಅವಳಿಗೆ ಗುರುತು ಸಿಕ್ಕಿದಂತೆ ತೋರಲಿಲ್ಲ. ಅವಳನ್ನು ನಾನೆಷ್ಟೂ ಸಮಾಧಾನಪಡಿಸಲು ಯಶ್ವಿಸಿದೆ. ಅವಳು ಅಳುತ್ತಿರುತ್ತಿಲ್ಲವಾದರೂ ಸನ್ನ ಮಾತುಗಳಿಂದ ಅವಳಿಗೆ ಸಮಾಧಾನವಾದಂತೆ ತೋರಲಿಲ್ಲ. ಕತ್ತಲಾಗುತ್ತಬಿದಿತ್ತು. ಅನಳೊಬ್ಬಳೇ ಆ ಮನಸೆಯಲ್ಲಿ. ಅದರೆ ನಾನೇನೂ ವಾಡುವಂತಿರಲ್ಲ. ಕೊನೆಗೆ ಯಾರನ್ನಾದರೂ ಜೊತೆಗೆ ಕಳುಹಿಸುತ್ತೇನೆಂದು ಹೇಳಿ ಹೊರಟಿ. ಬಾಯಲ್ಲಿ ಹೇಳುವಷ್ಟು ಸುಲಭವಾಗಿರಲಿಲ್ಲ ರಾಜಮೃನ ಮನಸೆಗೆ ಜನರಸ್ವ ಕಳುಹಿಸುವುದು. ಅಂತೂ ಕೊನೆಗೆ ನಮ್ಮುಸೆಯ ಕೆಲಸದವಳಸ್ವ ಆ ರಾತ್ರಿಯ ಮಂಟ್ಪಿಗೆ ಇಲ್ಲಿಗೆ ಹೋಗಲು ಒಪ್ಪಿಸಿದೆ. ಹಾಂತಿ ತಾನೂ ಅವಳಿಂದನೆ ಹೋಗುತ್ತೇನೆಂದಳು. ಸನ್ನ ಆಕ್ಷೇಪನೆ ಇಲ್ಲಿದಿರೂ ಪಾರ್ವತಿ ಅವಳನ್ನು ಕಳುಹಿಸಲು ಒಪ್ಪಬಲ್ಲ.

ಎರಡು ದಿನಗಳಿಂದ ನಿದ್ರೆ ಸರಿಯಾಗಲ್ಪಿದುದರಿಂದ ಆ ದಿನ ನಿದ್ರೆ ಚೆನ್ನಾಗಿ ಬಂದುಹೋಗಿತ್ತು ನನಗೆ. ಪಾರ್ವತಿಯೂ ಎಚ್ಚರಿಗೆಳಿಸಿರಲಿಲ್ಲ. ಅದರಿಂದ ಆ ದಿನ ನಾನು ಪಕ್ಷಿವಾಗ ಎಂಟು ಹೊದೆದು ಹೋಗಿತ್ತು. ಆಸ್ತ್ರತ್ರೀಗೆ ಹೋಗಲು ಮೂತ್ತಾಗುವುದೆಂದು ಅವಸರವಾಗಿ ಹೊರಬಿದ್ದೆ. ಗೇಟನ್ನು ದಾಟುವಾಗ ರಾತ್ರಿ ರಾಜಮೃನ ಮನಸೆಗೆ ಹೋಗಿದ್ದ ಸಮ್ಮಾನ ಕೆಲಸದವಳು ಇದಿರಾಗಿ ಬಂದಳು. ಅವಸರದಲ್ಲಿ ರಾಜಮೃನ ಸುದ್ದಿಯೇ ಮರಿತುಹೋಗಿತ್ತು ನನಗೆ. ಅವಳನ್ನು ನೋಡಿ ರಾಜಮೃನ ಜೇಗಿದ್ದಾಳೆ ಎಂದು ನಿಚಿಕಾಸಿದೆ. ತಾನು ಬರುವಾಗ ಇನ್ನೂ ಎದ್ದಿರಲ್ಲವೆಂದೂ ನಿದ್ರೆ ಮಾಡುತ್ತಾಳೆಂದೂ ಹೇಳಿ ಅವಳು ತನ್ನ ಕೆಲಸಕ್ಕೆ ಹೊರಬುಹೋದಳು.

ಆ ದಿನ ಸನಗೂ ಸ್ನೇಹಿ ಹೆಚ್ಚು ಕೆಲಸವಿತ್ತು. ಅದೇ ಮನಸೆಗೆ ಉಂಟಕ್ಕೆ ಬರುವಾಗ ನಾಳುಗಂಟಿಯಾಗಿತ್ತು. ಉಂಟವಾದ ಮೇಲೆ ನಾನೂ ಪಾರ್ವತಿಯೂ ವಾತಾಡುತ್ತು ಕಂಡಿತಿರುವಾಗಿ ಮಧ್ಯಾಹ್ನದ

ಬ್ರಹ್ಮಲನ್ನೀ ಬಂದ ಬಂದು ಕಾಗದವನ್ನು ಪಾರ್ವತಿ ಕೊಟ್ಟಳು. ಕಾಗ ೮೧  
ದವನ್ನು ಬಿಡಿಸಿದೆ. ಅಕ್ಕು ರಗಳು ಸನಗಿ ಪರಿಚಿತವಾಗಿರಲಿಲ್ಲ. ಯಾರ  
ಕಾಗದವರಬಹುದೆಂದು ಕುತ್ತಳಹಲದಿಂದ ಕೊನೆಯನ್ನು ನೋಡಿದೆ.  
ರಾಜಮೃತ ! ಸನಗಿ ತುಂಬಾ ಆಶ್ಚರ್ಯವಾಯುತ್ತು. ರಾಜಮೃತ ಸನಗಿ  
ಬರೆಯುವಂತಹ ವಿಷಯವೇನು ! ಆತುರದಿಂದ ಒಂದತ್ತೊಡಗಿದೆ:

“ ಡಾಕ್ಕೇರೇ, ಸನ್ನಂತವಳ ಮೇರೆ ಒಸರಿಗೆ ಕರುಣೆ ಇರುವುದು  
ಅಪರಾಪ. ಸನ್ನಂತವರಿಗೆ ಕಷ್ಟಬಂದಾಗ ಸಹಾಯ ಮಾಡುವುದು ಸಹ  
ಮನುಷ್ಯಧರ್ಮಕ್ಕೆ ಏರೂಧವೆಂದು ಭಾವಿಸುವವರೇ ಹೆಚ್ಚು. ಇಷ್ಟ  
ದಿನ-ಈಗ ನಾಲ್ಕು ವರ್ಷ ನಾನು ಯಾರಿಂದಲೂ ಸಹಾಯವನ್ನಾಗಲು  
ಸಹಾನುಭೂತಿಯನ್ನಾಗಲು ಅಪೇಕ್ಷಿಸಿದವಳಿಲ್ಲ. ಮೊನ್ನೆ ಮನುವಿಗೆ  
ಬಂದೇ ಸಾರಿ ಜ್ಞಾರ ಜೋರಾಯಿತು.

“ ಸುಖ್ಯ ವಿನಾ ಸನ್ನ ಮನೆಯ ಕಡೆಗೆ ಮತ್ತಾರೂ ಸುಳಿಯು  
ವುದಿಲ್ಲ. ಅವನನ್ನೇ ಕಳುಹಿಸಿದೆ ಡಾಕ್ಕರನ್ನು ಕರೆದುಕೊಂಡು ಬರು  
ವುದಕ್ಕೆ” ತಾವು ಮನೆಯಲ್ಲಿರಲಿಲ್ಲ. . . . ರ ಮನಗೆ ಕಳುಹಿಸಿದೆ. ಅವರು  
ಸಿದಾರ್ಕ್ಯಾವಾಗಿ ಬರುವುದಿಲ್ಲ ಎಂದು ಯೇಳಿ ಕಳುಹಿಸಿಪಟ್ಟರು. ಪುನಃ  
ನಿಮಗೇ ಹೇಳಿಕಳುಹಿಸಿದೆ. ಸೀವು ಬೆಳಗ್ಗೆ ಬರುವೆಸೆಂದುಬಟ್ಟಿರಿ. ಈ  
ಮಧ್ಯ ಮನುವಿಗೆ ಸಿನಿಷ ಸಿನಿಷಕ್ಕೆ ಜೋರಾಗುತ್ತಿತ್ತು. ಕಾಲಿಗೆ  
ಬಿದ್ದಾದರೂ ಕರೆದುಕೊಂಡು ಬಾ ಎಂದು ತಿರುಗಿ ಸುಖ್ಯವನ್ನು ಕಳು  
ಹಿಸಿದೆ. ಸಿಮಗೇನೋ ದಯೆ ಬಂತು, ಸೀವು ಒಂದಿರಿ. ಆದರೆ ಮನು  
ವನ್ನು ಇಟ್ಟುಕೊಳ್ಳುವ ಭಾಗ್ಗೆ ಸನಗಿರಲಿಲ್ಲ. ಅವನು ಹೊರಿಂಬಿಂದ.

“ ನಾನು ಯಾರು—ಮನು ಯಾರು ? ಸಮನವಿಗೆ ಸಂಬಂಧ  
ವೇನು ? ಎಂದು ಮುಂತಾಗಿ ಸೀವು ಯೋಚಿಸಬಹುದು. ಸನ್ನ ವಿಷಯ  
ವಾಗಿ ಜನರಾಡಿಕೊಳ್ಳುವ ಮಾತುಗಳನ್ನೂ ನೀವು ಕೇಳಿರಬಹುದು.  
ಹಾದು. ಸನ್ನ ತಾಯಿ ಸೂಳಿಯಾಗಿದ್ದಳು. ನಾನೂ ಆದೇ ವೃತ್ತಿಗಾಗಿ  
ತಯಾರುಮಾಡಲ್ಪಟ್ಟಿದ್ದೆ. ಸನ್ನ ತಾಯಿಯು ಸನ್ನಿಂದ ತುಂಬಹಳ್ಳಿ ಸಂಪಾ  
ದಿಸಲು ಬಯಸುತ್ತಿದ್ದಳು. ಅವಳ ಬಯಕೆಯೂ ಸೀರಧರಕವಾಗುವಂತಿರ  
ಂ ಸ  
ನಿ ನ  
ಂ ಸಿ

ಈ ಲಲ್ಲಿ. ಏಕೆಂದರೆ ಅನೇಕ ಗ್ರಾಮಾಂಶ್ಯ ಧನಿಗಳು ನನ್ನನ್ನು ಮೆಚ್ಚಿ ಮನ  
 ನ ಸೇತಿದ್ದರು. ಆದರೆ ಮನುವಿನಿಂದಾಗಿ ನನ್ನ ತಾಯಿಯ ಆಶೆ ಸಿರಾಶೆ  
 ಲಿಯಾಗಬೇಕಾಯಿತು. ಮನು—ಹೋಹನ ಎಂತ ಅವನ ವೆಸರು—ಭಾಗ್ಯ  
 ವಂತರ ಬಬ್ಬನೇ ಮಗ. ಜಿಕ್ಕಂದಿನಲ್ಲೇ ತುಡಿತಾಯಿಯರನ್ನು ಕಳಿದು  
 ಕೊಂಡಿದು ದಾರಿಂದ ಹೇಳುವವರು ಕೇಳುವವರು ಯಾರೂ ಇರಲಿಲ್ಲ  
 ಅವನಿಗೆ. ಒಂದು ದಿನ ನನ್ನ ತಾಯಿಯ ಹಳೆಯ ಸೈರಿಟನೊಬ್ಬನ್ನು  
 ಅವನನ್ನು ಸಮೃದ್ಧಿಸೆಗೆ ಕರೆಮಾಕೊಂಡು ಬಂದನು. ಅಂದಿನಿಂದ ಯಾವಾ  
 ಗಲೂ ಮನು ಸಮೃದ್ಧಿಸೆಗೆ ಬರತೊಡಗಿದ ಸನಗಾಗಾ. ಸೂಕ್ತಿಮುರಿಗೆ ವ್ಯಾದಯ  
 ಪರಬಾರದೆಂದು ನನ್ನ ತಾಯಿ ಹೇಳಿಕೊಟ್ಟಿದ್ದರೂ ಮನುವನ್ನು ನಾನು  
 ಪ್ರೀತಿಸತ್ತೊಡಗಿದೆ. ಆತನೂ ನನ್ನನ್ನು ಪ್ರೀತಿಸುತ್ತಿದ್ದು. ಮನುವಿನ  
 ಮತ್ತು ನನ್ನ ವ್ಯಾವಹಾರಗಳು ನನ್ನ ತಾಯಿಗೆ ಸರಿಬಿಳಿತಿರಲಿಲ್ಲ. ಈ  
 ಮಧ್ಯ ಮನುವನ ಹಣಕಾಸೆಲ್ಲಾ ಸಮೃದ್ಧಿಗೆಗೆ ಸೇರಿಯೋತ್ತು.  
 ಅದರಿಂದ ಮುಂದೆ ಅವನಿದ ಸನ್ನ ತಾಯಿಗೆ ಪ್ರಯೋಜನವಾಗುವಂತಿರ  
 ಲಲ್ಲಿ.

“ಆಕಸ್ತಾತ್ಮಾಗಿ ಮನು ಸಮೃದ್ಧಿಸೆಗೆ ಬರುವುದು ನಿಂತುಹೊಯ್ದು.  
 ನಾನು ತಾಯಿಯನ್ನು ವಿಚಾರಿಸಿದಾಗ ಅವನು ಮಂದುವೆಯಾಗಿರುವ  
 ಸೆಂದು ಹೇಳಿದಳು. ಮನುವನ ಮಂದುವೆಯ ವರಾತು ಕೇಳಿ ನನಗೆ ಬಹಳ  
 ದುಃಖವಾಯ್ತು. ಒಂದೆರಡು ತಿಂಗಳು ಪ್ರಾಣಾಂತಿಕವಾದ ಕಾಯಿಲೆ  
 ಯಲ್ಲಿ ಮಲಗಿಹೋದೆ. ಆಗಲೇ ನಾನು ಏಕೆ ಸಾಯಲ್ಲಿಲ್ಲವೋ! ಅಂತೂ  
 ನನಗೆ ಚ್ವರ ಬಟ್ಟಾಗ ಸಮೃದ್ಧಿ ಕೆಲಸದವಳ ಮೂಲಕ ಮನು ಮಂದುವೆ  
 ಯಾಗಲಿಲ್ಲವೆಂದೂ ನಾನು ಸತ್ಯಹೋದಿಸೆಂದು ಸಮೃದ್ಧಿಯಾಗಿ ಸಿದ  
 ವರ್ತಮಾನದಿಂದ ಅವನು ಅರಹಂಚ್ಚಿನಾಗಿರುವನೆಂದೂ ತಿಳಿಯಿತು. ಅದೇ  
 ದಿನ ರಾತ್ರಿ ನಾನು ಮನೆ ಬಿಳ್ಳಿ ಕೊರಟುಬಿಟ್ಟೆ. ಮನುವಿನ ಮನಸೆಗೇ  
 ಹೋದೆ. ಅವನು ಹುಚ್ಚಿನಾಗಿ ಹೋಗಿದ್ದು. ಹುಚ್ಚಿಸಲ್ಲಿ ಕಣ್ಣಿಗೇನೊಂ  
 ಹಾಕಿಕೊಂಡದ್ದರಿಂದ ಎರಡು ಕಣ್ಣುಗಳೂ ದೃಷ್ಟಿಯೇನವಾಗಿದ್ದವು.  
 ನನಗೆ ಕೊಟ್ಟು ಉಳಿದಿದ್ದ ಹಣವೂ ಖಚಾಗಿವೋಗಿತ್ತು. ಆದರೆ ನನ್ನ  
 ಹತ್ತಿರ ಮನು ಉತ್ತಮಸ್ಥಿತಿಯಲ್ಲಿದ್ದಾಗ ಕೊಟ್ಟು ಕೆಲವು ನಗಗಳಿದ್ದವು.

ಅವುಗಳನ್ನೇಲ್ಲ ಹೊರ ಮನುವಿಗೆ ಚಿಕಿತ್ಸೆಮಾಡಿಸಿದೆ. ಚಿಕಿತ್ಸೆಯಿಂದ ಅವನ ಹುಚ್ಚು ಸಂಪೂರ್ಣ ವಾಸಿಯಾಗದಿದ್ದರೂ ಕೆಲವು ವೇళೆ ಅವನು ಸರಿಯಾಗಿರುತ್ತಿದ್ದ. ಆದರೆ ಅದರಿಂದ ಆಗಾಗ ಜ್ವರ ಬರುತ್ತಿತ್ತು. ಅಂತೂ ಹೊಡಲಿನ ಮನುವನ್ನು ನನ್ನ ತಾಯಿ ಕೊಂಡುಹಾಕಿಬಟ್ಟಿದ್ದಳು. ಮನುವನ ಆ ಸ್ಥಿತಿಯಲ್ಲಿ ನಾನವನ್ನೊಡನೆ ಹೆಚ್ಚು ಕಾಲ ನಿಲ್ಲಲಾರೆನೆಂದು ನನ್ನ ತಾಯಿ ಯೋಚಿಸಿದ್ದಳು. ಆದರೆ ಅವಳು ಕರೆಯುವಾಗ ನಾನು ಅವಳೊಡನೆ ಹೋಗದಿದ್ದು ದರಿಂದ ಅವಳಿಗೆ ತುಂಬಾ ಸಿಟ್ಟು ಬಂತು. ಅದರ ಮೇಲೆ ನಾನಲ್ಲಿರುವದೇ ಕಷ್ಟವಾಯಿತು. ಕೊನೆಗೆ ನಾನೂ ಮನುವೂ ಉರು ಬಿಟ್ಟು ಇಲ್ಲಿಗೆ ಬಂದುಬಿಟ್ಟುವು. ದಿನಗಳು ಕಳಿದಂತೆ ಮನುವನ ಬುದ್ಧಿ ಸಂಪೂರ್ಣವಾಗಿ ಲೋಪವಾಗಿಹೋಯ್ತು. ಏನೇಸು ಮಾಡಿದರೂ ಅವನಿಗೆ ವಾಸಿಯಾಗಲಿಲ್ಲ. ಕೇವಲ ‘ರಾಣಿ’ ಎಂದು ನನ್ನನ್ನು ಕಾಗುವುದಲ್ಲದೆ ಹೆಚ್ಚಿನ ಮಾತುಗಳನ್ನೇ ಆಡುತ್ತಿರಲ್ಲ. ಆದರವನಿಗೆ ನಾನು ಹತ್ತಿರದ್ದರುವುದು ತಿಳಿಯುತ್ತಿತ್ತು. ನಾನೆಲ್ಲಾದರೂ ಸ್ವಲ್ಪ ಶತ್ರುತ್ವ ಹೋದರೆ, ‘ರಾಣೀ’ ಎನ್ನು ತ್ತಿದ್ದು. ಮಂಗಲ ವರ್ಷಗಳಿಂದ ನಾಂಬಿರೂ ಈ ಮನೆಯಲ್ಲಿದ್ದೆವು. ಈಗ ಅವನಿಲ್ಲ. ಮತ್ತೆ ಸನ್ನಾಲ್ಲೀಸು ಕೆಲಸ?

“ಡಾಕ್ಟರೇ, ನಾನು ನಿಮಗಿದೆಲ್ಲಾ ಬರೆಯುತ್ತಿರುವೇನೇಕೆ? ಇಷ್ಟು ವರ್ಷಗಳಲ್ಲಿ ನಮ್ಮಿಂಬಿರ ಏಷಯದಲ್ಲಿ ಮನುವೈಕ್ಯಾಚಿತವಾದ ಕರುಣೆಯಿಂದ ವರ್ತಿಸಿದವರು ನೀವು ಮತ್ತು ಸುಭೂತಿಬಿರೆ. ಆದರಿಂದ ನಿಮಗೆ ಹೇಳಿ ಹೋಗುವ ಸಲುವಾಗಿ ಇದನ್ನು ಬರೆಯಬೇಕಾಯ್ತು. ನೀವು ಮನುವನ ಕೊನೆಗಾಲದಲ್ಲಿ ಮಾಡಿದ ಸಹಾಯ ಎಂದೂ ಮಧ್ಯೆಯು ವಂತಿಲ್ಲ. ನನ್ನಂಧ ದರಿದ್ರ ಪ್ರಾಣಿ ನಿಮಗೆ ಯಾವ ಪ್ರತಿಫಲವನ್ನು ಕೊಡಬಲ್ಲಂದು? ದೇವರೇ ನಿಮಗೆ ಒಳ್ಳೆಯಬಸ್ತು ಮಾಡಬೇಕು.

### ರಾಜಮೃತ

ಒದಿ ಪಾರ್ವತಿಯ ಕೈಗೆ ಕೊಟ್ಟಿ. ಅವಳೂ ಒದಿದಳು. ಕಣ್ಣಿಗೆ ರಚನೆಯಲ್ಲಿ ನೀರು ತುಂಬಿತ್ತು. ‘ನಾನೆಂಥಾ ಪಾಪಿ’ ಎಂದುಕೊಂಡಳು.

ನಾ  
ಸಿ  
ನ  
ರಾ  
ಜ್ಞ

ರೂ ಸನ್ನ ಮನಸ್ಸು ವನ್ನೋ ಒಂದು ತರವಾಗಿತ್ತು. ಅದೂ ಹಾರ್ಫತಿಯ ಪ ಮಾತನ್ನೇ ಹೇಳುವಂತೆ ‘ನಾನೆಂಧಾ ಪಾಪಿ!’ ಎಂದಿತು.

ಜೀ

ಆದಿನ ಸಾಯಂಕಾಲ ತಿರುಗಾಡಲು ಹೂರಡುವಾಗ ಹಾರ್ಫ ತಿಯು ತಾನೂ ಬರುತ್ತೇನೆಂದಳು. ಇಬ್ಬರೂ ರಾಜಮೃನ ಮನೆಗೇ ಹೊಡಿವು. ಈದರೆ ನಾವು ಹೊಗುವ ನೊಡಲೇ ಆವಳು ಹೊರಟು ಹೊಗಿದ್ದ್ಲು—

ಎಲ್ಲಿಗೊಳಿಯಾಲಿಗೆ ಗೊತ್ತು!

# ಸುಖನೋ ದುಃಖನೋ

?

ದೊಡ್ಡ ಮನೆ; ಶ್ರಂಗಾರ ಪೂರಿತ ಮನೆ;  
ಬೇಕಾದಷ್ಟು ಚಿನ್ನ; ಬೇಕಾದಷ್ಟು ಉಡಿಗೆ  
ತೆಂಡಿಗೆ; ಸಂಭ್ರಮಕ್ಕೆ ನಿತಯೇ ಇಲ್ಲ!  
ಇದೀಗ ಕವುಲೆ ಸುಖದ ಮೂದಲ ಮೇಟ್ಟು  
ಲಷ್ಣ ಹತ್ತಿದಳು. ಅವಕಸ್ಷ ತಣಿಸುವುದ  
ರಶ್ಲಿಯೆ ಹೊರಟು ಹೊರಿದ ಸಂಬೀವರಾಯರು  
ಅಲ್ಲಿಂದ ಸೋಡಿ ಅಳುತ್ತಿರಬಹುದೇ —  
ಸಂಗತಿರಬಹುದೇ? ಆದರೂ ಕವುಲೆ ಸುಖಿ?

ಕರ್ತೆಗಾತ್ರ  
ಶ್ರೀಮತಿ ಲೀಲಾ

ಶ್ರೀಮತಿ ಲೀಲಾ ಅವರು ಶ್ರೀ. ಶಿವರಾಮ ಕಾರಂತರ ಧರ್ಮವತ್ತಿ. ಗಂಡನ, ಸೃಜ್ಞ ಕನಾಂ ಟಕ್ ದಲ್ಲಿ, ‘ಇವರು ಕಾರಂತರ ಅಧಾರಂಗಿ’ ಎಂಬಂತೆಯೆ ಸೃಜ್ಞ ಕಲಾವಿಶೇಷವನ್ನು ತೋರಿದರು. ಅವರಿಗ ಸಾಪಿತ್ಯರಂಗದಲ್ಲಿ ‘ಕಾರಂತರ ಸಹಚಾರಿಣಿ’ಯಾಗಿ ಅಡಿಯಿಟ್ಟಿದ್ದಾರೆ. ಇವರೀ ಹೊದಲ ಕತೆ ಕನ್ನಡ ಶಾರದೀಯ ಆಕಾಂಕ್ಷೆಗೆ ಆಶ್ವಾಸನ ಕೊಡುವಂತಿದೆಯೆಂದು ಹೇಳಬಹುದು. ಭಾಷೆಗೆ ಸಂಸ್ಕಾರವು ಅಷ್ಟೋಂದಿಲ್ಲ ವೆಂದು ಇದರಲ್ಲಿ ಎನಿಸಿತು. ಪ್ರಥಮ ಕೃತಿಯಲ್ಲಿ ಅದು ಹೆಚ್ಚುಮಾಟ್ಟಿನ ಸಂಸ್ಕಾರವನ್ನು ಹೊಂದಿದೆಯೆಂದೇ ಹೇಳಬೇಕು. ಕಥನ ರೀತಿಯಲ್ಲಿಯ ಸಯವಾದವರಗಳು ಶ್ರೀಮತಿ ಲೀಲಾ ಅವರ ಆಚಾರ-ವಿಚಾರ-ಕಲ್ಪನೆಗಳ ಸಂಸ್ಕೃತತೆಯ ಕುರುಹುಗಳಂತಿವೆ. ಬರುಬರುತ್ತ ಅವು ಹೆಚ್ಚು ಏಕಾಸಹೊಂದಿ ಅವರ ಶೈಲಿ ಜನರ ಮನವನ್ನು ಒಡಿಯುವಂತಹ ಹದಕ್ಕೆ ಬೇಗನೆ ಬರಲಿದೆ.

ಸ್ವಿಂಜೀವರಾಯರಿಗೆ ತಿಂಗಳಿಗೆ ಬರೇ ಮುಂದುತ್ತು ರೂಪಾಯಿ  
ಸಂಬಳ. ಬಡಜೀವನ. ಅವರ ಹೆಂಡತಿ ಕಮಾಲಾಭಾಯಿಗೆ ಚಿಕ್ಕಂದಿನಿಂ  
ದಲೂ ಚಿನ್ನಾಭರಣ, ಉಡಿಗೆ-ತೊಡಿಗೆ ಎಂದರೆ ಪಾತ್ರಣ. ತವರು ಮನನೆ  
ಯವರು ಅಷ್ಟು ಶ್ರೀಮಂತರಲ್ಲದಿದ್ದರೂ ಇವಳಿಗೆ ಯಾವ ರೀತಿಯಿಂ  
ದಲೂ ಕಡಿಮೆ ವಾಡಿದಿಲ್ಲ. ಪತ್ತಿಯ ಎಲ್ಲ ಬಯಕೆಗಳನ್ನು ಸಲ್ಲಿಸಲು  
ಸಂಜೀವರಾಯರ ಹತ್ತಿರ ಹಣ ಎಲ್ಲಿಂದ ಬರಬೇಕು? ಈಗ ಅವರು ಏನು  
ಕೊಟ್ಟಿರೂ ಕಡಿಮೆ ಎಂತಲೇ ಆಕೆಯು ಹೇಳುವಳು. ಅಂತೂ ಸಂಜೀವ  
ರಾಯರಿಗೆ ಸುಖವಿಲ್ಲ; ಕಮಾಲಾಭಾಯಿಯ ಸುಖವನ್ನು ಪ್ರತ್ಯೇಕ  
ಹೇಳಬೇಕೆ?

ಸು  
ಖ  
ಮೂ  
ಸು  
ಶಿ  
ಪೂ?

ರಾಯರು ಆಫ್ಸೀಸಿನಿಂದ ಬಂದಕ್ಕೂಡಲೇ ಕವುಲಾಬಾಯಿಯು ‘ಹಿರಿ ಹಿರಿ’ ಎಂದು ಗಾನಕ್ಕೆ ಆರಂಭ ಮಾಡುವಳು. ಆ ಗ್ರಾಮೋಪ್ಲೋನಸ್‌ನನ್ನು ಕೇಳಲು ಎಂಟು ಕಿವಿಗಳಿದ್ದು ಬ್ರಹ್ಮಗ್ರಾಮದಲ್ಲಿ ಅನ್ನಾಧ್ಯಾ. ‘ತನಗೆ ಅದು ಇಲ್ಲ; ಇದು ಇಲ್ಲ. ಪಕ್ಕದ ಮನೆ ರಾಧಾಬಾಯಿಗೆ ಹೊಸ ಸಸೀರೆ ತಂದಿದ್ದಾರೆ; ಈಚೆಮನೆ ಕನಕಮ್ಮನಿಗೆ ಹೊಸ ರವಕೆ-ಇಣ ತಂದಿದ್ದಾರೆ’ ಎಂಬುದೇ ಪಾಡಿಸ ಸ್ತೋಲು.

ಸಂಜೀವರಾಯರಿಗೆ ಕೇಡಿಕೇಡಿ ಬೇಸರಾಯಿತು. ಗಂಡನೆಂದೆನಿಸಿ ಕೊಂಡಮೇಲೆ ಹಂಡತಿಯ ಮೇಳಕ್ಕೆ ತಾಳ್ವಾಕಬೇಕಷ್ಟೇ? ಅದಕ್ಕಾಗ್ಗೆ ಬಹಳ ಹೇಜಾಟಪಡುತ್ತಿದ್ದರು. ಹಣದ ತೇಣಂದರೆ ಬಹಳ. ಈ ವಿಷಯ ಕವುಲಾಬಾಯಿಗೆ ಬಹಳವಾಗಿ ಹೇಳಿದ್ದರು: “ನೇಡು; ಎಲ್ಲರೂ ಮಾಡುತ್ತಾರೆ ಎಂದು ನಾವು ಮಾಡಬಾರದು; ಅವರ ಕೈಯಲ್ಲಿ ಹಣ ಉಂಟು, ಮಾಡುತ್ತಾರೆ. ಅವರು ಹಣಬೇಕಾದ ಹಾಗೆ ಉಪಯೋಗಿಸಲ ಸಂಭಗೇನು? ಅವರು ಕುಣಿಯುತ್ತಾರೆ ಎಂದು ನಾವು ಕುಣಿಯಬೇಕೇ? ಶ್ರೀಮಂತರೊಡನೆ ಬೆರೆಯಲೆಂದು ಮನಸ್ಸು ಮಾಡಬೇಡ. ಅನರ ಸಹ ವಾಸವನ್ನೇ ಬಿಟ್ಟುಬಿಡು. ಸುಶೀಲಾಬಾಯಿಯ ಗೆಳಿತನ ಮಾಡಿಕೊಳೆ, ಅಂದರೆ ನಿನಗೆ ಇಷ್ಟವಿಲ್ಲ. ಅವರಾದರೆ ನಮ್ಮ ಸಾಲಿನವರು. ಅವರ ಗಂಡನಿಗೂ ನನಗೂ ಪರಿಷಯ ಬಹಳ ಇದೆ.” ಇಷ್ಟವಿಲ್ಲ ಕೇಡಿದಳಿಂದರೆ ಕವುಲಾಬಾಯಿಗೆ ಒಡೆಯಲಾರದಷ್ಟು ಸಿಟ್ಟು ಬಂದುಬಡುವುದು. “ಓದು ನಾನು ಯಾವಾಗ ಮಾತಾಡಿದರೂ ಸಿಮ್ಮುದು ಇದೇ ಉಪ ದೇಶ. ಸನ್ನ ಆಶೀಯಲ್ಲಾ ಮನಸ್ಸಿನಲ್ಲಿಯೇ ಮಾಯಬೇಕಿಂಬುದೇ ನಿಮ್ಮ ಆಲೋಚನೆ. ಅಯ್ಯೋ! ಸಾಧಕವಾಯಿತು— ನಿಮ್ಮಿನ್ನ ಮದವೆಯಾದುದಕ್ಕೆ. ಸನ್ನ ಯಾವ ಕವುದ ಫಲಕ್ಕಾಗಿ ನೀವು ಗಂಟು ಬಿಡ್ಡಿರೋ!” ಎಂದು ಏನೂ ದಾಖ್ಯಾವಿಡದೆ ಹೇಳಿಬಿಡುವಳು. ಇದನ್ನು ಕೇಡಿದರೆಂದರೆ ರಾಯರು ತಮ್ಮ ಬಡತಸಕ್ಕಾಗಿ ತಾವೇ ನಾಚಿಕೊಳ್ಳುವರು. ತನ್ನನ್ನು ಮಂದವೆಮಾಡಿಕೊಂಡಿದ್ದ ರಿಂದಲ್ಲವೇ ಹೆಂಡತಿಗೆ ಈ ದುರ್ದೇಸೆ— ಎಂದು ಅವರಿಗೆ ಬಹಳ ಪಶ್ಚಾತ್ತಾಪ.

ಕೊಟ್ಟಿದ್ದ ಉಂಗುರವನ್ನು ಮಾರಿದರು. ಅದನ್ನು ಮಾರುವಾಗ ಎಷ್ಟು ಬೇಸರಪಟ್ಟಿರೋ! ಮಾರಾಟದಿಂದ ಹದಿನೆಂಟು ರೂಪಾಯಿ ಬಂದಿತ್ತು. ಅದನ್ನು ಹಂಡತಿಗೆ ತಂದುಕೊಟ್ಟಿರು. “ಬೇಕಾದಪ್ಪು ತಕ್ಕೂ” ಎಂದು ಹೇಳಿದರು. ಕಮಲಾಭಾಯಿಗೆ ಇದರಿಂದ ಸಂತೋಷವಾಗ ಬಹುದೆಂದು ಉಪಿಸಿದ್ದರು. ಅವಳು ಹಣ ಲೆಕ್ಕಾಮಾಡುತ್ತ “ಬರೀ ಹದಿನೆಂಟು ರೂಪಾಯಿ ತಾನೇ? ಇನ್ನೊಂದು ಪಳು ರೂಪಾಯಿಗಳಾದರೂ ಇದ್ದಿಪ್ಪರೇ....” ಎಂದಳು. ರಾಯರ ಬೇಸರವು ಇಮ್ಮಡಿಯಾಯಿತು. ಎದ್ದು ಪಕ್ಕದಮನಸೆಯ ಸುಶೀಲಾಭಾಯೆಯ ಪತಿಯ ಹತ್ತಿರ ಹೋಗಿ ಹತ್ತು ರೂಪಾಯಿಯ ನೋಟಿಂದನನ್ನು ಸಾಲವಾಗಿ ತಂದುಕೊಟ್ಟು, ಮೂರು ರೂಪಾಯಿ ಹಿಂದಕ್ಕೆ ಇಸಿರುಕೊಂಡರು. ಆ ಮೂರು ರೂಪಾಯಿಗಳನ್ನು ಮರುದಿನ ಬೆಳಗ್ಗೆಯೇ ಅವರಿಗೆ ಹಿಂತಿರುಗೆ ಕೊಡಬೇಕೆಂದು ಅಲೋಚಿಸಿದ್ದರು.

ಇಲ್ಲಿಯವರಿಗೆ ಸಾಲವಾಡದ ರಾಯರ ಮನಸ್ಸಿಗೆ ಇದು ಬಹಳ ನೋವನ್ನು ಕೊಟ್ಟಿತ್ತು. ತಾಯಿ ಕೊಟ್ಟು ಉಂಗುರ ಮಾರಿದ್ದೂ ಸ್ತುರಣಿಗೆ ಬಂತು; ತಾಯಿಯು ತಮ್ಮ ಮುದುವೆಯ ಸಮಯದಲ್ಲಿ ಹೇಳಿದ ವಾತು ನೇನಪಿಗೆ ಬಂತು: “ಮಗ್ನ, ನೀನು ಕಮಲೂ ಒಟ್ಟಿಗೆ ಸುಖಿ ವಾಗಿ ಬಾಳು” ಅಂದಿದ್ದರು. ಏನು ಸುಖನೋ? ಏನು ಬಾಕೋ? ಅದರ ಅರ್ಥವೇ ರಾಯರಿಗೆ ತೋಯದಾಗಿದೆ. ರಾತ್ರಿಯಾಗಿತ್ತು, ಉಬ್ಬ ಮಾಡಿದರು. ಸ್ವಲ್ಪ ಸಮಯ ಪ್ರಸ್ತುತ ಓದಿಕೊಂಡಿದ್ದು ಹಾಗೇ ಮಲ್ಲಿ ಬಟ್ಟರು.

ಬೆಳಗ್ಗೆ ಎದ್ದು ಸ್ವಾನವನ್ನು ತೀರಿಸಿ ಫಲಾಹಾರಮಾಡಿ, ಹೊರಕ್ಕೆ ಹೊರಬರು. ಅಷ್ಟುಹೊತ್ತಿಗೆ ಕಮಲಾಭಾಯಿ ಬಂದು “ಹೌದೇಸ್ನಿ, ಸೀರೆ ಮಾತ್ರ ಕೊಂಡರೆ ಸಾಕೇಸು? ಅದಕೊ೦ಂದೂ ಕುಪ್ಪಸಬೇಡವೇ?” ಎಂದರು. ರಾಯರಿಗೆ ಮಾತಾಡಲು ಸಾಲಗೆಯೇ ಬಾರದು. ಬಂದು ಮಾತನ್ನೂ ಆಡದೆ ತಮ್ಮಲ್ಲಿ ಇದ್ದ ಮೂರು ಚೂಪಾಯಿ ಹೆಂಡತಿಗೆ ಕೊಟ್ಟು, ಚಕಾರವನ್ನು ಎತ್ತಡೆ ಕೆಲಸಕ್ಕೆ ಹೊರಿಟುಹೋದರು. ಸು  
ಬ್ರ  
ಸ್ವಾ  
ನುಃ  
ಬಿ  
ಪೂ?

ರಾಯರು ಇನ್ನು ಬೇಸರಪಟ್ಟರೂ ಕಮಲಾಬಾಯಿಗೆ ಒಂದಿವ್ವಾಟ್ಟ  
ನ ದರೂ ಬೇಸರವಾಗಬೇಕೆ? ಸೆರೆಕರೆಲ್ಲಾ ಹೋಗಿ ಈ ವರ್ತಮಾನವ  
ಲೀ ಸ್ನೇಹಾಲ್ಲಿ ತಿಳಿಸಿದಳು. ಇಡೀ ದಿನ ಸಂತೋಷದಭ್ರತ್ತೇ ಇದ್ದಳು. ರೂಪಾಯಿ  
ಗಳನ್ನು ಎಲ್ಲಿಂದ ತಂದಿರಿಂದು ಅವಳಾಗಿ ಪ್ರಸಾತ್ಪ ಎತ್ತಲ್ಲಿ.  
ರಾಯರು ಹೇಳಲೂ ಇಲ್ಲ.

ಇತ್ತು ರಾಯರಿಗೆ ದಾರಿಯುದ್ದಕ್ಕೂ ಇದೇ ಯೋಚನೆ. ಸಿಟ್ಟಿಸ  
ಭರದಲ್ಲಿ ಸಾಲವೇನೋ ತಂದುಕೊಟ್ಟರು. ಈಗ ಅದನ್ನು ತೀರಿಸುವ  
ಬಗೆ ಯಾವುದು ಅಂತ ಯೋಚನೆತ್ತಾ ಇರುವಾಗ ಒಂದು ಆಲೋಚನೆ  
ಹೊಳೆಯಿತು. ರಾಯರು ಮಧ್ಯಾಹ್ನ ಹೊಟ್ಟೀಲನಲ್ಲಿಯೇ ಉಂಟ  
ಮಾಡುತ್ತಿದ್ದರು. ಪ್ರತಿ ಉಂಟಕ್ಕೆ ನಾಲ್ಕು ಆಣಿ ಕೊಡುತ್ತಿದ್ದರು.  
ಉಂಟ ವಬಾಮಾಟ, ಕಾಫಿ ಕುಟುಂಬ ಒಂದು ಆಣಿ ಸಾಕಲ್ಲವೇ? ದಿನಕ್ಕೆ  
ಮಾರು ಆಣಿಯಂತೆ ಉಳಿಸಿದರೆ ತಿಂಗಳಿಗೆ ಏದು ರೂಪಾಯಿ ಹೇಗೂ  
ಆಗುತ್ತದೆ. ಇನ್ನು ಇದ ಏದು ರೂಪಾಯಿಯನ್ನು ಸಂಬಂಧಿಂದ ಉಳಿಸ  
ಬಹುದೆಂದು ಭಾವಿಸಿ ಒಂದು ತಿಂಗಳಿನ ಅಂತ್ಯದಲ್ಲಿ ಶುಣುಮುಕ್ತನಾಗು  
ವೆನೆಂದು ಹಿಗ್ಗಿದರು.

ಆ ತಿಂಗಳು ಕಳೆಯಿತು. ರಾಯರು ಸಾಲ ತೀರಿಸಿದರು. ಅವರ  
ಪ್ರಕೃತಿ ಮಾತ್ರ, ಕೆಡುತ್ತಿಬಂತು. ಮಧ್ಯಾಹ್ನ ಅನ್ನಬಿಟ್ಟು ಕಾಫಿ ಕುಟಿ  
ಯುವುದು ದೇಹಕ್ಕೆ ಹೇಗೆ ಬಗ್ಗಬೇಕು? ಅದರೂ ಉಪಾಯವಿರಲಿಲ್ಲ.  
ಹೆಂಡತಿಗಾಗಿ ಅಷ್ಟನ್ನೂ ವಾಡಿದರು,

ಮನೆಯಲ್ಲಿ ಈರಿತಿ ಅವಾಂತರವಾಗುವುದಕ್ಕೂ ಕಮಲಾ  
ಬಾಯಿಯ ತಂಗಿಗೆ ವುದುವೆ ನಿಶ್ಚಯವಾಗುವುದಕ್ಕೂ ಸರಿಯಾಯಿತು.  
ತಿರುಗಿ ವೊದಲಾಯಿತು ಗ್ರಾಮೋಫೋನು. ಹಾಡುವ ಸಂಗೀತವೆಂದರೆ:  
“ಸನಗಿ ಚಿನ್ನಾಭರಣ ತೊಡಲಿಕ್ಕೆ ಪುಣ್ಯವಿಲ್ಲ. ನನ್ನ ಅದ್ಯಷ್ಟವೇ ಹಾಳು.  
ಬ್ರಹ್ಮ ಬರೆದದ್ದನ್ನು ಯಾರಿಂದಲಾದರೂ ತಿದ್ದುಲಾದೀತೆ” ಎಂದು. ಈಗ  
ವಾತ್ರರಾಯರಿಗೆ ಸಿಂಹಬಂತು. “ಪುಣ್ಯತೇತ್ತ, ಚಿಂತಿಲ್ಲ;  
ನೀನು ಹುಟ್ಟಿದ್ದಕ್ಕೆ ಸಾಧಕವಾಯಿತು. ಎಷ್ಟು ಕೊಟ್ಟರೂ ನಿನ್ನ  
ಸಂಗೀತದ ಸ್ವಾದ ನನಗೆ ತಪ್ಪುವಹಾಗಿಲ್ಲ. ನೀನು ಆದಿದ ಪ್ರತಿಯೊಂದು

ಮಾತನ್ನು ಕೇಳುತ್ತಾ ಇದ್ದರೆ ನಾನು ಭಿಕ್ಷಾಪಾತ್ರ ಹಿಡಿದುಕೊಂಡು  
ಹೋಗಬೇಕಾದೀತು. ಒಂದು ದಿನವಾದರೂ ನೀನು ಸಂತೋಷದಿಂದ  
ಮಾತಾಡಿದ್ದುಂಟಿ? ಸನಗಾರ್! ಆರೋಗ್ಯಕೂಚ ಲೆಕ್ಕಿಸದೆ ಇದ್ದೇ. ಆದರೂ  
ನಿನಗೆ ಬಂದಷ್ಟು ಕರುಣೆ ಎಂಬುದಿಲ್ಲ. ನಿನಗೆ ಕೊಡುವೆದೆಲ್ಲ ಗೋರ್ಕಳ್ಳು  
ಮೇಲೆ ಮಳಿ ಸುರಿದಹಾಗಿ!” ಎಂದು ಅತ್ತರು. ಕಮಲಾಬಾಯಿ  
ಸುಮೃನೇ ಕೇಳುತ್ತಾ ನಿಂತಿದ್ದಳು.

ಆ ದಿನರಾಯರು ಕಾಫಿ ಕುಡಿಯದೆಯೇ ಹೊರಬರು. ಆಧ್ಯಾತ್ಮಿಕ  
ಒರೆಯಲು ಕುಳಿತರೆ ಕೈಯೆಲ್ಲ ಸಡುಗಳಾರಂಭಿಸಿತು. ಮೈಯೆಲ್ಲ ಬೆವರ  
ಹತ್ತಿತ್ತು. ಆದಿನ ರಜಿ ಪಡಕೊಂಡು ರಾಯರು ಮನೆಗೆ ಬಂದರು. ಬಹು  
ದಿನದಿಂದ ಈ ರಿತಿ ಆಗತ್ಯಾಹಿತ್ತು; ಆದರೆ ರಜಿ ಪಡಕೆಳ್ಳುವ ಪ್ರಸಂಗ  
ಬಂದಿರಲ್ಲ. ವಾದ್ದು ತೆಗೆದುಕೊಳ್ಳುತ್ತೀಣ ಎಂದರೆ ಹಣದ ತಗಾದೆ.  
ಬಟ್ಟಿಸಲ್ಲಿ ಆರೋಗ್ಯ ಮಾತ್ರ ಬಹಳ ಕೆಬ್ಬಿತ್ತು.

ಒಂದು ಸೋಽಪ್ತಾತ್ತರೆ. ಹೆಂಡತಿ ಮನೆಯಲ್ಲಿದ್ದಿಲ್ಲ. ಸ್ವಲ್ಪ  
ಝೂತ್ತು ವರಗಿಂದ್ದರು. ಆಯಾಸವು ಹೆಚ್ಚಾಗಹತ್ತಿತ್ತು. ಗಂಬಿಲು ಆರ  
ತೋಡಗಿತ್ತು. ಮೆಲ್ಲನೇ ಹೆಂಡತಿಯನ್ನು ಕೊಗಿದರು, ಹೆಂಡತಿ ಕಾಣೆ.  
ಪಕ್ಕದ ಮನೆಗಳಿಗೆ ಹೋಗಿ ಆವರವರ ಗಂಡಂದಿರು ಎನೇನು ತಂದಿದ್ದಾರ್ಥ  
ಎಂದು ಕೇಳಲು ಹೋಗಿರುವ ಕಮಲಾಬಾಯಿಗೆ ಇವರ ಕೂಗು ಹೇಗೆ  
ಕೇಳಬೇಕು?

ವೇದನೆಯು ಹೆಚ್ಚುತ್ತೆ ಬಂದಹಾಗೆ ರಾಯರ ಸರಳಾಭವು ಹೆಚ್ಚಾ  
ಯಿತು. ಅದನ್ನು ಕೇಳಿ ಸೇರಿಮನೆ ಸುಶೀಲಾಬಾಯಿ ಬಂದಳು. ರಾಯರನ್ನು  
ಸೋಡಿ ಬಹಳ ವ್ಯಾಸನವಟ್ಟಿಳು. ಅವರ ಸ್ವತಿಯನ್ನು ಸೋಡಿ ಅವಳಿಗೆ  
ಬಹಳ ಭಯವಾಯಿತು. ಮುಖವೆಲ್ಲಾ ಪರಣಗೊಂಡತ್ತು. ರಾಯರು  
ಸನ್ನೆಯಿಂದ ಸೀರನ್ನು ಕೇಳಿದರು. ಸುಶೀಲಾಬಾಯಿ ಸೀರನ್ನು ತಂಡಳು.  
ರಾಯರು ಲೋಟ ತೆಗೆದುಕೊಳ್ಳಲು ಕೈಚಾಚಿದರು. ಅದು ಬಿಳಿ  
ವಂತಾಯತ್ತು. ಆದ್ದರಿಂದ ಸುಶೀಲಾಬಾಯಿ ತಾನೇ ಸ್ವಲ್ಪಸ್ವಲ್ಪ ನೀರು  
ಬಾಯಿಗೆ ಎರೆಯತೋಡಿದಳು. ಅವರಿಗೆ ಸ್ವಲ್ಪ ಚೇತನ ಬಂದ ಹಾಗಾ ಯಿತ್ತು.  
ರಾಯರು ಸುಶೀಲಾಬಾಯಿಯ ಕೈಪಿಡಿದು “ನಿಸ್ಸೆ ಉಪಕಾರ

ನು  
ನು  
ನು  
ನು;  
ನು;  
ನು;

“ ಮರೆಯಲಾರೆನಕ್ಕೂ ” ಎಂದು ಗಡ್ಡದ ಕಂರವಲ್ಲಿ ಸುಚಿದರೂ. ಇವರು ಕೈಪಿಡಿಯುವುದಕ್ಕಾಗಿ ಕಮಲಾಬಾಯಿ ಒರುವುದಕ್ಕೂ ಸರಿದೋರಿಯಿತು. ಇದನ್ನು ಕಂಡನೇಲೆ ಕಮಲಾಬಾಯಿ ಭಾವಿಸಿಯಲ್ಲಿ ಸಿಲ್ಲಲಿಲ್ಲ. ಧಿಟ್ಟನೇ ಸುಶೀಲಾಬಾಯಿಯನ್ನು ಒಯ್ದುಲೀಕ್ಕೆ ಪಾರಂಭ. ಪಾಪದ ಹೆಂಗಸು ಹೊರಟುಹೋರಬಳ್ಳ. ಎಷ್ಟು ನೋಂದುಕೊಂಡಳ್ಳೋ ಏನೋ?

ಕಮಲಾಬಾಯಿ ರಾಯರನ್ನು ಕಣ್ಣಿತ್ತಿಯೂ ನೋಡಲಲ್ಲ. “ಒಹೋ! ಇದಕ್ಕೆ ತಾನೇ ಸುಶೀಲಾಬಾಯಿ ಒಳ್ಳೆಯವಕು ಎನ್ನು ವುದು?....” ಎಂದು ಮಾತ್ರ ಪಾರಂಭಸಿಬಿಟ್ಟಳ್ಳ.

ತಂಗಿಯ ಮದುವೆಗೆ ನಾಲ್ಕುದಿನ ಮುಂಚಿತವಾಗಿಯೇ ಹೋಗ ಬೇಕಂದು ಕಮಲಾಬಾಯಿ ಆಶೀರ್ವಾದನೆ. ಅದೇ ಮೇರೆಗೆ ಈ ಹೊತ್ತು ಚಿಳಗ್ಗಿ ರಾಯರ ಹತ್ತಿರ ಕೇಳದೆಯೇ ಹೊರಟುಹೋದಳ್ಳ.

ಕಮಲಾಬಾಯಿ ಹೋದುದನ್ನು ಸುಶೀಲಾಬಾಯಿ ಕಂಡಳ್ಳ. ರಾಯರ ಸ್ಥಿತಿ ಎನಾಯಿತೋ ಎಂದು ಗಾಬರಿಯಿಂದ ಬಂದಳ್ಳ. ಅವರು ಕಣ್ಣಿಜ್ಞ ಹೊಂಡು ಮಲಗಿದ್ದರು. ಅವಕು ಎಷ್ಟು ರವಾಡದೇ ತಿರುಗಿ ಹೋದಳ್ಳ. ಮಧ್ಯಾಹ್ನದ್ದು ಕೆಲಸದಿಂದ ಬಂದ ಯಂಚಮಾನರೋಡನೆ ಈ ಸಂಗತಿಯನ್ನು ತಿಳಿಸಿದಳ್ಳ. ಅದನ್ನು ಕೇಳಿದ ಕೂಡಲೇ ರಾಮಚಂದ್ರ ರಾಯರು ಬಂದರು. ಗೆಳೆಯನ ಆವಸ್ಥೆಯನ್ನು ಕಂಡು ಅವರು ಬಹುವಾಗಿ ಮರುಗಿದರು. ಡಾಕ್ಟರರನ್ನು ಕರೆಯುಸಿದರು. ಡಾಕ್ಟರರು ವರೀಕ್ಕುಸಿ “ಕ್ವಯದ ಭಾಯಿ, ಹೆಚ್ಚು ಸಮಯ ಬದುಕುವ ಹಾಗಿಲ್ಲ ” ಅಂದರು. ಕಾಲವು ಏರಿತು; ಯಾವ ಉಪಾಯದಿಂದಲೂ ಇವರನ್ನು ಬದುಕಿ ಸುವ ಹಾಗೆ ಇರಲಿಲ್ಲ.

ಅದಿನವೆಲ್ಲಾ ಆದಂಬತಿಗಳಿಗೆ ರಾಯರ ಶೈಶ್ವಲ್ಯೇಯೇ ಮೂವ್ಯಾ ವಾಗಿತ್ತು. ಎಷ್ಟು ಮಾಡಿದರೂ ಪ್ರಯೋಜನವಲ್ಲದೆ ಹೋಯಿತು. ಈ ಸ್ಥಿತಿಯಲ್ಲಾಗಿ ರಾಯರು ಪತ್ತಿಯ ವಿಷಯವೇ ಹಂಬಲಿಸುತ್ತಿದ್ದರು. ತನ್ನ ಮರಣದ ಸಂತರ ಪತ್ತಿಯ ಪಾಡೇನು? ಒಂದು ಬಡಿ ಕಾಸನ್ನೂ ಸಂಪಾದಿಸಲಿಲ್ಲವಲ್ಲಾ - ಎಂಬ ವಿಚಾರ ರಾಯರನ್ನು ಬಹಳ ನೋವು ವೊಡಿತು.

೨೫

ರಾತ್ರಿ ಏಂರುತ್ತೆ ಬಂದ ಹಾಗೆ ರಾಯರಬೇನೆ ತೀಕ್ಕೊಂಡು ವಾಗುತ್ತ ಚಂತು. ಶ್ವಾಸಚಿದುವುದೇ ಕಷ್ಟವಾಯಿತು. ಸುಶೀಲಾಭಾಯಿಯು ರಾಯರನ್ನು ಬಡುಕಿಸಬೇಕೆಂದ, ದೇವರುಹಿಡಿಸನೆ ಹರಕೆಯನ್ನು ಬೇಡಿ ಕೊಂಡಳು. ಆದರೂ ಪ್ರಯೋಜನವಿಲ್ಲ; ರಾತ್ರಿ ಯತ್ತುಗಂಪಿ ಸುಮಾರಿಗೆ ರಾಯರ ಪ್ರಾಣಜ್ಞ್ಯೇತಿಯು ಸೂಂದಿತು. ದೇವರೈಕದ ಸುಖ ವದು, ಈ ಲೋಕದಲ್ಲಿ ಸಿಲ್ಲವುದೇ?

ಕೂಡಲೇ ಈ ವರ್ತಮಾನ ಕರುಳಾಭಾಯಿಗೆ ಮುಖ್ಯಿತು. ಅವಳು ಬಹುವಾಗಿ ಅತ್ಯಂತ ಅಳಿತ್ತು. ರಾಯರಗಾಗಿ ಅಲ್ಲ, ಆದರೆ ತನ್ನ ಆಶೇಷು ಪೂರ್ತಿಯಾಗದ್ದಕ್ಕೆ.

ಕರುಳಿ ಇದ್ದುದನ್ನು ಮಾರಿ ಕೆಲವು ಸಮಯ ಹೇಗೂ ಚೇವಣ ವಾಸ್ತವ ಸಾರಿಸಿದಳು. ತನರು ಮನೆಯವರೂ ಅವಳನ್ನು ಮನ್ನಿಸುತ್ತಿಲ್ಲ. ಸುಶೀಲಾಭಾಯಿ ಮಾತ್ರ ತನ್ನ ಮನೆಯಲ್ಲಿ ಇರುವಂತೆ ಹೇಳಿದ್ದು. ಆಗ ಕರುಳಾಭಾಯಿ “ನನ್ನ ಯಾಕೆ ಕರಿಯುತ್ತೀ? ರಾಯರನ್ನು ಕರೆ, ಅಂದು ಕೈಪಿಡಿದು ಸಿಂತಿದ್ದಿಯಲ್ಲೀ? ನಿಂತು ಕರಿದರೆ ಒಂದಾರು, ಆಮೇಳೆ ಮನೆಯಲ್ಲಿ ಕರಿಸಿಕೊಳ್ಳಿ” ಎಂದು ಸಿಕ್ಕಿಸಿಂದ ಸುಂದಿದಳು. ಸುಶೀಲಾಭಾಯಿ ಸುಮೃಸೆ ಇರಬೇಕಾಯಿತು.

ಇತ್ತು ಕರುಳೆಯ ಜೀವನ ಕಷ್ಟವಾಯಿತು. ಮನೆ ಬಾಟಿಗೆ ಬಾಕಿ, ಅಂಗದಿಯಲ್ಲಿ ಸಾಲ, ಏನೂ ಮಾಡಲು ಬರುವಳಿಲ್ಲ. ಬಂದು ರಾತ್ರಿ ಮನೆಬುಟ್ಟು ಬೇರೆ ಉರಿಗೆ ಓಡಿದಳು. ಅಲ್ಲಿ ಭಿಕ್ಷು ಪ್ರಸಂಗಿಸಿದ್ದಿನ ಜೀವನವನ್ನು ಸಾಗಿಸತ್ತೊಡಗಿದಳು.

ಒಂದು ದಿನ ಒಂದು ದೊಡ್ಡ ಮನೆಗೆ ಭೂಕ್ಕೆಗೆಂದು ಬಂದಳು. ಮನೆಯು ಯಜಮಾನಿಯೊಡನೆ ತನ್ನ ಗೋಳನ್ನು ಹುಯ್ಯುಕೊಂಡಳು. ಯಜಮಾನಿ ತನ್ನ ಪ್ರಾರ್ಥಾತ್ಮಾತಮವನ್ನು ಹೇಳಿದಳು; ತಾನು ಸುಯಿಯಾಗಲು ಮಾಡಿದ ವೃತ್ತಿಯನ್ನು ತಿಳಿಸಿದಳು. ಕರುಳಾಭಾಯಿ “ಆ ವೃತ್ತಿಯನ್ನು ಮಾಡಿದರೆ ಬೇಕಾದಷ್ಟು ಚಿನ್ನ ಸಿಗುವುದೇ?” ಎಂದು ಕೋಳಲು ಮಾರೆಯಲ್ಲಿ. ಮನೆಯ ಯಜಮಾನಿ ತಾನು ಸಂಪಾದಿಸಿದ ಚಿನ್ನವನ್ನುಲಾಲ್ಲಿ ತೋರಿಸಿದನು. ಅದನ್ನು ಕಂಡು ಕರುಳೆಯ ಸುಖ ವ್ಯಾಪಾರ ಹಾಗು ವಾಗಿಗೆ ವಿನಿಯೋದಿಸಿದನು.

ರಂಗ ಬಾಯಿಯಲ್ಲಿ ಸೀರು ಸುರಿಯಿತು. ಅಂದಿನಿಂದ ಅದೇ ವೃತ್ತಿಯನ್ನು  
ವೆಂದಲು ಮಾಡಿದರೆ. ಕಮಲೆ ತನ್ನ ಬೇವನದಲ್ಲಿ ‘ಸುಖ’ ದ ವೆಂದಲ  
ಈ ನೆಯ ಪೆಟ್ಟಿಲನ್ನು ಹತ್ತಿದಳು.

ಈಗಾಗಲೇ ಕಮಲೆ ಸುಖಿ. ದೊಡ್ಡ ಮನೆ, ಶೃಂಗಾರಪೂರಿತ ಮನೆ;  
ವೆಸರು “ ಕಮಲಾ ವಿಲಾಸ.” ವಿಲಾಸಕ್ಕೆ ಒರುವ ಜನರೂ ಕಡಿಮೆ  
ಯಿಲ್ಲ. ಬೇಕಾದಷ್ಟು ಚಿನ್ನ, ಬೇಕಾದಷ್ಟು ಉಡಿಗೆತೆಂಬಿಗೆ, ಸಂಭು  
ವಕ್ಕೆ ನುತ್ತಿಯೇ ಇಲ್ಲ.

ಇದನ್ನು ಸಂಬೇಷರಾಯರು ಸ್ವರ್ಗದಿಂದ ನೋಡಿ ಅಳುತ್ತಿರ  
ಬಹುದೇ—ಸಗುತ್ತಿರಬಹುದೇ? ಆದರೂ ಕಮಲೆ ಸುಖಿ!

# ಕರ್ಣಕೊಂಡ ರತ್ನ

ಶುಶ್ರೋಷೆ ಮಾಡುತ್ತೇಮಾಡುತ್ತೇ ದಿನ  
ಗಳೆದಂತೆ ಡಾಕ್ಟರಿ ರೋಗಿಗೆ ಮನ  
ಸ್ವೋತ್ಸಬಿಟ್ಟುಳು; ಅವಳ ಉಪಚಾರಗಳನ್ನು  
ಹೊಂದುತ್ತೇಂದುತ್ತೇ ರೋಗಿ ಅವಳನ್ನಿ  
ಅನುರಕ್ತನಾಗಿಬಿಟ್ಟುನು. ಅವನಾರು, ಅವ  
ಇಂತಾರು? ಇದೆಂತಹ ಪಾಪ! ಆದರೆ ಕಾಳಿ  
ದಾಸನು ಇಂತೇಂಕೆ ಸುಧಿಯುತ್ತಾನೆ:  
“ ಸತಾಂ ಹಿ ಸಂದೇಹಪದೇಷು ವಸ್ತುಷು  
ಪ್ರಮಾಣವಂತಿಂದಿರಿ ಪ್ರಮೃತ್ಯೈಯಿಂದಿರಿ ”

ಕರ್ತೆಗಾತ್ರ

## ಶ್ರೀಮತಿ ಗೌರೀದೇವಿ ಇಂಚಲಮಠ

ಇವರೊಬ್ಬ ಗೋಕಾವಯ ಸುಶಿಕ್ಷಿತ ಮಹಿಳೆ. ಸುಧಾರಣಾ ಪ್ರಿಯರು. ಆಯ್ದಸಂಸ್ಕೃತಯ ಪರಂಪರಾಗತನೀತಿಸಿಭಂಧಗಳನ್ನು ಕಳಜುವುದು ಇವರಿಗೆ ಸೇರದಾದರೂ ಸಮಾಜದ ಅನ್ವಯ ಅನಾಚಾರಗಳನ್ನು ಕಡೆಗಳಲ್ಲಿ ಟೀಕಿಸದಿರುವುದಿಲ್ಲ. ಹೂಸ ಹಾದಿಯನ್ನು ಸೂಚಿಸುವ ನಾಯಕ ಸ್ವಾ ಒರೆಹಗಳಲ್ಲಿ ಕಂಡುಬರುವುದಿಲ್ಲ. ಈ ವ್ಯಾಧಲು ಇವರು ಕೆಲವು ಕಡೆಗಳನ್ನು ಒರೆದಿದ್ದಾರೆ. ‘ಕಥಾಕಂಜ’, ‘ಸರಸ್ವತಿಗಳಲ್ಲಿ’ ಒಂದೆರಡು ಅಚ್ಚಾಗ್ನಿ, ಇವರ ಶೈಲಿಯಲ್ಲಿ ಯೈದಯವನ್ನು ಹಿಡಿದು ಇಲ್ಲಿದಿದ್ದರೂ ಸರಳ ಅಂತಃಕರಣವು ಕಂಡುಬರುತ್ತದೆ. ಒರೆವಳಿಗೆಯ ರೀತಿ ಹೂಸಬೆಡಗಿನಲ್ಲಿ ಹರಿಯದಿದ್ದರೂ ಒಂದುತ್ತೆರದ ಗಂಭೀರತೆ ವಾಚಕರವಾಚನವನ್ನು ತೃಪ್ತಿಯಿಂದಲೇ ಮುಂದುವರಿಸುವಂತಿದೆ.

ಬೈಳಿನ ಪಕು ಗಂಟಿಯ ಸಮಯ. ಒಂದು ಚಿಕ್ಕ ಕೋಣಿಯಲ್ಲಿ ಮಂಚದ ಮೇಲೆ, ಇಪ್ಪತ್ತೊಳು ಇಪ್ಪತ್ತಿಂಥು ವರ್ಷದ ಯುವಕನು ಮಲಗಾದ್ದನು. ಅವನ ಬೆಸ್ಸಿಗೂ ಎಡೆಗೂ ದಪ್ಪವಾದ ಅರಿವೆಯ ಪಟ್ಟಿಯನ್ನು ಕೆಟ್ಟಿದ್ದರು. ಅವನಿಗೆ ಆಗ ತಾನೇ ಮೈನೇಲೆ ಪ್ರಜ್ಞಾ ಹುಟ್ಟಿ ‘ನಾನೆಲ್ಲಿರುವೆನು? ಇನ್ನೂ ಯಡಗಿನಲ್ಲಿರುವೆನೆ, ಅಥವಾ ಮನೆಯಲ್ಲಿರುವೆನೆ?’ ಎಂದು ಯೋಚಿಸುತ್ತಿದ್ದನು. ಅಪ್ಪರಲ್ಲಿ ಶುಭ್ರವಸ್ತುವನ್ನು ಟ್ರೆಬ್ಬಿ ಯುವತಿಯು ಅಲ್ಲಿಗೆ ಬಂದಳು. ಆ ಯುವಕನು ಅವಳನ್ನು ಕುರಿತು “ನೀವು ಯಾರು?” ಎಂದು ಪ್ರಶ್ನಿಸಿದನು.

“ನಾನು ಇಲ್ಲಿಯ ಡಾಕ್ಟರಿಯು; ನಿಮ್ಮ ಉಪಚಾರಕ್ಕೊಂಡು ರಸ್ಸುನ್ನು ನೇಮಿಸಿರುವರು.”

“ಹಾಗಾದರೆ ನಾನೆಲ್ಲಿರುವೆನು?”

“ನೀವು ಮುಂಬೈ ಜೇಂಟೆ ಆಸ್ಟ್ರೆಟಿಯಲ್ಲಿದ್ದೀರಿ.”

“ನನಗೆ ಯಾವ ಕಾಲಿಗೆಯಾಗಿದೆ? ಇಲ್ಲಿಗೆ ಬಂದು ಎಷ್ಟು ದಿವಸವಾಯಿತು?”

“ನಿಮಗೆ ಜಬಲ್ ಸಿಮ್ಹಾನಿಯ ಆಗಿದೆ. ನೀವು ಇಲ್ಲಿಗೆ ಬಂದು ನಾಲ್ಕು ದಿವಸವಾಯಿತು.”

“ನಾನಿಲ್ಲಿರುವುದು ನಿಮ್ಮ ಮನೆಯವರಿಗೆ ತಿಳಿಸಿರುವರಾ?”

“ಇಲ್ಲ; ನೀವು ಇಲ್ಲಿಗೆ ಬಂದಾಗ ನಿಮಗೆ ಮೈನೇಲೆ ಪ್ರಜ್ಞಾ ಯೆ ಇರಲಿಲ್ಲ. ಕಾರಣ ನಿಮ್ಮ ವಿಷಯವನ್ನು ರಿಯಲು ನಮಗೆ ಸಾಧ್ಯವಾಗಲಲ್ಲ. ಇದೇ ಆಗ ನಿಮಗೆ ಎಚ್ಚರಿಕ ಹುಟ್ಟಿದೆ. ಇನ್ನು ಮೇಲೆ ತಿಳಿಸುವವು.”

“ಆಗ ನನ್ನ ದೇಹಸ್ಥಿ ಹೇಗಿದೆ?”

ಕ  
ಣಂ  
ಡ  
ರ  
ತ್ತ

“ಸ್ವಾಮೀ, ಹೆಚ್ಚು ಮಾತಾಪಿ ಆಯಾಸ ಮಾಡಿಕೊಳ್ಳುಬೇಕಿ;  
ನೀರುದಲಿಗಿಂತಲೂ ನಿಮ್ಮ ವ್ಯಾಧಿಯು ಎಷ್ಟೇಗೂ ಹೊಂದಿದ್ದು ಈ  
ಜಿ ದಿವಸ ನಿಮಗೆ ಪ್ರಜ್ಞಾ ಸಹ ಉಂಟಾಗಿದೆ. ನೀವನ್ನು ಭಯುವಷ್ಟು ಕಾರಣ  
ಪಿಲ್ಲಿ. ”

ಆಕೆಯು ಆತನನ್ನು ಧೈಯಗೋಳಿಸಿ ಶೈಕ್ಷಣಿಕಚಾರಗಳನ್ನು  
ಮಾಡುತ್ತಿರುವನ್ನರಲ್ಲಿ ದೊಡ್ಡ ಡಾಕ್ಟರ್ ಸಾರ್ಚೆಜನು ಅಲ್ಲಿಗೆ ಬಂದನು.  
ರೋಗಿಯನ್ನು ಕಂಡು ಅವನಿಗೆ ಅಶ್ವಾಸಂದರಾಗಿ ಅವನೊಂದನೆ ಕೆಲ್ಲ  
ಹೊತ್ತು ಮಾತುಗಳನ್ನಾಡಿ, ಸರಿಯಾಗಿ ನೋಡಿಕೊಳ್ಳಲು ಡಾಕ್ಟರ್‌ಗೆ  
ತಿಳಿಸಿ ಹೊರಣುಹೋದನು.

ಡಾಕ್ಟರ್‌ಯು ಆ ಯಂವಕನ ಮನೆಯವರಿಗೆ ತಿಳಿಸಿದ್ದು. ಅವನ  
ಅರ್ಪಿಕೆಯನ್ನು ಅತ್ಯಂತ ಶ್ರದ್ಧೆಯಿಂದ ತತ್ತ್ವರಾರ್ಥಿ ಮಾಡುತ್ತ ಅವನ ಒಳೆ  
ಯಲ್ಲಿಯೇ ಇರುತ್ತಿದ್ದು.

ರಾತ್ರಿ ಹಸ್ತರಚು ಗಂಬೆಯ ಸಮಯ. ಡಾಕ್ಟರ್‌ಯು ಎಷ್ಟೇ  
ಪ್ರಯೋತ್ತಪಟ್ಟರೂ ಸಿದ್ಧಾರ್ಥೇವಯು ಒಲಿಯಲ್ಲಿ. ಆ ಹೊಸ ರೋಗಿಯ  
ಪ್ರತಿಸಿಂಬವ್ಯ ಕಣ್ಣಿಂದೆ ಕಟ್ಟಿದಂತಾಗುತ್ತಿತ್ತು. ಅವನ ದುಂಡಾದ  
ನ್ಯೂಕಟ್ಟು, ವಿಶಾಲವಾದ ಹಣೆ, ಕಾಮಸಚಲ್ಲಿಸಂತಿರುವ ಘಟ್ಟುಗಳು,  
ದೊಡ್ಡದಾದ ನೇತ್ರಗಳು, ಸ್ವಾಂತಿಕದಂತಿರುವ ದಂತಪಬ್ಬಿಗಳು, ಅಗಲ  
ವಾದ ಎಡೆ, ಶುಭ್ರವಾದ ದೇಹಕಾಂತಿ. ಅವನ ಸುಂದರಾಕೃತಿಯಲ್ಲವೂ  
ಉಪಳಿಗೆ ಜ್ಞಮೆಯನ್ನು ಉಟುಮಾಡಿತು. ಅಗವಳು ‘ಅಹಾ! ಎಂಧ  
ಸುಂದರ ಪುರುಷನಿಂತ! ಇಷ್ಟ ಅಶಕ್ತಿಯಲ್ಲಿದ್ದರೂ ಈತನು ಎಷ್ಟು  
ತೀಜಸ್ಸಿಯಾರ್ಥಿ, ಮನೋಕರವಾಗಿ ತೋರುವನು! ರೂಪಿಗೆ ತಕ್ಕಂತೆ,  
ಗುಣ-ವಿದ್ಯಾ-ಧನ ಎಲ್ಲವೂ ಸರಿಯಾಗಿ ಕಾಣಿದೆ. ಈತನ ಕೈಪುದಿದವರ  
ಪ್ರಣಾದ ಸಮಾನವಿಲ್ಲ. ಸಂಗಾದರೂ ಅರಗಳಿಗೆ ಸಹ ಈತನನ್ನು ಗು  
ಲಿರಲು ಮನಸ್ಸೊಪ್ಪೆ ಲೋಲ್ಲಿದು. ಈತನ ಸುಂದರವಾದ ವ್ಯಾಖ್ಯಾನ  
ಪನ್ನು ನೋಡುತ್ತ ಸದಾ ಈತನ ಸಾನ್ಮಾಧ್ಯದಲ್ಲೇ ಇರಬೇಕೆನಿಸುತ್ತದೆ.  
ಈತನ ಸ್ವರ್ಥವಾದರಂತೂ ನನ್ನ ಮೈಮೇಲನ ಪ್ರಜ್ಞಾಯೇ ತಪ್ಪಿದಂತಾಗಿ  
ನನ್ನ ಬಾಹ್ಯಾಶಾಶದಲ್ಲಿತನನ್ನು ಬೆಗೆದಪ್ಪೆಕೊಳ್ಳಲೇ ಎಂದೆನಿಸುತ್ತದೆ.

ಇಲ್ಲಿಯವರೆಗೆ ನಾನೆನ್ನೋ ರೋಗಿಗಳ ಶುಕ್ಲಾಷ್ಟೀಯನ್ನು ಮಾಡುತ್ತೇ<sup>೩೬</sup>  
ಬಂದಿದ್ದೇನೆ. ಸನಗೆ ಎಂದೂ ಹೀಗಾಗಿರಲಿಲ್ಲ. ಈತನು ಇಲ್ಲಿಗೆ ಬಂದಾಗ್ಗಾಗಿ  
ಸಿಂದ ನನಗೆ ಉಳಿತ್ತುಂಡಿಗೆ ಸಹ ಬೇಡಾಗ್ಗಾಗಿ ನನ್ನ ಹೃದಯವು ಅತ್ಯಂತ  
ತೆಳಮಳಗೊಳ್ಳುತ್ತಲಿದೆ. ಈತನ ವಿಷಯದಲ್ಲಿ ನನಗೆ ಈ ರೀತಿ ಮನೆನ್ನೇ  
ವ್ಯಧಿಯಂಥಾಗಲು ಕಾರಣವೇನಿರಬಹುದು?'

ಹೀಗೆ ಆಲೋಚಿಸುತ್ತಿರುವಪ್ಪರಲ್ಲಿ ಅವಳು ಒಮ್ಮೆಗಳೇ ಗಾಬಿ  
ಯಾದಳು. 'ಇದೇನು, ನನ್ನ ಮೈಮೇಲೆ ಪ್ರಜ್ಞೆ ಇದೆಯೋ ಇಲ್ಲವೋ!  
ವರಪುರುಷನಲ್ಲಿ ಈ ರೀತಿ ದುರ್ವಿಚಾರಗಳನ್ನು ನಡೆಸುತ್ತಿರುವೇನು. ಪರ  
ಪುರುಷರನ್ನು ಮನದಲ್ಲಿ ಸಹ ಸೇನೆಯುವುದು ಮಹಾವಾತಕವಲ್ಲವೇ:  
ಸೀತಾ, ಸಾವಿತ್ರಿ, ಸೀಲಾಂಬಿಕೆ, ಹೇಮರದ್ವಿಮಲ್ಲಾಮ್ಮಾ ಮೊದಲಾದ  
ಇನ್ನೂ ಎಷ್ಟೋ ಸಚ್ಚರಿತ್ರೆ ಶಿಖಾಮಣಿಗಳ ಚರಿತ್ರೆಗಳನ್ನು ಓದಿಯೂ  
ಮಂಧಾಂತಿ ದುರ್ವಾಗ್ರಾಹ ಕಡೆಗೆ ಮನಸ್ಸನ್ನೆಳಿದೊಯುತ್ತಿರುವೇನು—  
ಇದು ನನ್ನ ಮಹಾಪರಾಧವೇ ಸರಿ. ನಾನು ಯಾರು? ಹುಟ್ಟಿದ್ದಲ್ಲಿ?  
ನನ್ನನ್ನು ಕೊಟ್ಟಿದ್ದಲ್ಲಿ? ನನ್ನ ಧರ್ಮವೇನು? ಸಮಾಬದ ಮೇಲೂ  
ಮನಸೆತನದ ಮೇಲೂ ದೂರದ್ವಿಷಯನ್ನಿಲ್ಲು ಏಜಾರಮಾಡದೆ ಕುರುತ್ತ  
ಳಂತ ವತ್ತಿಸಿ ಉಭಯಕುಲಕ್ಕೂ ಅಪಕ್ಕಿತ್ವಯನ್ನು ತರುತ್ತಿದ್ದೆನಲ್ಲಿದೆ  
ನಾನೂ ಮಹಾವಾಪಕ್ಕೆ ಪಾತ್ರಕಾಗುತ್ತಿದ್ದೇನು. ಇದೀ ಸ್ತ್ರೀ ಸಮಾಬಿ  
ಜಕ್ಕೋ ಕಲಂಕವನ್ನು ತರುತ್ತಿದ್ದೇನು.' ಹೀಗೆ ತನ್ನ ಷಟ್ಕೆಕ್ಕೆ ತಾನೇ ಬಹಳ  
ವಾಗಿ ಹಳಿಂದುಕೊಂಡು ಅತ್ಯಂತ ಪಶ್ಚಾತ್ತಾಪಪಟ್ಟಳು. ಅತಿಯಂತ  
ಭೇತಿಯು ಉತ್ಸನ್ನವಾಗಿ ಅವಳ ಹೃದಯವು ನಡುಗಲಾರಂಭಿಸಿತು.

ಕೆಲವು ದಿನಗಳ ಮೇಲೆ ಆ ಯುವಕನ ಮನಸೆಯವರು ಅಲ್ಲಿಗೆ  
ಬಂದರು. ಕ್ರಮೇಣ ಅವನ ವಾಗ್ದಿಯು ಗುಣ್ಯೇಂದುತ್ತಾ ಸ್ವಲ್ಪ  
ಓದಾಡುವಪ್ಪು ಶಕ್ತಿಯೂ ಅವನಿಗಂಥಾಯಿತು. ಆದರೆ ಅವನಿಗೆ  
ಡಾಕ್ಟರಿಯ ವಿಷಯದಲ್ಲಿ ಆಗಾಗೆ ಅನೇಕ ವಿಚಾರಗಳು ಬರುತ್ತಿದ್ದವು.  
'ಪಾಕ್ಷಿತಿಯು ನನ್ನನ್ನು ಇಷ್ಟೋಕೆ ಪ್ರೀತಿಸುವಳು? ನನ್ನ ಮೇಲೆ  
ಇಷ್ಟೋಂದು ಆದರ ತೋರಿಸುವ ಕಾರಣವಾದರೂ ಪನಿರಬಹುದು? ಇವಳಿ  
ಮುಖಲಕ್ಷ್ಯಾಂಗಕು ಇವಳಿಂಬಿ ದೊಡ್ಡ ಮನಸೆತನದ ಸ್ತ್ರೀಯೆಂದು ಹೇಳು  
ವಂತಿವೆ. ಆದರೆ ಸದಾ ಖಿನ್ನಿಂದಾಗಿಯೇ ತೋರುವಳು. ಈ ವರುಸ್ವಾಸಲ್ಲಿ

೪೦ ಇವಕು ಹೀಗಿರಲು ಕಾರಣವೇನು? ಇವಳಿಗಿನನ್ನೂ ವಿವಾಹವಾಗಿದೆಯೋ  
 ಇಲ್ಲವೋ? ಇವಕುನ್ನೂ ಕಂಡೊಡನೆಯೇ ಸನಗಿ ಹೇಗೆ ಹೇಗೆ ಆಗುತ್ತಿ  
 ರುತ್ತದೆ. ನಾನು ಪರದೇಶದಲ್ಲಿ ಎಂಭೇಂಧ ಸುಂದರಿಯರ ಬಲೆಯಿಂದ  
 ಪಾರಾದೆನು. ಆದರೆ ಇವಳ ಕೈಯಿಂದ ಪಾರಾಗಲು ನನಗಿ ಶಕ್ಯಪದ್ಧಂತಿ  
 ತೋರುವುದಿಲ್ಲವಲ್ಲ! ಇವಕು ಸನ್ನ ಬೇವವನ್ನೇ ಹರಣವಾಡಿಕೊಂಡಿರು  
 ವಷ. ಇವಳ ಗಂಭೀರವಾದ ಸುಡಿಯೂ ಮನೋಹರವಾದ ಸಡೆಯೂ  
 ಜಂದ್ರಬಿಂಬದಂತಿರುವ ಮುಖಮುದ್ರೆಯೂ ಇವೆಲ್ಲವು ಸನ್ನನ್ನೂ ಮುಗ್ಗಿ  
 ನನ್ನಾಗ್ಗಿ ವಾಡಿವೆ. ಅರಗಿಗೆ ಸಹ ಇವಕ್ಕೂ ಗಲ್ಲಿರಲು ನನ್ನ ಮನಸೆಯನ್ನು  
 ಲೊಳ್ಳುತ್ತು. ಇವಳ ಸುಂದರವಾದ ರೂಪಾತಿಶಯವನ್ನು ನೋಡುತ್ತು  
 ಸದಾ ಇವಳ ಬಳಿಯಲ್ಲಿಯೇ ಇರಬೇಕೆನಿಸುತ್ತದೆ. ಆದರೆ ನನಗಿರೀತಿ  
 ಭಾರ್ಯಾತಿಯನ್ನು ಹುಟ್ಟಿಸಿ ತನ್ನ ಮೋಹಪಾಠದಲ್ಲಿ ಸಿಲುಕಿಸಿಕೊಂಡಿರುವ  
 ಈ ಸವಸುಂದರಾಂಗಿಯು ಯಾರಾಗಿರಬಹುದು? ನಾನು ಬಂದು ಇಷ್ಟ  
 ದಿವಸಗಳಾದರೂ ಇವಳ ವಿಷಯವನ್ನೇ ಅರಿತುಕೊಂಡಿಲ್ಲವೆಂದ ಮೇಲೆ  
 ನಾನೆಂಧ ಮೂಡಫನು!

\* \* \* \*

ಆಸ್ತ್ರತ್ರೀಯ ಆವಾರದಲ್ಲಿ ಬಂದು ಮಾರ್ಟಾದ ಮನೆ. ಆದರ  
 ಮುಂಭಾಗದಲ್ಲಿ ಚಿಕ್ಕದೊಂದು ಹೂದೋಟ. ಆದರಲ್ಲಿ ಚಿತ್ರನಿಚಿತ್ರ  
 ಗೀಡಬಳ್ಳಿಗಳು ಶೋಭಸುತ್ತಲಿದ್ದವು. ಆದರೊಳಗಿನ ಪುಷ್ಟಿಗಳು ಅರಳಿ,  
 ಸುತ್ತಲ್ಲಾ ಪರಿಮಳವು ಬೀರುತ್ತತ್ತು. ಸಾಯಂಕಾಲದ ತಂಗಾಳಿಯು  
 ಬೇಸಿ ಮನಸ್ಸಿಗೆ ಉಲ್ಲಾಸವನ್ನು ಕೊಡುತ್ತಿತ್ತು. ಡಾಕ್ಟರ್ ತ್ರೀಯು  
 ಹೂದೋಟದಲ್ಲಿಯ ಬಂದು ಆಸನದ ಮೇಲೆ ಏನೇನೋ ಯೋಚಿಸುತ್ತು  
 ಕುಳಿತ್ತಿದ್ದಳು. ಅವಳ ಶುಭ್ರವಾದ ದೇಹಕಾಂತಿಯೂ ಧರಿಸಿದ್ದ ವಸ್ತುವೂ  
 ಒಂದೇ ಆಗಿ ಅವಕು ಮಹಾಪ್ರೇತೆಯಂತೆ ಒಪ್ಪಿತ್ತದ್ದಳು. ತಂಗಾಳಿಯು  
 ಸಹಾಯದಿಂದ ಅವಳ ಕವಾಡ ಉಂಗರಗೂದಲು ಸುಂದರವಾದ ಅವಳ  
 ಮುಖಪದ್ಧವನ್ನಾವರಿಸಿ ಶೋಭಿಯನ್ನೂ ಕೆಚ್ಚಿ ಸುತ್ತಿದ್ದು ದರಿಂದ, ಆ  
 ಯುವತಿಯು ಅತ್ಯಂತ ಮನೋಹರಳಾಗಿ ತೋರುತ್ತದ್ದಳು.

ಇದಿಗ ಗುಣ ಹೂಡಿದೆ ಆ ರೋಗಿಯು ಬೇಸರವನ್ನೂ ಕಳಿದು  
 ಕೊಳ್ಳಲು ಅದೇ ಮೊಗದೋಟಕ್ಕೆ ಬಂದನು. ಅವನು ಅಲ್ಲಿ ಆಸನದ

ಮೇಲೆ ಕುಳಿತಿರುವ ಡಾಕ್ಟರ್ಯಾಯನ್ನು ಕಂಡು, ‘ಆ ಮಹಾಶ್ಯೋತ್ತಮ ಪರಿ<sup>೫೭</sup>  
ಚಯವನ್ನು ಮಾಡಿಕೊಳ್ಳಲು ಇದು ತಕ್ಷ ಸಮಯವಾಗಿದೆ’ ಎಂದು  
ಕೊಂಡು ಆ ಯುವತಿಯಿದ್ದೆಂದೆಗೆ ಬಂದನು. ಅವಳು ಆದರದಿಂದ ಅವನನ್ನು  
ಬರಮಾಡಿಕೊಂಡು ಅವನಿಗೊಂದಾಸನವನ್ನು ಕೊಟ್ಟು ತಾನು ಅವನ  
ಸಮೀಪದಲ್ಲಿ ಕುಳಿತಳು.

“ ಸಾಮ್ರಾಜ್ಯ, ಇಲ್ಲಿಗೇಕೆ ಬಂದಿರಿ? ನನ್ನಂದಲೇನಾದರೂ ತಮಗೆ  
ಕೆಲಸವಾಗುವುದಿತ್ತೇ? ” ಎಂದು ಡಾಕ್ಟರ್ಯಾಯು ಕೇಳಿದಳು. “ ಇಲ್ಲ  
ಸನಗಿ ಬಹಳ ಬೇಸರಬಂದಿದ್ದ ರಿಂದ ಇಲ್ಲೇ ಸ್ವಲ್ಪ ತಿರುಗಾಡಬೇಕೆಂದು  
ಹೊರಟಿದ್ದೆನು. ನಿಮ್ಮನ್ನು ಕಂಡು ಹಾಗೆಯೇ ಇಲ್ಲಿಗೆ ಬಂದೆ, ಅಷ್ಟೇ  
ಮತ್ತೇನೂ ಇಲ್ಲ. ”

“ ಸಾಮ್ರಾಜ್ಯ, ತಾವು ಇಷ್ಟು ಬೇಗ ಗುಣವಾಗಿ ಇಷ್ಟರಮಟ್ಟಿ  
ಗಾಗಿದ್ದು ಕಂಡು ಸನಗಿ ಅತ್ಯಾಸಂದವಾಗುತ್ತದೆ. ಪರಮೇಶ್ವರನ ಅನು  
ಗ್ರಹದಿಂದ, ಹಡೆದವರ, ಕೈಪಿಡಿದವರ ಪುಣ್ಯಪ್ರಭಾವದಿಂದ ನೀವು ಈ  
ಕುತ್ತಿಸ್ತಿಸಿದ ವಾರಾದರಿ. ಇಷ್ಟರಲ್ಲೇ ನಿಮಗೆ ಸಾಹೇಬರು ಹೊರಡ  
ಲಪ್ಪಣಿಯನ್ನು ಕೊಡುವರು. ”

“ ಇದೆಲ್ಲವೂ ದೇವರ ಕೃಪೆ ನುತ್ತು ನಿಮ್ಮ ಅಂತರಂಜನೇ  
ಹೊರತು ಬೇರೆ ಇಲ್ಲ. ಆದರೆ, ನಿಮ್ಮ ವಿಷಯವನ್ನು ಅರಿತುಕೊಳ್ಳಲು  
ಬೇಕೆಂದು ಸನಗಿ ತುಂಬಾ ಕುತೂಹಲವಂಟಾಗಿದೆ. ನಾನು ನಿಮ್ಮ  
ಸಮೀಪದ ಆಪ್ತನೆಂದು ತಿಳಿದು ನಿಮ್ಮ ವಿಷಯವನ್ನು ಸಂಸ್ತಾಪಿಸಿ  
ತಿಳಿಸಿ. ”

ಅದಕ್ಕೆ ಡಾಕ್ಟರ್ಯಾಯು ನಿಟ್ಟುಸಿರುವಿಟ್ಟು “ ಸಾಮ್ರಾಜ್ಯ, ನನ್ನಂಧಿ  
ಸಿಫಾರಣ್ಯಾಳ ಜರಿತ್ತೇಯನ್ನು ಏನು ಕೇಳುವರಿ? ನಾನೆನಾಭ್ಯಾ ದಿಕ್ಕಿಲ್ಲದ  
ಅನಾಥೀಯು. ಸ್ವಾಮಿಯ ಒತ್ತಾಯಪಡಿಸುತ್ತಿರುವುದರಿಂದ ನನ್ನ ವಿಷಯ  
ವನ್ನು ವಿಶದಪಡಿಸುವೆನು ” ಎಂದು ಹೇಳಿಕೊಡಿದಳು:

“ ಕನಾಂಟರ್ ದರಕ್ಕಿಜಬಾಗದಲ್ಲಿ ಹಿಕ್ಕಾರಿಪುರವೆಂಬುದು<sup>೫೮</sup>  
ನಮ್ಮೊರು. ಅಲ್ಲಿ ನಾನು ಬಂದು ದೊಡ್ಡ ಮನಸೆತನದಲ್ಲಿ ಒನಿಸಿದೆನು.  
ಮುಗರಲೀಧರನೆಂಬ ಸಭ್ಯಗೃಹಸ್ಥನು ನಿಮ್ಮ ತಂಡೆಯು, ತಾರಾಮತ್ತ  
ಯೆಂಬ ಪತಿವ್ರತಾಶಿರೋಮಣಿಯು ನಿಮ್ಮ ತಾಯಿಯು. ನಿಮ್ಮ

ರಂದು ತಂದೆಗಳಿಗೆ ನಾನೊಬ್ಬಿ ಹೀ ಮಗಿಷು; ಆದುದರಿಂದ ಅವರು ನನ್ನು ಸ್ವಾಯಂತ್ರ್ಯ ಪ್ರೇಮದಿಂದ ಸಲಹುತ್ತಿದ್ದರು. ನಮ್ಮ ತಂದೆ ವ್ಯಾಪಾರಾಳಿಗೆ ನಿಂದು ಧರನೆಂಬ ಒಬ್ಬ ಆಪ್ತಮಿಶ್ರಸಿದ್ಧನು. ಇವರಿಬ್ಬರು ಅನೇಕೋನ್ನರಾಗಿ ಒಂದೇ ಮನಸೆ ತನದವರಂತೆ ವರ್ತಿಸುತ್ತ ಕೂಡಿಯೇ ವ್ಯಾಪಾರ ಮಾಡುತ್ತಿದ್ದರು. ನಮ್ಮ ತಂದೆತಾಯಿಗಳು ಏತ್ತರ್ವದ ಪ್ರೀತಿಯಿಂದ ಇಂದುಧರನ ಚಿರಿಮಂಗ ಶಶಿಧರನಿಗೆ ಚಿಕ್ಕಾದಿಸಲ್ಲಿ ನನ್ನು ನ್ನು ಕೊಟ್ಟು ಮಾಡುವೆ ಮಾಡಿದರು. ಆಗ ನನಗೆ ಇದು ವರ್ಷ, ನನ್ನ ಪತಿಗೆ ಎಂಬು ವರ್ಷ; ಮಂದುವೆ ಮುಂಜಿ ಅಂದರೇನೇ ನಮಗೇನೂ ತಿಳಿಯುತ್ತಿರುತ್ತಿಲ್ಲ. ಚಿಕ್ಕಾದಿಸಲ್ಲಿ ಗೊಂಬೆಯಾಟವಾಡಿದಂತೆ ನಮ್ಮ ತಾಯಿತಂದೆಗಳು, ನಮ್ಮ ಮಂದುಪೆಯ ಆಟವನ್ನಾಡಿ ಆಸಂದಪಟ್ಟಿರು. ಆದರೆ ಈ ಆಸಂದವು ಅವರಿಗೆ ಸ್ಥಿರವಾಗಲಿಲ್ಲ. ಕೆಲವು ದಿವಸಗಳಲ್ಲೇ ದುಡ್ರೀವದಿಂದ ನಮ್ಮ ಮಾವನಿಗೆ ವ್ಯಾಪಾರದಲ್ಲಿ ಹಾಸಿಯುಂಟಾಗಿ ಸಕಲಸಂಪತ್ತು ಹಾಳಾಗು ಅವನು ಪುರಂದರಧಾಸನಾದನು. ಆಗ ನಮ್ಮ ತಂದೆ ಗೆಳೆಯನನ್ನು ಕುಟುಂಬಸಮೇತವಾಗಿ ತನ್ನ ಮನಸೆಯಲ್ಲಿ ಇರಿಸಿಕೊಂಡು ವರ್ಷಕಾಲ ಕೈಪಿಡಿದನು. ನಮ್ಮ ಮಾವನಿಗೆ ನಮ್ಮಲ್ಲಿರಲು ಇಷ್ಟವಿಲ್ಲದೆ ಪರ ಪಾರ್ಬತಕ್ಕ ಹೊರಡಲುದ್ದಕ್ಕೆನಾದನು. ನಮ್ಮ ತಂದೆಯು ಎಷ್ಟೋ ವಿಧವಾಗೇ ಕೊಂಡರೂ ಕೇಳಿದೆ ತನ್ನ ಹಟವನ್ನೇ ಬಿಡಲಿಲ್ಲ. ಉಪಾಯ ವಿಲ್ಲದೆ ನಮ್ಮ ತಂದೆಯು ನಮ್ಮ ಮಾವನಿಗೆ ಎರಡು ಸಾವಿರ ರೂಪಾಯಿಗಳನ್ನು ಕೊಟ್ಟು ಕಳಿಸಿದನು. ಸಂತರ ನಮ್ಮ ಮಾವನು ಕುಟುಂಬ ಸಮೇತ ಮಾರ್ಪಾಸಿಗೆ ಹೋಗಿ ಸೆಲೆಸಿದನು. ಅಲ್ಲಿಗೆ ಹೋದ ಮೇಲೆ ಆತ ನಿಂದ ಒಂದರಡು ಪತ್ರಗಳು ಬಂದಿದ್ದವು. ಆದರೆ ನಮ್ಮ ತಂದೆ ಆಪ್ತ ಸ್ವೀಕಿತನ ಆಗಿರಿಕೆಯಿಂದ ಮನೋರೋಗ ವಿಧಿತನಾಗಿ ಕೊನೆಗೆ ಆದ ರಲ್ಲೀ ಮೃತಪಟ್ಟಿನು. ಆಗ ನಾನು ಎಂಬು ವರ್ಷದವರಳು. ನನಗೆ ಸುಶಿ ದುಃಖ ಯಾವುದೂ ಗೊತ್ತಿರಲಿಲ್ಲ. ಮುಂದೆ ನಮ್ಮ ತಾಯಿಯು ಮಾರ್ಪಾಸಿನಲ್ಲಿ ನಮ್ಮ ಮಾವನ ಹತ್ತಿರ ಇರಬೇಕೆಂಬ ಆಕಾಂಕ್ಷೆಯಿಂದ ಆತನ ಆಶ್ರಯವನ್ನು ಕೇಳಿಕೊಂಡಳು. ಆವನು ನಮ್ಮನ್ನು ಹಚ್ಚಿ ಕೊಳ್ಳಲಿಲ್ಲ. ನನ್ನ ತಾಯಿ ಕೊನೆಗೆ ನನ್ನೊಡನೆ ತನ್ನ ಅಣ್ಣನ ಆಶ್ರಯವನ್ನು

೫. ಘಲಿತಾಂಶ:—ತಾತ್ಕಾಲಿಕ ಘಲ-ವರದು ಕೆಕ್ಕಿಗಳಾಗಿ ಅದ ಘಲ-ಶಾಖ್ಯ ಘಲ.

**ಸೂಚಿನೆ:**—ಯುದ್ಧರಂಗಕ್ಕೂ ರಾಜಧಾನಾಗಿ ಇರುವ ದೂರವನ್ನು ಹತ್ತಿರ ಇರುವ ಸಮುದ್ರತೀರವನ್ನು ತೋರಿಸುವಂತೆ ಒಂದು ಸುಮಾರಾದ ನ್ಯಾಯನ್ನು ಬರೆವುದು. ಒಬ್ಬ ದೊರೆಯ ಆಳಕೆ ವೇದಳಾದುವನ್ನು ಕುರಿತು ಬರೆಯಲು ಚರಿತ್ರೆಯ ಸಹಾಯ ತುಂಬಾ ಬೇಕು. ಇಲ್ಲಿ ಇಲ್ಲ ಪಕ್ಷದಲ್ಲಿದಬೇಕಾದಂಶಗಳು ಯಾವೈವೆಂದರೆ:—ಮುಖ್ಯಮುಖ್ಯವಾದ ಅಂಶಗಳ ವಿವೇಚನೆ ಮಾಡಬೇಕು, ಇಸವಿಗಳನ್ನು ಸೂಚಿಸಿ ಈಲಕ್ಕೆಮಾನಸಾರವಾಗಿ ಬರೆ-ವುದು. ಮುಖ್ಯವಾದೆಂದಂಶವನ್ನಿಂದ, ಬಿಡಬಾರದು. ಲೇಖಕನ ಸ್ವಾಭಿಪ್ರಾಯವು ಕೆಂಡಲು ವಾಕ್ಯಬೃಂದದಲ್ಲಿ ಬರೆಯತಕ್ಕುದು, ಮತ್ತು ನಿಷ್ಠಾಕ್ಷರಾತ್ಮಕಗಳಬೇಕು.

### ಅಕ್ಷರಿನ ಆಳಕೆ.

ಇದರ ಸಾರಾಂಶಗಳ ಪಟ್ಟಿ.

೧. ಅಕ್ಷರ ಸಿಂಹಾಸನಕ್ಕೆ ಬಂದಾಗ ನೋಗಲಾಯಿ ರಾಜ್ಯದ ಸ್ಥಿತಿ ಆವಧಾಗದಲ್ಲಿ ಎಂಬು-ಹ್ಯಾವಾಗಿ ದಂಡಯಾತ್ರೆಗಳನ್ನು ಮಾಡಿದುದು-ಹೊಸದಾಗಿ ಜಯಿಸಿ ಸೇರಿಸಿಕೊಂಡ ದೇಶಗಳು.

೨. ರಾಜ್ಯವನ್ನು ಸ್ಥಿರವಾಗಿ ಸಮಾಧಾನಕ್ಕೆ ತಂದುದು.

೩. ಆತನ ರಾಜ್ಯತಂತ್ರ; ಹಿಂದುಗಳನ್ನು ಮುಸಲ್ಮಾನರನ್ನು ಅವನು ಕಾಣುತ್ತಿದ್ದು ಇತ್ತ.

೪. ಆತನ ಮತವಿಷಯಕವಾದ ಅಭಿಪ್ರಾಯ; ಮತವಿಷಯಕವಾದ ಚರ್ಚೆಗಳಲ್ಲಿ ಅತಿ ಕುಶಲ.

೫. ಪ್ರಜೆಗಳ ಶ್ರೇಣಿಭಿನ್ನಿಧಿಗಳ ತಿದ್ದುಪಾಟಿಗಳ ಅತನು ಮಾಡಿದ ಪ್ರಯತ್ನ.

೬. ಆತನ ಆಳಕೆಯಿಂದ ವೆಗಗಲ್ ಚಕ್ರಾಧಿಕರ್ತ್ಯಕ್ಕೆ ಪ್ರಯೋಜನ.

೭. ಸಮಾಪ್ತಿ.

(d) ಒಬ್ಬ ಪ್ರಸಿದ್ಧ ಪುರಾಣ ಜೀವನಚರಿತ್ಯನ್ನು ಬರೆವುದರಿಂದ ಇಂಜಿನೀಯರಿಗಳು ಅಂಶಗಳು ಒಂದರೆ ಸಾಕು. ಪ್ರತಿಯೊಂದು ಹೆಗ್ಗು ರುಕ್ಣ ಒಂದೊಂದು ವಾಕ್ಯಬೃಂದವಾಗುವುದು.

(1) ಹುಟ್ಟಿದ ದಿನ, ಸ್ಥಾ-ವಂಶ-ಸುತ್ತು ಮುತ್ತಲಸಂದಭ್ಯಾ..-ಬಂದವನೇ ಭಂಗ್ಯವಂತನೇ..-ಆತನ ಪೂರ್ವದವರಲ್ಲಿ ಪ್ರಸಿದ್ಧ ರಾಗಿದ್ದ ವರು.

(2) ಜಿಕ್ಕುಂದಿನಲ್ಲಿ ದ್ವಿತೀಯಭಾಷ್ಯ-ಮುಖ್ಯಭಾವ-ಚಿಕ್ಕುಂದಿನಲ್ಲಿಯೇ ತೋರಿಂಬಿದ ದೊಡ್ಡ ತನದ ಚಿಹ್ನೆಗಳು.

(೩) ಆತನು ನೌದಲು ಮನಸ್ಸಿನಲ್ಲ ಮಾಡಿಕೊಂಡಿದ್ದ ವ್ಯತ್ಯ-ಅದಕ್ಕೆ ಯೋಗ್ಯತೆ-ಕೇಳನಿಗೆ ಯಾವ ಕಾರಣಗಳಿಂದ ಹೇಗೆ ಪರಿಣಾಮ?

(೪) ಜೀವನಾನ-ಯಾವ ದೂಡ್ಯ ಕೆಲಸಗಳಿಂದ ಹೆಸರುಗೊಂಡದ್ದು?

(೫) ಕೇಳನಿಗಾಲ-ಸತ್ತ ಸ್ಥಳ ಮತ್ತು ಕಾಲ.

(೬) ಸಾಮಾನ್ಯವಿಚಾರ. ಸ್ತುಭಾವ, ಸಾಮಂಥ್ರ್ಯಗಳ ವಿವರಗಳಲ್ಲಿ ತೇವಿಕಣಗೆ ತೋರು-ವುದು-ಹೊಳೆಕೆಗಳು-ಆತನ ಕಾಲದಲ್ಲಿ ದ್ವಿನರು, ಆ ಮೇಲೆ ಬಂದವರು, ಇವರಿಗೆ ಆತನ ಜೀವ-ಮಾನದಿಂದ ಫಲ.

(೭) ಉಚಿತವಾದ ಗ್ರಂಥಕ್ಕ ವಚನ.

ಸೂಚನೆ:—ಒಬ್ಬನ ಜೀವಸಚಿರತೆಯನ್ನು ಬರೆವಾಗ “ಆವನು” ಅಥವಾ “ಆತನು” ಎಂಬ ಶಬದನ್ನು ಸ್ತುತಿವಾಕ್ಯದ ಅಧಿಯಲ್ಲಿಯೂ ಒಂದೇ ವಿಧವಾಗಿ ಬರೆಯಬಾರದು.

### III. ವಿವರ (Reflective Composition).

ಇದುವರಗೂ ಚರ್ಚಿಸಿದ ವಿವರಗಳು ಇಂದ್ರಿಯಗೊಳಿಸರವಾದ ಪಸ್ತುಗಳನ್ನೂ ವೃತ್ತಾಂತಗಳನ್ನೂ ಕುರಿತವುಗಳು; ಇದು ಮನೋಭಾವ-ಗಳನ್ನೂ ವಸ್ತುಧರ್ಮಗಳನ್ನೂ ಕುರಿತದ್ದು. ಸ್ನೇಹ, ದಯ, ಧೈಯ, ತಾಳ್ಳು, ಕೋಪ, ದ್ವೀಪ, ಅರಂಕಾರ, ಭಯ, ನೀತಿ ಮುಂತಾದುವು ಕಣ್ಣಿಗೆ ಕಾ-ಣ-ಪುದಿಲ್ಲವನ್ನೇ. ಇವುಗಳ ಪ್ರಷಯವಾಗಿ ಬರಯಲು ಬಹಳ ಆನುಭವ ಬೇಕು. ಸುಕೆಂದರೆ, ಇದು ನಡೆದ ಸಂಗತಿಯನ್ನು ನಡೆದಹಾಗೂ, ಇದ್ದಸ್ಥಿತಿಯನ್ನು ಇದ್ದಹಾಗೂ ಬರೆವಂತೆಯಲ್ಲ. ಸ್ನೇಹದಿಬಳಿದಿಂದಲೇ ಬಹಳ ಮೇರಾದಮಾಡಿ, ತೋರಿದ ಅಭಿಪ್ರಾಯಗಳನ್ನು ಬರೆಯಬೇಕು. ಆದುದರಿಂದ ಈ ತರದ ಪ್ರಬಂಧವನ್ನು ಬರಿವುದು ಒಂದನ್ನು. ಪರೀಕ್ಷೆಗಳಲ್ಲಿ ಕೊಡತಕ್ಕ ವಿವರಗಳು ವಿಶೇಷವಾಗಿ ಇಂಥವುಗಳೇ. ಇಂಥ ವಿವರಗಳಲ್ಲಿ ಯಾವುದನ್ನು ಕಾಳ್ಜಿರೂ ಅನುಕೂಲನುವಂತೆ ಒಂದೇ ವಿಧವಾದ ಪಟ್ಟಿಯನ್ನು ಹಿಂದಿನಂತೆ ಇಲ್ಲಿಯೂ ಹೇಳಿಕೊಡಲಾಗುವುದಿಲ್ಲ; ಎಕೆಂದರೆ, ಒಂದೊಂದು ವಿವರ-ತಂತ್ರ ಕುರಿತು ಒಂದೊಂದು ಕ್ರಮವನ್ನು ಸುಸರಿಸಿ ಒರಯಬೇಕಾಗುವುದು. ಆದರೂ ಈ ಕೆಳಗೆ ಬರೆದಿರುವ ಅಂಶಗಳನ್ನು ಇಂತಹ ಪ್ರಬಂಧಗಳೆಲ್ಲ ಪ್ರಾ-ಯತ್ತಃ ಒಳಗೊಂಡಿರಬೇಕು:—

(1) ಅರ್ಥವಿವರಣೆ:—ಕೊಟ್ಟ ವಿನಯದ ಅರ್ಥವನ್ನು ಸುಲಭವಾದ ಶಬ್ದಗಳಿಂದ ವಿವರಿಸುವುದು. ಒಂದು ಪರ್ಯಾಯಕದವನ್ನು ಕೊಟ್ಟರ್ಥಾಲದು. ಕೊಟ್ಟ ಶಬ್ದದಿಂದ ಹಂಟಿದ ಶಬ್ದಗಳು ಯಾವುವು ಅರ್ಥವಿವರಣೆಯಲ್ಲಿ ಬರಬಾರದು. “ಧೈಯವೆಂದರೆ ಧೀರತಿ ಅಥವಾ ಧೀರತ್ವ,” “ಧೈಯವೆಂದರೆ ಧೀರನಾಗಿ ಕೆಲಸಮಾಡುವ ಗುಣ” ಎಂಬ ವಿವರಣೆಗಳಿಂದ ಏನನ್ನ ಫಲವಿಲ್ಲ. ‘ಒಂದು ಆಪಾಯಗಳಿಗೆ ಹೇದರದೆ ಇದಿರುಬೇದ್ದು ಅವುಗಳನ್ನು ನಿವಾರಿಸಿಕೊಳ್ಳಲು ತಕ್ಷ ಪ್ರಯತ್ನಮಾಡುವ ಗುಣವು ಧೈಯವೆನಿಸುವುದು’ ಎಂದು ಹೇಳಿದರೆ, ಧೈಯವೆಂಬುದು ಇಂಥದು ಎಂದು ತಿಳಿಯಬರುವುದು.

(2) ಲೇಖಕನ ಅಭಿಪ್ರಾಯ:—ಇದು ಒಲು ಮುಖ್ಯವು. ನೋದಲು ವಿಚಾರವಾಡದೆ ಬರೆದು ಆನೇಕೆಂಬೆಂದು ಅದಕ್ಕೆ ವಿರುದ್ಧವಾಗಿ ಬರೆಯಬಾರದು. “ಆಸೆಯ ವಿನಯದಲ್ಲಿ ಬರೆವಾಗ, “ಆಸೆಯಂಥ ದು-ಗುಣವು ಲೋಕದಲ್ಲಿ ಯಾವುದೂ ಇಲ್ಲ. ಇದನ್ನೇ ಒಳಗೊಂಡಿರು ಬಿಡಬೇಕು.” ಎಂಬಾಶಯವನ್ನು ಮೂದಲು ಕೊಟ್ಟು, ಕೊಸಗೆ ಪರ್ಯಾಯಲೋಚಿಸಿ, “ಆಸೆಯಿರುವುದು ಕೆಲವೇಳೆ ಒಳ್ಳೆಯದು. ಇದರಿಂದ ಮನುಷ್ಯರ ಪಳಿಗಿಗೆ ಮಾರ್ಗವಾಗುವುದು” ಎಂದು ಬರೆಯಬಾರದು.

(3) ಆ ಅಭಿಪ್ರಾಯಕ್ಕೆ ಕಾರಣಗಳು:—ಲೇಖಕನ ಅಭಿಪ್ರಾಯಗಳಿಗೆ ತಕ್ಷ ಕಾರಣಗಳನ್ನು ಕೊಡಬೇಕು. ಒಂದು ವಿನಯವು ಒಳ್ಳೆಯದು, ಅಥವಾ ಕೆಟ್ಟಿದು, ಯಾವಾಗಲೂ ಉಲ್ಲಿಜಯಲ್ಲಿಯೂ ಉಪಯುಕ್ತವು ಅಥವಾ ಕೆಲವೇಳೆ ಕೆಲವುಕಡೆ ಮಾತ್ರ ಪ್ರಯೋಜನಕರವೆಂದು ಅಭಿಪ್ರಾಯಪಟ್ಟರೆ, ಅದಕ್ಕೆ ತಕ್ಷ ಪ್ರಮಾಣಗಳನ್ನು ಕೊಡಬೇಕು.

(4) ಧ್ಯಾನಾಂತ:—ಜರಿತ್ತೇಯ ಒಂದು ಸಂಗತಿಯನ್ನಾಗಲಿ, ಜಿಕ್ಕ ಕಢಿಯನ್ನಾಗಲಿ, ಗ್ರಂಥದಿಂದತ್ತಿದ ನಚನವನ್ನಾಗಲಿ, ಲೋಕೋಕ್ತಿಯನ್ನಾಗಲಿ ಸಂದರ್ಭಕ್ಕೆ ತಕ್ಷಂತಿ ಉದಾಹರಣೆಯಾಗಿ ತೆಗೆದುಕೊಳ್ಳಬೇಕು.

(5) ಸವಾಹಿತಿ:—ಕೊಟ್ಟೆವಷಯದಿಂದ ತೋರುವ ಬುದ್ಧಿ ವಾದ-ಪನ್ನು ವಿವರಿಸುವುದು. ದೀರ್ಘವಾದ ಪ್ರಬಂಧಗಳಲ್ಲಿ ಕೆಲವರು ಹಿಂದೆ ಹೇಳಿದ್ದ ಅಂಶಗಳನ್ನೆಲ್ಲ ಇಲ್ಲಿ ಸಂಕ್ಷೇಪಿಸಿ ಮತ್ತೆ ಹೇಳುವುದುಂಟು.

ಪ್ರಬಂಧದಲ್ಲಿ ತಕ್ಷಕಡೆ ಉಪಮೆ, ರೂಪಕ, ದೃಷ್ಟಾಂತ, ಸ್ವಭಾವೋಕ್ತಿ ಮೊದಲಾದ ಕೆಲವು ಅಲಂಕಾರಗಳನ್ನು ಪ್ರಯೋಗಿಸಿದರೆ ಬೇಸರ ತಪ್ಪಿ ಅದು ಆಹಾರದಕರವಾಗುವುದು : ಆದರೆ ಅತಿಶಯೋಕ್ತಿ, ಉತ್ತೇಷ್ಣೆ, ಶೈಲಿ ಮುಂತಾದುವು ಕೂಡದು.

ಪ್ರತಿಯೊಂದು ಪ್ರಬಂಧದ ಆದಿಯೂ ಅಂತವೂ ಒಂದೊಂದು ವಾಕ್ಯ-ಬೃಂದದಿಂದಾಗಿರಬೇಕು. ಮಧ್ಯಭಾಗದಲ್ಲಿ ಕೊಟ್ಟೆವಷಯವನ್ನೂ ಕಾಲ-ವನ್ನೂ ಅನುಸರಿಸಿ ಒಂದು ಅಥವಾ ಹೆಚ್ಚು ವಾಕ್ಯಬೃಂದಗಳಿರಬಹುದು. ಆದ್ಯಂತಗಳು ಪ್ರಬಂಧದ ಅತಿಕರಿಸವಾದ ಭಾಗಗಳು. ಇವುಗಳನ್ನು ಜೆನ್ನಾಗಿ ಬರೆಯಲು ಬಲುಜಾಸ್ತಿ ಬೇಕು ಆದಿಯ ವಾಕ್ಯಬೃಂದವು ಬಲು ಉದ್ದವಾಗಿರಬಾರದು. ಮಧ್ಯಭಾಗದಲ್ಲಿ ಪ್ರಾರಂಭಿಸಬೇಕಾದ ಪ್ರಬಂಧಕ್ಕೆ ತಕ್ಷ ಸಂಕ್ಷಿಪ್ತವಾದ ಪೀರಿಕೆಯ ರೂಪದಲ್ಲಿರಬೇಕು.

ಈ ವಿಧಿದ ಪ್ರಬಂಧಕ್ಕೆ ಕೆಲವು ಹೇಳಿ ಒಂದು ನೀತಿವಜನವನ್ನು, ನೀತಿ-ಪದ್ಯವನ್ನು ಇಲ್ಲವೇ ಲೋಕೋಕ್ತಿಯನ್ನು ಕೊಟ್ಟಾಗ ಅವುಗಳ ಅರ್ಥ-ವನ್ನು ಒಂದೆರಡು ಮಾತ್ರಾಗಳಲ್ಲಿಯೇ ಸಂಗ್ರಹಿಸಿಕೊಂಡು ಮುಖ್ಯ ತಾತ್ಕ-ಯಾರ್ಥವನ್ನು ವಿವರಿಸುವುದು. ಉದಾ:—

(1) ಅತ್ಯೇಚ ಗತಿ ಕೆಡಿಸಿತು.

(2) ಸಾಫ್ತನದ ಬಲದಿಂ ಬೀಗದೊ |

ದೇನಕ್ಕುಂ ಗುಣಮೆ ಮಾನ್ಯಮೆಲ್ಲಿದ್ದೀರದಮೇಂ ||

ಮಾನಾಕ್ರಮೆ ಮಾಜಾಂಲಂ |

ಮಾನವಚಕಯಂತವುರದೊಳಿದುಂ || ಕರಿವೋಲ್ ||

(3) ಮಾಡುವುದನಾಬಾರ, ಮನೆಯ ಮುಂದೆ ಬೃಂದಾವನ.

ಇವುಗಳಿಂದ ಗ್ರಹಿಸಬೇಕಾದ ತಾತ್ಪರ್ಯಗಳಾವುವೆಂದರೆ:—

(1) ಅತಿಸ್ನೇಹದ ಕೆಡಕು, (2) ಗುಣವೇ ಪೂಜ್ಯವಾದುದು, (3) ಉಪದೇಶವೂ ನಡೆವಳಿಯೂ ಒಂದಾಗಿರಬೇಕು.

‘ಸ್ತ್ರೀಯರಿಗೆ ಸಾಪ್ತತಂತ್ರಾವನನ್ನು ಕೊಡಬಹುದೆ?’ ‘ಎಧವಾವಿವಾಹ,’ ‘ಸ್ತ್ರೀ ವಿದ್ಯಾಭ್ಯಾಸ,’ ‘ಯಾವ ಸಂದರ್ಭದಲ್ಲಿಯಾದರೂ ಸುಳಾಡಬಹುದೆ?’ ‘ಸಮುದ್ರಯಾನ’ ಇಂಥ ಜರ್ಜನೀಯಾಂಶಗಳೂ ಈ ತರದ ಪ್ರಬಂಧಕ್ಕೇ ಸೇರಿದ್ದವು. ಇಂಥ ವಿಷಯಗಳನ್ನು ಕೊಟ್ಟಿದೆ, ಪ್ರಬಂಧದ ಮಧ್ಯಭಾಗದಲ್ಲಿ ಸಾಧಕವನ್ನೂ ಬಾಧಕವನ್ನೂ ಸಕಾರಣವಾಗಿ ತಿಳಿಸಬೇಕು ಮೊದಲು ಸಾಧಕವನ್ನು ಒಂದು ವಾಕ್ಯಬ್ಧಿಂದದಲ್ಲಿಯೂ, ಬಾಧಕವನ್ನು ಇನ್ನೊಂದರಲ್ಲಿಯೂ ಹೇಳಿ, ಇವಕ್ಕೆ ಕಾರಣಗಳನ್ನು ಕ್ರಮವಾಗಿ ಮತ್ತೆರಡು ವಾಕ್ಯಬ್ಧಿಂದಗಳಲ್ಲಿ ಕೊಡಬಹುದು. ಇಧವಾ ಸಾಧಕ, ಅದಕ್ಕೆ ಕಾರಣ; ಅಮೇಲಿ ಬಾಧಕ, ಅದಕ್ಕೆ ಕಾರಣ, ಈ ಕ್ರಮವನ್ನಾದರೂ ಅನುಸರಿಸಬಹುದು. ಇವುಗಳಲ್ಲಿ ಮೊದಲನೇಯದೇ ಸಾಮಾನ್ಯವಾಗಿ ಒಳ್ಳೆಯದು: ಇದರಿಂದ ಪರಸ್ಪರ ತಾರತಮ್ಯವನ್ನು ಸ್ವಷ್ಟಪಡಿಸಬಹುದು.

ಅಂತ್ಯಭಾಗದಲ್ಲಿ ಪ್ರಬಂಧವು ತನ್ನ ಷ್ಟೋಕ್ ತಾನೇ ಕೊನೆಗಾಣಿವಂತಿರಬೇಕು. ಮೇಲೆ ಕಂಡ ಜರ್ಜನೀಯಾಂಶಗಳನ್ನು ಕೊಟ್ಟಾಗ ಹಿಂದೆ ಹೇಳಿದ್ದ ವಿಚಾರಗಳನ್ನೆಲ್ಲಾ ಮತ್ತೆ ಹೇಳಿ ಅದರಿಂದ ಸಿದ್ಧವಾದ ನಿಷ್ಠಾವೇಯನ್ನು ತಿಳಿಸಬೇಕು. ಇನ್ನು ಕೆಲವು ಪ್ರಬಂಧಗಳಲ್ಲಿ ನಾರಾಲಂಕಾರದಂತೆ ಅತಿಮುಖ್ಯವಾದ ವಿಷಯವನ್ನು ಕೊನೆಯ ವಾಕ್ಯಬ್ಧಿಂದದಲ್ಲಿ ಹೇಳಿದರೆ ಚೆನ್ನಾಗಿರುವುದು. ಶ್ರೀಷ್ಟವಾದ ಗ್ರಂಥದಿಂದತ್ತಿದ ಒಂದು ತಕ್ಕ ವಜನವನ್ನೂ ಪ್ರಬಂಧದ ಕೊನೆಯಲ್ಲಿ ಬರೆವುದುಂಟು.

ಈ ವಿಮರ್ಶನರೂಪ ಪ್ರಬಂಧಕ್ಕೆ ಸೇರಿದ ಕೆಲವು ವಿಷಯಗಳ ಸಾರಾಂಶಗಳನ್ನು ಮಾದರಿಗಾಗಿ ಮುಂದೆ ಕೊಟ್ಟಿದೆ. ಮಿಕ್ಕ ವಿಷಯಗಳಿಗೂ ಹೀಗೆಯೇ ಪಟ್ಟಿಗಳನ್ನು ಮೊದಲು ನಿರ್ಮಿಸಿಕೊಳ್ಳುವುದು.

### 1. ಚೇಸಗೆಯ ಪ್ರಶ್ನತಹಕಾಲ.

1. ಪ್ರಪಂಚವ ವಸ್ತುಗಳ ಮಧ್ಯ ಒಂಟಿಯನಿಗೆ ಮುದರ ಆಸಂಚ-ಮಧ್ಯಾಹ್ನದಲ್ಲಿ ರುನಂತೆ ಮುಂಜಾನೆ ಗಡ್ಡಲವಿಲ್ಲ. ಚಿತ್ತೀಕಾಗ್ರತೆಗೆ ಅವಕಾಶ.

2. ಚೇಸಗೆಯಲ್ಲಿ ಬೆಳಗೆ ನೋಟದ ಸೂಗರು ನಿಮ್ಮಲವಾದ ವಾಯುಮುಂಡಲ-ಸಿಕ್ಕವೂ ನೊಂದುವ ವಸ್ತುಗಳೇ ಹೌಸ ಹೊಳ್ಳಿನೋಡನೆ ಕಾಣುವುದು-ಮುಂದವಾರುತ-ಫ್ರಷ್ಟ ಗಳ ಸುಗಂಥ-ಕೋಗಳೆ, ನ ಇಲ್ಲ ವೆಳದೂಢನ್ನಾಗ ಕೂಗು.

3. ಮುಂಜಾನೆ ವಳುವುದು ಒಳ್ಳೆಯದೆಂಬವರೂಗೆ ಚೇಕುದವಸ್ತು ಕಾರಣಗಳು-ಚೀಕಿನಗಾಳಿ ತಂತ್ರ, ಉಲ್ಲಾಸಕರ್-ರಾತ್ರಿಯ ಸದ್ದೇಯಿಂದ ನುಸ್ಸು ಶಾಂತವೂ ನಿಕ್ಕಿಲವು ಆಗಿರುವುದು-ಸಂಕೋಷದೆಡನೆ ಆರೋಚಿಸಲು ಮನಸ್ಸು ಓಡುತ್ತದೆ-ದಿನದಲ್ಲಿ ಮಾಡುವ ಕೆಲಸಕ್ಕೆ ಮೂಲಾಧಾರ.

4. ಇಂಥ ಆಸಂದವು ಬಲು ತಾಂಫ್ಯಾವು-ಇದರ ಅನುಭವದಿಂದ ಯಾವ ನಷ್ಟವೂ ವ್ಯಾಸನವೂ ಇಲ್ಲ-ಹಿತವಾಗಿಯೂ ಸಮರ್ಪಕವಾಗಿಯೂ ಇರುವ ಸಂಸ್ಕಾರಗಳನ್ನು ಮನದಲ್ಲಿ ಉಂಟು ಮಾಡುವುದು.

### 2. ಸ್ವೇಚ್ಛಾಲ್ಯ.

1. ಅಫೆವಿನರನೆ-ಅರೋಗ್ಯವನ್ನು ಹೆಚ್ಚಿಸುವುದು. ಅಂತಹ್ಯದಿಯನ್ನು ಬಿಂತ್ಯುದಿ ಯು-ನ್ನು ಕೊಡುವುದು-ಸ್ವೇಚ್ಛಾಲ್ಯವು ದ್ಯೋಧನ್ತೆಗೆ ವರದನೆಯದು.

2. ಹಿಂಡಣಗಳು ಸ್ವೇಚ್ಛಾಲ್ಯದ ವಿಷಯದಲ್ಲಿ ಬಲು ಜಾಗರೂಕರು-ಮುಸಲ್ಕಾನರಾ ತಕ್ಷಣಃಗೆ ಹಾಗೆಯೇ, ಆದರೆ ಉಮ್ಮೆನಿನ ಸ್ವೇಚ್ಛಾಲ್ಯಕ್ಕೆ ವಿಶೇಷ ಯತ್ತಿಸುವರು.

3. ಸ್ವೇಚ್ಛಾಲ್ಯವು ಗೌರವವನ್ನು ಕೊಡುತ್ತದೆ; ಮನಸ್ಸನ್ನು ಆಕಾಶ-ಸುವುದು.

4. ಕೆಲವು ಕೆಲಸಗಳಿಂದ ಕೊಳ್ಳಬಾಗುವುದು ಹಿಂದ್ರಿಯ; ಅದನ್ನು ಒಂದನ್ನೇ ತೊಳಿದು-ಕೊಳ್ಳಬೇಕು.

5. ಹೆಳರಿಗೆ ಬಲುಬೆಳ್ಗಿಗೆ ನಿಮ್ಮಲವಾದ ಬಟ್ಟಿಗಳನ್ನು ಟ್ಯೂ ಮನಸ್ಸಿನಲ್ಲಿ ಕಲ್ಲುಷಿದ್ದರೆ ಪ್ರಯೋಜನವಿಲ್ಲ-ಹೀಗಿರುವುದು ವೋಸಗಾರಕೆ.

6. ಪ್ರತಿಗ್ರಾಮದಲ್ಲಿ ಈಗ ಸ್ವೇಚ್ಛಾಲ್ಯಕ್ಕೆ ಯತ್ತು, ಅದಕ್ಕೆ ಕಾರಣ : ಸಮಾಧಿ.

### 3. ಅತಿಧಿಸತ್ವಾರ್ಥ.

1. ಪ್ರಕೃತಿಸುಖಕ್ಕೆ ಸರಸ್ವರ ಸಹಾಯ ಚೇಕು.

2. ಇದು ಎಲ್ಲಾ ವರ್ಣದವರಲ್ಲಿಯೂ ನಡೆವುದು-ಅಲ್ಲಾಗರಿಕರೂ ಆನಾಗರಿಕರೂ ಕೂಡ ಇದೊಂದು ಸುಗುಣವೆಂದು ಭಾವಿಸುವರು-ಹಿಂಡಣಗಳು ಇದನ್ನು ಪಂಚ ಮಹಾಯಂತ್ರ (ಶೂಳ)

ಗಳಲ್ಲಿ ಒಂದೆಂದು ಗಣಿಸುವರು-ಬಂದ ಅತಿಥಿಯನ್ನು ಸಕ್ಕಿರಂಸದಿರುವುದು ಇವರಲ್ಲಿ ದೊಡ್ಡ ಪಾಠ-ಅಕಿಕೀಳಜಾತಿಯವರೂ ಆಚರಿಸುವರು.

### 3. ಉದಾಹರಣೆಗಳು.

1. ನಾಗರಿಕತೆ ಹೆಚ್ಚಿದವನ್ನು ಅತಿಥಿಸತ್ತಾರದಲ್ಲಿ ಪಾರವಾಧಿಕತೆ ಕಡವೆಯಾಗಿ ಕೇವಲ ಪ್ರತಿಫಲೀಚ್ಚಿದ್ದೀರ್ಘ ಉಂಟಾಗುವುದು.

### 5. ಸಮಾಪ್ತಿ.

## 4. ಚೈಸಿಕಲ್.

1. ಸಾಧಾರಣ ಇತಿಹಾಸರಿಗೆ ಬಲು ಉಪಯುಕ್ತ.

2. ಹೆಚ್ಚು ವಿಚ್ಚೆಲ್ಲದೆ ಕುದುರೆ ಸವಾರಿಯ ಪ್ರಯೋಜನಗಳನ್ನು ಉಪಯೋಧೆ ದೆಂದರನ್ನೇ ಅಂಗಸಾಧನೆ ಕೊಡುವುದು. ಕಾಲವನ್ನು ಬಹಳ ಏಗಿಸುವುದು.

3. ಸ್ವದೇಶದ ನೋಟಿಗಳನ್ನೆಲ್ಲ ನೋಡಲು ಎಲ್ಲಂಗೂ ಅವಕಾಶ ಕೊಡುವುದು.

4. ಅಡರ ಮೇಲಿನೆಟ್ಟಿಗೆ ಕುಳತ್ತಕೊಳ್ಳುವದಂಂದ ಮೈಗೆ ಬಲಕೊಡುವುದು. ಎದೆಯನ್ನು ಆಗಲಿಸುವುದು.

5. ತಿಳಿದವರಿಗೆ ಬಲು ಅನುಕೂಲ-ತೀರ್ಳಿಯದವರಿಗೆ ಹಾಸಿಕರ.

6. ಆಗ ಇಂಡಿಯಾದಲ್ಲಿನ ದೊಡ್ಡ ಪಟ್ಟಿಗಳಲ್ಲಿ ಚೈಸಿಕಲ್ಮೇಲಿ ಆಗೆ ಅತಿ ಬಲ; ಸಮಾಪ್ತಿ.

## 5. ಸಮುದ್ರಯಾನ.

(a) ಶಬ್ದಾರ್ಥ-ಅನೇಕ ಶತಮಾನಗಳಿಂದಲೂ ಪಕ್ಕಿಮುದೇಶಗಳಲ್ಲಿ ಉಂಟು.

(b) ಪ್ರಯೋಜನಗೌರ್ವೆ.

1. ಅಮೆರಿಕ, ಇಂಡಿಯ ಮೂಲಾದುವು ನಾತ್ತಾತ್ತ್ವರಿಗೆ ತಿಳಿಯಂದುವೆ.

2. ವಾತಾಸಾರವು ನಾಗರಿಕತೆಯೂ ಹೆಚ್ಚಿದುವೆ.

(c) ಹಂಡಿಗಳಲ್ಲಿ ಇದು ನಿಸರ್ಥ. ಕಾರಣಗಳು:-

1. ಮೈಗೆ ಒಂಟಿವುದಿಲ್ಲ, ತಲೆ ತಿರುಗುವುದು, ವಾಂತಿ.

2. ಮತಕ್ಕೆ ವಿರುದ್ಧವಾಗಿ ತಿಂಡಿತ್ತಾರೆಗಳ ಸೇವನೆ; ಇದೆಂದ ಜಾತಿ ಸಾಂಕೇತಿಕ.

3. ವ್ಯಾಧಿ ಭಾರವಿಲ್ಲ.

(d) ಆಕ್ರೋಪಣಿಗಳಿಗೆ ಸಮಾಧಾನ :-

1. ಪ್ರಾರಂಭದಲ್ಲಿ ಸ್ವಲ್ಪ ಅಶಕ್ತಿಯಾಗಬಹುದು; ಅಭ್ಯಾಸವಾದರೆ ಎಲ್ಲಂಗೂ ಸಂಹಿತೆಗೆನುವುದು;

೨. ಮಾಂಸಭಕ್ತಿ, ಮದ್ಯಪಾನ ಇವಿಗಳಿಗೆ ಹೊಗದೆ ನಿತ್ಯಕಟ್ಟಿಯ ಆಹಾರವನ್ನೇ ತೆಗೆದುಕೊಳ್ಳಲ್ಪಡುವ ವಿವರದು ಮಾಡಿಕೊಳ್ಳಬಹುದು. ಆಚಾರಭಾಗದಲ್ಲಿ ಶಾಸ್ತ್ರಭಾವನ್ಯ ಕಾಲಾನುಗುಣವಾಗಿ ಸಂಕೇತವಾದಬೇಕು. ಈಗನ ರೈಲ್ ಪ್ರಯಾಣದಲ್ಲಿಯೂ, ಕರ್ಮಾಚರಣೆಯಲ್ಲಿಯೂ ಹೀಗೆ ನಡೆಯುತ್ತಲ್ಲವೇ? ಅದಕ್ಕೆಲ್ಲ ದೊಡ್ಡವ್ಯಾದಿರೇ ಸುಮೃಸಿಲ್ಲವೇ?

೩. ಕೆಲವು ನಿರ್ದರ್ಶನಗಳಿಂದ ಹಿಂದೆಗಳಲ್ಲಿ ಇದು ಪೂರ್ವದ್ವಾತ್ಮಂದು ತೋರುವುದು.

(e) ಈಗ ಹಿಂದೆಗಳಲ್ಲಿ ಸಮುದ್ರಯಾನ ನಾಡಿಬಂದವರ ಪಾಡು.

(f) ಮುಂದೆ ಹೇಗೆ ಪರಿಷಿಷ್ಟಬಹುದು?

**ಸೂಚನೆ:**—ಕೆಲವು ಪ್ರಬಂಧಗಳಲ್ಲಿ ವಸ್ತುವಜ್ಞನರ್ವೂ ವೃತ್ತಾಂತ ಕಥನವೂ, ವೃತ್ತಾಂತ ಕಥನವೂ ವಿನ್ಯಾಸರ್ವೂ, ವಸ್ತುವಜ್ಞನರ್ವೂ ವಿನ್ಯಾಸರ್ವೂ ಈ ವರ್ತಿಯಾಸಂಖ್ಯವನಾಗಿ ಕೆಲಸಿರುವುದು.

ಉದಾ. — (1) ಒಂದು ಸ್ವಯಾಜ, (2) ಒಬ್ಬ ಪ್ರಸಿದ್ಧ ಶುರುಷನ ಜೀವನಚರಿತ, (3) ವಸಂತಕಾಲ, ವಾಣಿಕಾಲ.

ನುತ್ತು ಒಂದೇ ವಿವರವನ್ನು ಕುರಿತು ಬಗೆಬಗೆಯಾಗಿಯೂ ಬರೆಯಬಹುದು;— ರೈಲುಗಾಡಿ, ಕಟ್ಟಿಡ ಇವಿಗಳನ್ನು ಕುರಿತು ಬರೆವಾಗ ಅವುಗಳ ಸ್ವರೂಪವನ್ನು ವಿವರಿಸುವುದು + ವಸ್ತುವಜ್ಞನಾಕ್ಷೇತ್ರ ಸೇರುವುದು, ಅಲ್ಲದೆ ಅವುಗಳ ಉಪಯೋಗಗಳನ್ನು ವರ್ಣಿಸಿ, ಲೇಖಕನ ಸ್ವಾಭಾವಿತ್ಯಗಳನ್ನು ಬರೆತ್ತುದು “ವಿನ್ಯಾಸನ”ವಾಗಿವುದು. ಯಾವ ವೀತಿಯಲ್ಲಿ ಪ್ರಬಂಧ ಬರೆಯಬೇಕೆಂಬುದನ್ನು ಸಂದರ್ಭದಿಂದ ಗೊತ್ತು ನೂಡಿಕೊಳ್ಳಬೇಕು.

### ಪರೀಕ್ಷೆಯಲ್ಲಿ ಪ್ರಬಂಧವನ್ನು ಬರೆವಾಗ ಅನುಸರಿಸ ಬೇಕಾದ ವಿಶೇಷವಿಧಿಗಳು.

(1) ಎರಡು ಮೂರು ವಿವರಗಳನ್ನು ಕೊಟ್ಟು, ಯಾವುದಾದರೂ ಒಂದನ್ನು ಕುರಿತು ಬರೆಯಬೇಕಾಗಿದ್ದರೆ, ಅವುಗಳಲ್ಲಿ ಯಾವುದು ವಿದ್ಯಾರ್ಥಿಗೆ ಅತಿಸುಲಭವಾಗಿ ತೋರುವುದೋ ಅದನ್ನು ಆರಿಸಿಕೊಳ್ಳಬಹುದು. ಅವುಗಳಲ್ಲಿ ಅತಿಕರಿಸವಾದುದನ್ನು ಕುರಿತು ಬರೆಯಲು ತಕ್ಷ ಶಕ್ತಿಯಿದ್ದರೆ ಅದನ್ನೇ ಆರಿಸಿಕೊಳ್ಳುವುದುತ್ತದು.

(2) ಆರಿಸಿಕೊಂಡ ವಿವರಗಳನ್ನು ಕುರಿತು ಯೋಜಿಸಬೇಕೇ ಹೊರತು ಮಿಕ್ಕ ವಿವರಗಳನ್ನು ಆಲೋಚಿಸಬಾರದು. ಕ್ಳಾಪ್ತಕಾಲದ ಆರಂ-

ತೊಂದು ಪಾಲಿನಲ್ಲಿ ಯೋಚಿಸಿ, ಹಿಂದೆ ಕೊಟ್ಟಿರುವ ಮಾದರಿಗಳಂತೆ, ತೋರಿದ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಪಟ್ಟಿಯ ರೂಪದಲ್ಲಿ ಬರೆದುಕೊಳ್ಳಬೇಕು. ಕೊಟ್ಟಿಕಾಲದ ಕೊನೆಯ ಆರರಲ್ಲಿಂದು ಭಾಗದಲ್ಲಿ, ಒರೆದ ಪ್ರಬಂಧವನ್ನು ತಿದ್ದುವುದು.

(3) ಕೊಟ್ಟಿ ವಿವಯವನ್ನು ಪುಟದ ಮೇಲ್ಲಿಡೆ ನಡುವೆ ದಪ್ಪಕ್ಕೆ ರಗಳಲ್ಲಿ ಬರುವುದು. ಪ್ರತಿ ಪುಟದಲ್ಲಿಯೂ ಎಡಗಡೆ ಒಂದೂವರೆಯಂಗಲದಷ್ಟು ಮಣಿಸಿ ಅಲ್ಲಿ ಏನನ್ನೂ ಬರೆಯದೆ ಬಿಡಾಗಿ ಬಿಡಬೇಕು. ಪ್ರತಿಯೊಂದು ವಾಕ್ಯಬೃಂದದ ವೋದಲನೆಯ ಪಬ್ಲಿಯನ್ನು ಏಕ್ಕೆಪಬ್ಲಿಗಳಿಗಿಂತ ಒಂದೆರಡಂಗುಲದಷ್ಟು ಬಳಕ್ಕೆ ಪಾರಾರಂಭಸಬೇಕು. ಪ್ರತಿಪಬ್ಲಿಗೂ ಸುಮಾರು ಅರ್ಥ ಅಂಗುಲದ ಅಂತರವನ್ನು ಬಿಡಬೇಕು.

(4) ಹುಟ್ಟಕ್ಕೆ ರದಲ್ಲಿ ಬರುವುದು. ಎಂದಿಗೂ ಮೋಡಿಯಲ್ಲಿ ಬರೆಯಬಾರದು. ಚಿತ್ತು ಮಾಡಬಾರದು ಅಕ್ಷರಸಂಯೋಜನವು ತಪ್ಪಿಲ್ಲದಿರಬೇಕು. ವಿದ್ಯಾರ್ಥಿಗಳು ತಾವು ಬರೆದುದನ್ನು ತಾವು ಮಾತ್ರ ಓದುವುದಕ್ಕಾಗುವಂತೆ ಬರೆದರೆ ಸಾಲದು. ಅವರ ಬರಹವು ಇತರರು ಸಾಧಾರಣವಾಗಿ ಓದುವಂತಿರಬೇಕು.

(5) ಕಾಲಪ್ರತಿವಾದ ಪುಟಸಂಪ್ರಯನ್ನು ವಿಾರಬಾರದು. ಅಷ್ಟರಲ್ಲಿಯೇ ಬರೆಯಬೇಕಾದುದನ್ನೇ ಲಾಳ್ ಸಂಗ್ರಹಿಸಿ ಬರೆಯಬೇಕು. ತಪ್ಪು ತಪ್ಪಾಗಿ ಹಣ್ಣೆರಡು ಪುಟಗಳವರೆಗೆ ಮನಸ್ಸುಬಂದಂತೆ ಗೀಚುವುದಕ್ಕಿಂತ ಎರಡು ಮೂರು ಪುಟಗಳಲ್ಲಿಯೇ ಹೇಳಬೇಕಾದುದನ್ನೇಲ್ಲ ಗಭ್ರೇಕರಿಸ ತಪ್ಪಿಲ್ಲದೆಯೂ ವಿಶದವಾಗಿಯೂ ಬರುವುದು ಲೇಸು.

(6) ಶಬ್ದಸೌಪ್ರವ, ಲಾಲಿತ್, ವಾಕ್ಯ, ವಾಕ್ಯಬೃಂದ ಇವುಗಳ ವಿಧಿಗಳನ್ನೇಲ್ಲ ನೇನಪಿನಲ್ಲಿಟ್ಟು ಅನುಸರಿಸಬೇಕು.

(7) ಲೇಖನ ಚಿಹ್ನೆಗಳನ್ನು ಪಯೋಗಿಸಬೇಕು.

(8) ಇಸವಿ, ದೊಡ್ಡಸಂಖ್ಯೆ, ಇವುಗಳನ್ನು ಬಿಟ್ಟು, ಬೇರೆ ಯಾವ ಸಂಖ್ಯೆಯನ್ನೂ ಗಲಿ ಅಕ್ಷರದಲ್ಲಿ ಬರೆಯಬೇಕು.

(9) ಏದ್ಯಾರ್ಥಿಯು ಬರೆವ ಪ್ರಭಂಧಗಳಲ್ಲಿ ತನ್ನ ನ್ನು ಕುರಿತು “ನಾನು” “ನನ್ನು” ಮೊದಲಾದ ಸರ್ವನಾಮವಪದಗಳನ್ನು ಬರೆಯಕೂಡದು. ಅಲ್ಲದೆ “ನೀವು” “ನಿಮ್ಮು” “ತಾವು” “ತಮ್ಮು” ಮೊದಲಾಗಿ ಪರೀಕ್ಷೆ ಕರನ್ನು ಕುರಿತು ಪ್ರಯೋಗಿಸಲಾಗದು „ನಾನು ಹೀಗೆ ಯೋಽಚಿಸುತ್ತೇನೆ” „ನಾನು ಈ ಮಾತನ್ನು ಒಪ್ಪಲಾರೆ” „ಈ ಎನಯವನ್ನು ಕೇಳಿದರೆ ತಮಗೆ ಆಶ್ಚರ್ಯವಾದಿತು” ಎಂದು ಬರೆಯಬಾರದು. ಈ ವಾಕ್ಯಗಳಿಗೆ ಬದಲು „ಕೇಲವರು ಹೀಗೆ ಯೋಽಚಿಸುವರು” „ಈ ಮಾತನ್ನು ಒಪ್ಪಲಾಗುವುದಿಲ್ಲ” „ಈ ಎನಯವನ್ನು ಕೇಳಿದರೆ ಯಾರಿಗಾದರೂ ಆಶ್ಚರ್ಯವಾದಿತು” ಎಂದು ಬರೆಯಬೇಕು.

“ಕಾಲ ಸಾಲದುದರಿಂದ ಇಲ್ಲಿಗೆ ಸಿಲ್ಲಿಸಿದ್ದೇನೆ,” “ಇನ್ನೂ ಏಕೇವಾಗಿ ಬರೆಯುತ್ತಿದ್ದೇನು; ದಯೆಯಿಟ್ಟುಕೊಂಡಿಸಬೇಕು.” ಎಂದು ಕೊಟ್ಟಕಾಲವನ್ನು ಧೂರುವುದೂ ಪರೀಕ್ಷೆ ಕರ ಕ್ಷಮೆಯನ್ನು ಬೇಡುವುದೂ ಎಂದಿಗೂ ಕೂಡದು.

---

## ఎరడ్నేయ భాగ:

### ప్రబంధగళు.

**సూచక నే.**— ముందే అనువత్త బోరె బోరె విషయగళన్ను చుంతు ప్రబంధ— గళన్ను పూకించాగి బరెదు తోరిసిదే. ఇస్తుగళన్ను పయోగిసున క్రమవేసందరి : ప్రబంధనన్ను ఓదరే, ప్రతిపిషయవనన్ను పిద్దాధించయి తానే సావధానాగి యోజిసి, తనగి తోలిద విషయగళన్ను పుండ హోరువంత సొక్కె వాగి పట్టయి రూకచల్లి గురుతుకూకించు, తానాయ ఆ పట్టయన్ననుసరిసి ప్రబంధనన్ను బరెవుదు తన్న ప్రబంధదల్లి బిన్నిరున తష్ణిగళన్నెల్ల తద్ది, తనగి తిళిదమట్టిగే ఆదన్ను నానా-విధగళల్లియూ సరుచూడిద మేలి, ఆ విషయవన్ను చుంతు ఇల్లి చొట్టిరున ప్రబంధనన్ను ఓదబేచు. ఆ మేలి ఇచ్చర సహాయించ తన్న ప్రబంధనన్ను ఇన్ను నెట్టగే-నూడికొళ్ళుచుండాగి తోరించి, రాగి నూడబేచు. ప్రబంధరచనిము శక్తియన్న హిగే కష్టపట్టి సంవాదిశబీళ్లిదే, ఇల్లి బరెదిరువ ప్రఖంధగళన్ను వొదలుండ కొనెనరెగు కంఠసాంచనాచుపుచంచ ఏనూ ప్రయోజనవాగలారదు.

### 1. రసు.

**రైదు** సకల వలయగాల్లియూ కరడికొండిరువుదు. ఆతి శీత-వాద లుక్కరథాగదల్లి హూరతు పషాగ్గిఖండద లుళిద ఎల్లా ప్రదేశ-గళల్లియూ, ఆస్పిక, యూరోపా ఖండగళ మధ్య దక్కేణ ప్రదే-శగళల్లియూ, అమేరికా ఖండదల్లియూ విశేషాగిరువుదు.

రసు బలు మట్టసవాద జతుష్వాదవు. ఇదు మూరింద పదది ఎక్కురపుక్కుడే. ఇదక్కే కుత్తిగెయ కెళగి సేలదొగలింబ జమువు జోలాడుత్తిరువుదు. ఇదర కాలుగళు సణ్ణవు మత్తు బలవుళ్ళవు. కాలిన గొరసు ఎరడుపాలాగి సీళిరువుదు. బాల లుద్దవాగియూ బరుతెబరుత మోనేయాగియూ ఇరువుదల్లి ఆదర కొనెయల్లి కూదలిన గొంజలిదే. హిందూ దేశదల్లి అమృతము-జలా, సేల్మూరు, కాలేవాడి ఎంబ ముఖ్యవాద మూరురాసిన

ಹಸುವುಂಟು. ಅಮೃತಮಹಲ್ ರಾಸಿನ ಹಸುವು ಬಿಳಿದು, ಇದರ ಕೊಂಬುಗಳ ಉದ್ದ ಹೆಚ್ಚು; ಮೊದಲು ಉದ್ದಮುಖವಾಗಿ ಹಿಂದಕ್ಕೆ ಬೆಳೆದು, ಅನಂತರ ಮುಂದಕ್ಕೆ ಮೊನೆಯಾಗಿ ಬಾಗುವುವು. ಇದಕ್ಕೆ ಅಗಲವಾದ ಎದೆಯೂ, ಉದ್ದವಾಗಿಯೂ ಅಗಲವಾಗಿಯೂ ಇರುವ ಬೆಸ್ಟ್, ತೆಳುವಾದ ಹೊಟ್ಟೆಯೂ, ಬಲವ್ಯಳಿಗೆ ಗುಂಡಾದ ಕಾಲುಗಳೂ ಇವೆ ನೆಲ್ಲೂ-ರಿಂದ ಹಸುಗಳಿಗೆ ಗಾತ್ರವಾದ ದೇಹವೂ, ಚಿಕ್ಕದಾಗಿಯೂ ದಪ್ಪವಾಗಿಯೂ ಇರುವ ಕೊರಕ್ಕೂ, ಮೇಲುಮುಖವಾಗಿ ಬೆಳೆವ ಮೋಣಿತರದ ಕೊಂಬುಗಳೂ, ಉದ್ದವಾದ ಕಾಲುಗಳೂ ಇರುವುವು. ತಲೆ ಬಲುದಪ್ಪ. ಕಾತೆವಾಡಿಯ ರಾಸಿಗೆ ಗಾತ್ರವಾದ ಆಕಾರವೂ, ಗುಂಡಾಗಿರುವ ಚಿಕ್ಕಕೊಂಬುಗಳೂ ವಿಶೇಷವು

ಹಸು ಪರಮ ಸಾಧು. ಮೊಂಸಾಹಾರಿಯಲ್ಲ; ಮುಲ್ಲ, ಸೋಪ್ಪು, ಧಾಂಸ್ತಗಳನ್ನು ತಿಂದು ಜೀವಿಸುತ್ತದೆ. ಇದಕ್ಕೆ ಸಿಟ್ಟ್ ಬೇಗನೆ ಬರುವುದಲ್ಲ; ಬಂದಲ್ಲಿ ಕೊಂಬುಗಳಿಂದ ತಿವಿಯುವುದು. ಜಟಪಟಿಕೆ ವಿಶೇಷವಾಗಿಲ್ಲ. ತಾಳ್ಳು ಹಳ್ಳಿ ಅಮೃತಮಹಲ್ ಚಾತಿಯ ಹಸುಗೆ ಕೋಪವೂ ಎಚ್ಚರಿಕೆಯೂ ಹೆಚ್ಚು. ಒಂದು ಸೇರಿಗಿಂತ ಹೆಚ್ಚು ಹಾಲು ಕರೆವುದು ಅಪೂರ್ವ. ನೆಲ್ಲೂ ರಿಸ ರಾಸು ಬಹಳ ಸಾಧು. ಮೇಲುತರದ ಹಸುಗಳು ದಿನಕ್ಕೆ ಬಂಬತ್ತು ಸೇರು ಹಾಲನ್ನು ಕರೆಯುವುವು. ಕಾತೆವಾಡಿಯ ಹಸುವೂ ಹೆಚ್ಚಾಗಿ ಹಾಲನ್ನು ಕೊಡುತ್ತದೆ ಹಸು ಮೇಲುಕುಹಾಕುವ ಪಾರ್ಶ್ವಿಯಾದುದರಿಂದ ಇದರ ಜರ್ದವೂ ಗಂಟಲೂ ವಿಚಾತೀಯವಾದುವು. ಜರ್ದವು ನಾಲ್ಕು ಭಾಗಗಳಾಗಿರುವುದೂ. ಹುಲ್ಲನ್ನು ಕೆಳಗಿಂದ ಹಲ್ಲಿಗಳಿಂದಲೂ ಮೇಲಣ ವಸಡಿನಿಂದಲೂ ಕಿತ್ತು ಹಲ್ಲಿಗಳಿಂದ ಸ್ವಲ್ಪಮಟ್ಟಿಗೆ ಅಗಿದು ನುಂಗಿಬಿಡುವುದು. ಹೀಗೆ ತನಗೆ ಬೇಕಾದಪ್ಪ ತಿಂದಮೇಲೆ ಜರ್ದರಿಂದ ಆಹಾರವನ್ನು ಕೊಂಜಕೊಂಜವಾಗಿ ಬಾಯಿಗೆ ತಂದುಕೊಂಡು ಬೇಣವಾಗುವಂತೆ ಮೇಲುಮೇಲುಗೆ ಅಗಿದು ಮತ್ತೆ ಸುಂಗುವುದು. ಇದಕ್ಕೆ ಮೇಲುಕು ಅಥವಾ ನೆಮರು ಹಾಕುವುದೆನ್ನು ವರು.

ಹಸುವಿನಪ್ಪು ಉಪಯುಕ್ತವಾದ ಪಾಲಿ ಪ್ರಪಂಚದಲ್ಲಿ ಮತ್ತಾವುದೂ ಇಲ್ಲ. ಇದರ ಹಾಲಿನಿಂದ ಮೊಸರು, ಬೆಸ್ಟ್, ತುಪ್ಪ ಆಗುತ್ತವೆ. ಹಾಲು

ಮತ್ತು ಇಲ್ಲಿರು ಹಂಸಿಯನ್ನು ಕೊಡುವ ಆಹಾರ. ಮನುಷ್ಯನ ದೇಹಪೋಷಣಿಗೆ ಬೇಕಾದ ವಸ್ತುಗಳೆಲ್ಲ ಹಾಲಿನಲ್ಲಿರುವುದರಿಂದ ಸೈದ್ಧಾರ್ಥ ಇದನ್ನು ಶ್ರೀಷ್ಟಿ ವಾದ ಆಹಾರವೆಂದು ಗಣಿಸುವರು. ಕಾಫಿ, ಟೀ ಮುಂತಾದ ಕಷಾಯಗಳೂ ಡನೆ ಹಾಲನ್ನು ಬೆರಸಿ ಅನೇಕರು ಸೇವಿಸುವರು. ಮೊಸರು ತುಪ್ಪಗಳನ್ನು ಉಳಿತ್ವಾಡುವಾಗ ಪ್ರತಿದಿನವೂ ಉಪಯೋಗಿಸುವರು. ಮೊಸರಿಂದ ಮೈಗೆ ಬಲುತಂಪು. ತುಪ್ಪದಿಂದ ಮೇರ್ಡೋವ್ಯಾದಿಯಾಗಿ ತೇಜನ್ನು ಹೇಚ್ಚುವುದು. ಬೆಣ್ಣಿಯನ್ನು ರೊಟ್ಟಿಯೊಡನೆ ತಿನ್ನುವರು. ತುಪ್ಪದಿಂದ ಬಗೆಬಗೆಯ ಭಕ್ತ್ಯಾಗಳನ್ನೂ ಮಾರಾಯಿಗಳನ್ನೂ ಮಾಡುವರು. ಕೊಂಬುಮೂಳೆಗಳಿಂದ ಬಾಜಣಿಗೆ, ಭರಣಿ, ಗುಂಡಿ, ಕತ್ತಿಹಿಡಿ ಮೊದಲಾದುವನ್ನು ಮಾಡುತ್ತಾರೆ. ಗೊರಸಿನಿಂದಲೂ, ಕಿವಿಗಳಿಂದಲೂ ಮರಗೆಲಸಕ್ಕೆ ಉಪಯುಕ್ತವಾಗುವ ವಜ್ರವಾಗುವುದು. ಹನುವಿನ ಮಲಕ್ಕೆ ಸೆಗಣಿಯನ್ನು ವರು. ನಮ್ಮ ದೇಶದಲ್ಲಿ ಸೆಗಣಿ ಬಹಳ ಕೆಲಸಕ್ಕೆ ಬರುತ್ತದೆ. ಸೆಗಣಿಯನ್ನು ಗುಂಡುಗುಂಡಾಗಿ ತಟ್ಟಿ ಒಣಿಗಿಸಿ ಬೆರಣಿಗಳಾಗಿ ಮಾಡಿ ಸಾದೆಗೆ ಬದಲು ಏಶೀಪವಾಗಿ ಉರಿಸುವರು. ತುಂಬಾ ದನಕರುಗಳಿರುವವರು ಸಾದೆಯಿಲ್ಲದೆ ಬೆರಣಿಗಳಿಂದಲೇ ಕಾಲಕ್ಕೆ ಇಪರ್ಮಾಡುವರು. ಸೆಗಣಿ ವಿಷಾವಪರವನ್ನುವೆಂದು ಎಣಿಸಲ್ಪಟ್ಟಿರುವಂತೆ ಕಾಣುತ್ತದೆ. ಆದುದರಿಂದಲೇ ಬೆಳಗಾದ ಕೂಡಲೇ ಮನೆಯ ಮುಂದೆ ಸೆಗಣಿನೀರು ಹಾಕುವುದು, ಸೆಗಣಿಯಿಂದ ಮನೆಯನ್ನೆಲ್ಲಾ ಸಾರಿಸುವುದು ನಮ್ಮಲ್ಲಿ ವಾಡಿಕೆಯಾಗಿವೆ ಇದಲ್ಲದೆ ಸೆಗಣಿಯನ್ನು ಏಶೀಪವಾಗಿ ಹೊಲಗಳಿಗೂ ಗದ್ದೆಗಳಿಗೂ ಗೊಬ್ಬರಕ್ಕಾಗಿ ಹಾಕುವರು. ಹನುವಿನ ಚಮುಖವು ಕುದುರೆಯ ಮೇಲೆ ಹಾಕುವ ಸಾಮಾನುಗಳಿಗೂ ಪಾದರಕ್ಕೆ ಗಳಿಗೂ ಬರುವುದು. ಇಂಗೆಂಡಿನಲ್ಲಿ ಮನೆಯನ್ನು ಕಟ್ಟಿವರೆ ಗಾರೀಯೊಂದಿಗೆ ಹನುವಿನ ಕೂಡಲನ್ನು ಸೇರಿಸುತ್ತಾರೆಂದು ತಿಳಿಯಬರುತ್ತದೆ.

ಹಿಂಡೂಗಳು ಹನುವನ್ನು ದೇವತೆಯಂತೆ ಪೂಜಿಸುವರು. ಅದು ಬಲು ಉಪಯುಕ್ತವಾಗಿರುವುದೇ ಅದಕ್ಕೆ ಕಾರಣವೆಂತಲೂ, ಅದನ್ನು ಪೂಜಿಸುವುದು ವೆಚ್ಚಿದೆಯೆಂತಲೂ ಅನ್ಯದೇಶಿಯರು ಹೇಳುವರು. ಇದು ಸರಿಯಲ್ಲ.

ಹಸುವೇಸೋ ಒಲು ಉಪಯುಕ್ತವಾದುದೆಂಬಂತವು ಎಲ್ಲರಿಗೂ ಗೊತ್ತು. ವಾಯವ್ಯಪ್ರಾರ್ಥಿಗಳಲ್ಲಿ ಎಮೈಯೂ ಹಸುವಿನಷ್ಟೇ ಉಪಯುಕ್ತವಾಗಿದ್ದರೂ ಎಮೈಯನ್ನು ಏಕೆ ಪೂರ್ಣವುದಿಲ್ಲ? ಸಂಸ್ಕೃತದಲ್ಲಿ ಹಸುವಿಗೆ “ಗೌಽಿ” ಎಂದು ಹೆಸರು. ಈ ಶಬ್ದಕ್ಕೆ ಭೂಮಂಡಲವೆಂದರ್ಥವು. ಹಿಂದೂಶಾಸ್ತ್ರಪ್ರಕಾರ ಹಸುವಿನ ದೇಹದ ಪ್ರತಿಯೊಂದು ಭಾಗದಲ್ಲಿಯೂ ಒಂದೊಂದು ಲೋಕವು ಒಂದೊಂದು ಅಧಿದೇವತೆಯೊಂದನೇ ಇರುವುದು. ಆದುದರಿಂದ ದಾನಗಳಲ್ಲಿ ಗೋದಾನವೇ ಶ್ರೀಷ್ಟವಾದುದೆಂದು ಹಿಂದೂಗಳು ಸಂಬಿರುವುದಲ್ಲದೆ, ಸಂಚಗವ್ಯವೆಂಬ ಅದರ ಗುಂಜಲ ಮೊದಲಾದು ವೃಗಳನ್ನು ತಮ್ಮ ದೇಹಕುದಿಧಿ ಗಾಗಿ ಬಳಸುವುದುಂಟು.

ಹಸು ಮುಸಲ್ಲಾನರಿಗೂ ಹಿಂದೂಗಳಿಗೂ ಏರೋಧಕ್ಕೆ ಕಾರಣವಾಗಿದೆ. ಮುಸಲ್ಲಾನರು ಆಹಾರಕ್ಕಾಗಿ ಹಸುವನ್ನು ಕೊಲ್ಲಲು ವರು. ಗೋವಧ್ಯಯನ್ನು ಮಹಾಪಾತಕವೆಂದು ತಿಳಿದಿರುವ ಹಿಂದೂಗಳಿಗೆ ಇದು ಕೋರವನ್ನು ಉಂಟಾಡಿ, ಇಬ್ಬರಿಗೂ ಕಲಹಗಳುಂಟಾಗಿ, ಅನೇಕರು ಹತರಾಗಿದ್ದಾರೆ. ಎಲ್ಲರಲ್ಲಿಯೂ ನಿದ್ಯೇ ಹೆಚ್ಚು, ಅಂತೆ ಕಲಹಗಳು, ದೇಶಕ್ಕೆಲ್ಲೋಂಬಿಗೆ ಕಾರಣಗಳೆಂತಲೂ, ಎಲ್ಲರೂ ಕ್ಷಮೆಯಿಂದ ಅವರವರ ಕಟ್ಟಿಂಬಿಗಳಿಗನುಸಾರವಾಗಿ ಸಡೆದುಕೊಳ್ಳಬೇಕೆಂತಲೂ ತಿಳಿದುಕೊಂಡರೆ ಇಂತಹ ಕಲಹಗಳು ತೊಲಗುವುವು.

## 2. ಕುದುರೆ.

**ವೆ**ಪನಷ್ಟನೆ ವಾಸಿಸುವ ಎಡೆಗಳಲ್ಲಿ ಭಾಲ್ಯ ಪಳಗಿದ ಕುದುರೆ ಸಿಕ್ಕುತ್ತದೆ. ಕಾಡು ಕುದುರೆ ಟಾಟ್‌ರಿ, ಉತ್ತರ ಅಮೆರಿಕಾ, ವಾನಾ, ಸೆಲಿಬಿಸ್ ದ್ವೀಪ, ಈ ಸೀಮೆಗಳಲ್ಲಿ ವಾಪ್ಪೆಸಿಸಿರುವುದು. ಕಾಡು ಕುದುರೆಯನ್ನು ಯಾವಜನರು ಯಾವಕಾಲದಲ್ಲಿ ಪಳಗಿಸಿದೆಂದು ನಿರ್ಧರಿಸಲಾಗುವುದಿಲ್ಲ.

ಕುದುರೆಗಳಲ್ಲಿ ಅರಬ್ಬಿ, ಪೈಗೊ, ಜೂಜಿನ ಕುದುರೆ, ಗಾಡಿಯ ಕುದುರೆ ಮೊದಲಾದ ನಾನಾಜಾತಿಗಳುಂಟು. ಸುದುರೆಗಳ ಬಣ್ಣವು ಬಿಳುಪು, ಕಪ್ಪು, ಕಂಪು ಅಥವಾ ಮತ್ತವಾಗಿಯೂ ಇರುವುದುಂಟು. ತೆಯು ಜಾತಿಗೆ

ತಕ್ಷಂತೆ ದೊಡ್ಡ ದಾಗಿಯೂ ಉದ್ದವಾಗಿಯೂ ಇದೆ. ಕಿನಿಗಳು ತಲೆಯ ಮೇಲೆ ನೆಟ್ಟಿಗೆ ನಿಂತಿವೆ. ಕುದುರೆಯ ಕಣ್ಣಿಗೆ ಹುಟ್ಟಿಲ್ಲ. ಮೇಲುರಪ್ಪಿಗೆ ವಾತ್ರ ಕೂಡಲು ಇದೆ. ತುಟಿಗಳು ಮಂದವಾಗಿಯೂ ಬೇಕಾದಕಡೆಗೆ ತಿರುಗಿಸುವಂತಿಯೂ ಇವೆ. ಮೂರಿನ ಸೊಳ್ಳಿಗಳು ಅಗಲ. ಕುತ್ತಿಗೆ ಉದ್ದವಾಗಿ ಬಾಗಿದೆ. ಅದರ ಮೇಲೆ ಕೇಸರವೆಂಬ ಉದ್ದವಾದ ಕೂಡಲು-ಗಳಿನೆ. ಬೆನ್ನು ಬಾಗಿದೆ. ಮೈ ಉದ್ದವಾಗಿಯೂ, ಅದರ ಮೇಲಿನ ಜಮ್‌ವು ದಪ್ಪವಾಗಿಯೂ ಇದೆ. ಜಮ್‌ದ ಮೇಲೆ ನುಣುಪೂ ಹೊಳಪೂ ಇರುವ ಸಣ್ಣ ಕೂಡಲುಗಳಿವೆ. ಬಾಲವು ದಪ್ಪ, ತುದಿಯಲ್ಲಿ ಕೂಜು, ಮತ್ತು ಒವಿ-ಯೆಂಬ ಉದ್ದವಾದ ಕೂಡಲುಳ್ಳದ್ದು. ಮುಂಗಾಲುಗಳು ನೆಟ್ಟಿಗೂ ಹಿಂಗಾ-ಲುಗಳು ಸ್ವಲ್ಪ ಬಾಗಿಯೂ ಇವೆ. ಪಾದಗಳು ಎರಡು ಪಾಲಾಗಿ ಬಿರಿಯದೆ ಗುಂಡಾಗಿ ಉಂಡಿಯಾಗಿವೆ.

ಒಂದೊಂದು ಜಾತಿಯ ಕುದುರೆ ಒಂದೊಂದು ವಿವಯದಲ್ಲಿ ಪ್ರಸಿದ್ಧಿ ಪೂರ್ಣಿಸಿದೆ. ಅರಪ್ಪೀ ಕುದುರೆ ಹೆಚ್ಚು ಸಾಂದರ್ಭ ಪ್ರಜ್ಞದ್ದು. ಇದಕ್ಕೆ ಒಹಳ ಇಗುರವಾದ ಮೈಯೂ, ಉದ್ದವಾಗಿ ಕವಾನಿಸಂತಿರುವ ಕುತ್ತಿ-ಗಿಯೂ, ದೀರ್ಘವಾಗಿ ತೆಳುವಾದ ಕಾಲುಗಳೂ ಇವೆ. ಈ ತರದ ಕುದುರೆಗೆ ಇರುವ ನೇರಪೂ ದಾಢ್ಯರ ಪೂ ಮತ್ತಾವಚಾತಿಯ ಕುದುರೆಗೂ ಇಲ್ಲ. ಇಲ್ಲಿ ಚಿನಕುದುರೆಗೆ ಕಾಲು ಉದ್ದವು ಮತ್ತು ಕೃಶವು. ಮೈ ರೇಷ್ಟೆಯಂತೆ ಹೊಳಿ-ವುದು. ಪೈಗೂ ಕುದುರೆ ಗಿಡ್ಲಾಗಿಯೂ ಬಲವಾಗಿಯೂ ಅಂದವಾಗಿಯೂ ಇದೆ. ಇದರ ಮೈ ಗುಂಡಾಗಿ ವಿಶೇಷ ಕೂಡಲುಳ್ಳದ್ದು. ಗಾಡಿಕುದುರೆಯ ಕಾಲುಗಳು ದಪ್ಪ ಮತ್ತು ಮೋರಿಟ್‌. ಗೂರಸುಗಳು ದೊಡ್ಡವು. ನಾಲ್ಕೆ ತ್ತು-ಗಳು ಎಳಿವಭಾರವನ್ನು ಇದೊಂದೇ ಎಳೆವುದು; ಆದರೆ ಬೇರನೆ ಓಡಲಾರದು.

ಕುದುರೆ ಒಹಳ ಬುದ್ಧಿಯಳ್ಳಿ ಪ್ರಾಣಿ. ಇದಕ್ಕೆ ಬಾಳ್ಳಿಪಕಾಶಕ್ಕಿಂತ ಹೆಚ್ಚು. ಚೆನಾನ್ನು ನಿ ಸಾಕಿದರೆ ಬಡೆಯನಲ್ಲಿ ಒಹಳ ಪ್ರೀತಿಕೊರಿಸುತ್ತದೆ; ಅವನನ್ನು ಎಂದಿಗೂ ಮರೆವುದಿಲ್ಲ; ಅವನಿಗೆ ಒಹಳ ವಿಧೀಯವಾಗಿರುತ್ತದೆ. ಒಡೆಯನ ಘ್ರಾನಿಯನ್ನು ತಿಳಿದುಕೊಳ್ಳಬಲ್ಲದು. ಸಾವಾಸ್ಯವಾಗಿ ಕುದುರೆಯು ನಿಂತು-ಕೊಂಡೇ ನಿದಿಸುವದು; ಕೆಲವೇಳೆ ಕಾಲುಚಾಚಿಕೊಂಡು ಮಲಗುವುದೂ

ಉಂಟು. ಹನುವಿನಂತೆ ಮೇಲುಕು ಹಾಕುವುದಿಲ್ಲ. ಆಗಾಗೆ ಸ್ವಲ್ಪ ಹುಲ್ಲನ್ನು ಅಗಿದೇ ನುಂಗುತ್ತದೆ. ಮೇರುಹಾಗ ಹುಲ್ಲನ್ನು ಕತ್ತಲಿಸುತ್ತದೆ. ಹನುವಿನಂತೆ ಕೇಳುವುದಿಲ್ಲ. ಕುದುರೆಯು ಒಂದು ವಿಚಾತೀಯವಾಗಿ ಗಂಭೀರವಾದ ದೀರ್ಘದ್ವಾಸಿಯನ್ನು ಮಾಡುತ್ತದೆ. ಇದನ್ನು ಕೆನೆಯುವುದೆನ್ನ ಹರು. ಕುದುರೆಯ ಕಿವಿ, ಕಣ್ಣಿ, ಮೂಗುಗಳು ಬಹು ಸೂಕ್ಷ್ಮಗಳು. ಇದಕ್ಕೆ ಸ್ವಲ್ಪಸದ್ರಾದರೂ ಕೇಳಿಸುತ್ತದೆ. ಕತ್ತಲೆಯಲ್ಲಿ ಮನುಷ್ಯನಿಗೆ ಕಾಣದ ವಸ್ತು ಕುದುರೆಗೆ ಕಾಣುತ್ತದೆ. ಕುದುರೆಯು ನೂಗಿನಿಂದಲೇ ಉಚ್ಛಾಪಸ್ನಿಶಾಸ್ತರ-ಸಗಳನ್ನು ಮಾಡುತ್ತದೆ. ಇದು ಬಹು ಆಯಾಸಗೊಂಡಾಗ ಮೂಗಿನ ಸೊಳ್ಳಿಗಳು ಅಗಲವಾಗುವುದೇ ಹೊರತು ಬಾಯಿ ತೆರೆವುದಿಲ್ಲ. ಮತ್ತು ಆಗ ಸೆಲದ ಮೇಲೆ ಸ್ವಲ್ಪ ಯೂತ್ತು ಉರುಳಾಡಿದೊಡನೆ ಇದರ ಆಯಾಸವೇಲ್ಲಾ ಪರಿಹಾರವಾಗುವುದು. ಕುದುರೆ ಹೊಸ ಪದಾರ್ಥವನ್ನು ಕಂಡುರೂ, ಅಪೂರ್ವವಾದ ಧ್ವನಿಯನ್ನು ಕೇಳಿದರೂ ಬೆದರುತ್ತದೆ. ಕಾಡುಕುದುರೆಗಳು ಸಾಮಾನ್ಯವಾಗಿ ಹಿಂಡು ಹಿಂಡಾಗಿರುವುವು. ಒಂದೊಂದು ಹಿಂಡಿಗೂ ಅನುಭವಶಾಲಿಯಾದ ಒಂದು ಗಂಡುಕುದುರೆ ನಾಯಕನಾಗಿರುವುದು. ಉಳಿದುವೇಲ್ಲಾ ಆದರ ಅಪ್ರಾಣಿ ವಿಾರಿ ಸಡೆವುದಿಲ್ಲ. ಹುಲ್ಲು ನೀರು ಯಥೇಜ್ಞ-ವಾಗಿರುವ ಸ್ಥಳಗಳಲ್ಲಿ ವಾಸಿಸುವುವು. ಕಾಡು ಕುದುರೆಯ ಆಹಾರವು ಹುಲ್ಲು ಮಾತ್ರ. ಸಾಕಿದ ಕುದುರೆಯು ಮುಲ್ಲಂಗಿ. ಮಾಸಾಲೆಸೊಷ್ಟು, ರೊಟ್ಟಿ, ಕಡಲೆ, ಹುರಳಿ, ಗೊಳಿ, ಹಿಂಡಿ ಮುಂತಾದುವನ್ನು ತಿನ್ನುತ್ತದೆ.

ಕುದುರೆಯನ್ನು ಒಹಳವಾಗಿ ಸವಾರಿಗೂ ಗಾಡಿಗಳನ್ನೈ ಲೆಪುದಕ್ಕೂ ಉಪಯೋಗಿಸುವರು. ಇಂಗ್ಲೀಂಡ್ ಮೊದಲಾದ ಸೀಮೆಗಳಲ್ಲಿ ಇದರಿಂದ ಭೂಮಿಯನ್ನು ಉಳಿಸುತ್ತಾರೆ. ಸ್ವೇಷ್ಟಕ್ಕೆ ಕುದುರೆಯು ಒಂದು ಮುಖ್ಯಾಂಗವಾಗಿದೆ. ಟಾಟ್‌ರೀ ಜನರು ಇದರ ವಾಂಸವನ್ನು ತಿನ್ನುವರಲ್ಲದೆ, ಇದರ ಹಾಲನ್ನೂ ಯಳಸಿದ ಹಾಲಿನಿಂದ ಮಾಡಿದ ರಸವೀಷವನ್ನೂ ಕುಡಿವರು. ಕುದುರೆಯ ಚಮ್ಮದಿಂದ ಜೀರ್ಣದು, ಜೀನು ಮೊದಲಾದ ಪದಾರ್ಥಗಳಾಗುತ್ತವೆ. ಕೇಸರ, ಬಾಲದ ಕೂದಲು ಇವುಗಳನ್ನು ಮತ್ತೆಗಳಿಗೂ ಹಿಟೀಲಿನ ಕವಾನಿಗೂ ಉಪಯೋಗಿಸುವರು. ಮೂರ್ಳೆಯಿಂದ ಕತ್ತಿಯಪ್ಪಿಗಳನ್ನೂ,

ಗೊರಸಿನಿಂದ ಗುಂಡಿ, ಭರಣಿ ಮುಂತಾದುವನ್ನು ಮಾಡುತ್ತಾರೆ. ಕುದುರೆಯ ಕೊಬ್ಬಿನಿಂದ ಸಾಬೂನು ಮೇಣದ ಬತ್ತಿಗಳಾಗುತ್ತವೆ.

### 3. ನಾಯಿ.

**ನ**ೀಯಿ ಸಕಲ ಭೂಭಾಗಗಳಲ್ಲಿಯೂ ಜೀವಿಸಬಲ್ಲುದು. ಇದು ಮನುಷ್ಯನಿಗೆ ಗೆಳೆಯನಂತೆಯೂ ಆಳಿನಂತೆಯೂ ನಡೆದುಕೊಳ್ಳುತ್ತ ಅವನಿರುವ ಕಡೆಗಳಲ್ಲಿ ಲಾಲ್ ಇರುವುದು. ಉದ್ದರು ನಾಯಿಗಳಲ್ಲದೆ ಕಾಡುನಾಯಿಗಳೂ ಉಂಟು ಉರುನಾಯಿ ಕಾಡುನಾಯಿಯ ಅಥವಾ ತೋಳಿದ ಸಂತತಿಯೆಂದು ಕೆಲವರು ಹೇಳುವರು.

ನಾಯಿಗಳಲ್ಲಿ ಮನೆ ಕಾಯುವ ನಾಯಿ, ಮಂದಿನಾಯಿ, ಒಂಲುನಾಯಿ ಜೀಟೆನಾಯಿ ಮೊದಲಾದ ನಾನಾಧೇದಗಳುಂಟು ನಾಯಿಗಳು ಬಣ್ಣದಲ್ಲಿ ಜೀರ್ಬೆಂರೆಯಾಗಿವೆ. ಕೆಲವು ಚರಿಯವು, ಕೆಲವು ಕೆಂಪು, ಮತ್ತು ಕೆಲವು ಬಳಿಯವು. ನಾಯಿಯ ಛಲ್ಲಿಗಳು ಮೂರಿಯನ್ನು ಕೂಡ ನೆಗ್ನಿದಷ್ಟು ಗಟ್ಟಿ. ನಾಲಗೆ ಉದ್ದವಾಗಿ ಸೂಜಾಪಾಗಿದೆ. ಮೂರು ಶಿರಿದ್ದು. ಮುಟ್ಟಿದರೆ ತಣ್ಣಿಗಿರುವುದು ಇದರ ಕತ್ತಲ್ ಉದ್ದವಾಗಿಲ್ಲ, ಆದರೂ ಇದು ತಲೆಯನ್ನು ಎತ್ತು ಜೀರ್ಕಾದರೂ ಅತ್ತು ತಿರುಗಿಸಬಲ್ಲುದು. ಇದರ ಚರ್ಮ ಮೈಗೆ ಬಿಗಿಯಾಗಿ ಅಂಟಿಕೊಂಡಿಲ್ಲದೆ ಸಂಬಂಧಿತವಾಗಿದೆ. ಬಾಲವು ಜೊಂಕು ಕಾಲುಗಳು ಬಲವಾಗಿಯೂ ಪಾದಗಳು ಗುಂಡಾಗಿಯೂಇವೆ. ಮುಂದಿನ ಪಾದಗಳಲ್ಲಿ ಬೆರಳುಗಳು ಏಡ್ಯೆದೂ ಹಿಂಡಿಸವುಗಳಲ್ಲಿ ನಾಲ್ಕು ನಾಲ್ಕು ಇವೆ. ಮುಂಗಾಲಿನ ಹೆಬ್ಬಿಟ್ಟುಗಳು ಸಚೆವಾಗ ನೆಲಕ್ಕೆ ತೊಗುವುದಿಲ್ಲ. ಹಿಂಗಾಲುಗಳಲ್ಲಿ ಹೆಬ್ಬಿಟ್ಟುಗಳಿಲ್ಲ. ಬೆರಳುನ್ನು ಉಲಿಕೊಂಡು ನಡೆಯುತ್ತಿಂದ ಅಂಗಾರಣಿ ಮತ್ತು ಗರುವ ವಾಂಸದ ಉಂಡಗಳಿವೆ ಇದಲಂದ ನಡೆವಾಗ ಸದ್ದಾಗು ಪ್ರದಿಲ್ಲ ಒಂಬೆಂದು ಜೀರಳಿಸಿದ್ದುಗಳೂ ಬಾಗಿಕೊಂಡು ಬಲವಾಗಿರುವ ಬಂದೊಂದು ಉಗುರಿದೆ.

ಮನುಷ್ಯೇತರ ಪಾರಣೆಗಳಲ್ಲಿ ಲಾಲ್ ನಾಯಿ ಅತ್ಯುಂತ ಬುಂಧುಶಾಲ್ಯ. ಇದಕ್ಕೆ ಅನೇಕ ಕಾಯ್ದೆಗಳನ್ನು ಕಲಿಸಿಹುದು. ಬಾಳ್ ಪಕ್ಕತಕ್ಕ ಹೆಚ್ಚು. ಸಾಕುವವನ ಮಾತುಗಳನ್ನೂ ಕೈಸನ್ನೇ ಗಳನ್ನೂ ತಿಳಿದು ಅದರಂತೆ ನಡೆಯು-

ತ್ತದೆ. ಆತನಲ್ಲಿಯೂ ಆತನ ಜನರಲ್ಲಿಯೂ ಬಹಳ ಪ್ರೀತಿಯನ್ನು ತೋರಿಸುತ್ತದೆ. ಹಾಡಿದ ಉಪಕಾರವನ್ನು ಎಂದಗೂ ಮರೆಯದು. ಅನ್ನಹಾಕಿ-ದನರ ಮನೆಯ ಮುಂದೆಯೇ ಬೆದ್ದಿರುತ್ತದೆ ಹೊಸಬರು ಯಾರನ್ನೂ ತನ್ನೊಂದೆಯನ ಮನೆಗೆ ಒರಿಯದು. ಕಳ್ಳರು ಮನೆಯಹತ್ತರ ಸುಳಿದರೆ ಗಟ್ಟಿಯಾಗಿ ಬಗುಳಿ ಆತನನ್ನು ನಷ್ಟಿಸುವುದು. ಆತನಿಗಾಗಿ ಘ್ರ್ಯಾಮ್‌ದಿಂದ ಒಗಳವಾಡುವುದು. ಕೆಲವು ವೇಳೆ ಸಾಕಿದವನಿಗೋಣ್ಣರ ಪಾರ್ಣವನಾಂದರೂ ಬಿಡುವುದು. ನಾಯಿಯ ಕಣ್ಣ ಕಿವಿಯೂ ಒಹ್ ಸೂಕ್ಷ್ಮ; ಮೂಗು ಇನಕ್ಕೆಂತಲೂ ಸೂಕ್ಷ್ಮ. ನರ ಮೊಲ ನೊದಲಾದುವನ್ನು ವಾಸನೆಯಿಂದಲೇ ಕಂಡು ಹಿಡಿವುದು. ಇದಕ್ಕಿಂತ ಬೆವರು ನಾಲಗೆಯಲ್ಲಿ ಸುರಿವುದು. ಇದು ಸೀರನ್ನು ನಾಲಗೆಯಿಂದ ನಕ್ಕಿ ಕುಡಿಯುತ್ತದೆ. ತಿಂಡಿತಿನ್ನು-ವಾಗ ಕೆಳಗೂ ದವಡಿಯನ್ನು ಮೇಲಕ್ಕೂ ಕೆಳಕ್ಕೂ ಅಲಾಲ್ ಡಿಸುತ್ತದೆ; ವಕ್ಕಿಗಳಿಗೆ ಅಲಾಲ್ ಡಿಸುವುದಿಲ್ಲ. ನಾಂಸಾಹಾರಿಯಾದರೂ ಅಪ್ಪಣೆಯಿಲ್ಲದೆಬಿಡಿಯನಕುರಿ ಕೋಣಿ ಮುಂತಾಡುವುಗಳ ಗೋಳಿಗೆ ಹೋಗುವುದಿಲ್ಲ. ಹೋಗಳಿದಾಗ ಅಫಾನಾ ಸಂತೋಷವಾದಾಗ ಬಾಲವನ್ನು ಅಲಾಲ್ ಡಿಸುತ್ತದೆ. ಯಾರಾದರೂ ತನ್ನನ್ನು ಗಡರಿಸಿದರೆ, ಇಲ್ಲವೆ ತನಗೆ ಅವಮಾನವಾದರೆ ಬಾಲವನ್ನು ಹಿಂಗಾಲುಗಳ ನಡುವೆ ಮುದರಿಕೊಂಡು ಓಡುವುದು. ಕೋರಂಬಂದಾಗ ಗುರುಗು ಟುತ್ತ ಪಲ್ಲಿಗಳನ್ನು ತೋರಿಸುತ್ತದೆ. ಕೆಲವು ವೇಳೆ ನಾಲುಗಳಿಗೆ ಮಚ್ಚು ಹಿಡಿವುದುಂಟು; ಆಗ ಈವುಕಚ್ಚಿದರೆಂಜನರ ಪಾರ್ಣವಕ್ಕೆ ಅವಾಯವಾಗುತ್ತದೆ.

ನಾಯಿ ತನ್ನನ್ನು ಸಾಕುವವರ ಮನೆಯನ್ನು ಸಂಬಿಕೆಯ ಆಳಿಸಂತೆಯಾವಾಗೂ ಕಾದು ಕೊಂಡಿರುತ್ತದೆ ಆ ಮನೆಯಲ್ಲಿ ಹಾವಳಿವಾಡುವ ಇಲಿಗಳನ್ನು ಹಿಡಿದು ಕೊಲ್ಲುವುದು. ಕುರಿಗಳು ಜದರಿಹೋಗದಂತೆಯೂ ದುಷ್ಟ ಮೃಗಗಳು ಅವುಗಳ ಮೇಲೆ ಬೀಳಿದಂತೆಯೂ ಕುರಿಮಂದೆಯನ್ನು ಕಾವಾಡುವುದು ಬೀಳಿಗಾರಸಿಗೆ ನಾಯಿಂದ ಬಹಳ ಪ್ರಯೋಜನವುಂಟು ಕೆಲವುನಾಯಿಗಳು ಸೀರಿನಲ್ಲಿ ಬಿದ್ದವರನ್ನು ಎತ್ತುತ್ತುವೆ. ಇನ್ನು ಕೆಲವು ಹಿಮದಲ್ಲಿಬಿದ್ದ ಹೂತು ತೋರಿ ಜಾಣಿಸತ್ತವೆ. ರುವವರನ್ನು ವಾಸನೆಯಿಂದ ಕಂಡುಹಿಡಿದು, ಮುಂಚ್ಚಿ ಕೊಂಡಿರುವ ಹಿಮವನ್ನು ತಿಗೆದುಹಾಕಿ, ಅವರು

ಜೇವಿಸುವಂತೆ ಮಾಡುತ್ತವೆ. ಗ್ರೇನಾಲೆಂಡ್ ದೇಶದಲ್ಲಿ ನಾಯಿಗಳನ್ನು ಗಾ-  
ಡಿಗೆ ಕಟ್ಟುತ್ತಾರೆ ನಾಯಿ ಸತ್ತವೇಲೀ ಅದರ ವಾಂಸವನ್ನು ಕೆಲವರು  
ತಿನ್ನುವರು. ಚಮಚಮನ್ನು ನಯಮಾಡಿ ಕೈಬೀಲ ಮುಂತಾದುವನ್ನು ಮಾ-  
ಡುವುದುಂಟು ಮುಖ್ಯವಾಗಿ ನಾಯಿ ಪುನುಷ್ಟಿಗೆ ಅತ್ಯಂತೋಪಕಾ-  
ರಿಯಾಗಿಯೂ ಕೃತಜ್ಞತೆಯುಳ್ಳದ್ವಾಗಿಯೂಜಡಿ. ಇಪ್ಪಬಹ್ಲೆಯ ವಾರುನೀ-  
ಯನ್ನು ನಮ್ಮ ದೇಶದಲ್ಲಿ ನಿಕ್ಷೇಪಿಸಾಗಿ ಎಣಿಸಿ ಹಿಂಸುವುದು ಅನಾಗ್ಯಯ.

#### 4. ಬೆಕ್ಕು.

**ರೆಲೆಡು** ಬೆಕ್ಕು ಯೂರೋಪಿಸಲ್ಲಿಯೂ ಏಷ್ಯಾಟಿಂಡದ ಕೆಲವು ಭಾಗಗ-  
ಳಲ್ಲಿಯೂ ಸಿಕ್ಕುವುದು. ಉರಬೆಕ್ಕು ಸಾಫಾನ್ಸ್‌ವಾಗಿ ಮನುಷ್ಯರು ವಾಸಿ-  
ನುವ ಕಡೆಗಳಲ್ಲಿಲಾಲ್ಲ ಇರುವುದು.

ಕಾಡು ಬೆಕ್ಕಿಗೂ ಉರಬೆಕ್ಕಿಗೂ ಅನೇಕ ಭೇದಗಳುಂಟು. ಉರಬೆ  
ಬೆಕ್ಕಿನ ಬಾಲವು ಉದ್ದವಾರ್ಯಿಯೂ ಕೃತವಾಗಿಯೂ ಇದೆ; ಬರುತೆ ಬರುತೆ  
ಮೊನೆ. ಕಾಡು ಬೆಕ್ಕಿನ ಬಾಲವು ಇದಕ್ಕಿಂತ ಮೋಟು, ದಪ್ಪ. ಕಾಡು  
ಬೆಕ್ಕು ಮೂಗಿನ ತುದಿಯಿಂದ ಬಾಲದ ಕೊನೆವರಗೆ ಸುಮಾರು ಮೂರಡಿ  
ಉದ್ದವಿರುತ್ತದೆ. ಉರಬೆಕ್ಕು ಇದಕ್ಕಿಂತ ಜಿಕ್ಕುದು.

ಬೆಕ್ಕು, ಸಿಂಹ, ಹುಲಿ, ಜಿರತೆ ಇನ್ನಗಳೆಲಾಲ್ಲ ಒಂದೇ ಬಾತಿಗೆ ಸೇರಿದ  
ಪಾರಣಿಗಳು. ಇವೆಲ್ಲಕ್ಕೂ ದೇಹರಜನೆ ಪಾರಾಯಶೆ ಒಂದೇ ಇವುಗಳ ಕಾಲು-  
ದವಡೆಗಳ ಸಾಂಯಗಳಲ್ಲಿ ಒಲವಿದೆ. ಇವು ನೋಡುವುದಕ್ಕೆ ಸುಂದರವಾ-  
ಗಿಯೂ ಭಯಂಕರವಾಗಿಯೂ ಇವೆ. ನಮ್ಮ ದೇಶದ ಬೆಕ್ಕುಗಳು ಸಾವಾ-  
ನ್ಸ್‌ವಾಗಿ ಒಂದುಬಣ್ಣವುಭ್ಯವು. ಇದಕ್ಕೆ ಮೈಮೇಲೆ ಕರಿಯ ಬರೆಗಳಿವೆ.  
ಪಾಸಿರ್ ಮುಂತಾದ ಸೀಮೆಗಳ ಬೆಕ್ಕುಗಳು ಬಳಿಯವು ಅಳ್ಳ ಕರಿಯ  
ಬೆಕ್ಕುಗಳೂ ಉಂಟು. ಬೆಕ್ಕಿನ ಕಣ್ಣಗಳು ಸಾಧಾರಣ ಹಸುರಾಗಿ ಉರು-  
ಟಾಗಿವೆ. ರಾತ್ರಿಯಲ್ಲಿ ಇವು ಕೆಂಡಡಂತೆ ಹೊಳೆವುವು. ಕರಿಯಗುಡ್ಡು  
ಹಗಲು ಹೊತ್ತು ಮೇಲಿಂದ ಕೆಳಕ್ಕೆ ಉದ್ದುದ್ದವಾಗಿ ಏಳೆದ ಒಂದುಕರೀಗೆದೆ-  
ಯಂತೆ ಇದ್ದ ರಾತ್ರಿನೇಳಿ ಹರಡಿಕೊಂಡು ಆಗಲವಾಗುವುದು. ಬಾಯ  
ಮೇಲ್ಮೈ ಎರಡು ಕಡೆಯಲ್ಲಿಯೂ ಉದ್ದವಾದ ಮಿಂಸಗಳಿವೆ. ಇದೇ ಬೆಕ್ಕಿಗೆ

ಮುಖ್ಯವಾದ ಸ್ಪಶೀಎಂದಿರು. ಬೆಕ್ಕಿನ ಕುತ್ತಿಗೆ ಉದ್ದವಲ್ಲ. ಇಮ್ಮದಿ  
ಮೇಲೆ ಮೃದುವಾಗಿ ನುಣಿಪಿನಿಂದಲೂ ಹೊಳಪಿನಿಂದಲೂ ಕೂಡಿದ  
ಕೂಡಲಿದೆ ಬಾಲವೈಂದ್ರಿಯ, ಬೆಕ್ಕಿಗೆ ಕೇಂಪೋದ್ದೇಕವಾದಾಗ ಇದುದಪ್ಪ-  
ವಾಗುತ್ತದೆ. ಉದ್ದವಾದ ನಾಲಗೆಯ ಮೇಲೆ ಸಣ್ಣಸಣ್ಣ ಮುಖ್ಯಗಳಿವೆ.  
ಇದರ ಕೋರೆಹಲ್ಲುಗಳು ಒಲುಪರಿತವಾಗಿ ಹೊಸ್ಯಾಗಿನೆ ನಾಯಿಗಿರು-  
ನಂತೆ ಬೆಕ್ಕಿಗೂ ಮುಂಗಾಲುಗಳಲ್ಲಿ ಎದ್ದೆದು ಬೆರಳುಗಳೂಹಿಂಗಾಲುಗಳಲ್ಲಿ  
ನಾಲ್ಕುನಾಲ್ಕು ಇವೆ. ಅಂಗಾಲಿನಲ್ಲಿ ಮೆತ್ತಿಗಿರುವ ವಾಂಸದ ದಿಂಬು-  
ಗಳೂ ಬೆರಳುಗಳಲ್ಲಿ ಉಗುರುಗಳೂ ಇವೆ. ಉಗುರುಗಳನ್ನು ಬೇಕಾದಾಗ  
ನೀಡಬಲ್ಲದು. ಬೇಡವಾದಾಗ ಒಳಕ್ಕೆಳಿದುಕೊಳ್ಳಬಲ್ಲದು ಸಡೆವಾಗಿಲುಗು  
ರುಗಳನ್ನು ಒಳಕ್ಕೆಳಿದುಕೊಳ್ಳಬ್ಬದರಿಂದ ಸದ್ರಾಗುವುದಿಲ್ಲ. ಉಗುರುಗಳ  
ಸಹಾಯಿಂದ ಬೆಕ್ಕಿ ಮರಡತ್ತತ್ವದೆ. ಪ್ರಾಣಿಗಳನ್ನು ಜುಚ್ಚಿ ಕೊಲ್ಲುತ್ತದೆ.

ಬೆಕ್ಕಿ ನಾಲಗೆಯಿಂದ ಮೈಯನ್ನು ನಕ್ಕಿ ನಕ್ಕಿ ಚೊಕ್ಕುಟ ವಾಡಿಕೊ-  
ಳ್ಳುವುದು. ಬೆಕ್ಕಿಗೆ ತನ್ನ ಮರಗಳಲ್ಲಿ ಬಹಳ ಪ್ರೀತಿ. ಅದಕ್ಕೆ ನಾಯಿಯ  
ಹಾಗೆ ನುಸುಪ್ಪರಲ್ಲಿ ಪ್ರೀತಿಯಿಲ್ಲ ಸ್ಥಳಗಳ ಮೇಲೆಯೇ ಪ್ರೀತಿ. ಒಂದು  
ಮನೆಯಿಂದ ದೂರಕ್ಕೆ ತೆಗೆದುಕೊಂಡು ಹೊರೆದರೆ ತಾನು ಹೊದಲಿದ್ದ ಮನೆ  
ಎಷ್ಟು ದೂರವಾಗಿದ್ದರೂ ಅಲ್ಲಿ ಬೇಡ ಬಸರು ವಾಸಿಸುತ್ತಿದ್ದರೂ ಹೊಗಿ  
ಸೇಮವುದು. ಕಾಲು ಮೈಗಳು ಒದ್ದೆಯಾಗದಂತೆ ಎಚ್ಚಿ ರಿಕೆಯಿಂದಿರುತ್ತದೆ.  
ಬೆಕ್ಕಿಗಿರುವನ್ನಾಳದಲ್ಲಿ ಬಿದ್ದುಕೊಳ್ಳುತ್ತದೆ ಬೆಕ್ಕಿ ವಾಂಶಾಹಾರಿಯಾದಿದ-  
ರಿಂದ ಪ್ರಾಣಿಗಳನ್ನು ಹಿಡಿದು ಕೊಲ್ಲುವುದರಲ್ಲಿ ಒಹಳ ಇಮಾತ್ಮಾರವನ್ನು  
ತೋರಿಸುವುದು ಸೌಂಡಿ ಹಾಕುತ್ತದ್ದು ಸ್ವಲ್ಪವೂ ಸದ್ಗು ಮಾಡದೆ  
ಹೊಗಿ ಇಲಿ ಮುಂತಾದುದನ್ನು ಹಿಡಿವುದು ಕತ್ತಲೆಯಲ್ಲಿ ಕಣ್ಣಿ ಜೆನ್ನಾಗಿ  
ಕಾಣುವುದರಿಂದ ರಾತ್ರಿಯಲ್ಲಿ ಇದು ಸಂಚಾರ ವಾಡುವುದು ಹೆಚ್ಚು.  
ಬೆಕ್ಕಿಗಳು ಹಿಂಡುಹಿಂಡಾಗಿರುವುದಿಲ್ಲ. ಬೆಕ್ಕಿನ ಪ್ರಕೃತಿಯನ್ನು ನಿಜ-  
ಹಾಗೆ. ರೇಗಿದಾಗ ಸಾಕುವವರ ಮೇಲೆಯೂ ಒದ್ದು ಪರಃಪರುಮಂಟು.  
ಹೆಣ್ಣಿಬೆಕ್ಕಿ ವರ್ಣಕ್ಕೆ ಲರಡು ಮೂರಾವೃತ್ತಿ ಬಂದೊಂದುಸಲಕ್ಕೆ ನಾಲ್ಕು-  
ರಿಂದ ಅರುಮರಿಗಳವರೆಗೆ ಹಾಕುತ್ತದೆ. ಬೆಕ್ಕಿ ಸುಮಾರು ಹತ್ತುಹನ್ನೆರಡು-

ಎಷ್ಟ ಬದುಕುವುದು. ಉರಬೆಕ್ಕು ವಿಶೇಷವಾಗಿ ಇಲಿ, ಹೆಗ್ಗು ಇಲಿ ಮುಂತಾದ ಚಿಕ್ಕ ಚಿಕ್ಕ ಪಾರಣಿಗಳನ್ನು ತಿನ್ನುತ್ತದೆ. ಸಾಕಿದ ಬೆಕ್ಕು ಅನ್ನ, ಹಾಲು, ಮೊಸರು ಮೊದಲಾದು ವನ್ನು ತಿನ್ನುವುದು. ಬೆಕ್ಕುಗೆ ಹಾಲಿನ ಮೇಲೆ ಬಹಳ ಆಸೆ. ಹಾಲನ್ನು ಎಲ್ಲಿಬ್ಬಿದ್ದರೂ ಮೋಸ ನಾಡಿ ಕ್ರಾಂತಿಕಾರಿಯಾಗಿ ಬಂದುಬಿಡುತ್ತದೆ.

ಬೆಕ್ಕು ಇಲೀಯ ದೊಡ್ಡ ಶತ್ರು. ಇಲಿಗಳ ಹಾನಳಿಯನ್ನು ತ್ವರಿಸಲು ಬೆಕ್ಕುನ್ನು ಸಾಕುವರು. ಪ್ಲೇಗು ಜಾಡ್ಯವು ಇಲೀಯ ಮೂಲಕ ಬಲುಬೇಗ ಹರಡಿಕೊಳ್ಳುವುದರಿಂದ ಇಲಿಗಳನ್ನು ಧ್ವಾನಿಸ ಹಾಡಬೇಕೆಂತಾಗಿ, ಈ ಕೆಲಸವು ಬೆಕ್ಕುಗಳಿಂದ ಸುಲಭವಾಗಿ ಸಡೆವ ಕಾರಣ, ಇನ್ನಗಳನ್ನು ಸಾಕಿದರೆ ಪ್ಲೇಗು ಬಲುಮಟ್ಟಿಗೆ ನಿವಾರಣೆಯಾಗಬಹುದೆಂತಲೂ ದೊಡ್ಡ ಖೈದ್ದರು ಅಭಿಪ್ರಾಯವಹುತ್ವಾರೆ. ಬೆಕ್ಕು ಸತ್ತ ಮೇಲೆ ಅದರ ನಾಂಕನನ್ನು ಕೆಲವರು ತಿನ್ನುತ್ತಾರೆ. ಅದರ ಇವುವನ್ನು ಸಯನಾಡಿ ಅಂಗ ನ್ನಾಂತಾದುದಕ್ಕೆ ಉವಯೋಗಿಸುವುದುಂಟು.

## 5. ಇರುವೆ

ಇರುವೆಗಳು ಸಮನ್ವಯ ದೇಶಗಳಲ್ಲಿಯೂ ಇರುತ್ತವೆ. ಉಷ್ಣವಲಯದ ಸೀಮೆಗಳಲ್ಲಿ ವಿಶೇಷ. ತೀರ್ಥವಲಯದ ಕಡೆಗೆ ಒರುಬಂಧ ಕಡನೆ.

ಇರುವೆಯ ದೇಶಗಳನ್ನು ತಿಳಿ, ಎಡೆ, ಕಿಬ್ಬೆಟ್ಟಿ ಎಂದು ಮೂರುಭಾಗಗಳಾಗಿ ವಿಂಗಡಿಸಬಹುದು. ತಿಳಿಯಲ್ಲಿ ಇಂದ್ರಾನೇಂದ್ರಿಯವೂ ಇದೆಯಲ್ಲಿ ಚಲನಶಕ್ತಿಯೂ, ಕಿಬ್ಬೆಟ್ಟಿಯಲ್ಲಿ ಒನ್ನೇಂದ್ರಿಯವೂ ಇವೆ. ಇರುವೆಗೆ ಆಯುಧಗಳಾದ ಮೂಕ್ಷಗಳು ಕಿಬ್ಬೆಟ್ಟಿಯಲ್ಲಿರುತ್ತವೆ. ಪ್ರತಿ ಭಾಗವೂ ಅನೇಕ ಖಂಡಗಳ ಸಂಧಿಯಿಂದ ಕೂಡಿದೆ. ದೇಹಲ್ಲಿ ಮೂರು ಖಂಡಗಳಿವೆ. ಪ್ರತಿಖಂಡಕ್ಕೂ ಒಂದು ಒತ್ತಿ ಕಾಲರುವುದು ಬಂದೊಂದು ಕಾಲಿನಲ್ಲಿಯೂ ಸಾಧ್ಯದು ಕೀಲುಗಳಿಂದ ಗಂಟಲಿನ ಕೆಳಗೆ ಒಂದು ಜೀಲವೂ, ಇದರ ಕೆಳಗೆ ಜರರವೂ ಕರುಳುಗಳೂ ಇವೆ. ಇರುವೆಗೆ ಶಾಂತಿಸ್ತೇಂದ್ರಿಗಳಿಲ್ಲ; ಇವಕ್ಕೆ ಬದಲು ವಾಯುಸಂಚಾರವನ್ನಿಂಬು ಮೂಕ್ಷಿ ವಾದನಾಳಗಳಿವೆ. ಇನ್ನಗಳ ಹೊರಗಡೆ ರಂಧ್ರಗಳಿರುವುವು. ದೇಹಕ್ಕೆ ಬರಣಾದ ಕವಚವಿದೆ. ಇದರ ಮೇಲೆ ಮೃದುವಾದ ಜಮಂವಂಟು ಇದರಲ್ಲಿ ಪೂರೆಗಳೂ ಕೂಡಲೂ ಅತಿಸೂ-

ಕ್ಷೇತ್ರವಾದ ಗ್ರಂಥಿಗಳೊಳ್ಳವೆ ಇರುವೆಗಳಲ್ಲಿ ಗಂಡು, ಹೆಣ್ಣು, ನಷ್ಟಂಸಕ ಎಂದು ಮೂರು ಬಾತಿಗಳು. ಗಂಡಿಗಂಡ ಹೆಣ್ಣು ದೊಡ್ಡದು ಇವರಡಕ್ಕೂ ರೆಕ್ಕೆಗಳುಂಟು ಸಪುಂಸಕಗಳಿಗೆ ರೆಕ್ಕೆಗಳಿಲ್ಲ ಇರುವೆಗಳಿಗೆಲ್ಲಾಗೂ ಸ್ವಷ್ಟಿ-ವಾದ ಕಣ್ಣಗಳಿನ ಮೂರ್ಟಿಯನ್ನಿಡುವ ನಾಾದಲ್ಲಿ ತೀಕ್ಕಾಗಿ ವಾದ ಬಂದು ಬಗಯ ದ್ರವ್ಯ ರುವುದು. ಇರುವೆಯ ಆ ನಾಾರಿಂದ ಕುಕ್ಕೆ ಈ ದ್ರವ್ಯವನ್ನು ಸುರಸುವುದು. ಇದನ್ನೇ ಇರುವೆಯ ಕಡಿತವನ್ನು ವರು ಗಂಡು ಮೊಣ್ಣಗಳಿಗೆ ಮೂರ್ಟಿಯಿಡುವುದೊಂದೇ ಕೆಲಸ ಸಪುಂಸಕಗಳೇ ಸಕಲ ಕಾರ್ಯಗಳನ್ನೂ ವಾಡುತ್ತದೆ. ಇರುವೆಗಳಿಗೆ ಧಾರ್ಣ್ಯ, ಯಾಖು, ಹೆಣ್ಣು, ಸತ್ತು ಎಂಬೆಲ್ಲ, ಬೆಲ್ಲ ಸುಂತಾದ ಸಿಹಿ ಪದಾರ್ಥ ಇವು ಆಹಾರ.

ಇರುವೆಗಳಲ್ಲಿ ಕೆಲವು ಕರಿಯವು, ಕಳವು ಬೆಳಿಯವು, ಇನ್ನು ಕೆಲವು ಕೆಂಪಿಸವು. ಕಪ್ಪು ಮತ್ತು ಕೆಂಪಿನ ಇರುವೆಗಳಲ್ಲಿ ಸಣ್ಣಿರುವೆ, ಕಟ್ಟಿರುವೆ ಎಂಬ ಎರಡು ಬಗೆಗಳುಂಟು. ಪಿಕಿಯಿರುವೆಯನ್ನು ಗೆದ್ದಲೆನ್ನು ವರು. ಇರುವೆಗಳು ನೀಲದೆಹಡಿಗೆ ಕೊರೆದು ಗುಂಡಗಳನ್ನು ಮಾಡಿಕೊಂಡು ಕೊರೆದ ಮಣಿನ್ನೆ ಲಾಲ್ ಹೂಡಿಗೆ ರಾಶಿದಾಕುತ್ತದೆ. ಹೀಗೆ ಗೆದ್ದಲು ಮಾಡಿದವನುಣ್ಣಿನ ರಾಶಿಗೆ ಹೆತ್ತಿಸುವ ವರು. ಹೆತ್ತಿವು ಬಂಡಾಳಮ್ಮೆ ಎತ್ತರ ಇರುವುದುಂಟು. ಇರುವೆಗೆ ಸಿಯುಂದ ಪದಾರ್ಥಗಳ ಮುಂಳೆ ಒಜಳ ಆಗೆ. ಇಂಥ ವಸ್ತುವನ್ನು ಎಲ್ಲಿಟ್ಟಿದ್ದರೂ ಕಂಡುಕೊಂಡು, ಕೂಡಲೇ ತನ್ನ ಒತ್ತಿಯ ಇರುವೆಗಳನ್ನು ಕಿರೆದು ಎಲ್ಲವೂ ಸೇರಿ ಅದನ್ನು ತಿಂಡು ಬಡುತ್ತವೆ ಇರುವೆಗಳು ಯಾವಾಗಲೂ ಏಂರಿಂದ ಕೂಡಿ ಗುಂಪು ಗುಂಪಾಗಿರುವುವು. ಬಂದರ ಒಂದೆ ಬಂದು ಸಾಳಾಗಿ ಸಂಚಾರ ಮಾಡುವುವು ಸಿಸಿಲಲ್ಲಿ ಕೆಲಸ ಮಾಡುವುದು ಇರುವೆಗಳಿಗೆ ಒಜಳ ಇವ್ವು ಬೇಸಿಗೆಯಲ್ಲಿ ಕ್ಷೇಣಿ ಬಿಡುವಿಲ್ಲದೆ ದುಡಿದು ತಿಂಡಿಯನ್ನು ಸಂಪಾದಿಸಿ, ಬೇಕೊಂದನ್ನು ತಿಂದು, ಉಳಿದುದನ್ನು ಗೂಡಿಸಲ್ಲಿ ಕೂಡಿಡುತ್ತವೆ ಮತ್ತಿಗಾಳಿದಲ್ಲಿ ಗೂಡು ಬೆಂಟ್ಟುಹುಂಡಿರುಗೆ ಒರಲಾರವಾಡುದರಿಂದ, ಕೂಡಿಟ್ಟಿ ತಿಂಡಿಯನ್ನು ಆಗ ತಿನ್ನತ್ತಾ ಬೇರಿಸುವುವು. ಇದರಿಂದ ಇರುವೆಗಳ ಜಾಣತನವೂ, ಮಿತವ್ಯಯವೂ, ಕಷ್ಟಪಟ್ಟ ಕೆಲಸ ಮಾಡುವ ಸ್ವಭಾವವೂ, ಮುಂದಾಲೋಜನೆಯೂ ವ್ಯಕ್ತವಾಗುವುವು. ಶೀತದೇಶದ

ಇರುವೆಗಳು ಹಿಮಂತಮತ್ತುವಿನಲ್ಲಿ ಆಹಾರವು ಸಿಕ್ಕಿದಿರುವುದರಿಂದ ಆ ಕಾಲವನ್ನು ಒಡಾವಸ್ಥೀಯಲ್ಲಿ ಕಳಿವುವು. ಇರುವೆಗಳನ್ನು ಜೆನಾನ್‌ಗಿ ಪರಿಶೀಲಿಸಿ ನೋಡಿದಲ್ಲಿ ಒಂದರ ಅಭಿಪ್ರಾಯವನ್ನು ಮತ್ತೊಂದು ಅರವಂತೆ ಇವುಗಳಿಗೆ ಒಂದು ತರದ ಭಾಷೆಯಿರುವುದಾಗಿ ತೋರುವುದು.

ಇರುವೆಗಳ ಹಾವಳಿಯನ್ನು ಯಾವ ಪಾರಣೀಯೂ ತಾಳಲಾರದು. ಆಧ್ಯಕ್ಷಾಖಂಡದ ಕೆಲವು ಸೀಮೆಗಳಲ್ಲಿ ಇವುಗಳ ಅವಾಂಶರವನ್ನು ತಡೆಯಲಾರದೆ ಒನ್ನು ತಮ್ಮ ಮನೆಗಳನ್ನು ಬಿಟ್ಟು ಹೋಗಿರುವರಂತೆ ಗೆದ್ದಲಿನ ಹಾವಳಿಯನ್ನು ಎಲ್ಲರೂ ಉಲ್ಲರಷ್ಟೆ. ಸೆಲಕ್ಕೆ ನೋರುವಂತೆ ಯಾವ ವಸ್ತುವನ್ನು ಟ್ರೈಡ್‌ರೂ ಗೆದ್ದಲು ಅದನ್ನು ಹೊಡೆದು ಮಣ್ಣ ಮಾಡಿಬಿಡುತ್ತದೆ. ಹೀಗೆ ಇರುವೆಗಳಿಂದ ಮನುಷ್ಯನಿಗೆ ಬಾಧೆಯೇ ಹೂರಂತು ಪ್ರಯೋಜನವಿರುವಂತೆ ತೋರುವುದಿಲ್ಲ. ಇರುವೆಯ ಮೊಟ್ಟಿಗಳೂ ಕೇಟಾವಸ್ಥೀಯಲ್ಲಿರುವ ಇರುವೆಗಳೂ ಹಕ್ಕಿಗಳಿಗೆ ಬಲು ಸವಿಯಾದ ಆಹಾರವು.

## 6. ತೆಂಗಿನ ಮರ.

**ಶ್ರೀ** ಮರವು, ಒಂದುಕೊಡೇತ್ತ, ಸೀಲೋನ್‌, ಪೂರ್ವ ಪಕ್ಕಿ ಮ ದ್ವಿತೀಯಸೌತೀ-ಮಂಗಳು, ಬ್ರೆಚೀಲ್ ಇವುಗಳಲ್ಲಿ ಬೆಳೆಯುತ್ತದೆ. ಸಮ್ಮುದ್ರದಲ್ಲಿ ಮನೆಗಳ ಮುಂದೆಯೂ ಕೋರ್ಟಿಗಳಲ್ಲಿಯೂ ತೆಂಗಿನ ಮರಗಳನ್ನು ಹಾಕುವರು. ಬಲು ತೇವವಿದ್ದ ಕಡೆ ತೆಂಗು ಪ್ರಬಲಿಸುವುದಿಲ್ಲ. ಮರಕು ಮಿಶ್ರವಾದ ಉಪಿಸ್ತನ ಸೆಲದಲ್ಲಿ ಇದು ಜೆನಾನ್‌ಗಿ ಬೆಳೆವುದು. ಇದರ ಬೆಳೆವಳಿಗೆಗೆ ಸಮುದ್ರದ ಅಧವಾ ನದಿಯ ತೀರವ್ಯಾಲುತ್ತಮವು. ಆದುದರಿಂದಲೇ ಇದು ಒಂದು-ಸ್ಥಾನದ ಪೂರ್ವ ಪಕ್ಕಿ ಮ ಸಮುದ್ರತೀರಗಳಲ್ಲಿ ಹೇರಳವಾಗಿದೆ. ಇದು ಜೆನಾನ್‌ಗಿ ಬೆಳೆನ ಸ್ಥಳಗಳಲ್ಲಿ ಸುಮಾರು ಎಂಬತ್ತು ಡಿಗ್ರಿಗೆ ಕಡಮೆಯಲ್ಲದೆ ಶಾಖಾವಿರಬೇಕು. ಪ್ರತಿವರ್ಷ ಮಳೆಯೂ ಜೆನಾನ್‌ಗಿ ಆಗಬೇಕು.

ತೆಂಗು ದುಂಡಾಗಿರುವ ಕಂಬದಂತೆ ಮೂಲವತ್ತೆ ರಿಂದ ಆರುವತ್ತು ಅಡಿಗಳ ಎತ್ತರದವರೆಗೂ ಬೆಳೆಯುತ್ತದೆ. ಬುಡದಲ್ಲಿ ಇದರ ಸುತ್ತುಳತೆ ಸುಮಾರು ನಾಲ್ಕುಡಿ; ಕೊನೆಯಲ್ಲಿ ಸುಮಾರು ಐದಡಿ. ಮರದ ಹೋರ್ಬಿನ ಮೇಲೆ ಬುಡದಿಂದ ತಲೆವರೆಗೂ ಉಂಗುರಗಳಂತೆ ಗುಂಡಾದ ಜಕ್ಕಿಗಳಿವೆ. ತೆಂಗು

ನೆಲೆಗಳನ್ನು ಗರಿಗಳಿನ್ನುವರು. ಗಡಿಗಳು ಉದ್ದವಾಗಿಯೂ ಹಸುರಾಗಿಯೂ ನುಣುವಾಗಿಯೂ ಇರುತ್ತವೆ. ಗಿಡದ ಕೊನೆಯಲ್ಲಿರುವ ಈ ಗರಿಗಳುದ್ದುವು ಸುಮಾರು ಹದಿನ್ಯೆದು ಅಟಗಳು. ಗರಿಗಳ ನಡುವೆ ಕಾಯಿಗಳ ಗೊಂಜಲು—ಗಳಿರುವುವು. ಒಳ್ಳೆಯ ಭೂಮಿಯಲ್ಲಿ ಬೆಳೆದಿರುವ ಗಿಡದಲ್ಲಿ ಗೊಂಜಲುಗಳು ಎಂಟರಿಂದ ಹನ್ನೆ ರಡರವರೆಗೂ ಇರುವುವು. ಇದರಿಂದ ಗಿಡವೊಂದಕ್ಕೆ ಎಂಬತ್ತೀರಿಂದ ನೂರಿಪ್ಪತ್ತರತನಕ್ಕೆ ಕಾಯಿಗಳಾಗುವುವು. ಕಾಯಿಗಳ ಹೇಳಿನ ಸಿಪ್ಪೆಹಸುರಾಗಿಯೂ ಸುಣುವಾಗಿಯೂ ಇದೆ. ಇದಕ್ಕೂ ಚಿಪ್ಪಿಗೂ ನಡುವೆ ಸಾರು ಇರುವುದು. ಕಾಯಿಯು ಎಡದಲ್ಲಿ ಕವ್ವಾದ ಮೂರುಕಣ್ಣುಗಳಿರುವುವು ಇವುಗಳಲ್ಲಿ ಒಂದು ಕಣ್ಣಿನಿಂದ ವರಾತ್ರಿ ಮೂರಕ್ಕೆ ಹೂರಡುತ್ತದೆ. ಮಾಲಯಾಳದೇಶದಲ್ಲಿ ಹಾಕಿದ ಆರನೆಯ ವರ್ಣದಲ್ಲಿಯೇ ಮೂಳೆಡುವುದು.. ಹೂಬಿಟ್ಟು ಆರು ತಿಂಗಳನಂತರ ಕಾಯಿ ಬಲಿವುದಕ್ಕೆ ಪ್ರಾರಂಭಿಸಿ ಒಂದು ವರ್ಣಕ್ಕೆ ಪೂರ್ಣಪಕ್ವವಾಗುವುದು. ಹೆನ್ನಾಗ್ಗೆ ಬಲಿತ ಶೆಂಗಿನಕಾಯಿಗಳನ್ನು ಮಾರದಿಂದಿಳಿಸಿ ತಂದು ಅವುಗಳನ್ನು ಒಂದು ತಿಂಗಳು ಡಣಿಸಿ ಹದಿನ್ಯೆದು ದಿನಗಳ ವರೆಗೆ ಉಪ್ಪುನಿರಿಸಿದ್ದು ಸನೆಹಾಕಬೇಕು. ಬಳಿಕ ಆಳವಾಗಿ ಅಗೆದು ಗೊಳ್ಳಬೇಕಾಗಿ ಯದವಾಡಿರುವ ಭೂಮಿಯಲ್ಲಿ ಆ ಕಾಯಿಗಳನ್ನು ಸ್ವೀಕಾರ ಮೇಲೆ ಕಾಣುವಂತೆ ಮೂಳಬೇಕು. ಕ್ರಮವಾಗಿ ನಿರ್ದಿಷ್ಟ ಮುಯ್ಯುತ್ತಾದ್ದು ಒಂದರೆ ನಾಲ್ಕುಗುಂಡು ತಿಂಗಳೂಳಗೆ ಮೂರಕ್ಕೆ ಹೂರಟ್ಟು ಸಸಿಗಳಾಗುತ್ತದೆ. ದಸಗಳಿಗೆ ಆರು ತಿಂಗಳಾದ ಮ್ಯಾಲೆ, ಎರಡಿದ್ದಿ ಆಳ ಅಗೆದು ಗೊಳ್ಳಬೇಕಾಗಿ ಮಾತ್ರ ಗುಂಡಿಗಳಲ್ಲಿ ಅವುಗಳನ್ನು ನಡೆಬೇಕು. ಎರಡು ವರ್ಣಗಳವರೆಗೆ ಕ್ರಿಯಾಗಿ ನಿರ್ದಿಷ್ಟ ಹಾಕಿದರೆ ಸತ್ತು ಪಸ್ತೆ ರಡು ವರ್ಣಗಳಲ್ಲಿ ಘಳಬಿಡುತ್ತದೆ.

ತಿಂಗು ಹೇಳಿರಿಂದ ತುದಿವರೆಗೂ ಕೆಲಸಕ್ಕೆ ಬರುವುದು ಇದರ ಬೇರೆ ವರದವನ್ನು ಒಟ್ಟಿಮಾಡುವುದು. ಕಲವೆಡೆ ಅಡಕೆಗೆ ಬದಲು ಇದರ ಬೇರನ್ನು ಹಾಕಿಕೊಳ್ಳುವರು ತುದಿಯಲ್ಲಿನ ಗೆಂಡ್ಡು ಬಲು ರುಚಿಯಾಗಿರುವುದು. ಈ ಮಾರದಿಂದಲೂ ಹಂಡವನ್ನು ತೆಗೆವರು. ಇದನ್ನು ಬಟ್ಟಿಯಿಳಿಸಿ ನಾರಾಯಿ-ಮಾಡುವರು. ರಸವನ್ನು ಕಾಯಿ ಸಿಪ್ಪಿಲ್ಲಮಾಡುವುದುಂಟು. ಮಾರಗಳನ್ನು ಕಡಿದು ಮನೆಗಳಿಗೆ ಒಂತಿಗೆಸ್ತು ಮಾಡುವರು. ಮರವನ್ನು ತೊಲಿಯಾಗಿ-

ಯೂ ಹಾಕುವುದುಂಟು. ಮರದೊಳಗಿನ ತಿರುಳು ತೆಗೆದು ನೀರುಹರಿವ ದೋಷಿಗಳನ್ನೂ ಕೊಳವೇಗಳನ್ನೂ ನಾಡುವುದುಂಟು. ಒಣಗಿದ ಗರಿಗಳನ್ನು ಚಾವಣಿಗೆ ಹೊದಿಸುವರು ; ಇಂಥಾಗಿ ಹಣಿವರು; ಆವುಗಳಿಂದ ತಡಿ-ಕೆಗಳನ್ನೂ ಕೊಡೆಗಳನ್ನೂ, ಮತ್ತೆ ರಿಬುಟ್ಟಿ ನೂದಲಾದುವನ್ನೂ ನಾಡುವರು. ಗರಿಗಳ ಕಡ್ಡಿಗಳನ್ನೂ ಗುಚಿಸುವುದಕ್ಕೂ ಪಯೋಗಿಸುವರು. ತೆಂಗಿನ ನಾರನ್ನು ಹಾಸಿಗೊಗೂ ದಿಂಬಿಗಳಿಗೂ ಹಾಕುವರು; ಹಗ್ಗಿ ಹೂಸೆವರು. ಹಗ್ಗಿವಾಗದ ನಾರನ್ನು ಒಲೆಗೆ ಹಾಕುತ್ತಾರೆ; ಹಾತ್ತಿಗಳನ್ನು ಜ್ವಾಲ್ತುದಕ್ಕೆ ಬಳಸುತ್ತಾರೆ. ತೆಂಗಿನ ಚಿಪ್ಪನ್ನು ಸುಣಿವಾಗ ತೇದು ಬಳ್ಳಿಲು ಏಂಬೇ ಮೊದಲಾದ ಸಾಮಾನುಗಳನ್ನು ನಾಡುವರು; ಕೆಲಸಕ್ಕೆ ಬಾರದ ಚಿಪ್ಪನ್ನು ಒಲೆಗೆ ಹಾಕುವರು. ಕೊಬ್ಬಿರಿ ತಿನ್ನಲು ಬಲು ಸರ್ಯಾಗಿರುವುದು, ಅಡಿಗೆಗೆ ಬಹಳ ಉಸಯೋಗ ಕೊಬ್ಬಿರಿಯಣಿಯನ್ನು ತಲೆಗೆ ಹಚ್ಚಿ ಕೊಳ್ಳುತ್ತಾರೆ ಇದರಿಂದ ಕೂಡಲುಸುಣಿವಾಗುವುದಲ್ಲಿದೆ ಉದ್ದವಾಗಿ ಪೆಳೆವುದು. ಸುವಾಸನೆಯನ್ನೇ “ಕೇಶರಂಬನ ತೈಲ” ಮೊದಲಾದ ಇಸರಿನಿಂದ ನಾಡುವ ಎಣಿಗೆ ಖೀಲು ಕೊಬ್ಬಿರಿಯಣಿಗೆ ಮೂಲಿಕೆಗಳು ಸೇರಿ ಆದುವು. ಕೊಬ್ಬಿರಿಯಣಿ ದೀಪಕ್ಕೂ ಬರುವುದು, ಅದನ್ನು ಮುಲಾಯಗೆ ಸೇರಿಸಿ ಗಾಯಕ್ಕೆ ಒಳಿಯುತ್ತಾರೆ ಈ ಎಣಿಯಿಂದ ಮೇರಿಣಿದ ಒತ್ತಿಯನ್ನೂ ನಾಡುವರು. ಕೊಬ್ಬಿರಿಯ ಹಿಂಡಿಯನ್ನು ದನಕರುಗಳಿಗೆ ತಿಳಿಸುವರು, ಇಲ್ಲವೆ ಗೊಬ್ಬಿರಕ್ಕಾಗಿ ಉಪಯೋಗಿಸುತ್ತಾರೆ. ಹೊಂಬಾಳಿಯನ್ನು ಮಂಟಪವೇ ಮುಂತಾದುವುಗಳಿಗೆ ಇಲಂಕಾರಕ್ಕಾಗಿ ಉಪಯೋಗಿಸುವರು. ಬೇಸಗೆಯಲ್ಲಿ ಎಣಿಸೀರನ್ನು ಕುಟಿಯುತ್ತಾರೆ; ಇದರಿಂದ ದಾಹರಾಂತಿ ಜನಾನ್ನಾಗಿ ಆಗುವುದು. ಎಣಿಸೀರನ್ನೂ ತೆಂಗಿನಕಾಯಿಯನ್ನೂ ವರ್ಯಾಂದೆಗಾಗಿ ತಾಂಬೂಲದ ಇತೆಯಲ್ಲಿ ಕೊಡುವರು ಫಲದಾಸದಲ್ಲಿ ನಾರಿಕೆಳಾಸವು ಪ್ರಕಟಿಸುವಾದುದು.

## 7. ಅಡಕೆಯ ಮರ.

**ಅ**ಡಕೆಯ ಮರವು ಏವಾನ್ನಿಂಡದ ಉಣಿದೇಶಗಳಲ್ಲಿಯೂ, ಮಲಯಾ ಆಸ್ಟ್ರೇಲಿಯಾ ದ್ವೀಪಗಳಲ್ಲಿಯೂ ಬೆಳೆವುದು. ಕೊಚಿನ್ ಚೈನಾ, ಇಂಡಿಯಾ ದೇಶಗಳಲ್ಲಿ ಏಶೀಷ ಆಗುವುದು.

ಈಮರವು ತೊಗಿಸಮರದಂತೆಯೇ ದುಂಡರೆ ಅರುವತ್ತು ಕಿಟಿಂದ ಸೂರ-  
ಣಯನರೆಗೂ ಎತ್ತರವಾಗಿ ಬೆಳೆವುದು. ಇದರ ಕಾಳು ಬೂದಿಬಣ್ಣ. ಸುತ್ತ-  
ಳಕೆ ಒಬ್ಬಾದೂವರೆ ಅಡಿ ವರೆಗೆ ಉಂಟು. ಈ ಪೂರಕಕ್ಕೂ ಕೊಂಬೆಗಳಿಲ್ಲ ತುದಿ-  
ಯಲ್ಲಿ ಎಳೆಗಳು ಎಲ್ಲಾ ಕಡೆಗೂ ಹರಟಿಕೊಂಡುಕೊಡಿಯಂತೆ ಕಾಣುತ್ತದೆ.  
ಎಲ್ಲಿಯನ್ನು ಗರಿಯನ್ನು ನರು. ನಾಳ್ಕು ರಿಂದ ಆರಾಧಿಗಳ ಉದ್ದ್ವಿರುವ ಈಗರಿ-  
ಗಳ ಸದ್ಗಾವೆ ವರ್ಷಕ್ಕೂ ಮೂರು ಹೊಂಬಾಳಿಗಳು ಹೊರಡುವುವು. ಹೊಂ-  
ಪಾಳಿ ಬೆಳಿದ ಮೇಲೆ ಹೂಗಳು ಕಾಂಬಿಗೊಂಡುಳುಗಳಾಗುತ್ತದೆ. ಒಂದೊಂ-  
ದಃ ಗೊಂಡಲನಲ್ಲಿ ಇಷ್ಟತ್ತೀರಂದ ಖವತ್ತರ ವರೆಗೆ ಕಾಯಿಗಳಿರುವುವು.  
ಕಾಯಿ ಹೊದಲು ಹಸುರಾಗಿದ್ದು ಬಲಿಯುತ ಬಲಿಯುತ ಹಳದಿ ಬಣ್ಣಕ್ಕೆ  
ತಿರುಗುತ್ತದೆ. ಇದು ಸುವಾರು ಸಿಂಬೇಕಾಯಿ ಗಾತ್ರಕ್ಕೂ ರುವುದು. ದಷ್ಟ-  
ವಾಗಿಯೂ ನಾರಾಗಿಯೂ ಇರುವ ಇದರ ಸ್ವರ್ಯಯನ್ನು ಸುಲಿದರೆ ಒಳಗೆ  
ಅಡಕೆ ಕಾಣುವುದು. ಅಡಕೆ ಗುಂಡಾಗಿ ಸುವಾರು ದಪ್ಪಗಬ್ಬುಗದಮ್ಮು  
ಇರುವುದು ವರ್ಷಕ್ಕೂ ಒಂದು ಹಿಡಲ್ಲಿ ಸುವಾರು ಮುಕ್ಕೂ ರು ಕಾಯಿಗ-  
ಳಾಗುತ್ತದೆ ಅಡಕೆಯ ಗಿಡದಲ್ಲಿ ಚಿಕ್ಕ ಕಾಯಿಗಿಡ, ದೊಡ್ಡ ಕಾಯಿಗಿಡ ಎಂಬ  
ಎರಡು ಜಾತಿಗಳುಂಟು.

ಒಂದದಿ ಶಳಕ್ಕೆ ಉದ್ದೂಪಾಗಿ ಬಂಟ್ಟ ಲುಗಳನ್ನು ಅಗೆದು ಅಥವಾ ನಾರೆಗೆ  
ಮರಣನ್ನು ತುಂಬಿ. ಅದರಮೇಲೆ ಬಲಿತ ಅಡಕೆಯ ಕಾಯಿಗಳನ್ನು ಸಾಲು  
ಸಾಲಾಗಿ ಒಂದರ ಯತ್ತಿರಮತ್ತೊಂದನ್ನು ಟ್ರೆಪ್ಪಿ, ಮರಳು ಕೊಳತೆ ಗೊಬ್ಬಿರ  
ಇವುಗಳಿಂದ ಮುಚ್ಚಬೇಕು. ಇದಕ್ಕೆ ಬಂಟ್ಟಲು ಎನ್ನುವದು. ನಾಲ್ಕು ತಿಂಗಳ  
ವರೆಗೆ ಮೂರುದಿನಕ್ಕೂಂದಾವ್ಯತ್ತಿ ನೀರು ಕಟ್ಟಬೇಕು ತೊರ್ಪವನ್ನು  
ಬೆಂಬ್ರೂಗಿ ಅಗೆದು ನಾಲ್ಕು ನಾಲ್ಕು ದಿನಕ್ಕಾರಕ್ಕೆ ಬಾಳಿಯ ಗಿಡಗಳನ್ನು ಸೇರಿಸು  
ಕೊಡುವಂತೆ ಸಾಲಾಗಿ ಹಾಕತಕ್ಕದ್ದು. ಬಂಟ್ಟಲಿನ ಸಿಗಳು ನಾಟಿಹಾ-  
ಕಲು ಸಿದ್ಧವಾದೊಡನೆ ಎರಡಿರಡು ಒಳಿಗಳ ನಡುವೆ ಗುಣಿಗಳನ್ನು  
ಮಾಡಿ, ಗುಣಿಗೆ ಏರಡಂಂ ಸಿಗಳನ್ನು ನಡೆಬೇಕು. ವರ್ಷಕ್ಕೂ ರಡು ಸಾರಿ  
ತೊರ್ಪವನ್ನು ಅಗೆದು ಆಗಾಗೆ ಕಳಿ ಕೀಳಬೇಕು. ಪದು ವರ್ಷಗಳಲ್ಲಿ ಗಿಡ-  
ಗಳು ಪದಿಂದ ಎತ್ತರವಾಗಿ ಫಲಿ ಬಿಡುರಾಂಭಿಸಿ, ಮೂವತ್ತು ನಾಲ್ಕುತ್ತು

ವರ್ಷಗಳನರೆಗೂ ಫಲಕೊಡುತ್ತಿರುವುವು. ಅಡಕೆಯ ಸಸಿಗೆ ತಂಪೂ ನೀರಳೂ ಆವಶ್ಯಕವಾದುದರಿಂದ, ಆ ತೋರ್ಟಿಗಳಲ್ಲಿ ತೆಂಗು ಹಲಸು ನಿಂಬಿ ಕಿತ್ತಿಭೇ ಹೇರಳೆ ಮುಂತಾದ ಮರಗಳನ್ನು ಬೆಳೆಯುತ್ತಾರೆ

ಕಾಯಿಗಳು ಒಲಿತನೇರೆಲೆ ಅವನ್ನು ಕೂಯ್ಯು ಸಿಪ್ಪೆ ಸುಲದು ಅಡಕೆಯನ್ನು ನೀರಿಸಲ್ಪಿ ಬೇಯಿಸುತ್ತಾರೆ ಬಳಿಕ ಜೂರು ಜೂರಾಗಿ ಕತ್ತರಿಸಿ ಬಣಗಿಸಿ ವಾರು ತಾತೆ

ಅದಕ್ಕೆ ಮರವು ಬಿಂಬಿ ಕೆಲಸಕ್ಕೆ ಬಿರುತ್ತದೆ. ತಾಳಿನಿಂದ ಚಾನಣಿ ಜಪ್ಪರ ಮುಂತಾದುದನ್ನು ಕಂಟ್ಟು ವ್ಯದಲ್ಲಿ ನೀರು ಯಾಯಿಸತಕ್ಕದೋಣಿಗಳನ್ನು ವಾಡುವರು. ದಬ್ಬಿ ಬಂಜಳಳು ಪಯುತ್ತವಾಗಿದೆ. ರಾಳಿ ಉಟ ವಾಡುವುದಕ್ಕೂ, ಪದಾರ್ಥಗಳನ್ನು ಕಂಟ್ಟು ವ್ಯದಕ್ಕೂ ಆಗುವುದು ಗರಿಗಳನ್ನು ಗುಡಿಸಲು ಮುಂತಾದುದಕ್ಕೆ ಝೂರಿಸುವರು. ಅಡಕೆಯನ್ನು ಶುಳ್ಳಿಸುವರಿದ ವೀಳೆಯದೆಲಿಸೂಡನೆ ಹಾಕಿಕೊಂಡು ಅಗಿರು. ಇದು ಬೀಳಕಾರಿ. ಮದುವೆ ಮುಂಬಿ ಮೊದಲಾದ ಶುಭಕಾರ್ಯಗಳಲ್ಲಿಯೂ, ಶ್ಲಾಧ ಮೊದಲಾದ ಅಶುಭಕಾರ್ಯಗಳಲ್ಲಿಯೂ ಮನಿಗೆ ಒಂದವರಿಗೆ ಮಾರ್ಯಾದಾರ್ಥವಾಗಿಯೂ ಎಲೆಯಡಕಯನ್ನು ಕೊಡುವುದು ಹಿಂದೂಬಸರಲ್ಲಿ ಪೂರ್ವಕಾಲದಿಂದಲೂ ವಾಡಿಕೆಯಾಗಿದೆ ಅಡಕೆಯು ನಾಯಿಗೆ ಭೈರಿಯಾವಧವು; ಯಾಲಿನಲ್ಲಿ ಅಡಕಯನ್ನು ತೇರು, ಕೊಟ್ಟಿರೆ ಅಡಕ್ಕೆ ಹೊಟ್ಟಿಯಲ್ಲಿಹೂಡು ಸಾಯುವುದಿಸ್ತುವರು ಅಡಕಯನ್ನು ಸುಟ್ಟಿ ಹಲ್ಲುಪ್ರಾಡಿ ವಾಡುತ್ತಾರೆ. ಅಡಕ ಬೇರಿಸಿದ ನೀರನ್ನು ಮರಕ್ಕೆ ವಾಸರ್ವೇಶಾಗಿಯೂ ಗಾಯಕ್ಕೆ ಮದ್ದಾಗಿಯೂ ಉಪಯೋಗಿಸುವರು.

#### 8. ವಾವಿನ ಹೀರೆ.

**ವರ್ಮ** ಎನ ಮರವು ಇಂಡಯಾದ್ಲಿಯೂ ನಿಷಾಯಿಂಜದ ಪೂರ್ವದೇಶಗಳಲ್ಲಿಯೂ ಪೂರ್ವದ್ವೀಪ ಸೂತ್ರೀನುದಲ್ಲಿಯೂ ಬೆಳೆಯುತ್ತದೆ.

ವಾವಿನ ಸುರನ್ನ ನಾಲ್ಕುತ್ತು ಏವತ್ತು ಅಡಿಗಳ ಎತ್ತರ ಬೆಳೆವುದು. ಕಸಿಯ ಗಿಡವು ಇಷ್ಟು ಎತ್ತರ ಬೆಳೆವುದಿಲ್ಲ. ನಾಥಾರಣವಾಗಿ ಇಷ್ಟುತ್ತದಿ ಎತ್ತರದೊಳಗೆ ಇರುತ್ತದೆ. ಮರದ ಕೊಂಬೆಗಳು ನಾಲ್ಕು ಕಡೆಗೂ ಹರಡಿಕೊಳ್ಳುವವು; ಆದರೆ ಬಿಂಬಳುದುವಲ್ಲ. ಇದು ಎಲೆಗಳಿಂದ ತುಂಬಕೊಂಡು

ನೋಡುವುದಕ್ಕೆ ಬಲು ಅಂದವಾಗಿರುವುದು. ಅಜ್ಞ ಹಸುರಾದ ಎಲೆಗಳು ಉದ್ದವಾಗಿಯೂ ಕಿರಿಯವಾಗಿಯೂ ಮಿಂಚುತ್ತುಲೂ ಇರುವು ಇವಕ್ಕೆ ಕಾವೂ ಮಧ್ಯದಲ್ಲಿ ಉದ್ದಕ್ಕೆ ಕಡ್ಡಿಯೂ ಇರುತ್ತವೆ. ಚಿಗುರು ಸ್ಟ್ರೀ ಕೆಂಪಗೆ ಮೃದುವಾಗಿರುತ್ತದೆ. ಚಿಗುರಿದ ಮರವು ನೋಟಕ್ಕೆ ಬಲು ಚೆಲುವು. ಮಾನಸ ಹೂಗಳು ಸಣ್ಣವು; ಪಳ್ಳಗೆ ಗೊಂಜಲು ಗೊಂಜಳಾಗಿರುವುವು. ಹೂ ಉದುರಿದ ನೇತೆ ಒಂದೆಂದು ಗೊಂಜಲಿನಲ್ಲಿಯೂ ಮೂರತ್ತು ನಾಲ್ಕುತ್ತು ಕಾಯಾಗ್ಗೆ ಸರಗೆ ಸಿಡುತ್ತಿನೆ. ಕಾಯಿ ಹಸುರಾಗಿದ್ದು ಹಣ್ಣಾಗ್ಗುತ್ತಲೆ ಹಳದಿ ಬಣ್ಣವನ್ನು ಹೊಂದುವುದು. ಹಣ್ಣಿನ ಮೇಲಿರುವ ಸಿಂಹ ಯನ್ನು ತೆಗೆದರೆ ಒಳಗೆ ಸಿಮುಖಾದ ರಸದಿಂದ ತುಂಬಿ ಮೃದುವಾದ ಹಳದಿ ಬಣ್ಣದ ತಿರುಳು ಇರುತ್ತಿದೆ. ಇದನ್ನೇ ಒಂದು ತಿಸ್ಸುವರು. ತಿರುಳನೇಂಳಗೆ ಗಳಿಷ್ಟಿಯಾದ ಓಟಯೂ ಅದರೆಂಳಗೆ ಒಿಂಬವೂ ಇರುವುವು. ಮರದಿಂದ ಅಂಬಾಗಿರುವ ಒಂದು ಒಗೆಯ ಹಾಲು ಹೊರಡುವುದು.

ಒಿಂಬಹಾಕಿ ಬೆಳೆದ ಪಾವಿನಲ್ಲಿ ಒಳ್ಳೆಯ ಹಣ್ಣು ಬಡದಿರುವುದರಿಂದ, ಈಗ ಈನ ಮಾಡಿದ ಸಸಿಯನ್ನೇ ನಂಟ್ಯ ಬೆಳೆಸುವ ವಾಟಿಕೆ ವಿಶೇಷವಾಗಿದೆ. ಮಾನ್ಯ ಎಂಥಾ ಭೂಪರಿಯತ್ವದರೂ ಬೇಳಿಸುವುದು. ತಿಂಟ್‌ನೆಲದಲ್ಲಿ ಬೆಳೆದ ಹಣ್ಣು ಉತ್ತಮವೇನ್ನುವರು. ಸಸಿಗಳನ್ನು ಮಳೆಗಾಲದಲ್ಲಿ ಸಡಪೀಕು. ಸಡುವುದಕ್ಕೆ ಕೆಲವು ತಿಂಗ್ಗೆ ಒಂದೆ ಉಪ್ಪತ್ತು ಸುಜವತ್ತು ಅಡಿಗಳ ದೂರದಲ್ಲಿರುವಂತೆ ಗುಂಡಿಗಳನ್ನು ತೋರಿ ಮಣಿನೆನ್ನಡನೆ ಗ್ರಾಷ್ಟರವನ್ನು ಬೆರಿಸಿ ವಾಕಬೀಕು. ಇಡಗಳು ಸಸಿಯವಾಗಿರುವಾಗ ಇವುಗಳ ಸಡುವೆ ಇರುವ ಸೆಲವನ್ನು ಉತ್ತು ಬೇರೆ ಹಣಿರಸ್ಸು ಬೆಳೆಸಿ ಆಗಾಗ್ಗೆ ಅಗತೆ ಮಾಡಬೇಕು. ಗಿಡಗಳು ಸುವಾರು ಕತ್ತುಟಿ ಎತ್ತರವಾದಾಗ ಸುತ್ತುಲೂ ಎಂಟು ಹತ್ತು ಅಟಗಳ ವರಗೆ ಅಗೆದು ಗ್ರಾಷ್ಟರ ಹಾಕಬೀಕು ಇಬ್ಬಿನ ಮಾವಿನ ಗಿಡಕ್ಕೆ ಒಳ್ಳೆಯದೆನ್ನುವರು ಇಡಗಳಲ್ಲಿ ಹಣ್ಣು ಬಿಡನಿದ್ದರೆ ಸುತ್ತುಲೂ ಅಗೆದು ಚಿಕ್ಕಿಚಿಕ್ಕೆ ಬೇರುಗಳನ್ನು ಕತ್ತುರಿಸುವರು; ಇಲ್ಲವೆ ತೊಗಟಯಲ್ಲಿ ಅಲ್ಲಲ್ಲಿ ಗಾಯ ಮಾಡಿ ಸಣ್ಣಸಣ್ಣ ಕೊಂಬಗಳನ್ನು ಕಡಿವರು. ಜೆನ್ನಾಗಿ ಹಕ್ಕವಾಗುವುದಕ್ಕೆ ಮುಂಜಯೋ ಕಾಯನ್ನು ಕೊಯ್ಯು ಬತ್ತದ ಹುಲ್ಲಿನಲ್ಲಿ ಮುಚ್ಚಿ

ಕೆಲವು ದಿನಗಳು ಇಟ್ಟಿದ್ದರೆ ಹಣ್ಣಿಗೆ ಹಳದಿ ಬ್ರಹ್ಮವೂ ಸುವಾಸನೆಯೂ ರುಬಿಯೂ ಹುಟ್ಟುವುವು. ಕಾಯನ್ನು ಹಲ್ಲಾಗುವ ವರೆಗೆ ಮರದ ಮೇಲೆ ಬೆಳ್ಳಿರುವುದೂ ಉಂಟು.

ಒಂಗಾಳಕ್ಕಾದಲ್ಲಿ ಮಾವಿನ ಎಲ್ಲ ತೊಗಟೆಗಳಿಂದ ಒಂದುಬಗೆಯ ರಂಗನ್ನು ತೆಗೆರು. ಡಕ್ಕಾ, ಬಾಂಕೂರ ಈ ಸ್ಥಾಗಳಲ್ಲಿ ಚಮಚನನ್ನು ಹಡ ಹಾಡುವುದರಲ್ಲಿ ಮಾವಿನ ತೊಗಟೆಯನ್ನು ಉಪಯೋಗಿಸುವರು. ತೊಗಟೆಯಿಂದ ಒಂದು ತರದ ಗೋಂದೂ ಸಿಕ್ಕುತ್ತದೆ. ಮದುವೆ ಮುಂತಾದ ಉತ್ಸವ-ಕಾಲಗಳಲ್ಲಿ ಹಿಂದೂಜನರು ಮಾವಿನೆಲೆಗಳನ್ನು ವರ್ಣನೆಯ ಬಾಗಲಿಗೆ ತೊರಣವಾಗಿ ಕಟ್ಟುತ್ತಾರೆ. ಎಲ್ಲಗಳಿಂದಲೂ ಕಡ್ಡಿಗಳಿಂದಲೂ ಹಲ್ಲಾಜುವರು. ಹೂವನ್ನು ಭೇದಿ ಆಮ ಶಂಕಿಗಳಿಗೆ ಬೈಷಣವಾಗಿ ಉಪಯೋಗಿಸುವರು. ಎಳಗಾಯನ್ನು ಹೆಚ್ಚೆ ಉಪ್ಪು ಕಂಡೆ ಪ್ರತಿಗಳೊಂದಿಗೆ ತನ್ನ ವರು. ಕಾಯಿಂದ ಉಪ್ಪಿನ ಕಾಯಿಯಲ್ಲದೆ ಬಗೆಬಗೆಯ ವ್ಯಾಂಜನಗಳನ್ನು ಮಾಡುವರು. ಕಾಯನ್ನು ಹೆಚ್ಚಿ ಒಣಗಿಸಿ ಮಣಸೆಹಣ್ಣಿಗೆ ಬದಲಾಗಿ ಬಳಸುವುದುಂಟು. ಹಣ್ಣು ತಿನ್ನು ವೃದ್ಧಕ್ಕೆ ಮಧುರವು ಹೆಚ್ಚಾಗಿ ತಿಂದರೆ ಆಪಾಶಂಕೆಯೂ ಕೆಳಣ್ಣಿನೋವೂ ಒದುತ್ತಿವೆ ಬೀಳವು ಶ್ರೀಮಿದೋಗಕ್ಕೂ ಮೂಲವಾಗ್ನಿಗೂ ಭೇದಿಗೂ ಆಮಶಂಕಿಗೂ ಒಳ್ಳಿಯದು. ಮರವನ್ನು ಹಲಗೆಗಳಾಗಿ ಕೊಯ್ದು ಹೆಚ್ಚಿಗೆ ಕದ ನೆಡಲಾದು ವನ್ನು ಮಾಡುವರು. ಮರವನ್ನು ಕಟಿದು ಸೌದೆಯಾಗಿಯೂ ಬಳಸುವುದುಂಟು.

## ೯. ಬಾಳಿಯ ಗಡ.

**ಬೀರಿಯಿ ಗಡವು ಇಂಡಿಯಾ, ಪಸ್ಸಿಕ್ ದ್ವೀಪಗಳು, ಬೆಂಗಳೂರು, ಗ್ರಾಮ ಈ ದೇಶಗಳಲ್ಲಿ ಬೆಳೆಯುತ್ತದೆ**

ಈ ಗಡವು ಎಂಟಿರಿಂದ ಯಾಡಿಸ್ತೇದು ಅಡಿಗಳ ಎತ್ತರ ಬೆಳೆವುದು. ಕೆಲವು ಬಾತಿ ನಾಲ್ಕು ದಿಗಿಂತ ಉದ್ದವಾಗುವುದಿಲ್ಲ. ಇದರ ತಾಳಿನ ಸುತ್ತಳತೆ ಒಂದೂವರೆ ಅಡಿ. ಮಧ್ಯದಲ್ಲಿ ಬೆಳ್ಳಿಗೆ ವ್ಯಾದುವಾಗಿರುವ ತಾಳಿನ ಭಾಗಕ್ಕೆ ದಿಂಡಿಂದು ಹೆಸರು. ಬಾಳಿಗಿಡಕ್ಕೆ ಕೊಂಬೆಗಳಿಲ್ಲ ಎಲೆಗಳು ಸುವಾರು ಆರಡಿ ಉದ್ದವೂ ಎರಡಿಡಿ ಅಗಲವೂ ಇರುತ್ತವೆ. ಬಹಳ ಎಳಕಾಗಿರುವಾಗ ಎಲೆ

ಸ್ವಾತ್ಮ ಬಿಳಿದಾಗಿದ್ದು ಆಮೇಲೆ ಹಸುರಾಗುತ್ತದೆ. ಎಲೆಗಳ ಕೆಳಭಾಗಗಳು ಒರೆಯಂತೆ ದಿಂಡನ್ನು ಮುಚ್ಚಿ ಕೊಂಡಿನ ಈ ಭಾಗಗಳಿಗೆ ಪಟ್ಟಿಗಳಿಂದು ಹೆಸರು ಬಂದು ಇಡೀ ಬಂದು ಹೂಪಿನ ಗೊಂಜು ಮಾತ್ರ ಬಿಡುವುದು. ಇದು ಉದಾ ಬಣ್ಣವಾಗಿರುವುದು ಗೊಂಜಲಿನ ಹಿಂಭಾಗದಲ್ಲಿ ಚಿಪ್ಪುಚಿಪ್ಪಾಗಿ ಕಾಯಿಗಳಿರುವುವು. ಇಪ್ಪೆಲ್ಲಕ್ಕೂ ಗೊಲೆಯೆಂದು ಹೆಸರು ಬಂದು ಗೊಲೆಯಲ್ಲಿ ಇದನ್ನೇ ದರವರಿಗೆಚಿಪ್ಪಾಗೂ ಒಂದುಚಿಪ್ಪಿನಲ್ಲಿ ಇಪ್ಪತ್ತರವರೆಗೆ ಕಾಯಿಗಳೂ ಇರುತ್ತವೆ ಕಾಯಿಗಳು ಉದ್ದವಾಗಿಯೂ ಹಸುರಾಗಿಯೂ ಗಟ್ಟಿಯಾಗಿಯೂ ಇರುವುವು. ಹಣ್ಣಾದಾಗ ಹೊಂಬಣ್ಣಾದಿಂದ ಕೂಡಿ ಮೆದುವಾಗುತ್ತವೆ. ಹಣ್ಣಾನ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು. ಒಳಗೆ ಬಿಳಿದಾಗಿಯೂ ಸಿಹಿಯಾಗಿಯೂ ಇರುವತ್ತಿರುಳನ್ನು ಎಲ್ಲರೂ ತಿನ್ನುವರು. ಬಾಳಿಗಿಡದ ಬುಡದಲ್ಲಿ ಗೆಡ್ಡೆಗಳು ಹೊರಡುವುವು. ಈ ಕಂದುಗಳು ಚಿಗುರಿ ಬೇರೆ ಬೇರೆ ಗಿಡಗಳಾಗುವುವು. ಬಾಳಿಯಲ್ಲಿ ನಾನಾ ಜಾತಿಗಳುಂಟು. ರಸಬಾಳಿ, ಕಾಡುಬಾಳಿ, ಬೂದುಬಾಳಿ, ರಾಜಬಾಳಿ, ಪುಟ್ಟಬಾಳಿ, ಮದರಂಗಬಾಳಿ, ಏಲಕ್ಕಿಬಾಳಿ ಮುಂತಾದುವು.

ಬಾಳಿಯನ್ನು ತೋರಿಗಳಲ್ಲಿಯೂ ಗದ್ದಿಗಳಲ್ಲಿಯೂ ಹಾಕುತ್ತಾರೆ. ಭೂಮಿಯನ್ನು ಚೆನ್ನಾಗಿ ಉತ್ತು, ಸುಮಾರು ಎಂಟೆಂಟೆ ದೂರಕ್ಕೆ ಗುಂಟುಗಳನ್ನು ತೋರಿ, ಕಂದುಗಳನ್ನು ನಡುವರು. ಒಳಕ ಕ್ರಮವಾಗಿ ನೀರು ಕಟ್ಟಿ ಆಗಾಗ್ಗೆ ಕಳೆಕತ್ತು ಗೊಬ್ಬರಹಾಕಿ ಅಗತೆ ವಾಡುವರು. ಸುಮಾರು ಒಂದು ವರ್ಷಕ್ಕೆ ಹೂಬಡುವುದು. ಯಾರಿಷ್ಟ ನಾಲ್ಕು ತಿಂಗಳಿಗೆ ಕಾಯಿ ಚೆನ್ನಾಗಿ ಬಲಿವುದು. ಒಂದು ಗಿಡವು ಒಂದೇ ಗೊಲೆಯನ್ನು ಬಿಡುತ್ತದೆ, ಮತ್ತೆ ಫಲಿಸುವುದಿಲ್ಲ.

ಬಾಳಿಗಿಡದ ಪ್ರತಿಭಾಗವೂ ಇಂಡಿಯಾದೇಶದಲ್ಲಿ ಬಹಳ ಉಪಯೋಗಿಕರವಾಗಿದೆ ಇದರಲೆಯನ್ನು ಉಟಕ್ಕೆ ಉಪಯೋಗಿಸುವರು ಸುಟ್ಟಿಗಾಯಗಳಿಗೆ ಎಳಿಯೆಲೆಯನ್ನು ಕಟ್ಟಿವೆದುಂಟು. ತರಗಿನಿಂದ ದೊನ್ನೆ ಹಚ್ಚಿ-ವರು ದಿಂಡು ಮತ್ತು ಹೂಗಳಿಂದ ಪಲ್ಲೆ ಮೊದಲಾದುವನ್ನೂ ಬಾಳಿ ಪಟ್ಟಿಗಳಿಂದ ಉಬಡ ಎಲೆಗಳನ್ನೂ ಮಾಡುವರು. ಪಟ್ಟಿಯು ಆನೆಗೆ ಒಳ್ಳೆಯ

ಆಹಾರ. ಇದಲ್ಲಿಂದ ನಾರು ತೆಗೆದು, ಹೀಗೆ ಎಲೆ ಮುಂಂತಾದುವನ್ನು ಕಟ್ಟು - ತಾತ್ತ್ವಾರ್ಥ. ನಾರಿನಿಂದ ಹಗ್ಗಿವನ್ನೂ ಪಟ್ಟಿಯಿಂದ ಕಾಗದವನ್ನೂ ಮಾಡುವುದುಂಟು ಹಿಂದೂಗಳು ನುದುವೆಯಲ್ಲಿಯೂ ಹಜ್ಬಿದಲ್ಲಿಯೂ ಬಾಳೆಯ ಕಂಬಗಳನ್ನು ಮನೆಯ ಬಾಗಲಿಗೂ ಚಪ್ಪರಕ್ಕೂ ಕಟ್ಟುತ್ತಾರೆ. ಬಾಳೆಕಾಯನ್ನು ಅಡಿಗೆಯಲ್ಲಿ ಅನೇಕ ಪದಾರ್ಥ ಮಾಡುವುದು ವಿಶೇಷವಾಗಿ ಉಪಯೋಗಿಸುವರು. ಹಣ್ಣು ತಿನ್ನಲು ಸಿಹಿಯಾಗಿಯೂ ಮೈಗೆ ಒಳ್ಳೆಯದಾಗಿಯೂ ಇರುವುದು. ಹಣ್ಣು ಸಿಪ್ಪೆಯು ದಸಗಳಿಗೆ ತಿಂಡಿ ಗೆಡ್ಡೆಯ ರಸವು ಮೂತ್ತ, ಕಟ್ಟಿದ್ದರೆ ಹೊರಡಿಸುತ್ತದೆ ದಿಂಡಿನ ರಸವು ರಕ್ತಭೇದಿಗೂ ವಾಂತಿಗೂ ಒಳ್ಳೆಯ ಬೆಷ್ಟಿ. ಹೂವಿನ ರಸ ಎಕ್ಕಳ ಬಾಯಿಹುಣಿಗೆ ಒಳ್ಳೆಯದು. ಬಂಗಾಳದಲ್ಲಿ ಎಲೆ ಮತ್ತು ಸಿಪ್ಪೆಗಳ ಒದಿಯಿಂದ ಎಣ್ಣು ವನ್ನು ತೆಗೆನು ಮಂಯಾ ಪಾರ್ಶ್ವಾಂತದಲ್ಲಿ ಬಾಳೆಯ ಬೂದಿಯನ್ನು ಚೌಳಿಗೆ ಬದಲಾಗಿ ಉಪಯೋಗಿಸುವರು.

## 10. ಹುಣಸೆ ಮರು.

**ಹುಣಸೆಮರವು** ದಕ್ಕಿಳಿ ಇಂಡಿಯಾದೇಶದಲ್ಲಿ ಹೇರಳೆವಾಗಿ ಬೆಳೆಯುತ್ತದೆ. ಇದು ಸುಮಾರು ಐವತ್ತು ಅಡುವತ್ತು ಅಡಿ ಎತ್ತರ ಆಗಿತ್ತದೆ ಇದರ ತಾಳಿನ ಸುತ್ತಳತೆ ಇಪ್ಪತ್ತು ನಿರ್ದಿಗೂ ಉಂಟು. ಹುಣಸೆಮರವು ಬಹಳ ಗಟ್ಟಿ. ಇದರ ಅನೇಕವಾದ ಕೊಂಬಿಗಳು ಒಳ್ಳೆಯ ಸೆಳಲನ್ನು ಕೊಡುತ್ತವೆ. ಇದರ ಬೆಳೆ ದೂರ ಏಲಾ ಕಡೆಗೂ ವಾಯುಪುಸುವುದು ಏಂಬಳು ಬಲು ಸಣ್ಣ; ಚಿಗುರಾಗಿದ್ದಾಗ ಬೆಳ್ಳಿಗೂ, ಒಳಿಕ ಹಸುರಾಗಿಯೂ, ಬಲಿತನೇ ಮೇಲೆ ಹಳೆದಿಯಾಗಿಯೂ ಪರಿಣಾಮ ಸುತ್ತುವೆ ಇದರ ಹೂಗಳೂ ಸಣ್ಣ, ನುತ್ತು ಮಾನು ಬಿಳಿವು. ಹೂಗಳೂ ಕಾಯಿಗಳೂ ಗೊಂಬಲಾಗಿ ಬಿಡುತ್ತವೆ. ಹಸುರು ಮಿಶ್ರವಾದ ಬೂದುಬಣ್ಣವುಳ್ಳ ಕಾಯಿಗಳು ಹೆಚ್ಚಿನ ಗಾತ್ರಕ್ಕೂ ಸುಮಾರು ಜೊಂಟುದ್ದುದವರೆಗೆ ಇರುತ್ತವೆ ಜರ್ಮನಿದಂತೆ ಒಂದು ಪರೆಯು ಕಾಯನ್ನು ಸುತ್ತಿಕೊಂಡು ತಿರುಳಿಂದಿಗೆ ಇಂಟಿಕೊಂಡಿದೆ. ತಿರುಳು ಬಹಳ ಹುಳಿ. ಹಣ್ಣಾದಾಗ ಮೇಲನ ಪರ ತಿರುಳನ್ನು ಅಂಟದೆ ಸ್ವಲ್ಪ ಬಿಟ್ಟಿರುತ್ತದೆ. ಇದನ್ನು ತೆಗೆದರೆ ಕವ್ವ ಮಿಶ್ರವಾದ ಚೆಂಪುಬಣ್ಣವುಳ್ಳ

ತಿರುಕು ಒಳಗೆ ಕಾಣುವುದು. ಈ ತಿರುಳಿನ ಉದ್ದಕ್ಕೂ ನಾರು ಇರುವುದಲ್ಲದೆ ನಡುವೆ ಸ್ವಲ್ಪಸ್ವಲ್ಪ ದೂರಕ್ಕೆ ಒಂದೊಂದು ತಟ್ಟಿಯಾದ ಬೀಜವಿರುತ್ತದೆ. ಬೀಜವನ್ನು ಸುಲಿದರೆ ಚೆಳ್ಳಿಗಿರುವ ಎರಡು ಬೀಳಿಗಳು ಅಂಟಿಕೊಂಡಿರುತ್ತವೆ.

ಹುಣಸೆಮುರವು ವ್ಯವಸಾಯಪಲ್ಲದೆ ತಾನಾಗಿಯೇ ಬೀಳಿವುದುಂಟು. ಆದುದಿಂದ ಇದರ ಬೀಳಿಗೆ ಏಶೀನ ಕಣ್ಣಪಡಬೇಕಾದುದಿಲ್ಲ ತೋರುಗಳಲ್ಲಿಯೂ ರಸ್ತೆಯ ಕಕ್ಷಗಳಲ್ಲಿಯೂ ಇದನ್ನು ನಟ್ಟು ಬೆಳೆಸುವರು. ದೂರದೂರವಾಗಿ ಗುಂಟಿಗೆನ್ನು ಹೂಡಿದೆ ಸಸಿಗಳನ್ನು ನಟ್ಟು ಕೆಲವು ದಿನಗಳ ವರೆಗೆ ನೀರುಹಾಕಿ ನೋಡಿಕೊಂಡರೆ ಸಾಕು.

ವರ್ಷಕ್ಕೊ೦೯೦ದುಸಾರಿ ಕಾಯಿಗಳು ಒಲಿತು ಹಣ್ಣಾಗುವುವು ಹಣ್ಣಾಗಳನ್ನು ಕೊ೦೯೦ಗಳಿಂದ ಬಳಿದು ಖಾಸಿರಿಸಿ, ಬೀಸಿಲಲ್ಲಿ ಒಣಗಿಸಿ, ತಿರುಳನ್ನು ಸಿಹ್ಕೆಯಂದ ವಿಂಗಡಿಸುವರು. ಬಳಿಕ ತಿರುಳನ್ನು ಒಚ್ಚೆ ಬೀಜವನ್ನೂ ನಾರಣ್ಣಾ ತೆಗೆದುಹಾಕಿ ಹಣ್ಣಾನ್ನು ಉಪಯೋಗಿಸುವರು.

ಕಾಯಿನ್ನು ಇಟಿದು ಅದಕ್ಕೆ ಉಪ್ಪು ಸಸಿಮೆಣಿನ ಕಾಯಿಗಳನ್ನು ಸೇರಿಸಿ ತೊಕ್ಕೆನ್ನು ಮಾಡುವರು ಹಣ್ಣಾನ್ನು ಸಾರು, ಹುಳಿ ಮೊದಲಾದ ಪದಾರ್ಥಗಳಿಗೆ ಪ್ರತಿರಿಸುವೂ ಹಾಕುತ್ತಾರೆ ಜಿಗುರು ಹೂಗಳು ತಂಪು ಕೊಡುತ್ತೆಯೋದುದರಿಂದ ಇವುಗಳನ್ನು ಒಣಗಿಸಿ, ಪ್ರತಿಮಾಡಿ ಉಪ್ಪು ಕಾರಾರಳನ್ನು ಸೇರಿಸಿ, ಅನ್ನಕ್ಕೆ ಕಲೆಸಿಕೊಳ್ಳುವರು. ಎಲೆ ಹೂಗಳು ಹಿತ್ತ-ಹರ; ಇವುಗಳಿಂದ ಪಲ್ಗೆ ಮುಂತಾದುವನ್ನು ಮಾಡುವುದುಂಟು. ಎಲೆ ಬೀಳಿಗಳ ಕವಾಯಿ ಆವಿಗಳಿಂದ ಪಲ್ಗೆ ಮುಂತಾದುವನ್ನು ಮಾಡುವುದುಂಟು. ಎಲೆಗಳಿಂದ ಒಂದು ಒಗೆಯ ಒಣ್ಣಾವನ್ನು ತೆಗೆವುದುಂಟು ಸೀಬದಿಂದ ಒಂದು ಅಂಬನ್ನು ಮಾಡುವರು ಕೆಳವುಕಡೆ ಬೀಜವನ್ನು ಹುರಿದು ತಿನ್ನುವುದುಂಟು. ಹುಣಸೆಮುರವು ಗಟ್ಟಿಯ ದುದರಿಂದ, ಕೊಡತಿ ಒನಕೆ ಮುಂತಾದುದನ್ನು ಇದರಿಂದ ಮಾಡುವರು ಈ ಮಾದದ ಸಾದೆ ಬಹಳ ಒಳ್ಳಿಯದು ಹೆಚ್ಚಾಗಿ ವು ಕೊಡುತ್ತದೆ ಹುಣಸೆ ತೊಗಟ ಬೈಷಧಕ್ಕೆ ಬರುತ್ತದೆ ಇದರ ರಸವು ತಾಮ್ರ, ಹಿತಾತ್ಮಿಗಳಲ್ಲಿರುವ ಕೊಡುಯನ್ನು ಹೋಗಲಿಸುವುದು.

## II ಆಲಡ ಮರ.

**ಆ**ಲಡಮರವು ಇಂಡಿಯಾ ಪೇಶದಲ್ಲಿ ಮಾತ್ರ ದೊರೆವುದು. ಇದು ಅತ್ಯಂತ ಶ್ರೀಹೃವಾಗಿಯೂ ದೊಡ್ಡ ದಾಗಿಯೂ ಆಕ್ಷಯರವಾಗಿಯೂ ಇರುವ ವ್ಯಕ್ತಿಗಳಲ್ಲಿ ಒಂದಾಗಿದೆ ಇದು ಎಪ್ಪತ್ತಿರಿಂದ ನೂರಷಾಖೆ ವರೆಗೆ ಎತ್ತರವಾಗುತ್ತದೆ ಇದು ಒಂದು ಶತಮಾನದಮೇಲೆ ಜೀವಿಸುತ್ತದೆ. ಇದು ಎಲೆ ಒಂದಾದಿ ಉದ್ದವು ಅಥವ್ ಅಡಿ ಅಗಲವು ಆಗುವುದುಂಟು. ಇದರ ಹಣ್ಣು ಸಣ್ಣಿಗೆ ಕೆಂಪಾಗಿರುವುದು. ಹಣ್ಣಿನೊಳಗೆ ರಾಗಿಕಾಳಿಗಿಂತ ಸಣ್ಣ ಚೀಜಗಳಿರುತ್ತವೆ ಆಲಡ ಮರಕ್ಕೆ ಬಯಕ ಕೊಂಬಿಗಳುಂಟು. ಇವು ಬಲು ಉದ್ದವಾಗಿ ಎಲ್ಲಾದಿಕ್ಕುಗಳಿಗೂ ಹರಡಿಕೊಳ್ಳುತ್ತವೆ. ಸುಮಾರು ಇಪ್ಪತ್ತು ವರ್ಷಗಳಾದಮೇಲೆ ಇದರ ಕೊಂಬಿಗಳಿಂದ ಬೀಳಳು ಇಳಿಯುವುದು; ನೆಲವನ್ನು ಮುಳ್ಳಿದಾಗ ಒಂದೊಂದು ಬೀಳಳೂ ಬೇರು ಬಿಂಬಿಕೊಂಡು ಇನ್ನೊಂದು ಮರವಾಗಿ ಮೇಲಿನ ಕೊಂಬಿಗೆ ಆಧಾರವಾಗುತ್ತದೆ. ಬಳಿಕೆ ಆ ಕೊಂಬಿಯು ಬೀಳಳಮೇಲೆ ಒರಿಕೊಂಡು ಮುಂದುಮುಂದಕ್ಕೆ ಹರಡಿಕೊಳ್ಳುತ್ತದೆ. ಹೀಗೆ ಮರವು ದೊಡ್ಡದಾಗುತ್ತ ಬಂದು, ಭೂಮಿಯ ಒಳಾಭಾಗವನ್ನು ಆಕ್ರಮಿಸಿಕೊಳ್ಳುವುದು. ಒಂದು ಅತಿಮಾನತ್ವದ ಆಲಡ ಮರದ ಕೆಳಗೆ ಸಾರಾರಾರು ಒಸರು ನಿಲ್ಲಬಹುದು; ಅದಕ್ಕೆ ಸಾರಿರಾರು ಬೀಳಲು ಗಳುಂಟು. ಬೀಳಲುಗಳೊಡನೆ ಕೂಡಿದ ದೊಡ್ಡ ಆಲಡ ಮರವು ಪಾರಾಯಿತಿ ಒಂದು ತೋರಿಸಿನ ಹಾಗೆ ಕಾಣಿಸುತ್ತದೆಯೇ ಹೊರತು ಬಂದು ಮರದಂತೆ ಕಾಣಿಸುವುದಿಲ್ಲ. ಕೆಲವರಿಗೆ ಆಲಡ ಮರವು ಒಂದು ಗುಡುಯಂತೆಯೂ ಅದರ ಬೀಳಲುಗಳು ಕಂಭಗಳ ಯಾಗೂ ತೋರುತ್ತದೆ.

ಆಲಡ ಮರವನ್ನು ಸಾಧಾರಣವಾಗಿ ತೋರಿಸಿನಲ್ಲಿ ಬೆಳೆಸುವುದುಂಟು. ತೋರಿಟಗಳಲ್ಲಿ ಬೆಳೆಸುವುದಿಲ್ಲ. ರಸ್ತೆ ಮು ಹಕ್ಕುಗಳಲ್ಲಿ ಸರಕಾರದವರು ಸೀರಿಗಾಗಿ ಬೆಳೆಸುತ್ತಾರೆ. ಈ ಮರವನ್ನು ಒಮ್ಮೆ ಸುಲಭವಾಗಿ ಬೆಳೆಸಬಹುದು. ಇದರ ಬೀಳವನ್ನು ಎಲ್ಲಜೀಕಾದರೂ ಪಾತಿಮಾಡಿ ಹಾಕಿದರೆ ಸಸಿಯಾಗುತ್ತದೆ. ಇದು ತಡವಾಗುವುದರಿಂದ ಕೊಂಬಿಗಳನ್ನು ಕಡಿದುಕೊಂಡು ಸ್ವಲ್ಪ ಸ್ವಲ್ಪ ದೂರದಲ್ಲಿ ನಡುತ್ತಾರೆ ಅವು ಜಿಗುರಿ ಬೆಳೆದು ಶೀಘ್ರದಲ್ಲಿಯೇ ಮರಗಳಾಗುತ್ತವೆ.

ಆಲದ ಮರದನ್ನು ಸುತ್ತಾವ ಮರನ್ನೂ ಸೇರಳನ್ನು ಕೊಡುವುದಿಲ್ಲ. ಮರಣಾರ್ಥದ ಬಸಿಲನ್ನು ತಾಳಿಶಾರದೆ ದಣಿದಿರುವ ದನಗಳಿಗೂ ದಾರಿಗರಗೂ, ಈ ಮರದ ನೀರ್ಬಾ ಒಳ್ಳೆಯ ಆಸರೆ. ತಣ್ಣಿಗಿರುವ ಈ ಮರದ ಸೇರಳಲ್ಲಿ ದಾರಿಗನು ಅನ್ನಬೇಳಿಯನ್ನಿಂದು ತಿಂದು, ಮಲ್ಲಿ, ಆಯಾಸಪರಿಹಾರ ಪ್ರಾಣಕ್ಕೆ ಖ್ಯಾತತ್ವಾನ್. ಸೂರಾರು ಹಕ್ಕಿಗಳೂ, ಕೋತಿಗಳೂ ಈ ಮರದ ಕಣಂಬೆಗಳಲ್ಲಿದ್ದು ಕೊಂಡು, ಉದರ ಹಣ್ಣಿನ್ನು ತಿಂದು ಬದುಕುತ್ತವೆ. ಆಡುಗಳು ಈ ಮರದ ಎಲೆಗಳನ್ನು ತಿಂದು ತನ್ನ ತ್ವರ್ತಿ ತನ್ನ ತ್ವರ್ತಿ. ಬಡವರು ಈ ಎಲೆಗಳನ್ನು ಹಜ್ಜ್ ಉಂಟಮಾಡುವುದಕ್ಕೆ ಖಾಪಯೋಗಿಸುವರು. ಈ ಮರದ ಬಿಳಿಯ ರಾಳಿಸಿಂದ ಬೇಡರು ಹಕ್ಕಿ ಹಿಡಿವ ಅಂಟುಮಾಡುವರು. ಆಲದ ಎಳೆಯ ಕಡ್ಡಗಳು ಹಲ್ಲುಬ್ಬು ವ್ಯಾದಕ್ಕೆ ಉಗುತ್ತವೆ. ಆಲದ ನಾರಿನಿಂದ ಬಂದು ಬಗೆಯ ಬರಣಿ ಹಗ್ಗಿವನ್ನು ಮಾಡುತ್ತಾರೆ. ಒಣಗಿದ ವುರವು ಕಷ್ಟಿಗೆಯಾಗುವುದು.

## 12. ಬೆಳ್ಳಿ.

**ಬೆಳ್ಳಿಯು** ಹೆಚ್ಚೆನ ಬೆಳೆಯ ಲೋಹವು. ಇದರ ಬಣ್ಣ ಬಳಿದು, ಹೆಚ್ಚಾದ ಯೋಳಪುಳ್ಳೆಯು. ಕೆಲವು ಕಡೆ ಬೆಳ್ಳಿಯು ಗಬ್ಬಿಯ ರೂಪದಲ್ಲಿ ಸಿಕ್ಕುತ್ತದೆ. ಇದು ಮುಖ್ಯವಾಗಿ ಗಂಧಕ, ಸ್ರೇನ, ತಾಮ್ರ ಮುಂತಾದ ವಸ್ತುಗಳೊಡನೆ ಬೆಂದ ಅದುರಾಗಿ ಗಣಿಗಳಲ್ಲಿ ಹೊರೆವುದು.

ಬೊಲಿವಿಯ, ಪರು, ಮೇಕ್ಕಿಕೊ, ನಾವೆ, ಜಮ್‌ನಿ, ಹಂಗೆರಿ ದೇಶಗಳಲ್ಲಿ ಬೆಳ್ಳಿ ಲೋಹರೂಪದಲ್ಲಿಯೂ ಅದುರಾಗಿಯೂ ದೊರೆವುದು. ಇಂಡಿಯಾದಲ್ಲಿ ಬೆಳ್ಳಿಯು ಮತ್ತುವಾಗಲ್ಲಿದೆ ಲೋಹರೂಪದಲ್ಲಿ ಸಿಕ್ಕುವುದು ಅಪೂರ್ವ. ಈ ಸ್ಥಿತಿಯಲ್ಲಿ ಕಡಪ, ಕನೂರುಲು, ಬಳಾಗ್ರಿ, ಮಧ್ಯಪಾರ್ವತ್ಯದ ಬಾಗಲ್ಪುರ, ರಾಜಪುರಾನ ಇವುಗಳಲ್ಲಿ ಸಿಕ್ಕುತ್ತದೆ.

ಗಣಿಗಳಿಂದ ಆನನ್ನು ಆಗೆದು ತೆಗೆದು, ಯಂತ್ರದಿಂದ ಪ್ರಡಿ ಮಾಡಿ, ಬಂಕಿಯಲ್ಲಿ ಮರಿದು ಅರೆದು ಪಾದರಸವನ್ನು ಸೇರಿಸಿದರೆ, ಪಾದರಸವು ಬೆಳ್ಳಿಯೊಂದಿಗೆ ಸೇರಿ, ಉಳಿದ ಹಗುರವಾದ ಕಲ್ಲು ಷವೇಲ್ಲಾ ಬೇರೆಯಾಗುವುದು. ಈ ಏಶ್ರವನ್ನು ಕಾಯಿಸಿದರೆ ಪಾದರಸವು ಹಬಿಯಾಗಿ ಹೋಗಿ ಬೆಳಿ, ನಿಲುವುದು. ಇನ್ನು ಜೆನಾಗಿ ಶುದ್ಧ ಮಾಡಿದರೆ ಜೊಕ, ಬೆಳಿ, ಯಾ-

ಗುತ್ತದೆ. ಸೀಸದೊಡಗೂಟಿದ ಬೆಳ್ಗಾಯದುರಸ್ಸು ಬಹಳ ನಾರಿ ಕರಗಿಸಿ ಆರಿಸಿದರೆ, ಸೀಸವಲ್ಲಾ ಬೇಕೆಯಾಗಿ, ಸ್ನಾಲ್ ಸೀಸ ಸೇರಿದ ಬೆಳ್ಗಾ, ಸಿಲ್ಲವುದು. ಇದನ್ನು ಕುಲಮೆಯಲ್ಲಿಟ್ಟು ಕುದ್ದಿವಾಡಿದರೆ ಜೊಕ್ಕಬೆಳ್ಗಾ ಅಭಿನುವುದು.

ಬೆಳ್ಗಾ ಚಿನ್ನಕ್ಕಿಂತ ಭಾರದಲ್ಲಿಯೂ ಬೆಲೆಯಲ್ಲಿಯೂ ಕಡಮೆ; ಆದರೆ ಹಿತ್ತಾಳೆ, ತಾಮ್ರ, ಕವರ, ಕಚ್ಚಿಣ ಇವಕ್ಕಿಂತ ಹೆಚ್ಚು. ಜೊಕ್ಕಬೆಳ್ಗಾ ಮೆದುವಾಗಿರುತ್ತದೆ. ಚಿನ್ನದನ್ನು ಮೆದುವಲ್ಲ. ಬೆಳ್ಗಾಯನ್ನು ಗಟ್ಟಿಮಾಡಲು ಸ್ನಾಲ್ ತಾಮ್ರವನ್ನು ಸೇರಿಸುತ್ತಾರೆ ಬೆಳ್ಗಾಯನ್ನು ತೆಳುವಾದ ತಗಡಾಗಿ ಬಡಯಬಹುದು; ಆದರೆ ಚಿನ್ನದಲ್ಲಿ ಆಗುವಪ್ಪು ಸವುರಾದ ತಗಡನ್ನು ಇದರಲ್ಲಿ ವಾಡಲಾಗುವುದಿಲ್ಲ. ಬೆಳ್ಗಾ ಲೋವಗಳಲ್ಲಿಲ್ಲ ಅತ್ಯಾತ್ಮಮವಾದ ಉಷ್ಣವಾಹಕ ಮತ್ತು ವಿದ್ಯುದ್ವಾಹಕ. ಇದನ್ನು ಬಲು ಸಣ್ಣ ತಂತಿಯಾಗಿ ಎಳೆಯಬಹುದು. ಇದು ಬಹಳ ಜಿಗಟಾದ ಲೋಹ. ಇದಕ್ಕೆ ತುಕ್ಕ ಹಿಡಿವುದಿಲ್ಲ. ಇದು ಸಾಮಾನ್ಯವಾಗಿ ಮಾಸುವುದೂ ಇಲ್ಲ ಗಂಧಕವು ತಗಲಿದರೆ ಮಾತ್ರ ವಾಸುತ್ತದೆ. ಈ ಕಾರಣದಿಂದಲೇ ಕೆಲವರ ಕಾಲಿಂಬಳಿಗಳು ಕವ್ವಾಗುವುವು ಕಾಯಿಸಿದರೆ ಬೆಳ್ಗಾ ಚಿನ್ನಕ್ಕಿಂತ ಏೇಗ ಕರಗುವುದು. ಉರಿವಾಗ ಸ್ನಾಲ್ ಯಸುರಾದ ಜ್ವಾಲೆಯನ್ನು ಕೊಡುತ್ತದೆ. ಇದಕ್ಕೆ ಚೆನಾನ್ನಾಗಿ ಮೆರಗನ್ನು ಕೊಡಬಹುದು; ಆದರಿಂದ ಬಹಳ ಹೊಳಪಾಗುತ್ತದೆ. ಬೆಳ್ಗಾ ಇಂಪಾದ ನಾದವನ್ನು ಕೊಡುವುದು. ಇದರಲ್ಲಿ ಯಾವ ವಿಧವಾದ ವಾಸನೆಯೂ ರುಚಿಯೂ ಇಲ್ಲ.

ಚಿನ್ನದಂತೆಯೇ ಬೆಳ್ಗಾಯೂ ನಾನಾವಿಧಗಳಲ್ಲಿ ಉಪಯುಕ್ತವಾಗಿದೆ. ಬೆಳ್ಗಾಯಿಂದ ಒಗೆಬಗೆಯ ನಗಗಳನ್ನೂ ಪಾತ್ರೀಗಳನ್ನೂ ನಾಣ್ಯಗಳನ್ನೂ ಮಾಡುತ್ತಾರೆ. ಏೇಗದ ಕ್ಷೇ, ಗಡಿಯಾರ, ಸರಪಣಿ ಮೊದಲಾದು ಮೂ ಆಗುತ್ತವೆ. ದೀಪಗಳ ಕಾಂತಿಯನ್ನು ಹಳ್ಳಿಸಲು ಮೆರಗು ಹಾಕಿದ ಬೆಳ್ಗಾಯ ಬಿಲೀಗಳನ್ನು ಜ್ವಾಲೆಯ ಹಿಂದೆ ಇರಿಸುವರು. ಹಿತ್ತಾಳೆ, ತಾಮ್ರ, ಪಾತ್ರೀಗಳಿಗೆ ಬೆಳ್ಗಾಯ ಮುಲಾಮು ವಾಡುವರು. ಬೆಳ್ಗಾಯ ಇರತಾರಿಯನ್ನು ಒಟ್ಟೆಗಳ ಅಂಚಿಗೂ ಸೆರಿಗೂ ಹಾಕುವರು. ತಂತಿಯನ್ನು ಪಿಟೀಲಿಗೆ ಉಪಯೋಗಿಸುವುದುಂಟು. ಇಂಡಿಯಾ ದೇಶದಲ್ಲಿ ವೈದ್ಯರು ಬೆಳ್ಗಾಯಭಸ್ತುವನ್ನು ಮಾಡಿ

ಬೈವಂದಕ್ಕೇ ಉಪಯೋಗಿಸುತ್ತಾರೆ. ದೇವಸ್ಥಾನಗಳಲ್ಲಿಯೂ ಹಣವಂತರ ನುಸೆಗಳಲ್ಲಿಯೂ ಬೆಳ್ಳಿಯ ಪಾತ್ರಗಳನ್ನು ವಿಶೇಷ ಒಳಸುವರು ಬೆಳ್ಳಿ ಸೇರಿ ರುವ ಒಂದುವನ್ನು ವಾಸ್ತವಿಕತ್ವ ತೆಗೆದುದರಲ್ಲಿಯೂ, ಅಳಿಸಿ ಹೊಗೆದಿ ರುವ ಮಸಿ, ಕೂಡಲಿಗೆ ಕವುರಂಗು ಇವುಗಳನು ನಾಡುವುದರಲ್ಲಿಯೂ ಹೇಳಬೇಕು ಇಲಾಖೆಯಿಸುವರು. ಬೆಳ್ಳಿ ಕರಗಿರುವ ಸೀರನ್ನೇ ಆಸ್ತ್ರಿಗಳಲ್ಲಿ ಕಣ್ಣೊಂದಿಗೆ ಹಾಕುವು..

### 13. ಕಚ್ಚಿಣ.

**ಕಚ್ಚಿಣವು** ಸಿಬರೂ ಕಡಲ್ಲ ಸಿಕ್ಕುವುದು ಆಪೂರ್ವ. ಒಳಕೆಯ ಕಚ್ಚಿಣವು ಅದುರುಗಳಿಂದ ತೆಗೆದುದು. ಕಚ್ಚಿಣದ ಅದುರು ನಾವಾಸ್ಯವಾಗಿ ನಾಲ್ಕು ಒಗೆಯೆಂದು ಹೇಳಬಹುದು. ಇವು ಯಾವುವಂದರೆ:—ಅಯಸ್ಕಾಂತ, ಕೆಂಪು ಬಣ್ಣದ ಕಚ್ಚಿಣ, ಕಂದುಬಣ್ಣದ್ದು, ಕರಿಯಬಣ್ಣದ್ದು. ಇದರ ಅದುರು ಯೂರೋಪಿನಲ್ಲಿನಾವೆ, ಸ್ಪೇಷನ್, ರಷ್ಯಾ, ಇಂಗ್ಲೆಂಡ್, ವೇಲ್ಸ್, ಸ್ಟ್ರೆಟ್‌ಫ್ರಿಂಡ್, ಜೆಲ್ಲಿ ಯವ್, ಈ ದೇಶಗಳಲ್ಲಿಯೂ; ಉತ್ತರ ಅಮೆರಿಕದಲ್ಲಿಯೂ; ಹಿಂದೂದೇಶದಲ್ಲಿ ಹೈದರಾಬಾದ್, ಮಹಾರಾಂತ್ರ್ಯಗಳು, ಬೊಂಬಾಯಿ, ರಾಜಸ್ಥಾನ ದೇಶರುದ್ದಲ್ಲಿ ಮತ್ತು ಸಿಕ್ಕುವುದು..

ಕಚ್ಚಿಣದ ಇದು ರನ್ನ ಕುಲಹಿನಿಗೆ ಹಾಕಿ ಚೆನ್ನಾಗಿ ಕರಗಿಸಿ ಯಂತ್ರಗೆ ಸಹಾಯರಿಂದ ಕಲ್ಲಿಗಳನ್ನು ವಿಂಗಡಿಸಿ ಗಟ್ಟಿಗಳನ್ನು ನಾಡುವುದರು ಇದಕ್ಕೆ ಎರಕದ ಕಚ್ಚಿಣವೆಂದು ಹಂಡಿ. ಎರಕದ ಕಚ್ಚಿಣದ ಗಟ್ಟಿಗಳನ್ನು ಒಲೆಯು-ಮೇಲಿಂಟ್ಟು, ಒಳಾಯಿತ್ತಾಗಿ ಉರಿಯಾಕುವುದರಂದ, ಅಗಟ್ಟಿಗಳಲ್ಲಿರುವ ಇಂಗಾಲವಲ್ಲ ಸುಟ್ಟಿರುತ್ತಾಗೆ ಇದನ್ನು ಕಚ್ಚಿಣವು ಮುದುವಾಗುತ್ತದೆ. ಈ ತರದ ಕಚ್ಚಿಣಕ್ಕೆ ನಾಡುಕಟ್ಟಣವೆಂದು ಹಂಡಿ. ಅಡ್ಡ ಇದ್ದಲಿಗೂ ಕಚ್ಚಿಣಕ್ಕೂ ಸಂಯೋಜನೆಯಂತೆ ಮತ್ತೊಂದು ಪಸ್ತು ದೊರೆವುದು. ಇದನ್ನು ಉಕ್ಕೆನ್ನುವುದು.

ಇಂಗ್ಲೆಂಡನಲ್ಲಿ ಕಚ್ಚಿಣವನ್ನು ವಾಡುವಂತೆ ಇಂಡಿಯಾದಲ್ಲಿಯೂ ಮಾಡುವುದಕ್ಕೆ ಹಲವು ಬಾರಿ ಕ್ರಯತ್ವ ಪಟ್ಟಿಗು; ಆದರೆ ಆ ಕ್ರಯತ್ವ ಗಳೆಲ್ಲ ನಿಷ್ಠೆಗಳಾಗಿ ಪರಿಣಮಿಸುವುದು; ಏಕೆಂದರೆ, ಮೇಲಿ ಸೂಚಿಸಿದಂತೆ, ಅದುರುಗಳಿಂದ ಕಚ್ಚಿಣವನ್ನು ವಿಂಗಡಿಸಬೇಕಾದರೆ ಅನೇಕ ಯಂತ್ರಗಳ ಸಹಾಯ

ಬೇಕು. ಯಂತ್ರಗಳ ಸೆಲೆಯೇ ನಮ್ಮುಗರಿಗೆ 'ಇಚ್ಛವನ್ನು' ಉದ್ದಲನೆ, ಒಂದೂದೇಶದಲ್ಲಿ ಕಟ್ಟಿಂದ ಇದುರು ದೇಹ ರೈತ ಸ್ವಾರ್ಥಿ ಒಳೆಯ ಕಳ್ಳಿದ್ದಲು ದೊರವುಂದಿಲ್ಲ. ಬ್ರಿಯ ಕಳ್ಳಿದ್ದಲು ರುಗ ಕಟ್ಟಿಂದ ಇದುರು ಸಾರುವುದಿಲ್ಲ. ಕಳ್ಳಿದ್ದಲನ್ನು ಬಿಟ್ಟು ಸಾದೆಯ ಇದ್ದಲನ್ನು ಒಳೆದರೆ ನಿತ್ಯ ನಷ್ಟವಾಗುವುದು. ಮತ್ತು ದೊಡ್ಡ ಕಟ್ಟಿಂದ ಕರ್ಣಾಸೆಗಳಿಗೆ ಸಾಕಾಗುವನ್ನು ಕಳ್ಳಿದ್ದಲನ್ನು ಹೊಂದಿಸುವುದಸಾಧ್ಯ.

ಉದಕದ ಕಟ್ಟಿಂದ ಬಲು ಪಡಸು. ಸುಖಭಾಗಾಗಿ ಉರಗಾವುದು. ನಾಂತು ಕಟ್ಟಿಂದನನ್ನು ಕರೀಸುವುದು. ಕ್ರಿಯಾಸನ್ಯಾಸ ಆದೆ ಉರಕದ ಕಟ್ಟಿಂದ ಯಾಗ ಪಡಸಲ್ಲ. ಆದುದರಿಂದ ನಾಡು ಕಟ್ಟಿಂದನ್ನು ಸ್ವಿಂಗೆಂಂಡ ಸಾಗಬಿಯಾಬುದು. ಕಟ್ಟಿಂದ ಇಂದವು ಇಂದವನ್ನು ದಾಖಿಯೂ, ಶೋಭಾ ಮತ್ತು ವ್ಯಾಂದಕೂಡಿ ಪಂಚಾಂಶಾದು ಮುಶ್ರಿಂದಾದ ಜಾಯಾಂತ್ರಿಕ ರೂಪಗಳನ್ನು ರೂಪ ಲೋಕ-ವನು. ನಾರದರ್ಥ ಕವಲ್ಲ ವ್ಯಾಂದಾಗಾಗಿ ತೊಡಿಯೆ ಹಿತ್ತಾಸುಕಾಲಾಂತರಾಗಿದೆ. ಒಹ್ಯ ಚಿಗಿಟಿಂದಾದು. ಕರಗುವುದಕ್ಕೆ ಬಲು ಹೇಳಿತ್ತೇ (ಬೇಕು). ಅದಕ್ಕೆ ತೀವ್ರ ತಗ್ರಲಗರ ತುಕ್ಕ ಪ್ರಾಣಿಯುತ್ತದೆ. ಕಟ್ಟಿಂದಿಂದಾದ ಇಕ್ಕೆ ಬಹಳ ಗಟ್ಟಿ. ಉದನ್ನ, ನಳ್ಳಿದನ್ನು ಗಟ್ಟಿಯಾಗಿ ಬೇಕಾದರೂ ನಾದಬಹುದು. ಬೇಕಾದವ್ಯು ಬಗ್ಗುವಂತೆ ಹೊದುರಾಗಿಯಾದರೂ ನಾಂತರಿಂದ ಉದನನ್ನು ಕೂಡಲನ್ನು ಸಣ್ಣಿಂದಾದ ತಂತ್ಯಾಗಿ ಮೂರ ಎಳೆಸುಬಹುದು.

ಲೋಕಕ್ಕೆ ಕಟ್ಟಿಂದಾಗುವದನ್ನು ಹೀಗೆ ಸಂಪೂರ್ಣ ಉದಿಯಿದಿಲ್ಲ ಆಗುವುದಿಲ್ಲ ಇಕ್ಕೆ ಕಟ್ಟಿಂದಾಗುವೆಂದೇ ಇದ್ದು ನಾರಿದ ಇನ್ನೆಡಿಂದಿಂದಾಗತಕ್ಕ ಹದಾಧಾರಗಳಿಗೆ ಕೊನೆ ಹೊದಲಿಲ್ಲ. ಕಟ್ಟಿಂದಕ್ಕೆ ಕರೀಂ ಕಂಡಿಸು; ಆದರೆ ಅದೊಂದಾಗುವ ವ್ಯಾಂಧಿಸಗಳಿಗೆ ನಾರಿಲ್ಲ. ಉರಕದ ಕಟ್ಟಿಂದಿಂದ ಹುವು ಬಗೆಯ ಯಂತ್ರಗಳನ್ನು, ಯಂತ್ರಗಳ ಜಕ್ಕಿನ್ನು, ದೊಡ್ಡದೊಡ್ಡ ಕೊಳಬೆಗಳನ್ನು, ಮನೆ ಮತ್ತು ಸೇತುಗಳಿಗೆ ಇನಂತೋಗ್ರಿಸಿತಕ್ಕ 'ಗಡರ್' ಎಂಬ ತೊಲಿಗಳನ್ನು ಕಂಡುಹಿಸ್ತೂ ಪೂರಿತಾಗ್ತಿ. ಎಲ್ಲರ ಹಂಸಿಗಳಿಲ್ಲಯೂ ಒಳಿಸಿಕೊಳ್ಳುವ ಕಟ್ಟಿಂದ ಬಳೆ, ಬೀಗ, ಬೀಗದ ಕ್ಕೆ, ಸಾಟು, ಕಾವಲಿ, ಬಾಣಲಿ, ಅಗ್ನಿ, ಕೊಡಲಿ. ನುಂತಾದುವೂ;

ಷ್ವಾವಸಾಯಕಾತ್ಮಕವಾದ ನೇಗಲು, ಪಿಕಾಸಿ, ಗುದ್ದಲಿನೊದಲಾದುವು; ಯುದ್ಧಗಳಲ್ಲಿ ಬೇಕಾದ ಫರಂಗಿ, ಗುಂಡುಗಳೂ; ಕ್ಯಾಗಾರಿಕೆಗೆ ಬೇಕಾಗುವ ಸುತ್ತಿಗೆ, ಮೊಳೆ ಮುಂತಾದುವು ನಾಡುಕಟ್ಟಿಣಿದಂದ ತಯಾರಾಗುತ್ತದೆ. ಹಡಗು, ಹೊಗೆಗಾಡಿ, ವರ್ತಮಾನ ಕೊಡುವ ತಂತ್ರ, ಬೇಲಿಯ ತಂತ್ರಿ ಇವುಗಳನ್ನು ಮಾಡುವುದಕ್ಕೂ ನಾಡುಕಟ್ಟಿಣಾವನ್ನು ಹೇರಳವಾಗಿ ಬಳಸುವರು. ಉಕ್ಕಿನಿಂದ ಜೂರಿ, ಕತ್ತರಿ, ಕತ್ತಿ, ಗರಗಸ, ಅರ, ಉಳಿ ಮೊದಲಾದ ಹರಿತವಾದ ನಾಮಾನುಗಳಾಗುವುವಲ್ಲದೆ, ದೊಡ್ಡದೊಡ್ಡ ಸೇತುಗಳನ್ನೂ ಬರೀ ಉಕ್ಕಿನಿಂದಲೇ ಮಾಡುವರು. ಉಕ್ಕಿನ ತಂತ್ರಿಗಳಿಂದ ಸೂಜಿಗಳಾಗುವುವು.

ಕಟ್ಟಿಣಿದಷ್ಟು ಚಿನ್ನ, ಬೆಳ್ಳಿ, ಇವು ಸ್ವರ್ಯೋಜನಕ್ಕೆ ಬರುವುದಿಲ್ಲ; ಚಿನ್ನ ಬೆಳ್ಳಿಗಳಿಲ್ಲದೆ ನಾವು ಬೇವಿಸಬಲ್ಲೆ ನು, ಕಟ್ಟಿಣಿವಲ್ಲಿದೆ ಬದುಕುವುದು ಕಷ್ಟ. ಆದರೂ ಚಿನ್ನ ಬೆಳ್ಳಿಗಳಿಗೆ ಮಾತ್ರ ಬಹಳ ಬೆಲೆ, ಕಟ್ಟಿಣಿ ಒಲುಕಡಮೆ ಬೆಲೆ ಬಾಳುವುದು. ಈ ಭೇದಕ್ಕೆ ಕಾರಣವೇನು? ಚಿನ್ನ ಬೆಳ್ಳಿಗಳು ಲೋಕದಲ್ಲಿರುವುದೇ ಕಡಮೆ, ಅವುಗಳನ್ನು ಪಡೆವುದೂ ಬಹಳ ತೊಂದರೆ; ಕಟ್ಟಿಣಿವು ಲೋಕದಲ್ಲಿ ಹೇರಳವಾಗಿ ದೊರೆವುದು, ಇದನ್ನು ಪಡೆವುದೂ ಅಪ್ಪು ತೊಂದರೆ ಕೊಡುವುದಿಲ್ಲ

#### 14. ತಾಮ್ರ.

**ತ**ತ್ತಿಮ್ರವು ಲೋಹರೂಪವಾಗಿ ಬೆಣಜುಕಲ್ಲಿನ ಒಂಡೆಗಳಲ್ಲಿ ದೊರೆವುದು. ಇದು ಅವುಗಳಲ್ಲಿಮರದ ರಂಬಯುಂತೆ ಹರಡಿಕೊಂಡಿರುವುದು. ಇದುದೊಡ್ಡ ದೊಡ್ಡ ಗಟ್ಟಿಗಳ ರೂಪದಲ್ಲಿಯೂ ಸಿಕ್ಕುವುದುಂಬು. ಆದರೆ ಗರ್ಭಕ, ಕಟ್ಟಿಣಿ ಮೊದಲಾದುವುಗಳೂಡನೆ ಬೆರೆದ ಅದುರಾಗಿಯೇ ವಿಶೇಷ ದೊರೆವುದು.

ಉತ್ತರ ಅಮೇರಿಕಾ ಸ್ಪೆಚೀಲಿಯಾ ಕಾಶ್ಟೀರದೇಶಗಳಲ್ಲಿ ತಾಮ್ರವು ಲೋಹರೂಪದಲ್ಲಿ ಸಿಕ್ಕುವುದು. ಇಂಡಿಯಾದಲ್ಲಿ ತಾಮ್ರವು ಮುಖ್ಯವಾಗಿ ಗಂಥಕದೊಡಗಣಿದ ಅದುರಾಗಿಯೇ ಕಡಪ, ಕನೂರು, ಬಳ್ಳಾರಿ, ಹೊಟಾನಾಗಪುರ, ಮಧ್ಯಪ್ರಾಂತ್ಯದ ನರಸಿಂಗಪುರ, ರಾಜಪುಟಾನ ಈ ಸ್ಥಳಗಳಲ್ಲಿಸಿಕ್ಕುವುದು. ಇವುಗಳ ಹಲವೆಡೆಗಳಲ್ಲಿ ಪುರಾತನಕಾಲದ ತಾಮ್ರದ ಗಣಿಗಳೂ, ತಾಮ್ರವನ್ನು ಮಾಡುತ್ತಿದ್ದ ಗುರುತುಗಳೂ ಕಂಡುಬಂದಿವೆ.

ತಾಮ್ರದ ಅದುರನ್ನು ಅಗೆದು ತಂದು ಸೋಸಣ್ಣಿಗೆ ಬಡೆದು ಸೇರಿನಲ್ಲಿ ಅನೇಕಾವೃತ್ತಿ ಜಾಲಿಸಿ ದೊಡ್ಡ ಕುಲಮೆಯಲ್ಲಿ ಹಾಕಿ ಸುಡುತ್ತಾರೆ. ಬಳಿಕ ಈ ಸುಷ್ಟಿ ಅದುರನ್ನು ಬೇರೆ ಕುಲಮೆಯಲ್ಲಿ ಕರೀಸುವರು. ಹೀಗೆ ಬಹಳ ಸಾರಿ ಮಾಡುವುದರಂದ ಕಲ್ಪಣಗಳಿಲ್ಲಾ ಚೀರ್ವಂಟ್ಟು ಮೇಲೆ ತೇಲುತ್ತವೆ. ತಾಮ್ರವು ಕುಲಮೆಯ ತಳಿಂದ ಹರಿದು ಸೆಲದಲ್ಲಿ ಮಾಡಿರುವ ಪಾತೆಗಳಿಗೆ ಬಂದು ಸೇರಿ ಗಟ್ಟಿಯಾಗುತ್ತದೆ. ಇದನ್ನು ಮತ್ತೆಕರಗೊಂಡಿ ಶುದ್ಧಮಾಡುವರು.

ಲೋಹಗಳಲ್ಲಿಲ್ಲಾ ಕೆಂಬಣ್ಣಪುಣಿಧ್ಯದ್ವ ತಾಮ್ರಪೂಂಡಿ. ಇದು ಕಜ್ಞಣಕ್ಕಿಂತ ಭಾರದಲ್ಲಿಯೂ ಮೆದುವಿನಲ್ಲಿಯೂ ಹೆಚ್ಚು. ತಾಮ್ರವನ್ನು ಕರಗಿಸಲು ಕಬ್ಬಿಣದಪ್ಪು ಕಾವು ಬೇಡ. ಇದನ್ನು ಒರಳ ಸೂಲಭವಾಗಿ ತಗಡು ಬಡಿಯಬಹುದು; ಸಣ್ಣ ತಂತಿಯಾಗಿಯೂ ಎಳ್ಳಯಿಡುವುದು. ತೇವವಾದ ಸ್ಥಳದಲ್ಲಿಟ್ಟರೆ ಇದು ಮಾಸಿ ಕಿಲುಬು ಹಿಡಿಯತ್ತದೆ. ಈ ಕಿಲುಬು ಹಸುರಾದ ಬಂದು ವಿಷವಾಗಿದೆ. ತಾಮ್ರವು ಜಿಗೆರಾಗಿರುವುದಲ್ಲದೆ ಬಡಿದರೆ ಧ್ವನಿ ಕೊಡುತ್ತದೆ. ಇದನ್ನು ಬಿಸಿ ಮಾಡಿದರೂ ಉಜ್ಜಿದರೂ ಬಂದು ತರದ ವಾಸನೆ ಲೋರುವುದು. ಬಾಯಿಗೆ ಹಾಕಿಕೊಂಡರೆ ಒಕರಿಕೆಬರುವ ಹಾಗಾಗುವುದು. ತಾಮ್ರವು ಕಾಯಿಸಿದರೆ ಕರಗುವುದಾದರೂ ಎರಕದ ಕೆಲಸಕ್ಕೆ ಬರುವುದಿಲ್ಲ; ಏಕೆಂದರೆ ಕರಿಗಿ ತಾಮ್ರವು ಆರಿ ಗಟ್ಟಿಯಾಗುವಾಗ ಕಿರಿದಾಗುವುದು. ತಾಮ್ರದ ಕೆಲಸವೆಲ್ಲಾ ಸುತ್ತಿಗೆಯಿಂದಲೇ ನಡೆಯುವುದು.

ಮನುಷ್ಯಸ್ವರ್ಗೆ ವಿಶೇಷ ಪ್ರಯೋಜನಕರವಾದ ಲೋಹಗಳಲ್ಲಿ ತಾಮ್ರವು ಕಬ್ಬಿಣಕ್ಕೆ ಏರಡನೆಯಿದು. ಇದರಿಂದ ತಪ್ಪಲೆ, ಹಂಡೆ, ಕೊಡ, ಜೆಂಬುಮೊದಲಾದ ಪಾತ್ರಿಗಳನ್ನೂ, ನಾಣ್ಯಗಳನ್ನೂ, ಟೆಪ್ಪಾಲಿಗೂ ವಿದ್ಯುಚ್ಛಕ್ತಿಗೂ ಬೇಕಾದ ತಂತಿಗಳನ್ನೂ ಮಾಡುತ್ತಾರೆ. ಅಚ್ಚಿಹಾಕಬೇಕಾದಚಿತ್ರಗಳನ್ನೂ ಅಚ್ಚಿರಗಳನ್ನೂ ಕೆತ್ತುವುದಕ್ಕೆ ತಗಡನ್ನು ಉಪಯೋಗಿಸುವರು. ನಮ್ಮದೇಶದಲ್ಲಿ ತಾಮ್ರದ ತಗಡಿನ ಮೇಲೆ ಯಂತ್ರಗಳನ್ನು ಬರೆವ ವಾಡಿಕೆಯಿದೆ. ಹಡಗಿನ ತಳಕ್ಕೂ ಪಕ್ಕಗಳಿಗೂ ತಾಮ್ರದ ತಗಡಗಳನ್ನು ಬಡಿವರು. ಚಿನ್ನಬೆಳ್ಳಿಗಳ ನಾಣ್ಯಗಳು ಗಟ್ಟಿಯಾಗಿರುವುದಕ್ಕಾಗಿ ಅವನ್ನು ಮಾಡುವಾಗ ಸ್ವಲ್ಪ ತಾಮ್ರ ಬೇಸುತ್ತಾರೆ. ಬಣ್ಣಹಾಕುವುದರಲ್ಲಿ ಈ ಲೋಹವು ಉಪ

ಯುತ್ತವಾಗಿಗೆ. ಇದು ಸೇರಿರುವ ಮೈಲುತ್ತನ್ನು ಬೈಷಧಕ್ಕೆ ಬರುತ್ತದೆ. ತಾನ್ತ್ರಿವನ್ನು ಇತರ ಲೋಹಗಳೊಡನೆ ಸೇರಿಸುವುದರಿಂದ ಒಂಟಿಗೂವಯೋ ಗವ್ಯಾಫ್ ಹಿತಾಳಿ, ಕಂಚು, ಬಾರ್ನಾಸ್ ಎಂಬ ಮಿಶ್ರಲೋಹಗಳಾಗುವುದು.

### 15. ಹಿತಾಳಿ.

ಈತ ಪ್ರಸಿದ್ಧವಾದ ಈ ವಸ್ತು ಕಬ್ಬಿಣ ತಾಮ್ರಗಳಂತೆ ಶದ್ಧಲೋಹವಲ್ಲ. ಇದು ದರಿಂದ ಇದು ಅದುರಿಸಲ್ಪ ಸಿಕ್ಕುವುದಲ್ಲ. ಏರಡು ಲೋಹಗಳು ಸೇರಿ ಆಗಿರುವುದರಿಂದ ಇದನು ಮಿಶ್ರಲೋಹವೆಂದು ಕರೆಯಬಹುದು.

ಮೂರು ಭಾಗ ತಾಮ್ರವಸ್ತು ಒಂದು ಭಾಗ ಶಕುವನಾಗ್ನಿ ಬೇರೆಸುವುದರಿಂದ ಹಿತಾಳಿಯಾಗುವುದು. ಈ ಏರಡು ಲೋಹಗಳನಾಗ್ನಿ ಸರಿಯಾದ ಪ್ರಮಾಣದಲ್ಲಿ ಹಾಕಿ ಕರೆಸಿ, ಉಚ್ಚಾರಿಸಿ, ಅಂತ್ಯಗಳಿಗೆ ಎರಡರೆ ಹಿತಾಳಿಯ ಗಟ್ಟಿಗಳಾಗುತ್ತವೆ. ಎರಕದ ಕೆಲಸಕ್ಕೆ ಬೇಕಾದರೆ ಈ ಗಟ್ಟಿಗಳನ್ನು ಒಡೆದು ಮತ್ತೆ ಕರೆಸಿ ಅಂತ್ಯಗಳಿಗೆ ಎರೆದು ಬೇಕಾದ ವಸ್ತುಗಳನ್ನು ಮಾಡುವರು. ಇಲ್ಲಿದ್ದರೆ ಆ ಗಟ್ಟಿಗಳನ್ನು ಹಾಗೆಯೇ ತಗಡುವಾಡುವರು. ತಗಡುವಾಡುವಾಗ ಹಿತಾಳಿ ಹೇಗೆ ಸಾಗದಿರುವಂತೆ ಇಗಂಡಾಗ್ನಿ ಕಾಯಿ. ಆರಿಸುತ್ತಾರೆ.

ಹಿತಾಳಿ ಯಾರಿ ಇಳಿದ ಸ್ವರ್ತಲೋಹ. ಖಂಚಿದರೆ ತಾಮ್ರಕ್ಕುಂತ ರೂಪಾಳಾಗುತ್ತದೆ. ಇದು ತಾಮ್ರಕ್ಕುಂತ ಗಟ್ಟಿ, ಭಾರದಲ್ಲಿ ಕಡವೆ, ಸುಲಭವಾಗಿ ಕರಗತಕ್ಕೂದ್ದು. ಇದನ್ನು ಒಹಳ್ಳಿಸುವುದರಾದ ತಗಡಾಗಾ ಒಡಿಯಬಹುದು. ಇವತ್ತುಸಾವಿರತೆಗಡುಗಳನ್ನು ಒಂದರೂ ಏಳಿಲ್ಲಿಂದರೂ ತಿಂಡಿಕೆದರೆ ಒಂದಂಗುಬಾತ್ರದೇ ಆಗುವಷಟ್ಟುತ್ತೀರುವಾದ ತಗಡನ್ನು ಹಾಜಾಸುಸುಡು. ಬೇಗಡೆಯಂಬುದು ಒಹಳ್ಳಿಸುವುದರಾದ ಹಿತಾಳಿಯ ತೇಕೆಸ್ವಾಂಬಾಧಿಯಾಗಿ ಒಂದು ಹಿತಾಳಿಯನ್ನು ಒಹಳ್ಳಿಸುವುದರಾದ ತಂತ್ಯಿಯಲ್ಲಿ ಏಳಿಯಬಹುದು. ತಿಂಡಿಕೆಯಂತೆ ಇದಕ್ಕೆ ಮೇರಗುಕೊಡಬಹುದು. ಇದನ್ನು ಅಚ್ಚಿಸಲ್ಪಿ ದೆಹಂದು ಬೇಕಾದ ಹಿತಾಳಿ ಗುವಂತೆ ಇದಕ್ಕೆ ಮೇರಗುಕೊಡಬಹುದು. ಇದು ತಾಮ್ರದಂತೆ ಬೇಗ ಕೊಳೆಯಾಗುವುದಿಲ್ಲ. ಹಿತಾಳಿಯ ಸಾಮಾನು ಒಡಿದರೆ ಚ್ಯಾಸಿಕೊಡುತ್ತದೆ.

ತಾಮ್ರಕ್ಕುಂತ ಹಿತಾಳಿ ಅಗ್ನಾಗಿಯೂ ಬಾಳಿಕೆ ಬರುವುದಾಗಿಯೂ ಇರುವುದರಿಂದ ಇದನ್ನು ಒಹಳ್ಳಿಸುವುದರಾದ ಲಾಪಯೋಗಿಸುವರು ಹಿಂದೂ

ದೇಶದಲ್ಲಿ ಹಿತಾತ್ಮಕಯನ್ನು ಉಪಯೋಗಿಸುವಹ್ಯಮತಾತ್ಮವ ಸೀಮೆಯಲ್ಲಿ  
ಇಲ್ಲ. ಹಿಂದೂಗಳು ಪ್ರತಿಸ್ಥಿತವೂ ಒಳಗೊಂಡ ಕೊಡ, ತಪ್ಪಿಲೆ, ಚೆಂಬು, ಕೊಕ್ಕ-  
ಗತಪ್ಪಲೆ ಮೊದಲಾದ ಪಾತೆ, ಗಡಲಾಲ್ಲಿ ಮತಾತ್ಮಕ ಯನ್ನು. ದೀರ್ಘಗೆ, ದೀರ್ಘ  
ಕಂಬ, ಬೀಗ, ಬೀಗದ ಕೈ, ಸರಪಣಿ, ಗಟಿಯಾರದ ಜಕ್ಕ, ಗುಂಡಿ, ಮೊಳೆ  
ಇವು ಮೊದಲಾದ ಹಲವು ವಸ್ತುಗಳನ್ನೂ ಹಿತಾತ್ಮಕವಿಂದಲೇ ಮಾಡುವರು.  
ಹಿತಾತ್ಮಕಯತಂತ್ಯಿಯ ಮೇಲೆ ತವರದಮುಳಾವು ಮಾಡುವುದರಿಂದ ಕಾಗ-  
ದಕ್ಕೆ ಜುಜ್ಜುವ ಗುಂಡುಗಳಾಗಿವುವು ಜೊಂಬಾಳು ಅಧಿಪತ್ಯದ  
ಹುಷ್ಣಿಯಲ್ಲಿ ವಿಕೀರ್ಣವಾಗಿ ಹಿತಾತ್ಮಕಗಳನ್ನು ಮಾಡುವರು.  
ಇವು ಬಲು ಮೇಲಾದುವೆಂದು ಹೆಸರುಗೊಂಡಿವೆ

## 16. ಉಪ್ಪು.

**ಲೂಪ್ತು** ಸಮುದ್ರದ ಸೀರಿಸಲ್ಲಿಭಾವಾರುಯೋಗಿಕ್ಕಾರಾಭವಾಗಿಸಕ್ಕು-  
ವುದು ಖನಿಬಗಲ್ಲಿ ಉಪ್ಪೊಂದನ್ನೇ ಒಂದರು ಆಯಾರವಾಗಿ ಉಪ್ಪುಗೋ-  
ಸುವರು. ಯರಳು ಯರಳಾಗಿಯೂ ಬ್ಯಾಗ್ಗು ಇರುವುದು ನಿಸ್ತುಂಬ್ಯಾಗ್ಗು ಎಲ್ಲರೂ  
ಬಳ್ಳಿರು ಇದಿಲ್ಲವರುವ ಮನಸೆಯೇ ಇಲ್ಲ. ಇಂದಿಯಾ ದೇಶದಲ್ಲಿ ಸಮುದ್ರದ  
ಉಪ್ಪು, ಬಂಡಿಗಳಲ್ಲಿ ದೊರೆವ ಉಪ್ಪು, ಜೊಗು ಪ್ರದೇಶದ ಉಪ್ಪು, ನುಗ್ಗಿ-  
ಸಿಂದ ಮಾಡಿದ ಯಾಳುಪ್ಪುವಂದು ನಾಲ್ಕು ವಿಧವಾದ ಉಪ್ಪುದೊಡ್ಡವರು.

ಉಪ್ಪಿನ ಗಡಿಗಳು ಇಂಗ್ಲೆಂಡನ ಜಣ್ಣಿರಸಲ್ಲಿ, ಫ್ರಾನ್ಸ್, ಹಂಗರಿ,  
ಪ್ರೋಂಡ್, ಪ್ರಾರ್ಡ್, ಬರ್ಮಾ ಸೀ ದೇಶಗಳಲ್ಲಿಯೂ ಇರುವವು. ಆಳ್ಳಿಕಾ  
ಯಂದದ ಸರ್ವಾರ ಹುದ್ದೆಕಾಟಸಲ್ಲಿ ಉಪ್ಪಿನ ಸ್ಕ್ರೋಕ್‌ಎಂದೇ ಇಂವಿಲ್‌  
ದೇಶದ ಪಂಚಾಣಿನ ಉಪ್ಪಿನ ಬೆಳ್ಳಿವೂ ಉಪ್ಪಿನ ಪ್ರದೇಶಗಳೂ ಇರುವವು.  
ಇಲ್ಲಿಯ ಸಮುದ್ರತೀರದ ಆನೇಕ ಸ್ಥಳಗಳಲ್ಲಿ ಸಮುದ್ರದ ಸೀರಿಸಿಂದಲೂ,  
ರಾಜಪುರಾನದೇಶದ ಸಾಂಭರ್ ಮೊದಲಾದ ದೊಡ್ಡ ಸರೋವರಗಳನ್ನೇ  
ಸಿಂದಲೂ, ಗುಬರಾತಿನಲ್ಲಿ ಕೆಲವು ಭಾವಿಗಳ ಸೀರಿಸಿಂದಲೂ ಉಪ್ಪುಮಾ-  
ಡುವರು. ಪಂಚಾಣಿಗೆ ಸೇರಿದ ಬೆಳ್ಳಿದ ಉಪ್ಪುಅಶ್ಯಂತ ಸಮರ್ಪಿತವಾದುದು.

ಲೋಹಗಳನ್ನು ಗಣಿಗಳಿಂದ ತೆಗೆವಂತೆಯೇ ಉಪ್ಪನ್ನೂ ಅಗೆದು ತೆಗೆ-  
ಯುತ್ತಾರೆ. ಹೀಗೆ ತೆಗೆದ ಉಪ್ಪನ್ನು ಕಲ್ಲುಪುಷ್ಟನ್ನು ವರು. ಇದು ಬಂಡಿಗಳ

ಹಾಗೆ ಭಾವಿಯೋಳಿಗೆ ಮಣ್ಣು ಮುಂತಾದ ಕಶ್ಚಲಗಳೊಂದಿಗೆಸೇರಿರುತ್ತದೆ. ಇದನ್ನು ತುಂಡುತುಂಡಾಗಿ ಕತ್ತರಿಸಿ ನೀರಿನಲ್ಲಿ ಕರಿಸಿ, ಆ ಉಪ್ಪನೀರನ್ನು ಯಂತ್ರದಿಂದ ಮೇಲಕ್ಕೆತ್ತಿ ಪಾತ್ರೆಗಳಲ್ಲಿ ಹಾಕಿ ಕಾಯಿಸಿ ಶೋಧಿಸುತ್ತಾರೆ. ಇದರಿಂದ ಕಶ್ಚಲಗಳು ಬೇರೆಡುತ್ತವೆ. ಬಳಿಕ ಆ ನೀರನ್ನು ದೊಡ್ಡ ಪಾತ್ರೆಗಳಲ್ಲಿ ಕುದಿಸಿದರೆ ನೀರೆಲ್ಲಾ ಅವಿಯಾಗಿ ಹೋಗಿ ಶುದ್ಧವಾದ ಉಪ್ಪ ತಳದಲ್ಲಿ ಉಳಿವುದು.

ಸಮುದ್ರತೀರದ ಸರಿಯಾದ ಸ್ಥಳದಲ್ಲಿ ಆಳವಿಲ್ಲದ ದೊಡ್ಡ ಪಾತ್ರೆಗಳನ್ನು ಮಾಡಿ, ಅವುಗಳಿಗೆ ಸಮುದ್ರದ ನೀರನ್ನು ಹಾಯಿಸುತ್ತಾರೆ. ಈ ನೀರು ಬಿಸಿಲಿಂದ ಇಂಗಹೋಗಿ ತಳದಲ್ಲಿ ಉಪ್ಪನ್ನಿಲ್ಲಿತ್ತದೆ. ಕೆಲವು ಕಡೆ ಉಪ್ಪನ್ನಿಲಿನ ಚಿಲುಮೆಗಳಿವೆ. ಇವುಗಳ ನೀರಿನಿಂದಲೂ ಹೀಗೆಯೇ ಉಪ್ಪನ್ನು ಪಡೆವುದುಂಟು. ಮಣ್ಣಿನಿಂದ ಉಪ್ಪನ್ನು ಮಾಡುವಾಗ, ಮೊದಲು ಚೌಳು-ಮಣ್ಣನ್ನು ನೀರಿನಲ್ಲಿ ನನೆಯಿಸಿ, ಆ ನೀರೆಲ್ಲಾ ಒಂದು ಕರೆಗೆ ಹರಿವನತೆ ಮಾಡಿ, ಅಲ್ಲಿಂದ ಸಣ್ಣ ಕೊಳಗಳಿಗೆ ಬಿಟ್ಟು ನೀರನ್ನು ಇಂಗಿಸಿ ಉಪ್ಪನ್ನು ತಿಗೆವರು.

ಉಪ್ಪಿನ ಆವಶ್ಯಕತೆ ಅಷ್ಟಿಷ್ಟಿನ್ನಲು ಸಾಧ್ಯವಲ್ಲ. “ಉಪ್ಪರಿಗೆ ಮನ್ಯವನಾದರೂ ಉಪ್ಪಿಲ್ಲದೆ ಆಗದು” ಎಂಬಂತೆ ಎಪ್ಪಿ ದೊಡ್ಡ ಹಣಗಾರರಾದರೂ ಉಪ್ಪಿಲ್ಲದೆ ಬದುಕಲಾರರು. ಮನುಷ್ಯರಿಗೂ ದನಕರುಗಳಿಗೂ ಉಪ್ಪಾಹಾರದೊಡನೆ ಸೇರಬೇಕು. ಇದು ನಮ್ಮ ಆಹಾರಕ್ಕೆ ದುಃಕೆಯೊಂತ್ತದೆ. ನಮ್ಮ ಆದೋಗ್ಯಕ್ಕೆ ಅಗತ್ಯವಾಗಿ ಬೇಕಾದುದು. ಉಪ್ಪ ಒಳ್ಳೆಯ ಬೇರೆರೂತ್ತುಷ್ಟಿಯು ಉಪ್ಪನ್ನು ತಿನ್ನಿದ್ದರೆ ದೇಹದಲ್ಲಿ ಮಾಂಸವು ಕ್ಷೇಳಿ-ವಾಗುವುದು. ಹೆಚ್ಚಾಗಿ ತಿಂದರೆ ಮಾಂಸವು ದುರ್ಬಲವಾಗಿಕೊಬ್ಬು, ಹೆಚ್ಚಾಗಿ ಹಡಗಿನಲ್ಲಿ ಪ್ರಯಾಣಮಾಡುವಾಗ ಆಹಾರಕ್ಕೆ ಮಾಂಸವು ಆಗಾಗ್ಗೆ ದೊರೆವುದಿಲ್ಲ. ಆದುದರಿಂದ ಉಪ್ಪ ಸವರಿದ ಮಾಂಸವು ಬಹುಕಾಲ ಕೆಡದಿರುವುದರಿಂದ ಇದನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿ ಬಹಳ ದಿನಗಳ ವರೆಗೆ ಉಪಯೋಗಿಸುವರು. ನಿಂಬಿಕಾಯಿ, ಮಾವಿನಕಾಯಿ ಮೊದಲಾದವು ಉಪ್ಪಿನ ಸಂಸರ್ಗದಿಂದಲೇ ವರ್ವಾಂತರಗಳ ವರೆಗೆ ಹುಳು ಬೀಳದೆ ಇರುತ್ತವೆ. ಉಪ್ಪನ್ನು ಗೊಬ್ಬರವಾಗಿಯೂ ಹಾಕುವುದುಂಟು; ಬಹಳ ಹೆಚ್ಚಾಗಿ ಹಾಕಿದರೆ ಗಿಡಗಳು ಸತ್ತುಹೋಗುವುದು. ಉಪ್ಪನ್ನು

ಬೈವರ್ಥವಾಗಿಯೂ ತೆಗೆದುಕೊಳ್ಳಬಹುದು. ನೀರಿಗೆ ಸ್ವಲ್ಪಾನ್ವಯನ್ನು ಸೇರಿಸಿ-  
ಕೊಟ್ಟರೆ ವಾಂತಿಯಾಗುವುದು. ಸಸ್ಯಸಂಬಂಧವಾದ ವಿಷವನ್ನು ಉಪ್ಪು  
ನಾಶಮಾಡುತ್ತದೆ. ಮಣ್ಣಾಪಾತ್ರೆಗಳಿಗೆ ಹೂಳಪು ಕೊಡುವುದು, ಉಕ್ಕನ್ನು  
ಗಟ್ಟಿಮಾಡುವುದು, ಸೋಡಾಮಾಡುವುದು ಇವು ಮೊದಲಾದ ಕ್ಷೇಗಾರಿ-  
ಕೆಯ ಕೆಲಸಗಳಲ್ಲಿ ಉಪರ್ನ್ನು ಒಹಳಾಗಿ ಉಪಯೋಗಿಸುವರು. ಆಫ್ರಿಕಾ,  
ಅರೇಬಿಯಾ ಸೀಮೆಗಳಲ್ಲಿ ಉಪ್ಪಿನ ಹಲಗೆಗಳಿಂದ ಮನಗಳನ್ನು ಕಟ್ಟಿತ್ತಾರೆ.

### 17. ಕಲ್ಲಿದ್ದಲು.

ನ್ಯಾಲೆವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಬೆಳೆಯುತ್ತಿದ್ದ ಮರ-  
ಗಳು ಭೂಮಿಯೋಳಿಗೆ ಹೂತುಹೋಗಿ, ಅವುಗಳ ಮೇಲೆ ಬೆದ್ದ ವಸ್ತುಗಳ  
ಭಾರದಿಂದಲೂ ಭೂಮಿಯೋಳಿಗಳ ಶಾಖಾದಿಂದಲೂ ಒದಲಾವನೆ ಹೊಂದಿ  
ಕಲ್ಲಿದ್ದಲಾದುವೆಂದು ಶಾಸ್ತ್ರಜ್ಞರು ನಿರ್ಧರಿಸಿರುತ್ತಾರೆ. ಒಂದು ಕಲ್ಲಿದ್ದಲು  
ಜೂರನ್ನು ಸೀಳಿಸೋಣಿದರೆ ಮರದ ರೆಂಬಿಗಳ ಮತ್ತು ಎಲೆಗಳ ಗುರುತುಗಳು  
ಕಾಣಿಸುವುವು. ಮುಖ್ಯವಾದ ಅನಿಜಗಳಲ್ಲಿ ಕಲ್ಲಿದ್ದಲೊಂದಾಗಿದೆ. ಸುಲ-  
ಭವಾಗಿ ಹತ್ತಿಕೊಂಡು ಚಾಪ್ಪಲೆಯೋಡನೆ ಉರಿವುದೆಂತಲೂ, ಸುಲಭವಾಗಿ  
ಹತ್ತದೆ ಬಹು ಶಾಖವನ್ನು ಕೊಡುತ್ತಾ ಚಾಪ್ಪಲೆಯಿಲ್ಲದಿರುವುದೆಂತಲೂ  
ಕಲ್ಲಿದ್ದಲಿನಲ್ಲಿ ಎರಡು ಒಗೆಗಳುಂಟು.

ಕಲ್ಲಿದ್ದಲು ಇಂಗ್ಲಿಂಡ್, ಐರ್ಲಾಂಡ್, ಅಮೆರಿಕಾ ಖಂಡದ ಸಂಯುಕ್ತ  
ರಾಜ್ಯ, ಚೀನಾ, ಚವಾನ್ ಮೊದಲಾದ ಅನೇಕ ದೇಶಗಳಲ್ಲಿ ದೊರೆವುದು.  
ಇಂಡಿಯಾದಲ್ಲಿ ಹೈದರಾಬಾದ್, ಮಧ್ಯಪ್ರಾಂತ್ಯ, ಆಸಾಂ ಸೀಮೆಗಳಲ್ಲಿ  
ಮಿತನಾಗಿಯೂ ಬಂಗಾಳದಲ್ಲಿ ಹೇರಳವಾಗಿಯೂ ಸಿಕ್ಕುತ್ತದೆ. ಒಂಗಾ-  
ಳದ ರಾಣಿಗಂಜ್ ಎಂಬಲ್ಲಿ ಅತ್ಯಧಿಕವಾಗಿ ಸಿಕ್ಕುವುದು; ಆದರೆ ಆಸಾಂ-  
ದೇಶದ ಕಲ್ಲಿದ್ದಲು ಶ್ರೇಷ್ಠವಾದುದು. ಕಲ್ಲಿದ್ದಲು ಇಂಡಿಯಾದೇಶದಲ್ಲಿರು-  
ವಷ್ಟು ಬೇರೆ ಸೀಮೆಗಳಲ್ಲಿ. ಇಲ್ಲಿ ಎರಡು ಸಾವಿರ ಕೋಟಿ ಟನ್ ತೂಕ  
ಕಲ್ಲಿದ್ದಲು ಭೂಮಿಯೋಳಿಗಿದೆಯೆಂದು ಒಬ್ಬದೊಡ್ಡ ಶಾಸ್ತ್ರಜ್ಞನು ಗೊತ್ತು-  
ಮಾಡಿದಾಂತಿನೆ. ಹೀಗಿದ್ದರೂ ಈ ದೇಶದಲ್ಲಿ ಕಲ್ಲಿದ್ದಲನ್ನು ಭೂಮಿಯಿಂದ  
ಎತ್ತುವುದಕ್ಕೆ ಬೇಕಾದ ಯಂತ್ರಗಳ ಸಹಾಯ ಪ್ರಾಣಿರುವುದರಿಂದಲೂ, ಸ್ಥಳ-

ದಂದ ಸ್ವಾಕ್ಷರೆ ಭೂಮಿಯವೇಳೆ ಕಲ್ಲಿದ್ದಲನ್ನು ಸಾಗಿಸುವ ವೆಚ್ಚ ವು ಸಮುದ್ರದ ಮೇಲೆ ಈಗಾಗಿ ಸುವ ವೆಚ್ಚಕ್ಕಿಂತ ಹೇಳಬ್ಬಾಗುವುದರಿಂದಲೂ ಈ ದೇಶಕ್ಕೆ ಅನ್ಯದೇಶಗಳಿಂದಲೇ ಕಲ್ಲಿದ್ದಲು ವಿಶೇಷವಾಗಿ ಬರುತ್ತಿದೆ

ಕಲ್ಲಿದ್ದಲನ್ನು ಗಣಿಗಳಿಂದ ಎತ್ತುತ್ತಾರೆ ವೊಟ್ಟುವೊದಲು ಕಬ್ಬಿಣದ ಕೊಳವೆಗಳಿಂದ ಭೂಮಿಯನ್ನು ಕೊರೆದು ಎಪ್ಪು ಆಳದಲ್ಲಿ ಕಲ್ಲಿದ್ದಲು ಸಿಕ್ಕುವುದೆಂದು ಸ್ಥಿತಿಯಾಗಿ ವರು ಒಳಿಕ ಐದಡಿಯಿಂದ ಹತ್ತಿಡಿ ಅಳಕೆಯುಳ್ಳ ಗುಂಡಾದ ಬಂದು ಯಳ್ಳಿವನನ್ನು ಆಳವಾಗಿ ಹೋಡುವರು. ಆ ಯಳ್ಳಿದಲ್ಲಿ ಕಲ್ಲಿದ್ದಲು ಸಿಕ್ಕುತ್ತೇಲೆ ಆ ಕಲ್ಲಿದ್ದಲಲ್ಲಿ ಉದ್ದೂರಾದ ಓಣಿಗಳನ್ನು ಆ ಯಳ್ಳಿದ ಪಾಕಕ್ಕೆ ಒಲಕ್ಕೂ ನಾಡುವರು. ಈ ಓಣಿಗಳಿಗೆ ಅಡ್ಡಲಾಗಿ ಅನೇಕ ಸಣ್ಣ ಓಣಿಗಳನ್ನೂ ಅವಕ್ಕೆ ಇಡ್ಡಲಾಗಿ, ಮತ್ತೆ ಬೇರೆ ಓಣಿಗಳನ್ನೂ ಕಲ್ಲಿದ್ದಲನ್ನಿಂದ ತೋಡುವರು. ಬಂದೇಸಲ ಒಟ್ಟಿಗೆ ದೊಡ್ಡ ಗಟ್ಟಿಗಳನ್ನು ಸಾರಂಗಹಾಕಿ ಎಟ್ಟಿಸುವುದೂ ಸಂಟ್ರ ಗಣಿಯೊಳಗೆ ಕೆಲಸವಾಡುವ ಜಂರ ಶಾಸ್ತ್ರದೇ ಚೋಳ ಸರ್ವಾಗಿ ಇನ್ನು ರದು ಯಳ್ಳಿಗಳನ್ನು ಭೂಮಿಯವೂ ಲಂದ ಕೊರೆಯುವರು ಸಿಕ್ಕಿದ ಕಲ್ಲಿದ್ದಲನ್ನೇಲ್ಲ ಕಬ್ಬಿಣದ ಭಾಟಿಗಳೇ ಮೇಲೆ ಗಾಡಿಗಳಲ್ಲಿ ಗಾಂಯ ಖಾಯಗೆ ಸಾಗಿಸ ಒಲವಾದ ಯಂತ್ರಗಳ ಸಹಾಯದಿಂದ ಇದನ್ನು ಭೂಮಿಯ ಮೇಲಕ್ಕೆ ತಳ್ಳುವರು.

ಕಲ್ಲಿದ್ದಲು ಕರಿದಾಗಿಯೂ ಗಟ್ಟಿಯಾಗಿಯೂ ಮುಂಜುತ್ತುಲೂ ಇರುವುದು. ಇದು ಪಾರದರ್ಶಕವೆಲ್ಲ ಕೆಳಗಡೆ ಎತ್ತಿಹಾಕಿದದೆ ಜೊರುಜೊರಾಗಿ ಮುರಿದುಹೋಗುವುದು ಬೆಂಕಿಗೆ ಹಿಡಿದರೆ ಹತ್ತು ಕೊಂಡು ಇರಿವುದು. ಕಲ್ಲಿದ್ದಲು ಬಳಕೆಯ ಸಾದೀಗಳ ಹೆಚ್ಚು ಕಾವನನ್ನು ಕೊಡುತ್ತದೆ.

ಕಲ್ಲಿದ್ದಲಿಂದ ಒಹಳ ಪ್ರೋಬ್ಲೆಂಜನಗಳಂತು. ಜಳಿ ಸೀವೇಗಳಲ್ಲಿ ಸೌದೆಗೆ ಒದಲು ಕಲ್ಲಿದ್ದಲನ್ನೇ ಉಪಸುವರು. ಕಲ್ಲಿದ್ದಲಿಂದಾಗುವ ಬಂದು ಬಗೆಯ ವಾಯು ಉರಿವುದರಿಂದ, ಇದನ್ನು ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿಯೂ ಮುಖ್ಯಮುಖ್ಯ ಪಟ್ಟಣಗಳಲ್ಲಿಯೂ ದೀಪಾಲಿ ಉರಿಸುವರು ಹೊಗಬಂಡಿ, ಹೊಗೆಹಡಗಗಳು ಸಂಪರಿಸುವುದಕ್ಕೆ ಕಲ್ಲಿದ್ದಲು ಅತ್ಯಾವಶ್ಯಕವು. ಕ್ವೀಗಾರಿಕೆಯ ಕಾಶಾರ್ಥಸೀಗಳಲ್ಲಿಯೂ ಬಗೆಬಗೆಯ ಹೊಗಿಯಂತ್ರಗಳು

ನಡೆಯಲು ಕಲ್ಲಿದ್ದಲು ಬೇಕಾಗುವುದರಿಂದ ಇದು ನಾನಾಪಥವಾದ ಕಸ-  
ಬುಗಳಿಗೆ ಅಥಾರವಾಗಿದೆ. ಇಂಗ್ಲಿಂಡಿನ ಪಶ್ಚಿಮದಲ್ಲಿ ಕಲ್ಲಿದ್ದಲೇ ಮುಖ್ಯ  
ಕಾರಣವೆಂದು ಅನೇಕವಂಡಿತರು ಅಭಿಪ್ರಾಯವಹಿಸಿದ್ದರು ಕಲ್ಲಿದ್ದಲಿಂದ  
ಬಟ್ಟಲು, ಮುಸಿಯ ದಾತಿ, ಹೆಟ್ಟಿಗೆ ಮುಂತಾದುವನ್ನೂ ಮಾಡುವುದುಂತು.  
ಇದರಿಂದ ತರತರದ ಬಣ್ಣಗಳೂ ಆಗುವುವು.

### 18. ರೈತ.

**ವ್ಯಾಪಸಾಯವು** ಸ್ವತಂತ್ರವಾದ ಜೀವನ್‌ಕೋರಾಯಗಳಲ್ಲಿ ಅತ್ಯುತ್ತಮವು-  
ವಾದುದು. ವ್ಯಾಪಸಾಯವನ್ನು ಅವಲಂಬಿಸಿ ದುಡಿವ ರೈತನ ಜೀವನವು  
ಶಾಲ್ಲಿಫ್ಯಾವಾದುದು. ಬಹಳ ಆಸೆಯಿಲ್ಲದೆ ಶಾಂತಚಿತ್ತನಾಗಿರುವವನಿಗೆ ರೈ-  
ತನ ಒದುಕು ಯೋಗ್ಯವಾಗಿರುವುದು. ದೊಡ್ಡ ದೊಡ್ಡ ಪಟ್ಟಣಗಳ ಗದ್ದಲ-  
ದಿಂದ ಮನಸ್ಸು ಕೆಡದೆ ರೈತನು ನಿತ್ಯಭ್ರಾಂತಿನಾಗಿರುವ ಹಳ್ಳಿಗಾಡಿದಲ್ಲಿ ತೃಪ್ತಿ-  
ಯೋಜನೆ ಸುಖವಾಗಿ ಬದುಕುವನು. ಅವನು ಬೆಳಗಿನಿಂದ ಸಂಜಯ ವರೆಗೂ  
ಕಷ್ಟವಟ್ಟು ಕೆಲಸಮಾಡುತ್ತಿರುವನು. ವರ್ಷದ ಸರ್ವಕಾಲಗಳಲ್ಲಿಯೂ ಒಂ-  
ದೊಂದು ಕೆಲಸವನ್ನು ಇಟ್ಟಿ ಕೊಂಡಿರುವನೇ ಹೂರಳು ವ್ಯಾಧಿವಾಗಿ ಎಂ-  
ದಿಗೂ ಕಾಲವನ್ನು ಕಳೆಯನು. ತಾನು ಆರುಒಮ್ಮಾಡಿ ಬೆಂದುದೇ ರೈತನಿಗೆ  
ಸಾಕು. ಅವು ರೂಪ್ಯಯೋಗ್ಯವು ತೃಪ್ತಿವಟ್ಟುಕೊಂಡು, ತನ್ನ ಯೋಗ್ಯತೆ ಏಂಬಿದ ವೆ-  
ಚ್ಚು ಕ್ಷೇತ್ರದಿಗೂ ಹೋಗನು ತನ್ನ ಆದಾಯಕ್ಕೆ ತಕ್ಷಣತ್ವದ ನ್ಯಾಯಮಾಡುತ್ತಾತ್  
ಬೆಳೆಯಲ್ಲಿ ಸ್ವಲ್ಪಭಾಗವನ್ನು ಪ್ರತಿವರ್ಷವೂ ಕೂಡಿಡುವನು. ದುಂದುರಾಜ  
ಕೆಟ್ಟಿರುವ ರೈತನೇ ನಮ್ಮ ಸೀಮೆಯಲ್ಲಿಲ್ಲವೆಂದು ಹೇಳಬಹುದು. ರೈತನಿಂದ  
ಮಿಶ್ನವ್ಯಯವೆಂಬ ಸುಗುಣವನ್ನು ಎಲ್ಲರೂ ಕಲಿಯಬೇಕಾಗಿದೆ. ಆವನ ಪತ್ರ-  
ಮಾಣಿಕತೆಯೂ, ದೈವಭಕ್ತಿಯೂ, ರಾಜಭಕ್ತಿಯೂ, ಎಲ್ಲರೂ ಮೇರ-  
ಷ್ಟಿಯಾಗಿವೆ. ಸರಕಾರವೆಂದರೆ ರೈತನಿಗೆ ಬಜಾಲ ಭಯ. ಇದನ್ನು ಕಂಡು  
ಸರಕಾರದ ಕೆಲವು ಕೆಟ್ಟಿ ನಾಕರರು ರೈತನನ್ನು ಹೆಡರಿಸಿ ಅನಾಯಾಯವಾಗಿ  
ಹಣವನ್ನು ಸುಲಿದುಕೊಳ್ಳುವುದುಂಟು. ರೈತನು ತನ್ನ ಕುಲಾಭಾರಗಳನ್ನು  
ಬಿಟ್ಟು ಎಂದಿಗೂ ನಡಯನು ರೈತನ ತಾಳ್ಳಿಗೆ ಪಾರವಿಲ್ಲ; ಎಷ್ಟು ಕಷ್ಟವ-  
ನಾನ್ನಾದರೂ ಸಹಿಸಿಕೊಳ್ಳುವನು. ಕಷ್ಟಕ್ಕೆ ಅಂಬದೆ ತನ್ನ ಕರ್ತವ್ಯವನ್ನು ದೇವ-

ರಮೇಶಿ ಭಾರಹಾಕಿ ಮನೆ ಪ್ರಾವ್ಯಕವಾಗಿ ವಾದುವನು. ಪತ್ರಕನೂ ಸರಕಾರದ ಒಡನಾಕರರೂ ಕುಳಿತೆಡೆಯಲ್ಲಿಯೇ ಬಹಳಹೊತ್ತು ಕುಳಿತುಕೊಂಡಿರಬೇಕಾಗುವುದರಿಂದ ಅವರಿಗೆ ಕೈಕಾಲುಗಳು ಕಟ್ಟಿಹಾಕಿದಹಾಗಾಗಿ ಶುದ್ಧವಾದ ಗಾಳಿಗೆ ಹೊಗೀ ಉಸಿರುಬಿಡಲು ಅವಕಾಶವಿಲ್ಲದೆ ನಿರ್ಭಲರಾಗಿ ಅನಾರೋಗ್ಯವು ಬರಬಹುದು. ರೈತನಾದರೂ ಹಗಲ್ಲಾ ನಿರ್ಮಲವಾಯುವಿನಲ್ಲಿಯೇ ಕೆಲಸವಾಡಬೇಕಾಗಿರುವುದರಿಂದ ಅತಿಶಯವಾದ ಆರೋಗ್ಯವನ್ನೂ ದೇಹದಾಧ್ಯಾತ್ಮವನ್ನೂ ಆಸುಭವಿಸುವನು.

ರೈತನನ್ನೂ ಅವನ ವೃತ್ತಿಯನ್ನೂ ಒರಿಸುದು ಕೆಲವರ ಪಡ್ದಾತಿ. ಜೆನ್ನಾಗಿ ಪಯಾರಲೋಚಿಸಿದರೆ, ಇದು ಕೇವಲ ಅಯುಕ್ತವೆಂದು ತೋರುವುದು. ರೈತರು ಹಗಲೂ ಇರುತ್ತಾ ದುದಿದು ಕೆಲಸವಾಡಿ ಬೆಳೆಯದಿದ್ದರೆ, ನಮ್ಮೆಲ್ಲಿರಿಗೂ ಅನ್ನ ವೆಲ್ಲಿಯದು? ಒಂದುವರ್ಷ ಸರಿಯಾಗಿ ಮಳೆಯಾಗದೆ ಬೆಳೆಕೆಷ್ಟರೆ ಎಷ್ಟೋ ತೊಂದರೆಯಾಗುವುದು. ಹೀಗಿರಲು ಸಮ್ಮಿ ದೇಶದ ರೈತರೆಲ್ಲಾ ಒಂದೇಸಾರಿ ಆರಂಬವಾಡದೆ ನಿಂತುಬೆಳ್ಟರೆ, ಸಮ್ಮಿ ಗತಿಯೇನಾಗಬೇಕು? ರೈತರೇ ಜನಾಂಗದ ಏಳಿಗೆಗೆ ಮೂಲಾಧಾರ. ಯಾವ ದೇಶದ ರೈತರು ದುಂಡು ಗಾರ್ಡೂ ಡಾಳಿಕರೂ ಸೋವಾರಿಗಳೂ ಆಗುವರೊ ಆ ದೇಶವೇ ಸ್ವಲ್ಪಕಾಲದಲ್ಲಿಯೇ ಕೊನೆಗಾಳಿವುದೆಂಬುದರಲ್ಲಿ ಸಂದೇಹವಿಲ್ಲ. ಈ ವಿಷಯವನ್ನು ಅರಿತವರೊಬ್ಬರೂ ರೈತರನ್ನು ನೋಡಿ ಸಗಲಾರರು. ರೈತರುಬೆಳೆದ ದವಸಗಳು ಅವರಿಗೂ ಅವರ ಸುತ್ತುಮುತ್ತು ಹಳ್ಳಿಗಳಲ್ಲಿರುವವರಿಗೂ ಉಪಯುಕ್ತವಾಗಿರುವುವಲ್ಲದೆ, ದೊಡ್ಡ ಪಟ್ಟಣಗಳಲ್ಲಿರುವ ಲಕ್ಷ್ಯಾಂತರ ಪ್ರಜಿಗಳ ಪ್ರಾಣವನ್ನು ಒಷ್ಟುವುವು. ಅವರಿಗಾದ ಒಳಿಕ ಉಳಿದು ಸಮುದ್ರದ ಮೇಲೆ ಇಂಗೆಂಡ್ ಮುಂತಾದ ಪಶ್ಚಿಮ ದೇಶಗಳಿಗೂ ಹೊಗುತ್ತವೇ. ಹೀಗೆರೈತರು ತಮ್ಮ ಸೀಮೆಯವರಿಗಲ್ಲದೆ, ಅನ್ನದೇಶಗಳ ಗಣಿಗಳಲ್ಲಿಯೂ ಕಾಖಾರನೆಗಳಲ್ಲಿಯೂ ಕೆಲಸಮಾಡುವ ಸಾವಿರಾರು ಕೂಲಿಯವರಿಗೆ ಆಹಾರವನ್ನು ಒದಗಿಸಿಕೊಟ್ಟು ಅಲ್ಲಿಂದ ಹತ್ತಿ, ಬಟ್ಟಿ, ಕಬ್ಬಿಣಿ ಸಾಮಾನು, ಉಕ್ಕಿನಾಯಿಂಥ ಮೊದಲಾದ ವಸ್ತುಗಳನ್ನು ತರಿಸಿಕೊಳ್ಳಲು ಸಹಕಾರಿಗಳಾಗಿದ್ದಾರೆ.

### 19. ಗಿಡಗಳು.

ಗಿಡಗಳು ಆಕಾರದಲ್ಲಿಯೂ ಗಾತ್ರದಲ್ಲಿಯೂ ಮನುಷ್ಯರಂತೆ ನಾನಾವಿಧಗಳಾಗಿವೆ. ಕೆಲವು ಗಿಡಗಳ ಕೊಂಬೆಗಳಲ್ಲದೆ ಕೊಲಿನಂತೆ ಎತ್ತರವಾಗಿ

ಬೆಳೆವುವು ಇನ್ನು ಕೆಲವು ವಿಶೇಷವಾಗಿ ರೆಂಬೆಗಳೂ ಎಲೆಗಳೂ ತುಂಬಿ-  
ಕೊಂಡು ನಾಲ್ಕು ಕಡೆಗೂ ಹರಡಿಕೊಳ್ಳುತ್ತವೆ. ಶೀತದೇಶಗಳಲ್ಲಿ ಕೆಲವು  
ಗಡಗಳು ಬೇರನಿಂದ ತುದಿವರಗೆ ಮೂರು ನಾಲ್ಕು ಗುಂಪುಗಳನ್ನು ಇವೆ.  
ಉಷ್ಣರಾಜ್ಯಗಳಲ್ಲಿ ಕೆಲವು ಮರಗಳು ಮುಸ್ಕೂರಿದ್ದು ಎತ್ತರ ಬೆಳೆವುದುಂಟು.  
ಪ್ರತಿಯೊಂದು ಗಡವೂ ಬೀಜದಿಂದಾದುದು. ಮೊದಲು ಬೀಜವು ಮೊಳೆತು  
ಸಸಿಯಾಗಿ ಆ ಮೇಲೆ ದೊಡ್ಡ ಗಡವಾಗುತ್ತದೆ ಗಡಗಳಿಗೆನಮ್ಮುಂತೆ ದೇಹ-  
ಗಳೂ ಇವಯವಗಳೂ ಉಂಟು. ನಾವು ಅಹಾರವನ್ನು ಹೊಟ್ಟೆಯೋಳಕ್ಕೆ  
ತೆಗೆದುಕೊಳ್ಳುವಂತೆ ವೃಕ್ಷಗಳೂ ತಮ್ಮ ಅಹಾರವನ್ನು ಹೊರಿನ ಗಾಳಿ-  
ಯಿಂದ ಎಲೆಗಳ ಮೂಲಕ ಎಳೆದುಕೊಳ್ಳುತ್ತವೆ. ನಮ್ಮ ಅಹಾರವನ್ನು ರಕ್ತವು  
ಸಕಲಾವಯವಗಳಿಗೂ ಹೊತ್ತುಕೊಂಡು ಹೊಗಿ ನಮ್ಮ ದೇಹವನ್ನು  
ಪೋಷಿಸುವಂತೆ, ಎಲೆಗಳ ಮೂಲಕ ಒಳಕ್ಕೆ ತೆಗೆದುಕೊಂಡ ಆಹಾರವನ್ನು  
ಗಿಡದ ರಸವು ಎಲ್ಲಾ ಭಾಗಗಳಿಗೂ ಸದಸ್ಯತ್ವದೆ. ಪ್ರತಿ ವರ್ಷವೂ ಒಂದು  
ಖೂತುವಿನಲ್ಲಿ ಒಂದೊಂದು ವೃಕ್ಷಕ್ಕೂ ಎಲೆಗಳಿಲ್ಲಾ ಉದುರಿಹೋಗಿ  
ಇನ್ನೊಂದು ಖೂತುವಿನಲ್ಲಿ ಮತ್ತೆ ಹುಟ್ಟುವಷ್ಟು.

ಮನುಷ್ಯರಲ್ಲಿ ಕೆಲವರು ಅದ್ಭುತವಾದ ಗುಣವುಳ್ಳವರಾಗಿರುವರಷ್ಟೇ.  
ಹಾಗೆಯೇ ವೃಕ್ಷಗಳಲ್ಲಿಯೂ ಕೆಲವು ವಿಲಕ್ಷಣಗುಣವುಳ್ಳವು ಇವೆ. ದಕ್ಕಿಣ  
ಅಮೇರಿಕಾ ಖಂಡದಲ್ಲಿ ಪಶ್ಚಿಮವೃಕ್ಷವೆಂಬ ಒಂದು ವಿಚಿತ್ರವಾದ ವೃಕ್ಷವುಂಟು.  
ಅದನ್ನು ಮೊನೆಯುಳ್ಳ ಆಯುಧದಿಂದ ಜುಚ್ಚಿ ದಕೂಡಲೇ ಹಸುವಿನ ಕಾಲಿ-  
ಸಂತಿರುವ ರಸವು ಅದರಲ್ಲಿ ಹೊರಡುವುದು. ಸೂರ್ಯೋದಯ ಕಾಲದಲ್ಲಿ  
ಅಧಿಕವಾಗಿ ಹೊರಡುವ ಈ ರಸವನ್ನು ಅಲ್ಲಿನ ಜನರು, ದೊಡ್ಡ ಪಾತ್ರೆಗಳಲ್ಲಿ  
ಹಿಡಿದು ಅಲ್ಲಿಯೇ ಕುಡಿವರು. ಅದೇ ಸೀಮೆಯಲ್ಲಿ ವಸ್ತುವೃಕ್ಷವೆಂಬ  
ಇನ್ನೊಂದುತರದ ಮರವಿದೆ. ಇದರಮುಂಡವನ್ನು ಮೂರಿಡಿಯ ತುಂಡು-  
ಗಳಾಗಿ ಕತ್ತಲಿಸಿ ಒಂದೊಂದು ತುಂಡಿನಲ್ಲಿಯೂ ಇರುವ ತಿಗುಡನ್ನು ತೆಗೆದು  
ಹಾಕಿದರೆ ಗಟ್ಟಿಯಾದ ತೊಗಟೆಯು ಮನುಷ್ಯರಿಂದ ಹಿಡಿವಷ್ಟು ಇರುವುದು.  
ಇದರ ಪಕ್ಕಾಗಳಲ್ಲಿ ಕೈತೂರಿಸುವುದಕ್ಕೆ ಸ್ಥಳ ಮಾಡಿಕೊಂಡು ಅಲ್ಲಿನ ಬೇಳರು  
ಇದನ್ನು ಅಂಗಿಯಂತೆ ತೊಟ್ಟುಕೊಳ್ಳುವರು. ಆಫ್ರಿಕಾಖಂಡದಲ್ಲಿ ಒಂದು  
ವಿಜಾತೀಯವಾದ ಮರವುಂಟು. ಇದರ ಕಾಯಿಯೋಳಿಗಿರುವ ತಿರುಳನ್ನು

ಶೇಗೆದು ಒಣಗಿಸಿ ಸೀರು ಹಾಕಿ ಬೇಯಿಸಿದರೆ ಬೆಣ್ಣೆಯಂತಿರುವ ವಸ್ತು-  
ವೃಂಭಾಗುವುದು.

ಗಿಡಗಳು ಪ್ರಕಂಚದಲ್ಲಿ ಕರವೇ ಇವಕಾರಿಗಳಾದ ಹಸ್ತಗಳು. ಇವು  
ಭೂಮಿಗೆ ದೈವಿಕವಾದ ಆಭರಣಗಳು. ಗಿಡಗಳಿಲ್ಲದ ದೇಶವನ್ನು ನೋಡು-  
ವುದಕ್ಕೆ ಬೇಸರವಾಗುತ್ತದೆ. ಇವು ಸೂರ್ಯಕಿರಣಗಳ ಸಹಾಯದಿಂದ  
ವಾಯುವಸಲ್ಲಿರುವ ಇಂಗಾಲಾವಸ್ತುವೆಂಬ ಕೆಟ್ಟಿ ವಸ್ತುವನ್ನು ವಿಭಾಗಿಸಿ,  
ಇಂಗಾಲವನ್ನು ತಮ್ಮೆ ಶೇಗಳ ಮೂಲಕ ಗೃಹಿಸಿ ಉಳಿದ ಅವ್ಯಾಜನಕವನ್ನು  
ಬೆಳ್ಳುವಾಯುವನ್ನು ಶುದ್ಧವಾಡುತ್ತವೆ. ಸಂಪರೆ ಗುಲಾಬಿ ಮೊದಲಾದ  
ಸುವಾಸನೆಯಷ್ಟು ಸೊಗಸಾದ ಹೂಗಳನ್ನು ಗಿಡಗಳು ಕೊಡುತ್ತವೆ ಸವಿ-  
ಯಾದ ಒಳ್ಳೆಯ ಹಣ್ಣುಗಳೂ ಗಿಡಗಳಿಂದಲೇ ಆಗುತ್ತವೆ. ಇಂಗ್ಲೀಂಡಿನ  
ಸೇಬೂ, ಯೂರೋಪಿನ ದಕ್ಷಿಣದೇಶಗಳ ದ್ವಾರಕ್ಕೂ ಕಿತ್ತಲೆ ಹಣ್ಣುಗಳೂ  
ನಮ್ಮೆ ದೇಶದ ಶೇಗಿನಕಾಯಿ ಮಾವು ದಾಳಿಂಬಿ ಹಲಸಿನಹಣ್ಣುಗಳೂ  
ಇದಕ್ಕೆ ಉದಾಹರಣೆಗಳು.

ಗಿಡಗಳು ಬದುಕಿರುವಾಗಲ್ಲದೆ, ಕಟದು ಸೆಲಕ್ಕೆ ಉರಳಿಸಿದ ಮೇಲೆಯೂ  
ಅನಾರವಾದ ಉರಕಾರಗಳನ್ನು ಮಾಡುವುವು. ಮರಗಳಿಲ್ಲಿದ್ದರೆ ಒನರ್-  
ಬದುಕುವುದೇ ದುಸ್ತರವಾಗುತ್ತಿತ್ತು. ಮಾರದ ದೂಲಗಳೂ ಒಂತೆಗಳೂ  
ಹಲಗೆಗೂ ಇಲ್ಲದಿದ್ದರೆ ಮನೆಗಳನ್ನು ಕಟ್ಟಲಾದೀತೆ? ಕೆನದಾ ಮತ್ತು  
ಪಶ್ಚಿಮ ಅಪ್ಪರಿಕೊಡೇಶಗಳಲ್ಲಿನ ಜನರು ಮರದ ತುಂಡುಗಳನ್ನು ಒಂದರ-  
ಪ್ರಾಲೋಂದಾಗಿಟ್ಟುಮನಸೆ ಕಟ್ಟುಕ್ಕಾರು. ಇಟ್ಟಿಗೆಯಿಂದ ಇಲ್ಲವೇ ಕಲ್ಲಿನಿಂದ  
ಮನೆಗೆನ್ನು ಕಟ್ಟಿಸಿದರೂ, ಮರರೊ ಕಿಟ್ಟಿಕಿಗಳೂ ಕಡಗಳೂ ಕುಚ್ಚಿ ಮೊದ-  
ಲಾದ ಸಾರವಾನುಂಳೂ ಆವಶ್ಯಕವಾಗಿ ಬೇಕಾಗುವುವು. ಮರದಿಂದಾಗುವ  
ದೊರ್ಣಿಗಳೂ ಹಡ್ಡೆಗಳೂ ಇಲ್ಲದಿದ್ದಲ್ಲಿ ದೊಡ್ಡ ಸದಿಗಳನ್ನೂ ಸಮುದ್ರ-  
ವನ್ನೂ ದಾಟು. ಗಡೆ ಬಂದುದೇಶದನ್ನಿಗೂ ದ್ವೀಪಾಂತರದವರಿಗೂ ಸಂಬಂ-  
ಧವೇ. ಇಲ್ಲದೆ ಹೊಗುತ್ತಿತ್ತು ಮರದಿಂದ ಮಾಡಿದ ಬಂಡಿಗಳೂ ಸಾರೋ-  
ಟಿಗಳೂ ರ್ಯಾಲುಗಾಡಿಗಳೂ ನಮ್ಮನ್ನು ಸ್ಥಳದಿಂದ ಸ್ಥಳಕ್ಕೆ ಬಯ್ಯಿತ್ತವೆ.  
ಭೂಮಿಯ ಹ್ಯಾನಸಾಯಕ್ಕೆ ಬೇಕಾದ ಸಾಮಾನುಗಳು ಮರದಿಂದ ಮಾಡ-

(2) ఈందిన వాక్యద ఒందేరడా తభ్వగలన్నాగలి అవుగాల తాప్తి-యిఁవనన్నాగలి మత్తె హేఖువుదందలూ వాక్యసంబంధవన్న తోరి-రిసబముదు. ఉదా.—

“ఆ కోణమెల్ల నోటిచర కెళ్లుగళగే సేంగశన్న బీరి మనమన్న ఎలీదుక్క-ఎ్మిన అనేఁ పదాథ్యగాయ్దావు. అంట పదాథ్యగళన్న అవరు తుట్టి-దందినింద ఎందూ నోడిరలిల్ల.”

“మానసింహను బరువ పత్రమానవన్న కేఁ అనన అభ్యథ్యన నివిత్తవాగి ఆ దా-గాద సర్వాకదల్లిద్ద ఉదయాగాగరక్క కోదను. ఈ సరోవరద తీరదల్లి ప్రతాపన నుగును మానసింహసి డైతన మాదువుదక్క బీంకాదుచస్సెల్లా అణిమాజిదను.”

(3) తభ్వక్రమదల్ల వ్యాప్తానువుదరిందలూ సంబంధవన్ తోరిసబముదు. ఉదా.—

“మహమ్మదీయరు దస్తిణదేశక్క దండేత్తి బాధు ముత్తిద వేదలసేయ ముత్తగేళ్లో” ఎన్న వుదక్కింత “ఇవే మహమ్మదీయరు దస్తిణదేశక్క దండేత్తి బాధు ముత్తిద వేదల-- సేయ ముత్తగే” ఎన్న వుదు, ఇందిన వాక్యమొపేసి సంబంధవన్న ప్పష్ట పడిసుక్కర

“దస్తిణదేశదల్ల సమరదా కృష్ణు నివిగళగే మధ్యదల్లిద్ద సిమేయెల్లా బాము-- సంసాధనక్క వాతవాగిద్దితు. ఈ సంసాధనవు మహమ్మద్ తోగాలుకిన సేనానాయిక-సాగిద్ద ఒచ్చ ఆఫ్స్టరవసింద సత్తికితవాయితు.”

ఆల్ల, ‘ఈ సంసాధనవు’ ఎంబుదు “సాఫికవాయితు” ఎంబుదర పిందే ఇద రఘువు వాక్యద సంబంధమై ఆష్టు వ్యక్తమాగువుదిల్ల.

II. సామాన్యవాగి వాక్యబృందద మౌదలసేయ వాక్యవు అచ్-రల్లి పణీసువ ముఖాభపూర్యవన్న సూచిసువంతిరబేకు ఆను పేరిలచేయాగియూ ఇరువుదుంటు.

“ఇదక్కుదాహరణిగాలు ముందే బరెదిరువ ప్రభంధగళల్ల దూరా-యువువు. హేగెందర.—

“ఇంద ఎష్టు నిబంధనేగలన్న వెనాడికేండరూ యుద్ధిరువనరేగా అదర అస-ఖ్యాతవాద కేడకుగలు తప్పువదిల్ల.” (ప్రభంధ 39, వాక్యబృంద 3.) ఈ వాక్య ఆ వాక్యబృందదల్ల యుద్ధ కేడకుగలు వణిసప్పటివేయిందు సూచిసువుదు.

“ಹಸುರಿನಷ್ಟು ಉಪಯುಕ್ತವಾದ ಪ್ರಾಣ ಪ್ರಪಂಚದಲ್ಲಿ ನುತ್ತಾವುದೂ ಇಲ್ಲ” (ಪ್ರಬಂಧ 1) ಈ ವಾಕ್ಯವು ಹಸುವಿಸಿದಾಗುವ ಪ್ರಯೋಜನಗಳನ್ನು ನಣ್ಣಸಿರುವ ವಾಕ್ಯ ಬೃಂದದ ಆದಿಯಲ್ಲಿದೆ.

III. ವಾಕ್ಯಬೃಂದದ ಎಲ್ಲಾ ವಾಕ್ಯಗಳೂ ಅದರ ಮುಖ್ಯಾಭಿಪ್ರಾಯ-ವನ್ನು ಪೋಷಿಸತಕ್ಕ ವುಗಳಾಗಿರಬೇಕು. ಇದನ್ನು ಏಕೀಭಾವ (Unity in a Paragraph) ವೆಂದು ಕರೆಯಬಹುದು.

ಅಪ್ರಕೃತವಾದ ಸಂಗತಿಗಳನ್ನು ವಾಕ್ಯಬೃಂದದ ನಡುವೆ ತರಬಾರದು. ವಾಕ್ಯಬೃಂದಗಳು ಬಹಳ ಉದ್ದ್ವಾಗಿಯೂ ಬಹಳ ಚಿಕ್ಕವಾಗಿಯೂ ಇರಬಾರದು. ಬಹುದೀರ್ಘವಾದ ವಾಕ್ಯಬೃಂದದಲ್ಲಿ ಏಕೀಭಾವವಿರುವುದು ಅಪೂರ್ವ. ಮುಖ್ಯೋದ್ದೇಶವು ಮರೆತು ಹೊರ್ಗಾ ಅಪ್ರಕೃತವಾದ ವಿಷಯ-ಗಳಿಗೆ ಅವಕಾಶವಾಗುವುದು. ವಾಕ್ಯಬೃಂದವನ್ನು ಒಂದೆರಡು ವಾಕ್ಯಗಳಲ್ಲಿಯೇ ಮುಗಿಸಬಾರದು. ಇದರಿಂದ ಬಿಗಿ ತಪ್ಪಿ ವಾಕ್ಯಬೃಂದವು ಒಂದು ವಾಕ್ಯಕ್ಕೆ ಸಮಾನವಾಗುವುದು.

IV. ವಾಕ್ಯದಲ್ಲಿ ಪದಗಳನ್ನು ಹೇಗೆ ಹಾಗೆಯೇ ವಾಕ್ಯಬೃಂದದಲ್ಲಿ ವಾಕ್ಯಗಳನ್ನು ತಕ್ಕು ಸ್ಥಳಗಳಲ್ಲಿ ಬರೆಯಬೇಕು. ಮುಖ್ಯವಾದಂದು ಅಮು-ಖ್ಯವಾಗಿಯೂ ಅಮುಖ್ಯವಾದಂದು ಮುಖ್ಯವಾಗಿಯೂ ಕಾಣುವಂತೆ ಇರಬಾರದು.

V ಒಂದೇ ವಿಧವಾದ ವೇಷವನ್ನು ನೇರಿಡುವುದಕ್ಕೂ, ತಿಂಡಿಯನ್ನು ತಿನ್ನುವುದಕ್ಕೂ ಬೇಸರವಾಗುವಂತೆ. ವಾಕ್ಯಬೃಂದವು ನೋಡಲಿಂದ ಕೊನೆ-ವರೆಗೂ ಒಂದೇ ವಿಧವಾದ ವಾಕ್ಯಗಳಿಂದ ಕೂಡಿದ್ದರೆ ಕಿವಿಗಂಪಾಗಲಾರ್ಡ್. ಕೆಲವುದೂರ ಸಾಮಾನ್ಯವಾಕ್ಯ. ಕೆಲವುದೂರ ಮಿಶ್ರವಾಕ್ಯ, ಕೆಲವುಕಡೆ ಸಂಯೋಜಿತವಾಕ್ಯ, ಕೆಲವುಕಡೆ ಸಮತೆ, ಹೀಗೆ ವಾಕ್ಯಬೃಂದದ ಸ್ವರೂಪವು ಬೇರೆ ಬೇರೆ ವಿಧವಾದ ಭಾಗಗಳಿಂದ ಯಥೋಚಿತವಾಗಿ ಕೂಡಿರಬೇಕು

### ಲೇಖನ ಚಿಹ್ನೆಗಳು (Punctuation).

ಆಧ್ಯವು ಸುಲಭವಾಗಿ ತೋರುವಂತೆ ಕೆಲವು ಗುರುತುಗಳನ್ನು ಬರೆಪು-ದರಲ್ಲಿಯೂ ಅಚ್ಚಹಾಕುವುದರಲ್ಲಿಯೂ ಇಂಗ್ಲಿಷಿನಲ್ಲಿ ಉಪಯೋಗಿಸು-

వరు. నమ్మి దేశక్కే అజ్ఞ హాకువుదు బందమేలి ఆ గురుతుగళు కన్న డదల్లియూ ప్రభారక్కే బందిపా అవుగళల్లి ముఖ్యవాదువన్ను ఇల్లి వివరిసిదే.

### (1) . పూర్ణవిరామ (The Full Stop).

వాక్యవు ముగిదొడనే ఈ చిహ్నయన్న హాకబేకు తభుగళ సంక్షిప్తరోపగళల్లియూ ఇదు బరువుదు. హేగెందరే— తభూతా. తా. (తభూతుమాసన), ఆ. సె. ప. (అష్టర్ సెకండరీ పంచ్మీ).

### (2) ; అధ్వరివిరామ (The Semi-Colon).

ఇదు కాయివనమ్మి కారణవనమ్మి తిళిసువ వాక్యగళ నడువే బరువుదు. ఉదా.—

ఏకవ్యాయా అవమానసరవల్ల ; పశేందరే, సాలగారంగి సాయువుడక్కింత ఇన్నదరల్లియీఁ తృప్తిసిదేము బడనరాగి బదుకుపుము లేసు.

విరోధాధ్వరిక వాక్యద హిందేయూ బరువుదు. ఉదా.—  
దుడైనరు ఒళ్ళియి వాకనామువరు; ఆదరే మనదల్లి విషకారువరు.

### (3) , అల్పవిరామ (The Comma).

ఇదు ముందణ సందధ్వగళల్లి బరువుదు: —

1. బందే పదదల్లి అన్నయిసుప ఎరడు అధవా హలవు పదగళ నడువే. ఉదా.—

దయశాలియూ, టతపింతకెన్న, శుదారస్స, సత్కాదియుఁ ఆదవనన్న ఎల్లరికి శ్రీతిసువరు.

అనును ఇల్లి గేబందు, తన్న కేలశవన్న లాల్ వాడిచేండు, బడనేయీ హెంటుహోదను.

2. అనేక పదముగై గళ మేలి. ఉదా.—

ముదుకూ హుదుగూ, గండకూ హేగశర్ల, హణగారరూ బడనరూ, జాణరూ హేడ్లరూ ఎల్లరూ దేవరిగే ఒ.చే.ఓ.

೩. 'ಕಾಲ, ಪಕ್ಷಾಂತರ, ಕಾರಣ ನೋದಲಾದುವನ್ನು ಸೂಚಿಸುವ ವಾಕ್ಯಭಾಗಗಳ ಮೇಲೆ. ಇದಕ್ಕೆ ಉದಾಹರಣೆಗಳನ್ನು “ಶಬ್ದಕ್ರಮ” ದ ಪ್ರಕರಣದಲ್ಲಿ ನೋಡಬಹುದು.

೪. ಸಂಬೋಧನ ಪದದ ಮೇಲೆ, ಉದಾ.—

ಬಾಲಕರೆ, ಈ ಪುಸ್ತಕದಲ್ಲಿ ಹೇಳಿರುವ ವಿಧಿಗಳನ್ನು ಲಾಲ್ ಚೆನ್ನಾಗಿ ನೆನ್ನಿಡಿ.

#### (4) : ವಿವರಣ ಚಿಹ್ನೆ (The Colon).

ಒಂದು ವಾಕ್ಯದ ಅರ್ಥವನ್ನು ವಿವರಿಸುವುದಕ್ಕೆ ಮುಂಚೆ ಇದನ್ನು ಬರೆವರು. ಉದಾ.—

ಶ್ರೀರಾಮನಕ್ಕೆ ಪ್ರಕಂಚದಲ್ಲಿ ಲಾಲ್ ಹರಡಿಕೊಂಡಿದೆ: ಆತನು ಅಪ್ಪು ಸುಗುಣಯಾಗಿದ್ದನು.

#### (5) — ಗೀಟ್‌ (The Dash).

ಇದು ಯರಾತ್ಮಾಗಿ ನಿಲ್ಲಿಸುವುದನ್ನು, ಅನ್ನಯದ ಒದಲಾವಣೆಯನ್ನು ತೋರಿಸುವುದು. ಉದಾ.—

ನಾನೀಲ್ಲಿಗೆ ಒಂದುದು—ಒಳ್ಳೆಯದು, ನಾನು ಈಗ ಅದನ್ನು ಹೇಳುವುದಕ್ಕೆಲ್ಲ.

“ಸಲ್ವಾನು ಹೇಂಡತಿಯ ಹೆಸರನ್ನು ವ್ಯಕ್ತಾಸವಣಿಸಿ ನೂರ್ಜಾಹಾನ್—ನಂದರೆ ಜಗತ್ತಿನ ಬಿಳಕು—ಎಂದು ಹಾಸರಿಟ್ಟುನ್ನು.”

#### (6) :— ವಿವರಣ ಚಿಹ್ನೆ ನುತ್ತು ಗೀಟ್‌.

ಇದು ಎಣಿಕೆ, ಪವರಣ, ಉದಾಹರಣಾ ಇವುಗಳಲ್ಲಿಬರುವುದು. ಉದಾ.—

ಜಯಕ್ಕೆ ಆವಶ್ಯಕವಾದುವು ನೂರಾಃ—ಸ್ಥಿರಪ್ರಯತ್ನ, ಖಾತುಯಾ, ತಾಳ್ಳು. ನಾನು ಶ್ರೇಷ್ಠರಂದು ಭಾವಿಸುವ ಕವಿಗಳು ಯಾರೆಂದರೆ:—ನಾಲ್ಕುಕೆ, ಕಾಳಿಧಾಸ, ಭವಭೂತಿ.

#### (7) ? ಪ್ರಶ್ನಾಚಿಹ್ನೆ (The Point of Interrogation).

ಇದನ್ನು ಪ್ರಶ್ನಾವಾಕ್ಯದ ಕೆಂಬನೆಯಲ್ಲಿ ಹಾಕುವರು. ಉದಾ.—

“ಗದ್ದಾಗೆಯೇರಿದ ನಾತ್ರಕ್ಕೆ ಬುದ್ಧಿ ವಂತನಾದಾನೆ ?”

#### (8) ‘ ’ “ ” ಅನುಕರಣ ಚಿಹ್ನೆ (The Quotation Marks).

ಒಂದು ಶಬ್ದವನನ್ನಾಗಲಿ ವಾಕ್ಯವನನ್ನಾಗಲಿ ಬೇರೊಂದು ಕಡೆಯಿಂದ ಎತ್ತಿ ಬರೆವಾಗಲೂ, ಒಬ್ಬರು ಹೇಳಿದ ಮಾತನ್ನು ಹೇಳಿದ ಹಾಗೆಯೇ ಬರೆವಾಗಲೂ ಇದನ್ನು ಪ್ರಯೋಗಿಸುವರು. ಉದಾ.—

ಮಕ್ಕಳಿಗೆ ಅಟಿದಮೇಲೆ ಬಹಳ ಆಸೆ. ಇಲ್ಲಿ ‘ಅಟಿ’ ಎಂಬುದು ‘ಆಡು’ ಎಂಬ ಫಾತು-ವನಿಂದ ಆಗಿದೆ.

“ಗುಣಹಿನನ ಸಿರಿಯಿಂದಂ ಗುಣಗಳ ಬಡತನವೇ ಲೇಸು”—ದಂಪಾರಾನಾಯಂಜ.

“ಎಲ್ಲೆ ಮಕ್ಕಳಿರ, ನಿಮ್ಮ ತಾಯ್ಯಂದೆಗಳೂ ಗುರುಗೋ ಹೇಳಿದಂತೆ ಸೀವು ನಡೆದುಕೊಳ್ಳಿ-ಬೇಕು” ಎಂದು ಒಬ್ಬ ಉಪಾಧಾರ್ಯರು ಬೋಧಿತ್ವಾತ್ಮಕ ದ್ವರು.

### (9) ! ಭಾವಚಿಹ್ನೆ (The Point of Exclamation).

ಇದು ಆಶ್ಚರ್ಯ, ದುಃಖ, ಚಂಗುಪ್ರಯೋಗ, ನಿಂದೆ ಮೊದಲಾದ ಮನೋ-ಭಾವಗಳನ್ನು ತೋರಿಸುವ ಶಬ್ದಗಳಿಗೂ ವಾಕ್ಯಗಳಿಗೂ ಪರದಲ್ಲಿ ಬರುವುದು. ಉದಾ.—

ಭಾಬಾ! ಈ ಕೆವಿ ಪಟ್ಟಿನಾವನ್ನು ಎಷ್ಟು ಚೆನ್ನಾಗಿ ವಣಿಕಸಿಡ್ಡಾನೆ!

ಅಹಹ! ಸಜ್ಜನ್ನಿಗೂ ಇಂಥೆ ಕೆಷ್ಟು ಬಂದಿತಲ್ಲಾ!

ಅಭ್ಯಾ! ಅವನು ಕೊಡುವ ಕೊಂಡೆಗಳನ್ನು ಆದುವ ಕರಿಸಿತ್ತು ಗಳನ್ನು ಏಕರೂಗಾದು!

ಭೀ! ಹಾರಿ! ನಿನ್ನ ಕೆಟ್ಟಿತ್ತೆಕ್ಕೆ ತಕ್ಕುದ್ದಾಗುತ್ತಾದು!

**ಸೂಚನೆ:**—ಮೇಲಿಂದ ಕುರುಕ್ಕಳನ್ನು ಹಾಕಿದವಾತ್ತದಿಂದ ಜೀ-ಕಾದ ಅಥವು ತೋರುವುದೆಂದು ತಿಳಿಯಕೂಡದು. ವಾಕ್ಯಗಳನ್ನೀ ಸರಿಯಾಗಿ ರಚಿಸಬೇಕು. ಉದಾ.—

“ಅವರು ನಾಳೆ ಬರುವರೆಡೀ? ” ಎಂಬುದರ ಅಥವ “ಅವರು ನಾಳೆ ಬರುವರು? ” ಎಂದು ಬರದರೆ ಆಗಲಾರದು.



### ಪ್ರಬಂಧ.

ಯಾವುದಾದರೂ ಒಂದು ವಿವಯವನ್ನು ಕುರಿತು ತೋರುವ ಅಭಿ-ಪ್ರಾಯಗಳನ್ನು ವಾಕ್ಯಬೃಂದಗಳ ರೂಪದಲ್ಲಿ ವಿವರಿಸಿ ಬರುವುದಕ್ಕೆ “ಪ್ರಬಂಧ” ಎಂದು ಹೆಸರು. ಪ್ರಬಂಧವು ಸರಿಯಾಗಿರಬೇಕಾದರೆ, ಹಿಂದೆ ವಿವರಿಸಿದ ವಿಧಿಗಳನ್ನೀಲ್ಲಾ ಅನುಸರಿಸಬೇಕು.

ಪ್ರಬಂಧವನ್ನು ಬರೆಪುದಕ್ಕೆ ಮುಂಚೆ ವಿಷಯವನ್ನು ಜನಾನ್ಯಗಿ ಪರ್ಯಾಯ-  
ಲೋಕಿಸಬೇಕು. ತೋರಿದ ಅಭಿಪ್ರಾಯಗಳನ್ನು ಸಂಕ್ಷೇಪದಿಂದ ಪ್ರಕಟ-  
ಣಗಳಾಗಿ ವಿಂಗಡಿಸಿ ಬೇರೊಂದು ಕಡೆ ಏರಿಕಾಗಿ ಬರೆದಿಟ್ಟುಕೊಳ್ಳಬೇಕು.  
ಪ್ರಕರಣಗಳಲ್ಲಿ ಒಂದಾದ ಮೇಲೊಂದು ಸಹಜವಾಗಿ ತೋರುವಂತೆ ಕ್ರಮ-  
ವಿರಬೇಕು. ಹೀಗೆ ಪ್ರಬಂಧದಲ್ಲಿ ವಿವರಿಸಬೇಕಾದ ಮುಖ್ಯಾಂಶಗಳನ್ನು  
ಸೂಚಿಸಿದ ಹೀಗೆ ಕ್ರತಿಪ್ರಕರಣದ ಕೆಳಗೆ ಬಿಟ್ಟಿರುವ ಜಾಗದಲ್ಲಿ ಇನ್ನೂ  
ಹೆಚ್ಚಾಗೆ ತೋರಿಬರುವ ದೃಷ್ಟಾಂತಕ್ಕೇ ಮೊದಲಾದ ಸಣ್ಣಸಣ್ಣ ಭಾಗ  
ಗಳನ್ನು ಕಾಣಿಸಬೇಕು. ಹೀಗೆ ಮೊದಲೇ ಒಂದು ಕಟ್ಟಿ(Outline)ಯನ್ನೂ  
ಬರೆದಿಟ್ಟುಕೊಂಡು ತದನ್ನನುಸರಿಸಿ ಪ್ರಬಂಧವನ್ನು ಬರೆಪುದರಿಂದ ಪುನ-  
ರುಕ್ತಿ, ಸಂದೇಹವಾಗುವಂತೆ ಭಿನ್ನಾಭಿಪ್ರಾಯಗಳ ಸೇರುವಿಕೆ, ಇವೇ  
ಮೊದಲಾದ ದೋಷಗಳು ತಪ್ಪಿ. ಪ್ರಬಂಧವಿಷಯದ ಬೇರೆ ಬೇರೆ ಭಾಗ-  
ಗಳಿಗೆ ಪರಸ್ಪರ ಸಂಬಂಧವಿರುವಂತೆ ವಸ್ತಿಸಲವಕಾಶವಾಗುವುದು.

ವಿಷಯಭೇದದಿಂದ ಪ್ರಬಂಧವು ಸಾಮಾನ್ಯವಾಗಿ ಮೂರು ವಿಧಃ—  
ವಸ್ತುವಣಿನ, ವ್ಯತ್ಸ್ಥಾಪಕಣಿನ, ವಿವರಣನ.

## 1. ವಸ್ತುವಣಿನ (Descriptive Composition).

ಯಾವುದಾದರೂ ಒಂದು ವಸ್ತುವನ್ನು ಕುರಿತು ಬರೆಪುದು.

ವಣಿಕೆಯಾದ ವಸ್ತುಗಳ ವರ್ಣ.

೧. ಪ್ರಾಣಿ: ಹನು, ಆನೆ, ಬಂಟಿ, ನಾಯಿ ಇತ್ಯಾದಿ.
೨. ವನಸ್ಪತಿ: ಕೆಂಗು, ಅಡಕೆ, ಬಾಳಿ, ಮಂಬು.
೩. ಖನಿಜ: ಚಿನ್ನ, ಬೆಳ್ಳಿ, ಕಬ್ಬಿಣ, ಕಲ್ಲಿದ್ದಲು.
೪. ಯಂತ್ರ: ಬಾರಾಮಿಟರ್, ರೈಲಿಂಜಿನ್, ಗಡಿಯಾರ.
೫. ಕೃಗಾರಿಕೆ:

(a) ಗಾಜು, ಕಾಗದ, ದೇಹಿನ್ನು, ಜಂಖಾನ, ಮೋಂಬತ್ತಿ, ಇಟ್ಟಿಗೆ, ಶಾಯಿ, ಸಕ್ಕರೆ ಇಂಥವು.

(b) ಕಟ್ಟಡ, ಯಡಗು.

ಈ ಪಾಠಕ್ಕೆ ತಿರಾದ ವಸ್ತು ಅಥವಾ ನೋಂಬಿ: (a) ದೇಶ, ಚೆಲ್ಲಿ, ಪಟ್ಟಣ. (b) ನದಿ, ಬೆಳ್ಳಿ, ಮರಳಕಾಡು, ಜಲವಾತ ಮೂಂತಾದವು

ಈ ವಸ್ತುಗಳನ್ನು ಎಲ್ಲರೂ ನೋಂದುತ್ತಲೇ ಇರುವುದರಿಂದ ಎಲ್ಲರಿಗೂ ತಕ್ಕುಮಿಟ್ಟಿಗೆ ಇವುಗಳ ವಿವರವಲ್ಲಿ ಒರಿಯಬೇಕಾದುದು ತಿಳಿದೇ ಇರುವುದು. ಮೀಲಣ ಪ್ರತಿ ತರಗತಿಯ ವಸ್ತುಗಳನ್ನು ಕುರಿತು ಒರಿಯಬೇಕಾದ ವಿವರಗಳ ಸಾರಾಂಶಗಳನ್ನು ಮಾಡಿರಿಗಾಗಿ ಈ ಕೆಳಗೆ ಕೊಟ್ಟಿದೆ.

### ಸಾರಾಂಶಗಳು (Outlines).

#### ೧. ಪ್ರಾಣಿ.

1. ವಾಸಸ್ಥಾನಿ; 2. ವಣಿನೆ; 3. ಸ್ವಭಾವ, ಗುಣ, ಆಹಾರ;
4. ಉಪಕೋಗ.

ಉದಾಹರಣೆ:— ಆನೆ.

(1) ಆಗಿಂದಿಯಾ, ಬಮ್ಮ, ಸಯಾಂ, ಸಿಂಹಾಂದಿಗೆ.

(2) ಬಣ್ಣ, ಕಟ್ಟಿ-ಅತ್ಯನ್ನತವಾದ ಜಂತು, ಸುಮಾರು ಹತ್ತಿಡಿ ಎತ್ತರ-ತಲೆ ಬಹಳ ದಣ್ಣ-ಕೀಗಳು ಬಿಂಬಿಗೆಯಂತ ಆಗಲ, ಬಹಳ ಸೂಕ್ಷ್ಮ, ಮನುಷ್ಯನಿಗೆ ಕೇಳಿಸದ ಸದ್ಯ ಇಡ್ಕು ಕೇಳಿಸುತ್ತದೆ. ಕಣ್ಣಗಳು ಲಿಕ್ಕಾವು, ಸೂಕ್ಷ್ಮವಲ್ಲ. ಸೊಂಡಿಲು ಬಹಳ ಉಪಯುಕ್ತವಾದ ಅವಯವ; ಮುಂದಾಗಿವೆ, ಮೇಲೆ ದಪ್ಪ, ಬರುತ್ತ ಬರುತ್ತ ಸಣ್ಣ. ಇದೇ ಆನೆಯ ಮೂರು ಮತ್ತು ಕ್ರೀ, ಮುಖ್ಯ ಸ್ವರ್ಚೀಂದ್ರಿಯ-ಬಾಯಿ ಬಹಳ ದೇಹದ್ದುದು—ದಂಡಗಳು ಮೇಲನ್ನಾಲಿ-ಸಂದ ಮುಂದಕ್ಕೆ ಬಂದಿರುವ ಎರಡು ಹಲ್ಲುಗಳು, ಆರಡಿ ಉದ್ದ, ಯಾವಕಡೆ ಬೇಕಾದರೂ ತರುಗಿಸಬಹುದು-ಬಗ್ಗಿ ಸಲಾಗದ ದಪ್ಪವಾದ ವೆಡೆಟ್ಟಿಗುತ್ತಿಗೆ-ಮೇರು ಬಹಳ ದಪ್ಪ, ಭಾರೆ. ಇಮ್ಮ ಬರಕ್ಕಿ-ಬಾಲವು ಸಣ್ಣದು, ತ.ದಿಯಲ್ಲಿ ಕೊಡಲಿನ ಗೊಂಜಲು. ಕಾಲುಗಳು ಕಂಭದಹಾಗಿದಪ್ಪ, ದುಂಡು, ಬಲಪೂರ್ವ-ಪಾದಗಳು ಗುಂಡು, ನಡೆವಾಗಿ ಸದ್ಯಾಗುವುದಿಲ್ಲ. ಒಂದೊಂದು ಪಾದದಲ್ಲಿ ಏದ್ಯೆ ಬೆರಳುಗಳು.

(3) ಕಾಡಿನಲ್ಲಿ ಆನೇಗಳು ಹಿಂಡು ಹಿಂಡಾಗಿ ತಿರುಗುತ್ತವೆ. ಹಿಂಡಿನ ಅಧಿಪತಿ ಸಲಗ್. ಲೀರನಲ್ಲಿ ಮುಖ್ಯಗುವಾದು ಬಹಳ ಇವ್ಯಾ. ಕಾಡಿನಲ್ಲಿ ನೀರಿನ ಹತ್ತ ರವೇ ವಾಸಿಸುವುದು. ಹೊಟ್ಟೆಯಲ್ಲಿ ಸೀರನ್ನು ತುಂಬಿಕೊಂಡು ಬೇಕಾದಾಗ ಸೊಂಡಿಲಿಸಿದ ಈಚೆಗೆ ತೆಗೆದು ಬೆಸ್ತಿನಮೇಲೆ ಏರಿಕಿಕೊಳ್ಳುವುದು. ಸ್ವಭಾವವಾಗಿ ದುವ್ಯ ಜಂತುವಾದರೂ ಪಳಗಿಸಿದ ಮೇಲೆ ಸಾಧುಗುಣವುಳ್ಳದ್ದು. ಮುಜವಾನನು ಹೇಳಿದೆ ತೆಕೆಳುತ್ತದೆ. ಬಹಳ ಸೂಕ್ಷ್ಮ ಬುದ್ಧಿ, ಅನೇಕ ಕಾರ್ಯಗಳನ್ನು ಕೆಲಿಸಬಹುದ್ದು. ನಾವಟಿಗೆ ವಾತನ್ನು ಸ್ವೇಚ್ಛಾ ಕೆಂದು ಅದರಂತೆ ನಡೆಯುತ್ತದೆ. ವೇರೋಸವಾಡಿದವರನ್ನು ಹೀಸಿಸಿದವರನ್ನು ಮರೆಯಿದ ಹೊಟ್ಟೆಕೆಳ್ಳುತ್ತೇರಿಸಿಕೊಳ್ಳುತ್ತದೆ. ಶೊಂಡಿಲನ್ನು ಮಾಡಿಯಿಂದ ಚುಚ್ಚಿದ ದಜಿಟಾಂತಿ ತಥೆ. ನಶ್ಚಲವಾಗಿ ನಿಲ್ಲದ ಮೈಯನ್ನು ಒಂದು ನಾಥಾಗಿ ಅಲ್ಲಾ ಇಸುತ್ತೇ ಇರುವುದು, 100-150 ವರ್ಷ ಬದುಕುತ್ತದೆ. ಆಹಾರಕುಲು, ಜೊಂಡು, ಎಲೆ, ವಾರದ ರೆಂಬಿ, ಧಾನ್ಯ, ಹಣ್ಣು, ಗಡ್ಡೆ; ಕಬ್ಜಿನಮೇಲೆ ಬಹಳ ಆಸೆ.

(4) ಶೂನ್ಯಕಾಲದಲ್ಲಿ ಆನೇಯು ಸ್ವೇಚ್ಛಾ ಒಂದು ಮುಖ್ಯಾಂಗ. ಭಾರತನ್ನು ಹೊಂದುವುದು, ಮುಂದುದಲ್ಲಿ ಸುಂಗಿ ಮುಂತಾದ ಭಾರವಾದ ಪಸ್ತುಗಳನ್ನು ಎಳೆಯುವುದು, ಅಧವಿಣಾದ ವಾರದ ದಿರ್ಮಾಗಳನ್ನು ಎಳೆಯುತ್ತಿದು, ಮರಗಳನ್ನು ಬುಡವುತ್ತಿ ಉರುಳಿಸುವುದು, ನಲವನ್ನು ನುಟ್ಟಿಮಾಡುವುದು, ಇಡಕ್ಕೆಲಾಲ್ಲ ಆನೇಯನ್ನು ಆಗ ಉಪಯೋಗಿಸುವರು. ರಾಜರು ಉತ್ತರವಾಲಿದಲ್ಲಿ ಆನೇಯ ಮೂಲೆ ಅಂಬಾರಿಯಲ್ಲಿ ಕುಳಿತು ಸಾರಾಂಶಾದುವರು. ದೇವಸ್ಥಾನ್ಯ ಮರ, ಅರಮನೆಗಳಲ್ಲಿ ಮರ್ಯಾದೆಗೋಳಿಸ್ತರ ಇತ್ತಿರುವರು. ಸತ್ತಮೇಲೆ ಆನೇಯ ಮಾಂಸವು ಕೆಲವಂಗೆ ಆಹಾರ. ದಂಡಿಂದ ಬಾಂಜಿಗೆ, ಭರಣಿ, ತದುರಂಗದ ಕಾಯಿ, ಚೂರಿ ಮುಂತಾದುದರ ಮಾಡಿ; ಜಮ್ಮುದಿಂದ ಗುರಾಣಿ, ಎಕ್ಕೆದ ಆಗುವುದು.

### ೨. ವನಸ್ಪತಿ.

1. ಬೆಳೆವ ಸ್ಥಳ, 2. ವಣಿಕನೆ; 3. ಬೆಳೆವ ಕರ್ಮ; 4. ಉಪಯೋಗ. ಉದಾ —ಹತ್ತಿಯಗಿಡ.

(1) ಅಮೇರಿಕಾ ಖಂಡದ ಸಂಯುಕ್ತ ಸಂಸಾರಗಳು, ಇಂಡಿಯಾ, ಚೀನಾ, ಪಕ್ಕಿಮಾದ್ವಿಷ-ಗಳು. ಉನ್ನತ ಅಥವಾ ಸವಾತೀತೋಷ್ಟು ದೇಶಗಳಲ್ಲಿಯೇ ಹೊರತು ಶೀತದೇಶಗಳಲ್ಲಿ ಬೆಳೆವುದಿಲ್ಲ.

(2) ಹೊಲದ ಹತ್ತಿಯಗಿಡ ಏರಿದು ಮುಕುರಿದ ಎತ್ತರ, ಕೆಲವು ಜಾತಿಯ ಹತ್ತಿಗಿಡಗಳು ಇವ್ಯಾತ್ತಿದ್ದ ಎತ್ತರ, ಕಾಡುಹತ್ತಿಯಗಿಡ ಎತ್ತರ ನಂಬಿತಿಯ ವರೀಗೆ ಎಲೆಗಳು ಆಗಲ, ಕೆರೆ-ಭಾಯೆಯ ತಸುರುಬಣ್ಣವುಳ್ಳವು, ತುದಿಯಲ್ಲಿ ಎಲೆಗಳಿಗೆ ಇದು ವಿಭಾಗಗಳು-ಸಾಮಾನ್ಯವಾಗಿ ಹೂಗಳು ದೊಡ್ಡವು, ಹಳದಿಯಬಣ್ಣ, ಕೆಲವು ಉದಾಬಣ್ಣ, ಎಸಳುಗಳು ಬೇಗ ಬಿದ್ದ ಹೇಳಿ

గువువు-కాయిగళు స్వల్ప శ్రీచోణాళార ; కాయియల్లి మూరింద ఐదు తొలే, మందుభాగగలాగిద ; ప్రతి భాగదల్లి యూ హత్తి ముజ్జి కేందిరువ బీజ ; కాయి బలియుక్క హత్తి ఆరళోధు కాయియ ముసుకెన్న సించువుదు; హత్తి సాధారణ-వాగి బిళుపు, కేలవు జాతి హళది-జాజియ బోఇబన్సో, సి పలేండుగళల్లి బీలేన హత్తి బజల ప్రసిద్ధ-మ్యుసిరు సంస్థ నవల్లి కెరియత్తి, బీజదహత్తి, జడెహత్తి ఎందు మందురుభేద ; ఇంచ స్వరూప-సుగ్గియ కాలదల్లి హత్తియ హోల హేగే కాణవుదు?

(3) మాళీగాలద ఆదియల్లి సెలవన్ను ఉక్కు గొబ్బర హాసి గుంటి హోదెదు కఱ కేంచుత్తిద్దు నాల్చు నాల్చుడి దూరదల్లి దిబ్బగళన్ను కట్టి బేచు. మూరుకింగ్-ఖాజిగే దిబ్బగళ మేలి హత్తియన్ను, హత్తియ సాలుగళ నదువే నవసె జోళ ఇంధ యావువాదరూ ఒందు ధాన్యవన్ను బిత్తువుదు వాడికే. ఇదీంద హత్తిగే హాసి-యిల్ల, ననుగే అదాయ-బిత్తిద ఒందు తింగళగే గుంటి హోదెవుదు-నాచ్చే దు తింగ-ళల్ల హత్తియ మండ్యద ధాన్యవన్ను కేమయ్యిచుదు-హత్తియగిజ ఆసెయు తింగళల్ల కడబిడలూరంభిస ఒందు వషధదవరిగే కాంచి కోదుత్తిరువుదు.

(4) హత్తియింద దార, హగ్గ, బట్టి ఆగువువు. బీజవు దనగాగే ఒల్లయ తిండి, ఇదు ఎక్కుయింద సాబానుమాడువరు, ఎక్కుయిన్న ఆదిగొలు ఉక్కర చుండివాదేళదల్లి దించవన్ను ఉరిసువుదశక్కు బళసువరు-హత్తియ ఈండ దనగాగే ఆహార, సెలచ్చ గొబ్బర. చండ జ్యరక్షే హత్తి బీజద క్షాయి చిషధసుట్టి గాయుక్కే హత్తియ పూలిప్పేసు కట్టప్ప-వరు-ఎలయ రసవు ఆమశచేయన్ను సల్లి సువుదు-కెరిం హత్తియింద బ్రుహ్మజు యు-జీఘ్రుం వాతగళన్ను దేవర దించక్కే బ్రత్తగళన్ను ఎసందువరు.

### ఇ. లినిజ.

1. దేంరం రూపగళు; 2. దూరం స్ఫ్టెళ్ల; 3. పడెవ క్రుమ;
4. గుణ: 5 లుపయోగి.

ఉదా.—జిస్ట్.

(1) కేలవు నదిగళల్లి నవీ ప్రవాతదించుంటోద ఒందు భూమియల్లి, చిన్నద చుండి రణ్ణ సణ్ణ కొగళల్లి స్వల్ప నాగి గిచ్చుత్తనే. కేలవు ఒందు భూమిగళల్లి చిన్నద గట్టగళల్లినిచ్చువుదుంటు. ముఖ్యవాగి కేలవు చెఱుతుల్లిన బండగళల్లి చిన్నవు పదర పదరవాగి దొరయుక్కుద్ద భూమియల్లినిచ్చువు చిన్నదెండనే బీళ్లతామ్పగళు చిరిశువువు.

(2) ಅಸ್ವೇರೀಲಿಯ, ಕಾಗ್ಯಲಿಫೋನೀಯ, ದಕ್ಷಿಣ ಅಖಿಕಾ, ದಕ್ಷಿಣ ಅಮೆರಿಕಾ, ಮೆಕ್ಸಿಕೊ, ಇಂಡಿಯಾ, ಈ ದೇಶಗಳಲ್ಲಿ ನವಿಗಳ ಪಾತ್ರಗಳಲ್ಲಿ ಪರವರ್ತಗಳಳಿಲ್ಲ. ಅಸ್ವೇರೀಲಿಯಾದೇಶದ ಚಿನ್ನ ಬಹು ಸ್ಪಷ್ಟವಾದ್ದಾಗಿ.

(3) ಚಿನ್ನ ಬೆರೆಕಿರುವ ಮಣಿನ್ನು ಮರಳನ್ನು ನೀರಿನಲ್ಲಿ ತೆನ್ನಾಗಿ ಜಾಲಿಸದರೆ, ಹಗುರವಾದ ಮಣಿ ಮರಳೂ ಮರಳೂ ಹೋಗಿ ಭಾರವಾದ ಚಿನ್ನದ ದಹಳೂ ತೆಂಗಳೂ ನಿಲ್ಲುತ್ತದೆ.

ಬೆಂಚುಕಲ್ಲಿನ ಬಂಡೆಗಳಲ್ಲಿರುವ ಚಿನ್ನವನ್ನು ಪ್ರತ್ಯೇಕಿಸಲು, ಆ ಬಂಡೆಗಳನ್ನು ಒದೆದು ಯಂತ್ರೀಕಿಂದ ಪುಡಿನಾಡಿ, ಆ ಪುಡಿಯನ್ನು ನೀರಿನಲ್ಲಿ ಜಾಲಿಸಬೇಕು. ಆಗ ತೆಳ್ಳಿ ಮಣಿಗ್ಗೂ ಕೊಳ್ಳಬೇಕಿಗೆ ಚಿನ್ನ ಮಾತ್ರ ನಿಲ್ಲುತ್ತದೆ.

ಚಿನ್ನದ ದೂಳೂ ತೆಂಗಳೂ ಬಹಳ ಸಣ್ಣ ವಾಗಿದ್ದರೆ, ಪಾದರಸವನ್ನು ಸೇರಿಸಿ ನೀರಿನಲ್ಲಿ ಜಾಲಿಸುತ್ತಾರೆ. ಪಾದರಸವು ಚಿನ್ನದ ದೂಳೂ ತೆಂಗಳೂ ತೆಂಗಳೂ ಸೇರಿಕೊಂಡು, ಇತರ ಕಬ್ಜು-ಷಾಗಳು ನೀರಿನಲ್ಲಿ ಕೊಳ್ಳಬೇಗುತ್ತದೆ. ಪಾದರಸ ವಿಶ್ರವಾದ ಚಿನ್ನವನ್ನು ಕಾಯುಸದರೆ, ಪಾದರಸವು ಆವಿಯಾಗಿ ಹೋಗಿ ಚಿನ್ನ ಮಾತ್ರ ನಿಲ್ಲುತ್ತದೆ.

ಬೆಳ್ಳಿಯೆಡನೆ ವಿಶ್ರವಾದ ಬಂಗಾರವನ್ನು ಕರಿಗಿ ಕರಿಗಿದ ಲೋಹವನ್ನು ಒಂದು ನೀರು ತುಂಬಿದ ಪಾತ್ರಗೆ ಎತ್ತರದಿಂದ ಸುಂದು ನುಜ್ಬಿಗುವಂತೆ ವಾದುವರು. ನುಜ್ಬಿದುದನ್ನು ಕೆಬ್ಬಿಂದ ಪಾತ್ರಯಲ್ಲಿ ಟ್ರೀಪ್ ಗಂಧಕ ದ್ವಾರಕವನ್ನು ಬೆರೆಸಿ ಕುದಿಸುವರು. ಬೆಳ್ಳಿಯು ದ್ವಾರಕವಾಗಿ ಕರಿಗಿ ಚಿನ್ನವು ಪುಡಿಯಾಗಿ ಕೆಳಗೆ ಬೀಳುತ್ತದೆ.

(4) ಹೊಳೆವ ಅರಸಿನ ಬಣ್ಣವೆಲ್ಲದು—ಲೀಂಜಗಳಲ್ಲಿ ಲ್ಲಾ ಬಹು ಭಾರ, ಬೆಲೆಯುಳ್ಳದು—ಅಪ್ಪಟಿವಾದ ಚಿನ್ನ ಬಹಳ ಮೃದು. ಬಹಳ ತೆಳುವಾದ ತಗಡಾಗಿ ಬಡಿಯಬಹುದು; ಸುಮಾರು ಮಾರುಲಕ್ಷ್ಯ ರೀಕುಗಳನ್ನು ಒಂದರಮೇಲೊಂದು ಅಡಕಿದರೆ, ಒಂದಂಗುಲಗಾತ್ರವೇ ಆಗುತ್ತದೆ. ಬಹಳ ಸಣ್ಣ ತಂತಿಯಾಗಿ ನೆಲೆಯಬಹುದು—ಬಹಳ ಜಿಗ್ಗೊದ ಲೋಹ—ತುಕ್ಕು ಹೆಡಿವೆಲ್ಲ, ಮಾತುವೆಲ್ಲ; ಬಹಳ ಹೊಳೆಯುತ್ತಿರುತ್ತದೆ—ತುದ್ದಿಂದ ವಾದ ಚಿನ್ನವು ಇತರ ಲೋಹವಿಶ್ರವಾದ ಚಿನ್ನಕ್ಕಿಂತ ಕರಗುತ್ತದೆ ತದ.

(5) ನಾನಾ ವಿಧವಾದ ಒಡವೆಗಳು, ಬಟ್ಟೆಲು, ತಟ್ಟೆ ಮುಂತಾದ ಪಾತ್ರಗಳು, ನಾಣ್ಯಗಳು, ಬೆಳ್ಳಿಯ ವದಾಫೆಗಳಾಗಿ ಮುಳಂಮು, ಜರತಾರಿಬಟ್ಟೆ ಇವುಗಳನ್ನು ಚಿನ್ನದಿಂದ ವಾಡುವರು. ಹಿಂಡುದೇಶದ್ದು ವೈದ್ಯರು ಚಿನ್ನದ ಭಾಷ್ಯವನ್ನು ನಾಡಿ ಪ್ರಿಷಣವಾಗಿ ಉಪಯೋಗಿಸುವರು.

**ಸೂಚನೆ:**—ಮೇಲೆ ಆನೆ, ಚಿನ್ನ ಇವೆಗಳ ವಿಧಯವಾಗಿ ಬರೆದಿರುವಿರಲ್ಲಿ ಮುಕ್ಕಾ-ಲುಪಾಲು ಪ್ರಕಿಯಿಬ್ಬ ವಿಧ್ಯಾರ್ಥಗಳ ತಳದಿರಿಬಹುದು. ತಳದಿರುವಿದನ್ನು ನಿಶದವಾಗಿ ತಪ್ಪಿ-

ಲ್ಲಿದಂತೆ ಪರಿಕ್ಷೇಯಲ್ಲಿ ಬರೆದರೆ ಸಾಕು. ಆದರೆ ಯಾವುದಾದರೂ ಒಂದು ವಿಷಯವನ್ನು ಕುರಿತು ಬೆಳ್ಳಿಯ ಪ್ರಬಂಧವನ್ನು ಬರೆಯಲು, ಅದರ ವಿವರಗಳಲ್ಲಿ ಏನೇನು ಹೇಳಿದರೋ ಅದನ್ನು ಶ್ರಸ್ತಕರ್ಗಳಲ್ಲಿ ಓದಿ ಚೆನ್ನಾಗಿ ಮಂದಿನ್ನು ಮಾಡಿಕೊಂಡು, ಕೆಲವು ದಿನಗಳಾದಮೇಲೆ ಅದರ ಸಾರಾಂಶವನ್ನು ಸ್ಪೃಹವಾಗಿ ಬರೆಯಬೇಕು. ಹೀಗೆ ಹಲವು ಬಗೆಯು ವಿಷಯಗಳನ್ನು ಕುರಿತು ಬರೆದರೆ ಚೆನ್ನಾಗಿ ಬರೆಯಲು ಅಭ್ಯಾಸವಾಗುವುದು.

### ಉ. ಯಂತ್ರ.

ಯಂತ್ರಗಳನ್ನು ವಣಿಕೆ ಸಲು ಶಾಸ್ತ್ರಜ್ಞಾನವು ಆವಶ್ಯಕವು.

- (1) ಸಂಕ್ಷಿಪ್ತವಾದ ಸಾಮಾನ್ಯವಣಿಕೆಗೆ.
- (2) ಯಂತ್ರವು ಅಭಿವೃದ್ಧಿಗೆ ಒಂದುದರ ಜರಿತ್ತೆ.
- (3) ನಾನಾ ರೂಪಗಳು.
- (4) ಚೀರೆಚೀರೆ ಭಾಗಗಳ ವಣಿಕೆ (ಚಿತ್ರದೊಡನೆ)
- (5) ಉಪಕ್ರೋಗಿಸುವ ರೀತಿ—ಮೂಲತತ್ವ.
- (6) ಪ್ರಯೋಜನ.

### ಇ. ಕೈಗಾರಿಕೆ. (a) ಗಾಜು ಮುಂತಾದುವು.

- (1) ಮೂಲದ್ವಾರ್ಣ್ವ. ಅದು ಎಲ್ಲಿ ದೊಡ್ಡವುದು?
- (2) ಬೇಕಾದ ಯಂತ್ರಸಹಾಯ.
- (3) ಮಾಡುವಕ್ರಮ.
- (4) ನಾನಾಭೇದಗಳು: ಆಕಾರ, ಗುಣ
- (5) ಎಲ್ಲಿಲ್ಲಿ ನಡೆವುದು?
- (6) ಉದಯೋಗ

### ಉದಾ.— ಕಾಗದ.

(1) ಇದನ್ನು ಹರಕುಬಟ್ಟೆ, ಒಳಹುಲ್ಲು, ಸೆಂಬಿನನಾರು, ಅಕ್ಷ್ಯ ಮೊದಲಾದುವುಗಳಿಂದ ಮಾಡುವರು. ಹಳೀಯ ಕಾಗದದಿಂದಲೂ ಆಗುವುದುಂಟು.

(2), (3) ಯಂತ್ರದಿಂದ ಮಾಡುವುದು:—ಹರಕು ಬಟ್ಟೆಯನ್ನು ಜೊರು ಜೊರುಮಾಡಿ, ದೊಳುಕೊಡಿ, ಸೇಡಾ, ಒಂದು ತರದ ಸುಣಿ ಇವುಗಳಿಂದನೆ ಕುದಿಸಿ, ಗಂಜಿಯಂತೆ ಮಾಡುವುದು. ಶಾಯಿ ಇಳಿಯದಂತೆ ಗಟ್ಟಿಯಾಗಿರಲು ಒಂದು ತರದ ಅಂಟನ್ನು ಆ ಗಂಜಿಗೆ ಸೀರಿ ಸುವುದು. ಯಂತ್ರದಿಂದ ಮಾಡು ಥೆಂಬೆಯಲ್ಲಿ ಮಾಡುವನ್ನು ಕಾಗದವೇ ಒಂದು ಮೈಲುದ್ದ.

ಕೈಯಿಂದ ಮಾಡುವುದು.—ಆಗಣಿಯನ್ನು ನೀರಿನೊಡನೆ ಕುಡಿಸಿ ತಂತಿಯಿಂದ ಮಾಡಿದ ಒಂದು ಅಚ್ಚನೋಟಗೆ ಸಂಪುದು. ಇದರಿಂದ ನೀರು ಹೋಗಿ ರೇಕು ಆಗುವುದು. ರೇಕುನ್ನು ಕೆಂಬಳ ಮೇಲಿರಿಸಿ, ಬಟ್ಟೆಯನ್ನು ಮುಚ್ಚುವುದು. ಹೀಗೆ ರೇಕುಗಳನ್ನೆಲ್ಲ ಒಂದರಮೇಲೊಂದಿನಿಸಿ, ಒಂದು ಭಾರವಾದ ಅಚ್ಚಗೆ ಕೊಟ್ಟು ಒತ್ತಿ ಬಿಸಿಲಲ್ಲಿ ಒಣಿಸುವುದು.

(4) ಕರಡುಕಾಗದ, ಬರೆವ ಕಾಗದ, ಅಚ್ಚುಹಾಕುವ ಕಾಗದ, ಒತ್ತುವ ಕಾಗದ.

(5) ಚೀಣ, ಜಪಾನ್‌ನವರು ಅಕ್ಕಿಯಿಂದ ಹೇರಳವಾಗಿ ಕಾಗದಮಾಡುವರು. ಯೂ-ಕೆಲೀಫಿನಲ್ಲಿ ಕಾಗದಮಾಡಲು ನಾವಿರಾರು ಯಂತ್ರಗಳನ್ನೇ ಅಲ್ಲಿ ಕೂಲಿಮಾಡಿ ಲಕ್ಷ್ಯಾಂತರ ಜನರು ಜೀವಸುವರು. ಕಾಗದಕ್ಕೆ ಚೀಕಾದ ಒಣಿಸುಲ್ಲ, ಚೆಂದಿಬಟ್ಟೆ ವೃಂತಾದುವನ್ನು ಒಡಗಿಸುವರು ಎಷ್ಟೋಮಂದಿ.

(6) ಅಚ್ಚುಹಾಕುವುದು, ಬರೆವಣಿಗೆ. ಚೀಣ, ಜಪಾನ್‌ಗಳಲ್ಲಿ ಕಾಗದವಿಂದ ಕೊಡೆ, ಕುಲಾ, ಉಡಿಗೆ, ವಾತ್ರಿ, ದಾಸಗೆ ಇವುಗಳನ್ನು ಮಾಡುವರು. ರಬ್ಬಾ ಹಾಗೆಗಿಂತ ಈ ಜಾಸಿಗೆಯನ್ನು ಚಿಕ್ಕದಾಗಿ ಮಡಿಸಬಹುದು, ನೀರಿನಲ್ಲಿ ನೆನೆದರೂ ಅಂಟಿಕೊಳ್ಳುವುದಿಲ್ಲ. ಅಮೆರಿಕದಲ್ಲಿ ಹೋರಿಬಂದಿಯ ಚಕ್ಕೆ, ನಾಟಿಕೊಂತೆ ಇವುಗಳನ್ನು ಕಾಗದವಿಂದ ಮಾಡುವರು.

### ಇ. (ಿ) ಕಟ್ಟಿಡ.

(1) ಸಾಮಾನ್ಯವರ್ಣನೆ.

(2) ಇರುವಸ್ಥಿಳಿ.

(3) ಕಟ್ಟಿದುದು ಹೇಗೆ? ಅದರ ಚರಿತ್ರೆ—ಕಟ್ಟಿದ ಶಿಲ್ಪ—ಅದಕ್ಕೆ ಅಧಾರವಾದ ಉಪಕಾರಿ.

(4) ಆಕಾರ: ಹೊರಗೆ; ಒಳಗೆ.

(5) ಬೇರ ಬೇರೆ ಭಾಗಗಳು, ಕಟ್ಟಿಡದರೀತಿ, ಅಳತೆ.

(6) ವಿಶೇಷ ಸಂಗತಿಗಳು.

(7) ಉಪಯೋಗ.

### ಇ. (ಾ) ದೇಶ, ಜಿಲ್ಲೆ, ಪಟ್ಟಿಣಿ.

(1) ಹೆಸರು: ಅದರ ಅಧ್ಯೆ; ಹೇಗೆ ಬಂದಿತು?

(2) ಮೇರೆ: ಸ್ವಾಭಾವಿಕವಾದ ಆನುಕೂಲ್ಯಗಳು, ವಾಯುಗುಣ, ನದಿ, ಬೆಟ್ಟೆ, ಸಮುದ್ರತೀರ, ಪಾರ್ಪಣ ವೃಂತಾದುದು.

- (3) ಅಭಿನೃದ್ದಿ: ಅದಕ್ಕೆ ಕಾರಣ.
- (4) ಜನರು: ಅವರ ಸಂಖ್ಯೆ, ವಿದ್ಯಾರ್ಥಿಗಳು ಸ್ವಭಾವ, ಮತ ಇತ್ಯಾದಿ.
- (5) ಉತ್ಸತ್ತಿ. ಕೈಗಾರಿಕೆ, ವಾರ್ಯಪಾರ, ಆಮದು, ರಘು.
- (6) ರೈಲು ಮತ್ತು ಸಾಮಾನ್ಯರಸ್ತೆ.
- (7) ಇತರ ಪಟ್ಟಣಗಳು, ದೇಶಗಳು, ಅಧಿಕಾರ ಜಿಲ್ಲೆಗಳು ಇವುಗಳೊಡನೆ ಸಂಬಂಧ.
- (8) ಪ್ರಸಿದ್ಧ ಪುರುಷರು.
- (9) ಮುಂದೆ ಯಾವ ಸ್ಥಿತಿಗೆ ಬರಬಹುದು?

**ಸೂಚನೆ:**—ಪ್ರಬಂಧದ ಜಡಿಯಲ್ಲಿ ನಕ್ಷೆ ಬರೆವುದು. ಪಟ್ಟಣವನ್ನು ವರ್ಣಿಸುವಾಗ ನಕ್ಷೆಯಲ್ಲಿ ಹತ್ತಿರ ಇರುವ ರೇವು, ರೈಲುರಸ್ತೆ, ಬೋರ್ಡರಸ್ತೆ, ಇವನ್ನೂ ತೋರಿಸಬೇಕು.

### ೨. (b) ನದಿ, ಪರ್ವತ.

- (1) ಮೇರೆ.
- (2) ಸ್ವರೂಪವರಣನೆ:—  
ನದಿ: ಹುಟ್ಟುವಣಿಗಳು, ಮುಖ, ಪಾತ್ರ, ಉದ್ದು, ಎಷ್ಟು ದೂರ ದೊರೆಯಿಂದ ಪ್ರಯಾಣಕ್ಕೆ ಯೋಗ್ಯ? ಶಾಖಿಗಳು, ಉಪನದಿಗಳು.

ಪರ್ವತ: ಎತ್ತಿರ, ಪ್ರತ್ಯೇಕವಾಗಿದೆಯೇ, ಒಂದು ಪಬ್ಲಿಕ್ ಭಾಗವೇ; ಪಬ್ಲಿಕ್ ಯಲ್ಲಿ ಇತರ ಶಿಶರಗಳು; ಮೇಲಾಳ್ಳಿಗದ ಸ್ವರೂಪ; ಸಂತತವಾಗಿ ಮಂಜು ಇರುವ ಎತ್ತಿರ.

- (3) ಸಮಾಧ ಮುಖ್ಯ ಪಟ್ಟಣಗಳು; ಅವುಗಳ ಪಾರಮುಖ್ಯ ಮತ್ತು ಕೈಗಾರಿಕೆ.
- (4) ಹವ, ಮಳೆ, ವ್ಯವಸಾಯ, ಕೈಗಾರಿಕೆ, ದೊರೆಯಿಯ ಮೇರೆ ಸಂಚಾರ, ಇವುಗಳಿಗೆ ಆಗುವ ಪ್ರಯೋಜನ.
- (5) ನೋರ್ತೆ: ಇಂಥ ಇತರ ಪ್ರದೇಶಗಳೊಡನೆ ಹೊರ್ಲಿಕೆ.

**ಸೂಚನೆ:**—ಇಲ್ಲಿಯೂ ಒಂದು ನಕ್ಷೆ ಬೇಕು. ಸಾಮಾಧನ ವಿಶೇಷ ಸಂಗತಿಗಳು ತೋರಿದರೆ ಬರೆಯಬಹುದು. ಗಂಗಿ, ಕಾವೇರಿ ವೆಡದಲಾದುವನ್ನು ವರ್ಣಿಸುವಾಗ ಅವುಗಳ ವಿಷಯದಲ್ಲಿ ಹಿಂದಿಜರ ಭಕ್ತಿಯನ್ನೂ, ಸ್ವೇಳನ್ನು ವರ್ಣಿಸುವಾಗ ಈಜಪ್ರಾ ದೇಶಕ್ಕೆ ಆನಡಿಯೇ ಗಡಿಯಾಗಿರುವುದನ್ನೂ ಹೇಳಬೇಕು.

## II. ವೃತ್ತಾಂಶಕಥನ (Narrative Composition).

ಯಾವುದಾದರೂ ಒಂದು ಸಜೆದ ಅಥವಾ ಕಲ್ಪಿತವಾದ ಸಂಗತಿಯನ್ನು ಕುರಿತು ಬರೆನ್ನುದು. ಅಂಥ ಸಂಗತಿಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಬರೆದಿದೆ.

### (a) ಕಥೆ:—

1. ಕಟ್ಟುಕಥೆ (Fable).
2. ಪುರಾಣದ ಕಥೆ. ಉದಾ. —  
ಹಂಡಿಂದ್ರನ ಕಥೆ ; ಶಿಬಿ ಚಕ್ರವರ್ತಿಯ ಕಥೆ ; ಸಾವಿತ್ರಿಯ ಚರಿತೆ.
3. ಚರಿತ್ರೆಗೆ ಸಂಬಂಧಿಸಿದ ಕಥೆ. ಉದಾ. —  
ಸುರಾಜದೋಲನು ಇಂಗ್ಲಿಷರನ್ನು ಕತ್ತಲಿರುವೆನೆಯಲ್ಲಿ ಸರೈಹಾಕಿದ್ದು ; ತಿನಾಜಿ ಅಬ್ಲೂಫಾನನ್ನು ಕೊಂಡದ್ದು.

### (b) ಆಟಿ:—ಚಿನ್ನೆ ಕೋಲು, ಕಾಳಿಂಡು, ಶ್ರೀಕಟ್ಟು.

**ಜಾತ್ರೆ:**—ತೇರು, ಮೇಲ್ತೊಮ್ಮೆ ವೈರಮುಂಡಿ; ಮೈಸೂರು ನವರಾತ್ರಿಯುತ್ಸವ.

**ಕರ್ಮ:**—ಮದುವೆ, ಮುಂಬಿ, ಶಾರ್ವದ್ವಾ.

**ಹಬ್ಬಿ:**—ನಂರಾತ್ಮಿ, ದೀವಾವಳಿ, ಏನಾಯಕನ ಚೌತಿ.

**ಸಭೆ:**—ಪ್ರಜಾಪ್ರತಿನಿಧಿ ಸಭೆ, ಮುಕ್ಕಣಿಸಿಪಲ್ ಮಾಟಿಂಗು ಹೊದಲಾದುವು ಸೇರಿ ಸಜೆಸಿದಕಾರ್ಯಗಳ ವಿಷಯದಲ್ಲಿ ರಿಪೋರ್ಟು.

### (c) ಚರಿತ್ರೆ:—

1. ಕಾಳಿಗೆ:—ತಾಳಿಕೋಣಿಯುದ್ದು, ಪಾಟ್ಲ್ಯಾಯುದ್ದು.
2. ದಂಗೆ:—ಕೇಲೂರುದಂಗೆ, 1857ರಲ್ಲಿ ಸಜೆದ ಸಿಪಾಯಿದಂಗೆ.
3. ದೊರೆಯ ಆಳಿಕೆ:—ಶಿವಾಚಿ, ಅಕ್ಕರ್
4. ಒಂದು ಕಾಲ:—ಹೈದರಾಬಾದು ಕಾಲದಲ್ಲಿ ಮೈಸೂರಿನ ಸ್ಥಿತಿ.

### (d) ಪ್ರಸಿದ್ಧ ಪುರುಷರ ಜೀವನಚರಿತೆ:—

ಬುದ್ಧ, ಕಾಳಿದಾಸ, ಹೈದರಾಬಾದು, ಕೆಲ್ಪವು.

(a) 1. ಈನೋಽಪನ ಕಥೆಗಳಂಥ ಕಟ್ಟುಕಥೆಗಳ ತಾತ್ಪರ್ಯವನ್ನು ಸೂಕ್ಷ್ಮವಾಗಿ ತಿಳಿಸಿದರೆ ಕಥೆಯನ್ನು ಲಂಬಿಸಿ ಬರೆವುದು. ಇಂಥ ಕಥೆಗಳು ನೀತಿಭೋಧಕವಾಗಿರುವುದರಿಂದ, ನೀತಿ ತೋರತಕ್ಕ ಭಾಗಗಳನ್ನು ಜೆನಾನ್‌ಗಿ ವಿವರಿಸಿ ಬರೆಯಬೇಕು. ಕೊನೆಯಲ್ಲಿ ಆ ನೀತಿಯನ್ನೂ ಸೂಚಿಸಬೇಕು.

### ಸಿಂಹವೂ ಇಲಿಯೂ.

ಒಂದು ಸಿಂಹವು ಬಳಲಿ ಗುಹೆಯಲ್ಲಿ ಸಿದ್ದವಾಹುತ್ತತ್ತು—ಒಂದು ಇಲ ಆದರ ಮೇಲೆ ಹರಿಯತು—ಸಿಂಹವು ಥಟ್ಟನೇ ಎದ್ದು ಇಲಯನ್ನು ಕೊಲ್ಲುಹೊಯಿತು. ಇಲ ಬೇಡಕೊಂಡಿತ್ತ—ಸಿಂಹವು ಅಪ್ಪು ದೊಡ್ಡ ಪಾನೆ, ಇಲ ಅಲ್ಲ ಜಂತು—ಸಿಂಹದ ಬಣಿಗೆ—ಸ್ವಲ್ಪಕಾಲದ ಮೇಲೆ ಸಿಂಹವು ಬಲೆಯಲ್ಲಿ ಸಿಕ್ಕಬಿಡಿತ್ತು—ಇಲ ಅದನ್ನು ಬಿಡಿಸಿತು.

ತೋರುವ ನೀತಿ: —ಉಪಕಾರಕ್ಕೆ ಪ್ರತ್ಯುಪಕಾರ ಮಾಡಬೇಕು.

2. ಪುರಾಣದ ಕಥೆಯನ್ನೂ ಚೆರಿತೆಗೆ ಸಂಬಂಧಿಸಿದ ಕಥೆಯನ್ನೂ ಬರೆವಾಗ ಕೆಲಸಕ್ಕಿಂತಾರದ ಅಲ್ಲವಿನಯಗಳಿಗೆ ಏಕೈಂದ ಅವಕಾಶಕೊಡದೆ ಕಥೆಯ ಮುಖ್ಯಭಾಗವನ್ನು ಸ್ವೇಷಪಡಿಸುವುದು ಪುರಾಣದ ಕಥೆಯು ಬೋಧಿಸುವ ನೀತಿಯನ್ನೂ ವಿವರಿಸಬೇಕು.

— ಶಿಫ್ಟ್ ಶಿಫ್ಟ್ —

### (b) ಕಾಲ್ಕಂಡಿನ ಪಂತ (A Football Match).

ಇದರ ವಿಷಯದಲ್ಲಿ ಮೊದಲು ಗುರುತು ಹಜ್ಜಿ ಕೊಳ್ಳಬೇಕಾದ ಮುಂತಾಫ್‌ಂತಗಳು: —

1. ಪೀಠಿಕೆ. 2. ಪಂತದ ವಣಿನೆ 3. ಸಮಾಪ್ತಿ.

ಹೀಗೆ ಹೆಗ್ಗುರುತುಗಳನ್ನು ದೂರ ದೂರ ಬರೆದ ಬಳಿಕ ಸಣ್ಣ ಸಣ್ಣ ಅಂತಗಳನ್ನು ಆಲೋಚಿಸಿ ಸಡುಸಡುವೆ ಸೇರಿಸಬೇಕು. ಹೇಗೆಂದರೆ: —

1. ಪೀಠಿಕೆ: —ಕಾಲ್ಕಂಡಾಟದ ಪ್ರಾಬಲ್ಯ-ಬಹುಮಾನಕಾಗಿ ನಡೆವ ಪಂತಗಳು-ಯಾರು ಯಾರಿಗೆ? ಮೈಸೂರು ಕಂಲೆಜನವರಿಗೂ ಬೆಂಗಳೂರು ಕಾಲೀಜನವರಿಗೂ-ಇವರಿಂಗೂ ಬಹಳ ಪ್ರೋಟೊಪ್ರೋಟಿ-ಕಸಲ ಎಲ್ಲಿಗೂ ಅತ್ಯಾದರ ಅದಕ್ಕೆ ಕಾರಣ: ನಾಲ್ಕು ವರ್ಷಗಳಿಂದ ಆದಿದುದರಲ್ಲಿ ಎಡುವ ವರ್ಷ ಒಬ್ಬರು ಗೆದ್ದಿರುವುದು, ಇನ್ನೆರಡು ವರ್ಷ ಇನ್ನೂಬ್ಬಂಧಾಲಸ್ಥಿತಿ: ಮಳೆಯಲ್ಲ, ಬಿಸಿಲೂ ಇಲ್ಲ; ನೋಡ-ಅನುಕೂಲ.

2. ಪಂತದವರ್ಗನೇ:—ತಾರೀಕು-ಸ್ವಾತ್ಮ-ನೋಡಲು: ಬಂದಿದ್ದ ನರು--ಚಿಂಗರ್ಕಾರವರೇ ವೀಡಲು ಆದುವಂತೆ ಆದುದು-ಆಟದ ಮುಖ್ಯ ಸಂಗತಿಗಳು: ಬಹಳ ಹೆತ್ತತ್ವಾದಿದ್ದೂ ಮುಗಿಯದಿರುವುದು-ಬಂಗರ್ಕಾರವರು ಶಕ್ತಿರಾದುದರಿಂದ ಗೆದ್ದುದು.

3. ಸಮಾಪ್ತಿ (Conclusion):—ಇಂಥ ಆಟಗಳು ತೆಟಿನಟಿಕೆ, ಸ್ವಧೀನ, ಪಕ್ಷವನ್ತ್ಯಾ ಇವುಗಳನ್ನು ಹೆಚ್ಚಿ ಸುವುಪು-ಮ್ಯಾಸ್ಕಾರಿನವರಲ್ಲಿ ಸ್ವಲ್ಪ ಒಗ್ಗಿಟ್ಟು ಕಡತೆ-ಅದರಿಂದ ಅವರ ಸೊಂಲು-ಅವರು ಸ್ವಾಫ್ರಾಪರತೆಯನ್ನು ಬಿಟ್ಟು ಎಲ್ಲರಿಂದ ಒಟ್ಟಾಗಿ ನಡೆದುಕೊಳ್ಳಬೇಕು.

**ಸೂಚಿ ನೇ:**—ಒಂದು ತೆಟ್ಟಿದನನ್ನು ತೆಟ್ಟಿವಾಗ ಕಾಲಾವಧಿ ಬೇಕು. ತೆಟ್ಟಿದನ ಮುಗಿದಮೇಲೆ ಅದು ಬೇಡ. ಹಾಗೆಯೇ ಮೇಲೆ ಹೇಳಿದ ಹೆಗ್ಗಿ ರುತುಗಳು ಪ್ರಬಂಧನನ್ನು ಸಿರಿಯಾಗಿ ಬರೆಪುದಕ್ಕೆ ವೇದಲು ಬೇಕೇ ಹೇಳಿರಲು, ಅದನ್ನು ಒರಿದಮೇಲೆ ಇವುಗಳಿಂದ ಪ್ರಯೋಜನವಿಲ್ಲ. ಈ ಹೆಗ್ಗಿ ರುತುಗಳನ್ನೂ ಪ್ರಬಂಧದಲ್ಲಿ ಬರೆಯಬ್ಬಾಡು. ಈ ಪಟ್ಟಿಯನ್ನು ಸ್ವಲ್ಪವೂ ತಿಳಿದೆ ಅನುಸರಿಸಬೇಕಾದುದೂ ಇಲ್ಲ. ಪ್ರಬಂಧನನ್ನು ಬರೆವಾಗ ಈ ಪಟ್ಟಿಯಲ್ಲಿಲ್ಲದ ಹೆಚನಿಯರುಗಳನ್ನೂ ತೆಕ್ಕುಕಡೆ ಹೇಳಿಸಬಹುದು. ವಾರದಿಗಾಗ ಕಾಲ್ಯಂಡಿನ ಪಂತದ ವಿಷಯಕ್ಕೆ ಪಟ್ಟಿಯನ್ನು ಕೆಟ್ಟಿದೆ. ಉಳಿದ ವಿಷಯಗಳಗೂ ಹೀಗೆಯೇ ಪಟ್ಟಿಯನ್ನು ನಿರ್ಮಿಸಿಕೊಳ್ಳಬೇಕು.

(c) ಯಾವುದಾದರೂ ಕಾಳಗನನ್ನು ಕುರಿತ ಪ್ರಬಂಧವು ಈ ಮುಂದಿನ ಸಂಗತಿಗಳನ್ನು ಒಳಗೊಂಡಿರಬೇಕು:—

1. ಕಾಳಗ ನಡೆದ ಕಾಲ

2. ಪೀಠಿಕೆ:—ಕಾರಣ-ಸಾಮಾನ್ಯ-ಕಾರಣ-ತಾತ್ತ್ವಾಲಿಕ ಕಾರಣ-ಯಾವ ವಿಷಯಗಳಲ್ಲಿ ಜಗತ ಹುಟ್ಟಿದುದು \*

3. ಕಾಳಗ ನಡೆವುದಕ್ಕೆ ಮುಂಜಯಿದ್ದ ಸಂದರ್ಭಗಳು

(1) ಯುದ್ಧರಂಗ: ಇದು ಮೈದಾನವೇ, ಕಾಡೇರಿ-ಬಿಟ್ಟಿದ ಜರಿಯೇ, ತಟ್ಟಿಯಾದ ನೇಲವೇಂ

(2) ಹೋರಂಡುವ ತಕ್ಕುಗಳು.

ಅವರ ಜೂತಿ, ಸ್ತಂತ್ರ, ಸಂಶ್ಯೋ-ಕಾಲಿಗಳು, ರಾವುತರು, ಆಯುಧವಾಸಿಗಳು-ಸೇನಾನಾಯಕರು.

(3) ಸ್ವನ್ಯಗಳು ಆಕ್ರಮಿಸಿದ್ದಂತ ಭೂಮಿ-ಇದರ ಗುಣಾವಗಳಿಗಳು.

1. ಕಾಳಗ:—(a) ದಿನದಲ್ಲಿ ಯಾವಾಗ ಕಾಲಸಿತ್ತಿ-ಎಷ್ಟು ಹೆಚ್ಚಿನವರಿಗೆ ?

(b) ಯುದ್ಧದ ವಿರ- ಅವರ ಫಲಿತಾಶಕ್ಕೆ ಮೂಲ ಕಾರಣವಾದ ಸಂಗತಿ. (c) ಏರಡು ಕಡೆಯಾಡ ಆದ ನಷ್ಟಿ.

ಹೊಂದಿದಳು. ನಮ್ಮ ಸೋದರವಾವನು ಕೊಲ್ಲಾ ಪುರದಲ್ಲಿ ಬಬ್ತಾ  
ದೊಡ್ಡ ಹುದ್ದೆ ದಾರನಾಗಿದ್ದ ನಮ್ಮಿಬ್ಬರನ್ನು ಸಂರಕ್ಷಿಸುತ್ತೇ ನನಗೆ  
ವಿದ್ಯಾಭ್ಯಾಸ ವಾಡಿಸಿದನು. ಕೊಲ್ಲಾ ಪುರಕ್ಕೆ ಬಂದವೇಲೆ ನಮ್ಮ  
ತಾಯಿಯು ಮದ್ದಾಸಿಗೆ ಎಷ್ಟೋ ಪತ್ರಗಳನ್ನು ಬರೆಸಿದಳು; ಬಂದಕ್ಕೂ  
ಉತ್ತರವೇ ಇಲ್ಲ. ಆದರೆ ಕೆಲವು ವರ್ಷಗಳ ಮೇಲೆ ಮದ್ದಾಸಿನಿಂದ  
“ ಇಂದುಧರನಿಗೆ ಅಲ್ಲಿಯೂ ವಾಗ್ಪಾರದಲ್ಲಿ ಹಾಸಿಯುಂಟಾಗಲು ಆ  
ಪ್ರಾಂತವನ್ನೇ ಬಿಟ್ಟು ಕುಟುಂಬಸವೇತ ಪತ್ತೆಯಿಲ್ಲದೆ ಘರಾರಿಯಾದನು.  
ಅವರನ್ನು ಶೋಧಿಸುವ್ಯದು ದುರ್ಭಾಗ್ಯ. ಇನ್ನು ಮುಂದೆ ಅವರ ಅಶೀಯನ್ನು  
ಬಿಟ್ಟು ನಿಮ್ಮ ಮನಬಂದಂತೆ ಮಾಡಬಹುದು ” ಎಂದು ಯಾರೋ  
ಹೆಸರಿಲ್ಲದ ಪತ್ರವನ್ನು ಬರೆದಿದ್ದರು. ಅದಾಗ್ಯೋ ನಮ್ಮ ಸೋದರ  
ಮಾವನು ಅವರ ಶೋಧಕ್ಕಾಗಿ ವಿಶ್ವಪ್ರಯತ್ನಪಟ್ಟನು. ಅದೆಲ್ಲವು ವ್ಯಾಧರ  
ವಾಯಿತು. ನಮ್ಮ ತಾಯಿಯು ಸನ್ನ ಮುಂದಿನ ಜೀವನವನ್ನು ಸೇಸಸಿ  
ಮನಸೋವ್ಯಧಿಯಿಂದ ಹೀಡತಾಗಿ ಸನ್ನಷ್ಟಗಲು ಮೃತ್ಯುಲೋಕಕ್ಕೆ  
ತೆರಳಿದಳು. ಆಗ ನನಗೆಲ್ಲ ತಿಳಿಯುತ್ತಿತ್ತು. ನನಗೆ ಸನ್ನ ಘರಾರೂ ಇಲ್ಲ  
ದಂತಾಗಿ ದಿಕ್ಕು ತೋಳಿದಾಯಿತು. ಸನ್ನ ಮಂದುವೆಯ ಏಚಾರ ತಾಯಿ  
ಯಿಂದ ಕೇಳಿಕೊಂಡಿದ್ದೆ. ಅದೆಲ್ಲವೂ ನನಗೆ ಒಹಳ ಭೀತಿಯನ್ನುಂಟು  
ವಾಡಿತು. ಮುಂದೆ ಗಿತೀಯೇ ಶೋರದಾಯಿತು. ಅಪ್ಪರಲ್ಲಿ ನಾನು  
ಮೆಟ್ರಿಕ್ ಪರೀಕ್ಷೆಯಲ್ಲಿ ಬಂದಸೆಯ ವರ್ಗದಲ್ಲಿ ಉತ್ತೀರ್ಣಾಳಾಗಿದ್ದೆನು.  
ಆಗ ನಮ್ಮ ಸೋದರವಾವನು ನನಗೆ ಪುನಃ ಲಗ್ಗಿವಾಗಲು ಆಗ್ರಹ  
ಪಡಿಸಿದನು. ಅದಕ್ಕೆ ನಾನು ಸಮ್ಮತಿಸಲಿಲ್ಲ. ಅವನು ತನ್ನ ಜಟಿವಾರಿ  
ತನವನ್ನು ಬಿಡದೆ ನನಗೆ ಚಿತ್ರಪಿಚಿತ್ರವಾಗಿ ಹಿಂಸಕೊಟ್ಟು ಒತ್ತಾಯ  
ದಿಂದ ಮಂದುವೆ ಮಾಡಲು ಸಿದ್ಧಾನಾದನು. ಸನ್ನ ಮಾವನ ಈ ರೀತಿ ನನಗೆ  
ಸೇರದಾಯಿತು. ಚಿಕ್ಕಂದಿನಿಂದ ಸಲುಹಿಡ ಅವನ ವಾತು ಏರುವುದೂ  
ಕಷ್ಟವಾಯಿತು. ನಾನಿಲ್ಲಿಯೇ ಉಳಿದರೆ ಸನ್ನ ಮಾವ ಒತ್ತಾಯದಿಂದ  
ಸನ್ನ ಮಂದುವೆ ಮಾಡಿಯೇ ಬಿಡುವನೆಂದು ಬೆದರಿ ಬಂದು ದಿನ ಅವನಿಗೆ  
ತಿಳಿಯಂತೆ ಪುನಿಗೆ ಹೋಗಿ ಸನ್ನ ಸ್ನೇಹಿತೆಯ ಹೊರೆ ಹೊಕ್ಕೆ. ಅವಳ  
ಅಶ್ವಯದಿಂದ ಅನಾಧಾತ್ಮಮದಲ್ಲಿದ್ದು ಎಂಬ್. ಸಿ. ಪಿ. ಎಸ್. ಡಾಕ್ಟರ್  
ಪರೀಕ್ಷೆಗೆ ಓದಿ ಉತ್ತೀರ್ಣಾಳಾದೆ. ನಾಲ್ಕು ವರ್ಷ ಅಲ್ಲಲ್ಲಿ ಕೆಲಸ ವಾಡಿ

೪೦ ಗಳಿಗೆ ಬಂದು ವರ್ಷದಿಂದಲೂ ಇಲ್ಲಿದ್ದೇನೆ. ಆದರೆ ನನ್ನ ಪತಿಯು ಶೋಧ ಕಾಂಗಿ ನಾನೆಷ್ಟೋ ಪ್ರಯತ್ನವಹುದುತ್ತಿಲ್ಲಿದ್ದೇನೆ. ಇನ್ನೂವರೆಗೆ ಆತನ ಪತ್ತಿಯೇ ಆಗ್ಲೆ. ಜಿಕ್ಕಿಂದಿನಲ್ಲಿ ನನ್ನ ಪತಿಯೊಡನೆ ನಾನು ಆಹುತ್ತಿದ್ದುದು, ಆತನ ದರ್ಶನ ಇವೆಲ್ಲವೂ ನನಗೆ ಸ್ವಪ್ನದಂತಾಗಿ. ಆತನ ಶೋಧಕಾಂಗಿ ಕೆಲವು ತಿಂಗಳು ರಚನನ್ನು ಪಡೆದು ದೇಶಸಂಚಾರ ಮಾಡಬೇಕೆಂದು ಮಾಡಿದ್ದೇನೆ. ಬಂದು ವೇಳಿ ಆತನ ಪತ್ತಿಯಾಗದ ಹಕ್ಕುದಲ್ಲಿ ಆತನ ಹೆಸರಿನ ಮೇಲೆ ಜೀವವನನ್ನು ಹಿಡಿದುಕೊಂಡು ಆಜನ್ನು ಹೀಗೆಯೇ ಕಾಲಹರಣ ಮಾಡುವೆನು....” ಅನ್ನವದರೂಳಿಗೆ ಅವಳಿಗೆ ದುಃಖ ಒತ್ತರಿಸಿ ಬಂದು ಮುಂದೆ ಮಾತನಾಡಲು ಬರದೆ ಅವಳನೇತ್ತುಗಳು ಅಕ್ಕಪೂಜಾವಾದವು.

ಆ ಯುವಕನಿಗೆ ಅವಳ ಜರಿತ್ತೆಯನ್ನು ಕೇಳಿದ ಹಾಗೆ ಅತ್ಯಂತ ಜಮಾತಾರ, ಸಂಕರ್ಯ, ದುಃಖ ಎಲ್ಲ ಏಕಕಾಲಕ್ಕೆ ಬಂದೊಡಗ್ಗಾ ಹಿಂದಿನ ವೆಲ್ಲವೂ ಜಾಲ್ಯಾಪಕಕ್ಕೆ ಬರತ್ತೊಡಗಿದವು. ದಾಕ್ಷರ್ಯಿಗೆ “ಸಿಮ್ಮ ಪತಿಯು ಭಾವಚಿತ್ರವೇನಾದರೂ ಇದೆಯೇ?” ಎಂದು ಕೇಳಲು, ಅವಳು “ಇದೆ” ಎಂದು ಒಳಗೊಂಡ ಬಂದು ಚಿತ್ರಪಟವನ್ನು ತಂದು “ನೋಡಿ, ಇದು ನಮ್ಮ ಮದುವೆಯಲ್ಲಿ ತೆಗೆಸಿದ ಚಿತ್ರವು. ಈ ಸಾಫ್ತ್ವಾಮಿಯೇ ನನ್ನ ಪತಿ ದೇವರು” ಎಂದೆನ್ನತ, ಅವನ ಕ್ಯಾಂಪಲ್ಲಿ ಕೊಟ್ಟಿಳ್ಳ. ಆತನು ಆ ಭಾವಾ ಚಿತ್ರವನ್ನು ನೋಡಿ ಅತ್ಯಂತ ಚಕಿತನಾಗಿ “ಇದೇನು ಸೀನು ನನ್ನ ರತ್ನವೇ?” ಎಂದು ಅವಳ ಹಸ್ತವನ್ನು ಹಿಡಿಯಹೋದನು. ಕೂಡಲೇ ಅವಲು ನಿಸ್ತೂಯಾಕ್ಷಯಗಳಿಂದ ಬೆದರಿ ಹಿಂದಂತ್ಕೆ ಸರಿರು, “ಇದೇನು ನನ್ನ ಹೆಸರು ತಮಗೆ ಹೇಗೆ ಗೊತ್ತು?” ಎಂದಳು. “ಸಿನ್ನ ಜರಿತ್ತೆಯು ಸನಗೆ ಒಬವಾದ ಸಂಕರ್ಯವನ್ನು ಉಬುಮಾಡಿದ್ದಿರಿಂದ ಚಿತ್ರಪಟವನ್ನು ಕೇಳಿದೆ. ಇದರಿಂದ ನನ್ನ ಸಂಕರ್ಯವು ಪೂರ್ಣ ಸಿವಾರಣೆಯಾಯಿತು. ಯಾರಂದರೆ, ಇಂಥ ಚಿತ್ರಪಟವೇ ನಮ್ಮ ಮನಸೆಯಲ್ಲಿ ಬಂದಿದೆ. ಈ ಚಿತ್ರದಲ್ಲಿರುವ ಶರೀರರನು ನಾನೇ. ಸೀನು ಪರಸ್ಪೀಯಲ್ಲ. ಈ ಚಿತ್ರದ ಲ್ಲಿರುವ ರತ್ನ - ನನ್ನ ಧರ್ಮಪತ್ನಿ. ಸೀನು ನನ್ನ ಕೃಧಯದಲ್ಲಿ ನಲ್ಲಿದ್ದಾ ದುವ ರತ್ನ” ಎಂದು ಶರೀರರನು ಅವಳನ್ನು ಸೆಳೆದಪ್ಪಿ ಮುದ್ದಿಟ್ಟಿಸು.

# ಬಂಗಾರದ ಒಳೆ

‘ಕಮಲ’ ಎಂದ ಕೂಡಲೇ ಸನ್ನ ಮುಖ  
ಜೀರ್ಣಲುಬ್ಬಿತ್ತು. ಅವಳಿನಿಬ್ಬು ಸಾಮಾನ್ಯವಾದ  
ಹೆಣ್ಣಿಲ್ಲ, ತುಂಬಾ ಚನುತಾಪ್ಪಾರಿ. ಮನಿ  
ಚಾಕ್ಸಿಗೆ ಗ್ರಹಣ ಹಿಡಿಯಿತೆಂದುಕೊಂಡೆ..  
ತಂತ್ರಮಾಡಿ ಗಿಲ್ಲು ಬಂಗಾರದ ಬಳಿಗಳನ್ನು  
ಕೊಂಡುಕೊಟ್ಟು ಕಮಲಳನ್ನು ಕಳಿಸಿಬಟ್ಟಿ.  
ಸನ್ನ ಸಕ್ಕೂಗೆ, ತನ್ನ ತಂಗಿಗೆ ನಾನು  
ಮಾಡಿದ ತಂತ್ರವೆನ್ನಾಗ್ನಿ ತಿಳಿಯದು..!

ಕರ್ತೆಗಾತ್ರ

## ಶ್ರೀಮತಿ ರತ್ನ

ಇವರು ಹೆಚ್ಚಿನವರಿಸಿವರು. ಶ್ರೀ. ಎಚ್. ಸೀತಾರಾಮರಾವ್ ಎಂ. ಎಸ್. ಆವರ ಜಂಡತೆ. ಶ್ರೀ. ಸೀತಾರಾಮರಾಯರೂ ಒಳ್ಳೆಯ ಕರ್ತೆಗಾರರಾಗಿದ್ದು, ಶ್ರೀಮತಿ ರತ್ನರವರು ಕೂಡ ಕರ್ತೆಗಳನ್ನು ಬರೆಯತ್ತೊಡಗಿ ಸರಿಸಿದ್ದೇಂದು ನಿನಿಸಿಬಟ್ಟಿದ್ದಾರೆ. ಇವರು ಮಹಿಳೆಯು ಕನ್ನಡ, ಅರವ, ಇಂಗ್ಲಿಷ್‌ಗಳನ್ನು ಮನಸೆಯಲ್ಲಿಯೇ ಕಲಿತುದು. ಆದರೂ ಮನಸೆಯ ವಾತಾವರಣವನ್ನೇ ಅವರ ಶೈಲಿಗೆ ಸಂಸ್ಕಾರಕೊಟ್ಟಿರುವ ದೆಂದು ತೋರುತ್ತದೆ. ಆರವದಲ್ಲಿ ಸ್ವಲ್ಪ ಪರಿಶ್ರಮವನ್ನು ಪ್ರದರಿಂದ ಅಲ್ಲಿ ಸಿಕ್ಕಿದ ವಸ್ತುವನ್ನು ತೀಕೊಂಡು ಕನ್ನಡದಲ್ಲಿ ಬರೆಯಲು ಪಾಠ್ಯರಂಭಿಸಿದರು. ‘ಇನ್ನು ಒಂದೇ ನಿಮಿಷ’ , ‘ನನ್ನ ಕಾವಲು’ , ‘ಪಿತೃವಾಕ್ಯ’ , ‘ಉಂಗುರದ ಕಳವು’ ಇವನಾಲ್ಲಿ ಕರ್ತೆಗಾರದಲ್ಲಿ ಪ್ರಕಟವಾಗಿವೆ. ಸದ್ಗುರಲ್ಲಿ ಪ್ರಕಟವಾಗುತ್ತಿರುವ ಈ ವಿಧನಸೆಯ ಕರೆಯನ್ನು ಸ್ವೀಕಿದರೆ ಅವರು ಇನ್ನೊಂದೆ ಒಳ್ಳೆಯ ಕರ್ತೆಗಳನ್ನು — ಸ್ವತಂತ್ರ ಕಥಗಳನ್ನು ಬರೆಯಬಲ್ಲರಂದು ತೋರುತ್ತದೆ. ಭಾಷೆಯ ಇದ್ದ ಸ್ವಲ್ಪ ಕಸುಕುತನವು ಬೇಗನೆಯ ಹೊಗ್ಗತ್ತು ಅದು ಪಕ್ಷಾವಾಗುತ್ತಿಲಿದೆ; ಆದಕಾರಾಗಿ ಕನ್ನಡ ಲಲತ ಸಾಹಿತ್ಯದ ಓದಿಕೆ ಕೆಜ್ಜುವುದಗತ್ತು.

ಎಂಫೇಸಿಸಿಂದ ನಾನು ಮನೆಗೆ ತಿರುಗಿ ಬರುವಾಗ ಮಧ್ಯಾತ್ಮ  
ಹನ್ನೆ ರದ್ದಿರಬಹುದು. ಮನೆಗೆ ಬಂದು ಶ್ರಮಪರಿಹಾರಕಾಗಿ ಕುಚೀರ  
ಯಲ್ಲಿ ಒರ್ಗಿಕೊಂಡೆ. ನನ್ನ ಸೋಳ ಕುಚೀರಯ ಬಳಿಯಲ್ಲಿ ಇಟ್ಟಿದ್ದ  
ಗಂಟು ಮಾಲೆಗಳನ್ನೇಲೆ ಪಿತ್ತು. ಬಂದು ಚಿಕ್ಕ ಟ್ರೈಂಕು, ಎಲೆಕಟ್ರಿಟ್  
ಬಂದು, ಬ್ರಹ್ಮಾಂಡದ ಮೊಟ್ಟೆಯಂತಿದ್ದ ಬಂದು ಮಾಲೆ — ಇವು  
ಅಲ್ಲಿ ಕೂತಿದ್ದನ್ನು. ಅವು ಯಾರವೆಂದು ನನಗೆ ತಿಳಿಯಲ್ಲ. ಕೊಂಡ

೧೦  
೮೮  
೮  
೭

“ ಈ ಹೊತ್ತಾದನಂತರ ನನ್ನ ಹೆಂಡತಿ ಸಕ್ಕು ಏನೋಇ ಕೆಲಸಕ್ಕಾಗಿ ಅಡಿಗಿ ಮನೆಯಿಂದ ಹೊರಗೆ ಬಂದಳು. ಅವಳನ್ನು ಹತ್ತಿರ ಕೂಗಿ “ ಈ ಸಾಮಾನುಗಳನ್ನೀಲಾ ಯಾರು ಇಲ್ಲಿ ಇಟ್ಟುಹೋಗಿದ್ದಾರೆ? ” ಎಂದು ಕೇಳಿದೆ.

“ ಒಬ್ಬರೂ ಇಟ್ಟುಹೋಗಲಿಲ್ಲ. ನನ್ನ ತಂಗಿ ಕಮಲ ಬಂದಿದ್ದಾಳೆ ” ಎಂದಳು ಸಕ್ಕು.

‘ ಕಮಲ ’ ಎಂಬ ಹೆಸರನ್ನು ಕೇಳಿದ ಕೂಡಲೇ ನನ್ನ ಮುಖ ಜೋಲುಪುತ್ತು. ಏಕೆಂದರೆ ಅವಳು ಒಬ್ಬ ಸಾಮಾನ್ಯವಾದ ಹೊಣಿಲ್ಲ. ತುಂಬಾ ಚಮತ್ವಾರಿ. ತನಗೆ ಏನಾದರೂ ಬೇಕಾಗಿದ್ದರೆ, ತಕ್ಷಣ ನನ್ನ ಮನಸೆಗೆ ಬಂದು ಬಂದು ವಾರ ಇದ್ದುಬೆಡುವಳು. ಆ ಬಂದು ವಾರ ದೊಳಗಿ ತನ್ನ ಅಕ್ಷು ಸಕ್ಕುಗೆ ಮಧ್ಯಮಧ್ಯದಲ್ಲಿ ಕೊಂಚ ಧೂಪವನ್ನು ಹಾಕುವಳು. ಅಷ್ಟು ವಾಡಿದರೆ ಸಾಕು; ಆ ಮೇಲೆ ಸಡೆಯುವ ಕೆಲಸವಲ್ಲಾ ತಾನಾಗಿ ನಡೆಯುವುದು! ಹೀಗೆ ಕಮಲ ನಾಲ್ಕು ಸಲ ಪ್ರಯತ್ನವಾಡಿದ್ದಾಳೆ. ಎಲ್ಲಾ ಸಲದಲ್ಲಿಯೂ ಅವಳ ಪಾಶ್ಚಯಕ್ಕೇ ಜಯ! ಇದ್ದರಿಂದ ಅವಳ ಹೆಸರನ್ನು ಕೇಳಿ, “ ಸರಿ... ಮನಿಭಾಕ್ಷಗೆ ಗ್ರಹಣ ಹಿಡಿದುಬಿಟ್ಟು ” ಎಂದು ಮನಸ್ಸನಲ್ಲಿ ಅಂದುಕೊಂಡು ಆ ಮೇಲೆ ಮಾತಾಡುವುದಕ್ಕೆ ಹಾರಂಭಿಸಿದೆ.

ನಾನು— “ ಈವಾಗ ಯಾವುದಕ್ಕಾಗಿ ಇಲ್ಲಿಗೆ ಹೊರಟುಬಂದಿದ್ದಾಳೆ? ”

ಸಕ್ಕು— “ ಬರುವ ಗುರುವಾರ ಅವಳ ಮೈದುನಸಿಗೆ ಮದುವೆಯಂತೆ; ಅಲ್ಲಿಗೆ ಹೋಗಿವುದಕ್ಕೆ ಹೊರಟಳಂತೆ. ಹಾಗೆಯೇ ನಿಮ್ಮನ್ನು ಸೋಡಿಕೊಂಡು ಹೋಗೋಣವೆಂದು ಬಂದಿದ್ದಾಳೆ. ”

ನಾನು— “ ಏಕೆ, ರ್ಯಾಲು ಭಾಜೆಗೆ ಏನಾದರೂ ಹಣ ಸಾಲದೋ? ಅಥವಾ ಸೀರೆ, ಕುಬುಸ.... ”

ಸಕ್ಕು— “ ಇಲ್ಲ....ಇಲ್ಲ.... ಅದೆಲ್ಲ ಬಂದೂ ಇಲ್ಲ. ”

ನಾನು— “ ಮತ್ತೆ ಸನ್ನಸ್ನು ಸೋಡುವುದಕ್ಕೆ ಅಷ್ಟು ಅವಕ್ಷೀ

ಸಕ್ಕು—“ಮಂದುವೆಗೆ ಹೋಗುವುದಕ್ಕೆ ಕೈಲಿ ಬಂದು ಬಳಿ  
ಕೊಡ ಇಲ್ಲವಂತಿ....”

ನಾನು—“ಅದೇ ನೋಡಿದೆ! ಕೆಲಸವಿಲ್ಲದ ನಿನ್ನ ತಂಗಿ ಇಲ್ಲಿಗೆ  
ಬರಲಾರಳಲ್ಲ ಎಂದು! ಉಂ.. ಆ ಮೇಲೆ....?”

ಸಕ್ಕು—“ಎನಾದರೂ ಎರಡು ಎರಡುವರೆ ಪೌನಿಸಲ್ಲಿ ಬಂದು  
ಜೋಡಿ ಬಳಿ ತರಿಸಿಕೊಟ್ಟು ವಾಸಿ ಎಂದು ನನ್ನ ಹತ್ತಿರ ಹೇಳಬಾ..”

ನಾನು—“ಈವಾಗ ಬಂದೂ ಸಾಧ್ಯವಿಲ್ಲ ಎಂದು ಉತ್ತರ  
ಕೊಟ್ಟೀಯೇನೋ ನೀನು?”

ಸಕ್ಕು—“ಇಲ್ಲ, ನಿಮ್ಮ ಹತ್ತಿರ ಹೇಳಿ ಕೊಂಡುಕೊಡುವುದಾಗಿ  
ಒಪ್ಪಿಕೊಂಡುಬಿಟ್ಟು.”

ನಾನು—“ಎನದು! ಒಪ್ಪಿಕೊಂಡುಬಿಟ್ಟುಯಾ?”

ಸಕ್ಕು—“ಹೌದು.”

ನಾನು—“ನಿನಗೆ ಬೇರೆ ಕೆಲಸವೇನು? ಬೆಳಗಾದರೆ ನಿನ್ನ ಸೈಸ್ಯಕ್ಕೆ  
ಎನಾದರೂ ತೆಗೆದುಕೊಡುವುದೇ ನಿನ್ನ ಕೆಲಸ! ಬಳಿ ಬೇಕಾದರೆ ಅವಳ  
ಗಂಡನನ್ನು ಕೇಳಿ ತರಿಸಿಕೊಳ್ಳುವುದು ತಾನೇ? ಅದಕ್ಕೆ ನನ್ನ ಪಾರ್ಣವನ್ನು  
ಹಿಂಡಬೇಕೇ?

ಸಕ್ಕು—“ಅವರು ಏನು ಮಾಡುವರು, ಪಾಪ. ತಿಂಗಳಿಗೆ  
ಇಪ್ಪತ್ತು ರೂಪಾಯಿ ಸಂಭಳಿ. ಅದರೊಳಗೆ ಸಂಸಾರದ ವೆಚ್ಚ ವೆಲ್ಲ ಮಾಡಿ  
ಕೊಳ್ಳಬೇಕು. ಹಾಗೆ ಇರುವಾಗ ಏವತ್ತು ಅರುವತ್ತಿಕ್ಕೆ ಅವರು ಎಲ್ಲಿಗೆ  
ಹೋದಾರು?”

ನಾಗು—“ಹಾಗಾದರೆ ನಾನು ಮಾತ್ರ ಸಾವಿರ-ಐಸ್ತಾರು  
ಸಂಪಾದಿಸುತ್ತೇನೆಂದು ತಿಳಿದೆಯೋ ಏನು?”

ನನ್ನ ಮಾತನ್ನು ಕಿರಿಯಲ್ಲಿ ಹಾಕಿಕೊಳ್ಳಬೇ ಸಕ್ಕು ಒಳಗೆ ಹೋಗಿ  
ಬಿಟ್ಟುಬು. ನಾನು ಯೋಜನೆ ಮಾಡಿದೆ. ಕಮಲೆಗೆ ಬಳಿ ತಂದುಕೊಡುವು  
ದಕ್ಕೆ ನನಗೆ ಕೊಂಡುವೂ ಇವ್ವಿಲ್ಲ. ಮತ್ತು ಅವಳನ್ನು ಈ ಸಲ್ಲ

೪೯ ಹೇಗಾದರೂ ಉಪಾಯದಿಂದ ಕಳುಹಿಸಬೇಕೆಂದು ಸನ್ನು ಇವ್ವು. ಆದ್ದನ್ನಿರಂದ ಅದಕ್ಕೆ ಒಂದು ತಂತ್ರ ವಾಟಿದೆ. ಬಂಗಾರದ ಬಳಗೆ ಬದಲಾಗಿ ರೋಲ್‌ಗೊಲ್‌ಲ್ಡ್ ಬಳಿಗಳಲ್ಲಿ ಒಂದು ಜೊತೆ ಕಮಲಿಗೆ ಹೊಂಡು ಕೊಟ್ಟು ಉಲಿಗೆ ಕಳುಹಿಸಬಿಡುವುದೆಂದು ತೀವ್ರಾನ್ವಿಸಿದೆ. ಆಮೇಲೆ ಸನ್ನು ಮನಸ್ಸು ಸಮಾಧಾನವಾಯಿತು,

ಅವತ್ತು ನಾಯಂಕಾಲ ಎದು ಗಂಟಿಗೆಲ್ಲಾ ಸಕ್ಕು, ಕಮಲ ಜೆನ್ನಾಗಿ ‘ಡ್ರೈ’ ವಾಟಿಕೊಂಡು ನಗದಿನ ಅಂಗಡಿಗೆ ಹೊರಟು ಬಂಟ್ಟುರು. ನಾನು ಬೇಕುಬೇಕೆಂದ ಹಾಗೆ ಷಟ್ರಣ್ಣ ತಗುಲಿಸಿಕೊಂಡು ಹೊರಗೆ ಹೊರಟಿ. ಮೂರು ಒನ್ನೂ ಕಣ್ಣಿಯ್ಚೆಟ್ಟಿ ಅಂಗಡಿಗೆ ಹೊಂದಿವು. ನಮ್ಮ ಉರಿಸಲ್ಲಿ ಚೆಟ್ಟಿಯಾರರ ಅಂಗಡಿಯೇ ಬಂಗಾರದ ಸಗಗಳಿಗೂ ಇಲಾಷ್ ಸಗಗಳಿಗೂ ಹೆಸರು ಹೊಂದಿದ್ದು. ಚೆಟ್ಟಿಯಾರರು ಸನಗಿ ತುಂಬ ದಿನದಿಂದಲೂ ತಿಳಿದವರು; ಮತ್ತು ಅವರು ಸನ್ನು ತಂದೆಯವರಿಗೆ ತುಂಬ ಗೊತ್ತು. ಆದ್ದರಿಂದ ಅವರ ಹತ್ತಿರ ಸಕ್ಕುಗೆ ತಿಳಿಯದ ಹಾಗೆ ಸನ್ನು ಅಭಿವೃದ್ಧಿಸಿದ್ದ ಏವರವಾಗಿ ಹೇಳಿದೆ. ತಕ್ಷಣದಲ್ಲಿ ಅವರ ಅಂಗಡಿಯಲ್ಲಿದ್ದ ಕೆಲವು ತರಹದ ರೋಲ್‌ಗೊಲ್‌ಲ್ಡ್ ಬಳಿಗಳು ಸಕ್ಕುವಿನ ಎದುರಿಗೆ ಬಿದ್ದವು. ಎರಡು ಗಂಟೆಯ ಹೊತ್ತು ಹಡುಕಿ, ಕೊನೆಯಲ್ಲಿ ಒಂದು ಜೋಡಿ ಬೆಳೆಯಣ್ಣ ಆರಿಸಿ ತೆಗೆದಳು.

ಸಕ್ಕು—“ ಈ ಬಳಿ ಜೋಡಿಗೆ ಎನು ಬೆಲೆಯಾಗುತ್ತೇ ? ”

ನಾನು—“ ಕೊನೆಯು ಬೆಲೆ ಅರುವತ್ತುದು ರೂಪಾಯಿಯೆಂದು ಚೆಟ್ಟಿಯಾರರು ಹೇಳುತ್ತಾರೆ. ನಾನು ಅರುವತ್ತು ರೂಪಾಯಿ ಕೊಡೇಣ ಹೆಂದು ಇದ್ದೇನೇ ! ”

ಸಕ್ಕು—“ ಅಬ್ಜು ! ಇವ್ವು ಜಾಸ್ತಿ ಬೆಲೆಯಲ್ಲಿ ಬೇಡ. ಇನ್ನೂ ಕೊಂಡ ಕವ್ವಿ ಬೆಲೆಯಲ್ಲಿ ಬೇರೆ ಸೋಡಿ. ”

ನಾನು—“ ಹೋದರೆ ಹೋಗುತ್ತೇ ಹೋಗು ! ಹತ್ತು ರೂಪಾಯಿ ಹೆಚ್ಚಾಗಿ ಕೊಟ್ಟರೂ ಬಳಿ ಕಣ್ಣಿಗೆ ಲಕ್ಷಣವಾಗಿದೆ, ಇದನ್ನೇ ತೆಗೆದುಕೊರ್ಲಿ. ”

ಸಕ್ಕು ತುಂಬ ಸಂತೋಷಪೂರ್ವಿಕದವಳಾಗಿ ಕಮಲೆಯನ್ನು ಕರೆದುಕೊಂಡು ಅಂಗಡಿಪೀಠಿ ಸುತ್ತುವುದಕ್ಕೆ ಹೋದಳು. ವಾಪ! ನಾನು ಕೊಂಡುಕೊಟ್ಟು ಬಳೆ ಪೂರ್ತಿ ಬಂಗಾರವೆಂದು ಎಣಿಸಿಕೊಂಡ ಹೀನೋ. ಅವಳು ಹೊರಗೆ ಹೋದ ಮೇಲೆ ಜೆಟ್ಟಿಯಾರರಿಗೆ ರೂಪಾಯಿ ಪದನ್ನು ಕೊಟ್ಟು, ಸನ್ನ ತಂತ್ರದಲ್ಲಿ ಸಹತಂತ್ರಿಯಾದುದಕ್ಕಾಗಿ ಅವರಿಗೆ ಒಂದು ಸಮಸ್ಯಾರ ಮಾಡಿ ಮನಗೆ ತಿರುಗಿದೆ.

ಅವಶ್ಯ ರಾತ್ರಿ ಸಮೋದರಿಯರು ನಿದ್ದೆಯನ್ನೇ ವಾಡಲಿಲ್ಲ. ನಾನು ಕೊಂಡುಕೊಟ್ಟು ಬಳೆಯ ಪಷಯವನ್ನೇ ಇಬ್ಬರೂ ಮಾತನಾಡುತ್ತದ್ದರು. “ತುಂಬಾ ಜೆನಾನ್ನಾಗಿದೆ” ಎಂದಳು ಸಕ್ಕು. “ಹೌದು, ಈ ಬಳೆ ತುಂಬ ಲಕ್ಷ್ಮಣವಾಗಿದೆ. ಹೌನು ತುಂಬ ಬೆಲೆ ಜಾಸ್ತಿಯಾಗಿರುವ ಈ ದಿನದಲ್ಲಿ ಈ ಬಳೆ ಸಮಗೆ ಅರುವಶ್ಯ ರೂಪಾಯಿಗೆ ಸಿಕ್ಕಿದ್ದ ತುಂಬಾ ಅಗ್ಗ ತಾನೆ!” ಎಂದು ಹೇಳಿದಳು ಕಮಲ. ಇದೆಲ್ಲವನ್ನೂ ನಾನು ಪಕ್ಕಾದ ರೂಪಿಸಿಂದ ಕೇಳಿಕೊಂಡಿದ್ದೆ. ಅದನ್ನು ಕೇಳುವಾಗಲೆಲ್ಲ ನನಗೆ ನಗು ಬರುತ್ತತ್ತು.

ಮರುದಿನ ಬೆಳಗಾಯಿತು. ಬೆಂಗ್ಗೆ ಯಶ್ಯ ಗಂಟೆ ಇರಬಹುದು. ತಾನು ಎಣಿಸಿಕೊಂಡುಬಂದ ಕೆಲಸವಾದ್ದು ರಿಂದ ಉಳಿಗೆ ಹೊರಬಳ್ಳಿ ಕಮಲ. ಈ ವಿಷಯದಲ್ಲಿ ನನಗೆ ತುಂಬಾ ಸಂತೋಷ. ಏಕೆಂದರೆ, ಬಳೆಯ ಗುಟ್ಟು ರಟ್ಟಾಗುವುದಕ್ಕೆ ಮುಂಚೆ ಅವಳನ್ನು ಹೇಗಾದರೂ ಉಳಿಗೆ ಕೂಲಿಸಿಬಿಡಬೇಕಿಂಬುದು ಸನ್ನ ಆತುರ. ಆದ್ದರಿಂದ ಕಮಲೆಯನ್ನು ಕರೆದುಕೊಂಡು ಹೋಗಿ ದೈತ್ಯಸಲ್ಲಿ ಕೂಡಿಸಿ ಮನಗೆ ಬಂದೆ. ನನ್ನ ಬರು ವಿಕೆಯನ್ನೇ ಎದುರು ಸೋಡುತ್ತದ್ದುಳು ಸಕ್ಕು. ನನ್ನನ್ನು ಸೋಡಿದ ಕೂಡಲೇ “ಒಳಿಗಳ ವಿಷಯ ಕಮಲ ಏನಾದರೂ ನಿಮ್ಮ ಕೂಡ ಹೇಳಿದಳೇ?” ಎಂದು ಅವಸರದಿಂದ ಕೇಳಿದಳು. “ಇಲ್ಲವಲ್ಲ. ನನ್ನ ಹತ್ತಿರ ಬಂದೂ ಹೇಳಲಿಲ್ಲವಲ್ಲ. ಏಕೆ, ಏನು ಸಮಾಚಾರ?” ಎಂದು ಕೇಳಿದೆ.

“ಸೀವು ಕೊಂಡುಕೊಟ್ಟು ಬಳಿಗಳು ತುಂಬಾ ಜೆನಾನ್ನಾಗಿದ್ದವು. ಮತ್ತು ಎರಡು ಹೌನಿನೋಳಗಿ ಕೊಳ್ಳಲು ಹೇಳಿದ್ದಕ್ಕೆ ಸೀವು ಮಾರು ಹೌನಿನದನ್ನು ಅರುವಶ್ಯ ರೂಪಾಯಿ ಕೊಟ್ಟು ತೆಗೆದುಕೊಂಡುಬಟ್ಟಿರಿ.

೪೦ ಅವನ್ನು ಕರುತ್ತಿರುವುದಕ್ಕೆ ನನಗೆ ಕೊಂಡವೂ ಮನಸ್ಸಿಲ್ಲ.  
ನ ಆದ್ದರಿಂದ ಅವನ್ನು ನಾನು ಇಟ್ಟುಕೊಂಡು, ನಾನು ವಾಕಿಕೊಂಡಿದ್ದ  
ಶೀ ಎರಡು ಹಾನಿನ ಬಳಿಗಳಲ್ಲಿ ಒಂದು ಜೀರ್ಣಿ ಅವಕಿಗೆ ಕೊಟ್ಟುಪಟ್ಟೇ.  
ಕರುಲ ಒಂದೂ ಹೇಳಿದೆ ಅವನ್ನು ಶಿಗೆದುಕೊಂಡು ಹೋಗಿಬಿಟ್ಟುಳು ”  
ಎಂದು ಸಾವಕಾಶವಾಗಿ ಹೇಳಿದಳು ಸಹ್ಯ.

# ರಹಸ್ಯಭೇದ

ಹೊಸ ಪ್ರಣಯಿಗಳ ಮನಕೇಡಿತನ; ಹಳೆ  
ಸಮಾಜದ ರೂಢಿಯ ರಣರಕ್ಷಸತನ – ಇವೆ  
ರಡರ ನಡುವೆ ಎರಡು ಜೀವಗಳು ಬೆಂದವು.  
ಒಂದು ಪ್ರೇಮವನ್ನು ಬಾಳುಗೆಡಿಸಿದರೆ,  
ಒಂದು ಪ್ರೇಮಪಲ್ಲದ ಹಾಳುಬಾಳಿಗೆ  
ನೂಕಿತು. ಪ್ರಣಯಭಂಗದ ಅಗ್ನಿ ಕುಂಡದಲ್ಲಿ  
ಉರಿದ ಎರಡು ಜೀವಿಗಳು – ಸುಮತಿ ಕೃಷ್ಣ  
ಜೋಯಿಸರು – ಹೇಗೆ ಶಾಂತಿಪಡೆದರು ?

ಕರ್ತೆಗಾತ್ರ

## ಶ್ರೀಮತಿ ಪಿ. ಭಾರತಿಬಾಯಿ

ಉಡುಪಿಯ ಶ್ರೀಮತಿ ಪಿ. ಭಾರತಿಬಾಯಿ ಪಣಿವಾಡಿಯವರು ಕೆಲವು ಕಾಲ ಗುಪ್ತವಾಗಿಯೇ ಬರೆಯುತ್ತಿಲಿದ್ದರು. ಅವರ ಹಿಂದಿನ ಕರ್ತೆಗಳನ್ನೆಲ್ಲ ಓದುತ್ತಿಬಂದರೆ, ಸಲಸಲಕ್ಕು ಅವರ ಸಾಹಿತ್ಯವು ಮೇಲೆ ಮೇಲೆ ಪರುತ್ತಿದೆ ಎಂದು ಕಾಣಬಿರದು. ಹಳತನ್ನೆಲ್ಲ ತಳ್ಳಿದೆ ಹೊಸ ತನ್ನೆಲ್ಲ ಕೊಳ್ಳಿದೆ ಇವರ ಪಚಾರಸರಣಿ ಸರ್ಪವೇ ಹರಿಯುತ್ತಿದೆ. ಅನ್ನಾಯವನ್ನು ವಿಂಡಿಸ ತಕ್ಕುದು, ಆದರ್ಥವನ್ನು ಮಂದಿಸತಕ್ಕುದು ಇವರ ಬರೆವಣಿಗೆ. ಈ ಸಣ್ಣ ಕರ್ತೆಯಲ್ಲಿ ಅವರು ಬಂದು ದೀಪ್ರಫ್ರಿ ಜೀವನಚರಿತ್ರೆಯನ್ನು ತುಂಬಲು ಯತ್ನಿಸಿದ್ದರೂ ಕೊನೆಯಲ್ಲಿ ಆದರ್ಶ ಜೀವನದ ಸನ್ನಿಹಿತನನ್ನು ಚಿತ್ರಿಸಿ ತಮ್ಮ ಉದ್ದೇಶವನ್ನು ಓದುಗರ ಹೃದಯದಲ್ಲಿ ತಟ್ಟನೆ ಒತ್ತಿಬೆಟ್ಟಿದ್ದಾರೆ. ಇವರು ಸಾಹಿತ್ಯದ ರೀತಿಮಂದರ್ಗಳನ್ನು ರಿತಿರುವುದರಿಂದ ಕಥಾಕಲೆಯ ಮೆಟ್ಟಿಲುಗಳನ್ನು ಬೇಗ ಬೇಗನೆ ಹತ್ತಿಬಲ್ಲಿರು.

“ ನ್ಯಾಷಿದ ಅವರಾಧವನ್ನು ಕ್ಷಮಿಸಿರಿ, ಸುಮತಿಯನ್ನು ಮಂದುವೆ ನಾಡಿಕೊಳ್ಳಲು ಬಹುತ್ತೇನೆ. ”

“ ಎಲ್ಲೋ ಬಡವ ! ಸಮ್ಮತ ಹಳ್ಳಿಯ ಬಡ ಜೋಯಿಸರ ಹುಡುಗ ನೆಂದು ನಿಷ್ಟನ್ನು ತುಡು ಸಾಕಿ ಸಲಪಿದ್ದಕ್ಕೆ ನೀನಿಂತೆ ಅತಾಗಿಚಾರ ವನ್ನು ವಾಡಬಹುದೇ ? ನೀಂಚ, ಇನ್ನು ನನ್ನ ಕಣ್ಣ ಮುಂದೆ ಬಂದರೆ ಕ್ಕುಣಿತ್ತೊ ಸಿಲ್ಲಬೀಡ, ತೇಲಗು. ”

ರಜ  
ಸ್ಟೇ  
ಡ

“ಆದ ಅವರಾಧವನ್ನು ಕ್ಷಮಿಸಿರಿ; ಸನ್ನಿಂದಾಗಿ ಸುಮತಿಯ ಜೀವನವನ್ನೇ ಹಾಳು ಮಾಡಬೇಕಿರಿ. ಯಾರಿಗಾದರೂ ಈ ವರ್ತಣೆ ವಾಸವು ತಿಳಿದಲ್ಲಿ ಅವರೆಂದಿಗೂ ಸುಮತಿಯನ್ನು ಮಂದುವೆ ಮಾಡಿ ಕೊಳ್ಳಲಾರರು.”

“ನಿನಗೇತಕ್ಕೆ ಈ ಅಧಿಕಪ್ರಸಂಗ? ಸಮ್ಮಾಭವಿಷ್ಯವನ್ನು ನಾವೇ ಸೋಡಿಕೊಳ್ಳುವೆವು. ನೀನು ಮಾತ್ರ ಇನ್ನು ನನ್ನ ಕಣ್ಣಿಗೆ ಬಢ್ಣರೆ ನಿನ್ನ ಅಂತ್ಯಕೂಲ ಸಮೀಪಿಸಿತೆಂದು ತಿಳಿದುಕೊ.

“ಮಹಾಸ್ವಾಮಿ! ಆಜ್ಞೆಯನ್ನು ಶಿರಸಾವಹಿಸುವೆನು. ಇನ್ನು ತಮ್ಮ ಮುಂದೆ ನಾನು ಎಂದಿಗೂ ಸಿಗುವಂತಿಲ್ಲ. ಈಗಲೇ ಹೂರಬೆ.”

ಬೆಂಗಳೂರಿನ ಶ್ರೀಮಂತ ಗೃಹಸ್ಥರಾದ ರಾಮರಾಯರಿಗೆ ಅವರ ಹಳ್ಳಿಯ ಜೋಯಿಸರ ಮಗನಾಡ ಕೃಷ್ಣಜೋಯಿಸನು ಶಿರಬಾಗಿ ಹೊರಟುಮೋದನು.

\*: \* : \*

ರಾಮರಾಯರು ಪ್ರಸಿದ್ಧ ಚಮೀನಸುದಾರರು. ಅಷ್ಟಲ್ಲದೆ ಈಗಿನ ಕಾಲದ ಏಧ್ಯಾವಂತ ಸುಧಾರಿತ ಸಮಾಜದವರು. ಅವರಿಗೆ ಸುಮತಿ ಎಂಬ ಏಕಮಾತ್ರಪುತ್ರಿ ಇದ್ದಳು. ಸುಮತಿಯು ಐದು ವರ್ಷ ಪ್ರಾಯದಲ್ಲಿಯೇ ತಾಯಿಯನ್ನು ಕಳಕೊಂಡಿದ್ದಳು. ಮುಸಲ್ಲಾನ್ ಗಾಯಕಿಗೆ ಮನಸೋತ ರಾಮರಾಯರು ತನ್ನ ಹೆಂಡತಿಯ ಮರಣದ ಸಂತರ ಎರಡನೆಯ ವಿವಾಹಮಾಡಿಕೊಳ್ಳುವ ಹವಾಸಕ್ಕೆ ಹೋಗಲಿಲ್ಲ.

ಸುಮತಿಯು ಹೈಸ್ಕೂಲಲ್ಲಿ ಕಲಿಯುತ್ತಿದ್ದಳು. ಅವಳು ಅತ್ಯಂತ ವಿಶಾಸಿಸಿಯೂ ಸ್ಮರದಲ್ಲಿಸಿಯೂ ಆಗಿದ್ದಳು. ಅವಳನ್ನು ಕಂಡ ವರು ಯಾರೂ ನೇತ್ರಾನಂದವನ್ನು ಪಡೆಯದೆ ಹೋಗುತ್ತಿರಲಿಲ್ಲ. ಸುಮತಿಯಂತಹ ಸುಶಿಕ್ಷಿತಳಿಗೆ ಯೋಗ್ಯವರನು ಸುಲಭವಾಗಿಯೇ ಸಿಕ್ಕುವನೆಂಬ ನಿಶ್ಚಯವಿದ್ದುದರಿಂದಲೇ ರಾಮರಾಯರು ಸುಮತಿಯ ಮೆಟ್ರಿಕ್ ಮುಗಿಯುವವರಿಗೆ ಅವಳ ಮಂದುವೆಯ ಗೋಜಿಗೆ ಹೋಗಿರ ಲಿಲ್ಲ.

ಕೃಷ್ಣ ಜೋಯಿಸನು ರಾಮರಾಹುರ ಹಳ್ಳಿಯ ಬಡ ಜೋಯಿಸನೆ ಇ<sup>೨</sup> .  
 ಮಗನು. ಸಂಸ್ಕೃತ ಶಾಲೆಯಲ್ಲಿ ಜೋತಿಷ್ಪತ್ನಿನ್ನು ಅಭಿಭೂತಿಸುತ್ತಿ  
 ಧನು. ಬಡವನಾದರದರಿಂದ ರಾಮರಾಹುರಲ್ಲಿಯೇ ಖದರಪೋಹನೆ  
 ಯನ್ನು ವಾಡಿಕೊಂಡು ಕಾಲಕಳೆಯುತ್ತಿದ್ದನು. ಅನುಕೂಲಪ್ರೇರ್ಯಾ  
 ದಾಗಲೆಲ್ಲಾ ಮನೆಯ ಚೀಲ್ಲರೆ ಕೆಲಸವನ್ನು ವಾಡುತ್ತಿದ್ದನು. ಬಡವ  
 ನಾದಾಗಳ್ಲಿ ಆತನು ಒಳ್ಳಿಯ ತೇರಿಸಿಸ್ತಿಯೂ ರೂಪವಂತನೂ  
 ರಸಿಕನೂ ಆಗಿದ್ದಿನು. ಸುವಾರು ಏಂಬೀ ವರ್ಷಗಳಿಂದ ರಾಮರಾಹು  
 ರಲ್ಲಿಯೇ ವಾಸವನಾಡಿಕೊಂಡಿದ್ದುದರಿಂದ ರಾಮರಾಹುರಗೆ ಅವನ  
 ಮೇಲೆ ತುಂಬಾ ಅಭಿಮಾನವತ್ತು. ಎಷ್ಟೋ ಸಲ ಮನೆಯ ಒವಾಬು  
 ದಾರಿಯನ್ನು ಅವನ ಮೇಲೆಯೇ ಪಿಟ್ಟು ತಮ್ಮ ಪ್ರೇರ್ಯಾಯಿಡನೆ ಮದ  
 ರಾಸು, ಬೊಂಬಾಯಿ, ಕಲಕತ್ತ ಮುಂತಾದ ಕಚೆಗೆ ಜೋಗುವ ಪದ್ಧತಿ  
 ಇತ್ತು. ಆಗ ಇಡೀ ಮನೆಯಲ್ಲಿ ಅಧಿಕಾರಿಗಳೆಂದರೆ ಸುಮತಿ, ಮತ್ತು  
 ಕೃಷ್ಣಜೋಯಿಸ. ಇವರು ಅನೇಕ ವರ್ಷಗಳಿಂದ ಒಂದೇ ಮನೆಯಲ್ಲಿ  
 ಧ್ವನಿರಿಂದ ಇಬ್ಬರಿಗೂ ಪರಸ್ಪರ ಆದರಾಭಿಮಾನಗಳು ಇದ್ದವು.  
 ಅವರಿಷ್ಟರೂ ಜೊತೆಯಾಗಿ ಎಲ್ಲಿ ಹೋದರೂ ಏನು ವಾಡದರೂ  
 ಯಾಳಿಗೂ ಏನೂ ಸಂದೇಹವಾಗುತ್ತಿರಲ್ಲ. ನೋಡುವವರಿಗೂ ಅಣ್ಣಿ  
 ತಂಗಿಯರಂತೆಯೇ ಕಾಣುತ್ತಿದ್ದರು. ಅಂದಿನ ‘ಆದಿನ’ದ ವರೆಗೆ  
 ಅವರಲ್ಲಿಯೂ ಅನ್ನಧಾರಾಭಾವನೆ ಇರಲಿಲ್ಲ.

ಅಂದಿನ ‘ಆದಿನ’ ಅಂದರೆ ಹೋಳಿಹುಣ್ಣಿಮೆಯ ದಿನ. ಇಬ್ಬರೂ  
 ಸಾಮ್ಯಂಕಾಲ ಸಿನೆಮಾಕ್ಕೆ ಹೋಗಿದ್ದರು. ಅಂದಿನ ಸಿನೆಮಾವು “ಪ್ರಾರಿಸೆನ  
 ಮಧ್ಯರಾತ್ರಿ (Midnight at Paris).” ಈ ಚಿತ್ರಪ್ರಕಾರ ಸಾಮಾಂಗಶ್ಯಂಗಾರ  
 ಮಯವಾಗಿತ್ತು. ಇದನ್ನು ಸೋಡಿದ ಇವರಿಷ್ಟರಿಗೂ ಮನಸ್ಸನಲ್ಲಿ  
 ಏನೋಂ ಬಾಹು ತರದ ಆಕಾಶಕ್ಕೆಯು ಅಲ್ಲಿಯೇ ವೂಡಿತ್ತು. ಸಿನೆಮ  
 ದಿನ ಹಿಂದಿರುಗಿ ಮನಿಗೆ ಬಂದು ಉಳಿಂಬಾರಗಳನ್ನು ಮುಗಿಸಿ  
 ತಮ್ಮ ತಮ್ಮ ಶಯನಗೃಹಕ್ಕೆ ಹೋದರು. ಸುವಾರು ಹನ್ನೋಂದು  
 ಗಂಟಿಯಾದರೂ ಸಿದ್ದೆಬಾರದಿದ್ದುದರಿಂದ ಕೃಷ್ಣಜೋಯಿಸನು ಮಹ  
 ದಿಯ ಮೇಲೆ ಹೋಗಿ ಬೆಳ್ಳದಿಂಗಳ ಸಮಯನ್ನು ಸವಿಯುತ್ತಾ ಅತ್ಯಂತ  
 ತಿರುಗಾಡುತ್ತಿದ್ದನು.

ಸುಮತಿಯು ಹಾಸಿಗೆಯಲ್ಲಿ ಎನ್ನು ತೊರಳಾಡಿದರೂ ನಿದ್ದುಗೆ ಬಾರದೆ ಕಡೆಗೆ ಶಕ್ತಂತಹೋಪಾಖ್ಯಾನವನ್ನಾಡರೂ ತಂದು ಓದುವೆಲ್ಲಿ ಸಂದು ಸೆಟ್ಟುಗೆ ಮಾಡಿಗೆ ನಡೆದಳು. ಅಲ್ಲಿ ಒಮ್ಮುಂದೆಂದುಗೇ ಕೃಷ್ಣ ಜೀವಿಸಿಸನನ್ನು ಕಂಡು ಬೆಂಜಿಂದಿದ್ದಳು. ಅವನು ಬಂದ ಕಾರಣವನ್ನು ಕೇಳಿದಳು. ಇಬ್ಬರೇ ಸುಮಾರು ಹೊತ್ತು ಮಾತನಾಡುತ್ತಾ ಕುಳಿತರು. ಅವರ ಮಾತಿಸಲ್ಪಿ ಉಂದಿನ ಸಿನೆಮಾದ ವಿಷಯ ಮತ್ತು ರಾಮರಾಯರು ಪ್ರೇಯಸಿಯೋಡನೆ ಕಲಕತ್ತೆಗೆ ಹೇಳಿದ ಪಷಣು ಮುಂತಾದ ವಿಚಾರಗಳೇ ಹೆಚ್ಚಾಗುತ್ತವು. ಅಂದಿನಿಂದ ಅವರ ಪೂರ್ತಿ ಸಹೇಳರ ಸ್ವೀಕಾರ ಗುಪ್ತ ಪ್ರಣಯ ರಾಪವನ್ನು ತಾಳಿತು.

ಆರು ತಿಂಗಳಲ್ಲಿ ಸುಮತಿಗೆ ಗಭ್ರಚಿಹ್ನೆ ತೋರಿತು. ಕೃಷ್ಣ ಜೀವಿಸಿಸಿಗೆ ಮಾತ್ರ ಆಕಾಶವೇ ಕಳಿಂಬಿದ್ದಂತಾಯಿತು. ಏನಾದರೂ ಮಾಡಿ ರಾಮರಾಯರ ಅನುಮತಿಯನ್ನು ಪಡೆದು ಸುಮತಿಯನ್ನು ತಾನೇ ಮಂದುವೆನಾಡಿಕೊಳ್ಳಬೇಕೆಂದಿದ್ದಾನು. ಸುಮತಿಯೂ ಆದಕ್ಕೆ ಬಿಡ್ಡಿದ್ದಳು. ಆದರೆ ರಾಮರಾಯನಂತಹ ಶ್ರೀಮಂತನು ಹುಟ್ಟಿದರಿದ್ದಿಸಿಗೆ ತನ್ನ ಮಗಳನ್ನು ಕೊಡುವನೇ?

### ೨

ಹದಿನಂಬು ಇಪ್ಪತ್ತು ಪರುಪಗಳು ಸಂದುಹೋಗೆ. ಸುಮತಿಗೆ ಎಷ್ಟು ಸುಖವಿಲ್ಲ. ತಂದೆ ಅಂದೇ ತೀರಿಹೋಗಿದ್ದಾನೆ. ಗಂಡ ಕೃಷ್ಣ ರಾಯನೂ ತನ್ನ ಲಕ್ಷ್ಯ ಉತ್ತರ ಅಸ್ತಿಯನ್ನು ಇವಳಿಟ್ಟು ಈ ಲೋಕದ ಯಾತ್ರೆ ಮಾಡಿದ್ದಾನೆ. ತಂದೆಯ ಆ ದೊಡ್ಡ ಅಸ್ತಿಗೂ ಗಂಡನ ಈ ಭಾಗ್ಯಕೂ ತಾನೇ ಒಡತಿ. ಮಂದರಾಸಿನಲ್ಲಿ ತನ್ನ ಮಾಳಿಗೆಯಮನೆಯಲ್ಲಿ ಇದ್ದಾಳೆ. ಈ ಸಂಪತ್ತಿಲ್ಲ ಅವಳಿಗೆ ಸೆಮ್ಮುದಿ ಕೊಡಲಿಲ್ಲ. ಗಂಡನಿಂದ ಅಂಟಿದ ಬಂದು ಹೋಗುತ್ತಾ ತಾನು ಗಳಿಸಿದ ಪಾಪವೂ ಅವಳನ್ನು ಒಳಗೊಳಿಸಿ ಕೊರ್ಯಾತ್ಮಿತ್ತಿದ್ದವು. ತನ್ನ ಪರಂದರೆ ಏದು ಪರುಪಗಳಿಂದ ಮನೆಯಲ್ಲಿ ಚಾಕರಿ ಮಾಡುತ್ತಿದ್ದ ಧರ್ಮದೇವನೆಂಬ ಆಯ್ದಿಸಮಾಬಿಷ ಹುಡುಗನೆಬ್ಬಾನೆ. ಮಕ್ಕಳಿಲ್ಲದ ಸುಮತಿಗೆ ಧರ್ಮದೇವನಲ್ಲಿ ತುಂಬಾ ಮನುತ್ತೆ.

ಇತ್ತತ್ತಲಂತೂ ಅವಳ ಸ್ಥಿರೀಯೇ ಬೇರೆಯಾಗಿದೆ. ಬಂದುದಿನ ಶುದಾಸೀನ ಭಾವದಿಂದ ತನ್ನ ಕೊಳಿಣಿಯಲ್ಲಿ ಈರ್ಮೀಚೇವಿನಮೇಲೆ ಪಿದ್ದುಕೊಂಡು ಕಣ್ಣನಲ್ಲಿ ಧಾರಾಕಾರವಾಗಿ ಸೀರು ಸುರಿಸುತ್ತಿದ್ದಳು. ಈ ಸಮಯದಲ್ಲಿ ಧರ್ಮದೇವನು ಬಂದು, ಯಾರೋ ಒಬ್ಬ ಜಟಾಧಾರಿ ಯೋಗಿ ಬಂದಿದ್ದಾರೆಂದೂ ತಮ್ಮನ್ನು ನೋಡಲಪೇಕ್ಕೆ ಸುವರೆಂತಲೂ ತಳಿಸಿದನು. ಸುಮತಿಯು ಬೇಗನೆ ಕಣ್ಣನೊಳ್ಳಿರಸಿಕೊಂಡು ಇಲ್ಲಿಗೆ ಕರೆದು ಕೊಂಡು ಬಾ ಎಂದು ಹೇಳಿದಳು.

ಯೋಗಿಯು ಬಂದು ಸುಮತಿಯ ಅವಕ್ಷೇಪಣೆರೆಗೆ ಅವಳಿದುರಿಗಿದ್ದ ಬಂದು ಕುಚೀರ್ವಿಯಲ್ಲಿ ಕೂತನು.

“ತಮ್ಮ ದೇಸರು ಸುಮತಿ ಎಂದಲ್ಲವೇ?”

“ಹಾದು.”

“ತಾವು ಬೆಂಗಳೂರಿನ ರಾವರಾಯರ ಮಗಳಲ್ಲವೇ?”

“ಹಾದು. ನನ್ನ ಪರಿಜಯವು ತಮಗೆ ಹೇಗೆ?”

“ಹೇಗೋ ಪರಿಜಯವಾಯಿತು.”

“ನನ್ನಿಂದ ತಮಗೆ ಆಗಬೇಕಾದ ಕಾರ್ಯವೇನು?”

“ಸರ್ವಬಿಟ್ಟು ಸನ್ಯಾಸಿಗೆ ಯಾರಂದ ಏನೂ ಆಗಬೇಕಾಗಿಲ್ಲ. ತಮ್ಮ ಮನಸ್ಸು ಈಗ ಸೆಮ್ಮುದಿಯಾಗಿಲ್ಲ. ಅದಕ್ಕೂ ಇನ್ನರ ತಮ್ಮ ಮನಸ್ಸಿಗೆ ಶಾಂತಿಯನ್ನು ಬತ್ತಿ ಹೋಗೋಣವೆಂದು ಬಂದೆ.”

“ಬಹಳ ಸಂತೋಷ. ಅನೇಕ ವರುಷಗಳಿಂದ ಮನಿಶಾಂತಿ ಇಲ್ಲದ ನನಗೆ ಮನಿಶಾಂತಿಯನ್ನು ಕೊಟ್ಟರೆ ತಂಪಿಂದ ತುಂಬಾ ಉಪಕಾರವಾಗುವುದು. ಅದಿರಲಿ, ತಮಗೆ ಸಾಮುದ್ರಕ ಶಾಶ್ವತ ಪರಿಜಯವಿರುವದೆಂದು ತೋರುತ್ತೇ.”

“ಸ್ವಲ್ಪಮಂಟ್ಟಿಗೆ ತಿಳಿದಿರುವೇನು. ಆದರೆ ಒಸರ ಮನಸ್ಸಿಗೆ ರುಚಿಸುವಂತೆ ರಕ್ಷಣೆ ಹೇಳಿ, ಕೊಟ್ಟಕಾಸನ್ನು ಹಿಡಿದುಕೊಂಡು ಹೋಗುವ ಯೋಗಿ ನಾನಲ್ಲ. ಇದ್ದಂತಹ ಸ್ವಷ್ಟವಾಗಿ ಹೇಳುವ ಮೂರ್ವಾ ನಾನು.”

“ನನಗೂ ಅಂಥವರೇ ಬೇಕಾಗುವರು. ತಾವು ಹೇಳುವುದನ್ನು

೪೦ ನೀ ಹೇಳಬಹುದು” ಎಂದು ಹೇಳಿ ಅಪರಿಭ್ಯಾರ ಸಡುಸಸಲ್ಲಿದ್ದ ಮೇಜಿನೆ  
ನೀಲೆ ತನ್ನ ಎಡಗೈಯನ್ನು ಚಾಚಿದಳು ಸುವರ್ತತಿ.

ಯೋಗಿಯು ವಾದಾರು ನಿಮ್ಮಾಗಳ ತನಕ ಹಸ್ತವನ್ನು ನೋಡಿ  
ಬಹಳ ಆಲೋಚನೆ ಮಾಡಿದವನಂತೆ ನಟಿಸಿ ಹೇಳತೊಡಗಿದನು. ‘ಬೇಕಾದ  
ವಿಷಯದಲ್ಲಿ ಪ್ರಶ್ನಾಗಳನ್ನು ಕೇಳಿರಿ. ಒಂದೊಂದಕ್ಕೇನೇ ಉತ್ತರ ಕೊಡು  
ವೇನು.’

“ನನ್ನ ಆಯುಷ್ಯವೆಷ್ಟು?”

“ಇನ್ನೂ ಏವತ್ತುವರುವವಿದೆ.”

“ಅಯ್ಯಿಯ್ಯೋ! ಇನ್ನೂ ಅಷ್ಟು ಬದುಕಬೇಕೇ?”

“ಬದುಕದೆ ನಿವಾರಿಸಿಲ್ಲ.”

“ಸಂತತಿ ಎಷ್ಟು?”

“ಒಂದೇ”

“ಸಿಕ್ಕಿಬದ್ದಿರಿ ಸನಗೆ ಪುಕ್ಕಳೇ ಇಲ್ಲವಲ್ಲ.”

“ಶಾಸ್ತ್ರವೆಂದಿಗೂ ಸುಖಾಗಲಾರದು.”

“ನನ್ನ ಗಂಡ ಎಲ್ಲಿದ್ದಾರೆ?”

“ತಮಗೆ ಇಬ್ಬರು ಗಂಡಂದರು. ಒಬ್ಬನು ಸತ್ತಿದ್ದಾನೆ. ಒಬ್ಬನು  
ಬದುಕಿದ್ದಾನೆ.”

“ಇದು ತೀರ ಸುಜ್ಞಾ.”

“ಸುಳ್ಳಾನ್ನು ಸತ್ಯವನ್ನಾಗಿ ವಾಪರಿಸುವುದಕ್ಕೂ ಯೇ ನಾನಿಲ್ಲಿಗೆ  
ಒಂದವನು.”

“ಅಂದರೆ?”

ಯೋಗಿಯು ಬಾಯಿಂದ ವಾತೇ ಹೊರಡಲಿಲ್ಲ. ಸುಮತಿಯನ್ನೇ  
ದೃಷ್ಟಿಸಿ ನೋಡುತ್ತಿದ್ದನು. ಸುಮತಿಗೆ ಇದು ಒಂದೂ ಅರ್ಥವಾಗಲಿಲ್ಲ.  
ಯೋಗಿಯ ಕಣ್ಣಿನಲ್ಲಿ ನೀರು ಸುರಿಯಿತು. ಇಬ್ಬರೂ ಸ್ವಲ್ಪ ಸಮಯ  
ಎರ್ಬಾನವನ್ನು ಧರಿಸಿ ಪರಸ್ಪರ ನೋಡುತ್ತಿದ್ದರು.

ಸುಮತಿಗೆ ಏನೋಇ ಫ್ರೆಕ್ಸನೆ ಜ್ಯಾಪಕವಾಗಿ ಮುಖಿಷಯೀ ಶಾ  
ಬದಲಾಯಿಸಿತು. “ಕಿಟ್ಟೊ” ಎಂದು ಚೀರಿದಳು.

ಬಡನೆಯೇ ಯೋಗಿಯು “ಸುಮಾ” ಎಂದು ಗಡ್ಡದಸ್ವರವಿಂದ  
ಅನ್ನುತ್ತಾ ಕೂತಲ್ಲಿಂದ ಎದ್ದು ಅವಳನ್ನು ಆಲೆಂಗಿಸಿಕೊಂಡನು. ಏದು  
ಸಿಮಂಜಳಭೂರೂ ಸ್ತಂಭರಾಗಿದ್ದರು.

ಇ

ಸುಮತಿಯ ಆಗ್ರಹದನೇರಿಗೆ ಕೃಷ್ಣಾ ಜೋಯಿಸನು ತನ್ನ ಕಥೆ  
ಯನ್ನು ಹೇಳತ್ತೊಡಗೊಡನು.

“ಸುಮಾ, ಅಂದು ನಿಮ್ಮ ತಂದೆಯಿಂದ ಹೊರತಳ್ಳಲ್ಪಟ್ಟವನು  
ಅಲೆದಾಡಿಕೊಂಡು ಒಂದು ವಷದಪ್ಪೆಲೆ ಕಾಶಿಗೆ ಮೋಗಿ ಸೇರಿದೆನು.  
ನನ್ನ ಹೃದಯದಲ್ಲಿ ಯಾವಾಗಲೂ ನಿನ್ನ ಮೂರಿಯು ನಲಿದಾಡು  
ತ್ತಿದ್ದುದರಿಂದ ನಿನ್ನ ಅವಸ್ಥೆಯನ್ನು ಅಲಿಕ ಕೆಳಳ್ಳಬೇಕೆಂದು ಹವಣಿಸು  
ತ್ತಿದ್ದೆನು. ಒಂದೆರಡು ಕಾಗದನನ್ನು ನನ್ನ ಸ್ತೇರಿತಪಿಗೆ ಬರೆದೆ. ಅವರಿಂದ  
ಸರಿಯಾದ ಉತ್ತರವು ನನಗೆ ದೊರಕಲಿಲ್ಲ. ಸಿನಗೆ ಮದುವೆ ಆಯಿತೆಂಬ  
ವರ್ತಮಾನವು ವಾತ್ರ ತಿಳಿದದ್ದರಿಂದ ಬಂದ ಗಂಡಾಂತರದಿಂದ ಪಾರಾದಿ  
ಎಂದು ಒವಳ ಸಂತೋಷವಾಯುತ್ತು. ಆದರೆ ಹೇಗೆ ಪಾರಾದಿ ಎಂಬುದು  
ತಿಳಿಯಲ್ಲಿ ”

“ಹೇಗೆ ನಿನ್ನ ಧ್ವನಿದಲ್ಲಿಯೇ ಕೆಲವು ಸಮಯ ಕಳೆದು  
ಹೋಯಿತು. ಒಂದು ದಿನ ಬೆಳಿಗೆ ನಾನು ಗಂಗಾಸ್ವಾನಕ್ಕೆಂದು  
ಜೋಡಾಗ ಗಂಗಾತೀರದಲ್ಲಿ ಒಬ್ಬ ಸಾಧುವು ಪೂರ್ವಾಭಿಮುಖವಾಗಿ  
ಕೂತುಕೊಂಡು ತನ್ನ ನಿತ್ಯಾಷ್ಮಿಕವನ್ನು ನೆರವೇರಿಸುತ್ತಿದ್ದನು. ನಾನು  
ಆತನ ಬೋಯಲ್ಲಿಯೇ ನಿಂತು ಎಲ್ಲವನ್ನೂ ನೋಡುತ್ತಿದ್ದೇನು. ಅವನು  
ತನ್ನ ಆಷ್ಮಿಕವನ್ನು ಮುಗಿಸಿ ಕಣ್ಣ ತೆರೆಯುವಾಗ ನಾನು ನಿಂತಿರು  
ವುದನ್ನು ನೋಡಿ ‘ಕುವರ, ಬಾ ಕುಳಿತುಕೊ’ ಎಂದು ಪ್ರೀತಿಯಿಂದ  
ಹೇಳಿದನು. ನಾನು ತಲೆಯಿಂದಲೇ ಸಮ್ಮತಿಸಿ ಖುಷಿವಯರ್ಥಿಗೆ  
ಸಾಪ್ತಾಂಗವೆರೊ ಕುಳಿತುಕೊಂಡೆನು.

“ಮಂಗು ನಿನ್ನ ದೇಶ ಯಾವುದು? ನಿನ್ನ ಹೆಸರೇನು? ಸೇನಿಲ್ಲಿಗೆ ದಾ ಸ್ತೇಜೀ

೪೦ ಬಂದ ಕಾರಣವೇನು ಎಲ್ಲವನ್ನೂ ಸಮಸ್ತಾರವಾಗಿ ತಿಳಿಹಿಸು ” ಎಂದು ನ ಕೇಳಿದನು. ನಾನು ಆದಕ್ಕೊಂಡ ಸಂಗತಿಗಳನ್ನು ಲಾಲ್ ಸಮಸ್ತಾರವಾಗಿ ತಿಳಿಸಿದವೇಲೆ ಗುರುವಯ್ಯನು ಇಷ್ಟವಿದ್ದರೆ ತನ್ನಿಂದಿಗೇನೇ ಇರುವಂತೆ ಹೇಳಿದನು. ನಾನು ಆದಕ್ಕೂ ಸಂತೋಷದಿಂದ ಸಮ್ಮಾನಿಸಿದೆನು.

“ ಅವನಿಂದ ಖಗೋಳ, ಭೂಗೋಳ, ಪ್ರಷಯದಲ್ಲಿ ಜೊಗ್ಗೇತಿವ್ಯಾದ ಅನೇಕ ಭಾಗಗಳಲ್ಲಿ ವಿಶೇಷ ಅನುಭವವನ್ನು ಪಡೆದೆನು.

“ಸುಮಾ ! ಸಿನ್ನ ಚಾತಕಪ್ರ ಸನಗೆ ಗೊತ್ತಿದ್ದರಿಂದ ಬಂದು ದಿವಸ ಚಾತಕವನ್ನು ಹಿಡಿದುಕೊಂಡು ಏನೇನೇ ಗಳಿತವನ್ನು ಹಾಕುತ್ತಿದ್ದೇನು. ಆ ಸಮಯದಲ್ಲಿ ಅಕಸ್ಮಾತ್ತಾಗಿ ಗುರುದೇವನು ಬಂದು ಉನಂದು ಕೇಳಿದ್ದಕ್ಕಾಗಿ ಇದ್ದುದನ್ನು ಹೇಳುವುದಕ್ಕೆ ನಾಬಿಕೆಯಾಗಿ ಕಳ್ಳಿಸಂತೆ ಅವನ ಮುಂದೆ ಸಿಂತುಕೊಂಡಿದೆನು. ಮಾಡಿದ ಹಾಪಕ್ಕೆ ಪಾರ್ಯಯ ಶೀತ್ತಲೆವೆಂದರೆ ಆಪ್ತರಲ್ಲಿ ಸತ್ಯವನ್ನು ಸುದಿಯುವುದೆ, ಎಂಬ ಗುರುದೇವನ ಅಭಯವಚನದಿಂದ ಇದ್ದ ಸಂಗತಿ ಎಲ್ಲವನ್ನೂ ಪರಿಸಿ ಹೇಳಿದೆನು. ಅದನ್ನು ಕೇಳಿದ ಗುರುದೇವನು ಸಂತುಷ್ಟನಾಗಿ ಸಿನ್ನ ಚಳ್ಳಿಸುವ ಪರಿಶುದ್ಧವಾಗುವಂತೆ ಆಶೀರ್ವಾದಿಸಿದನು. ಮತ್ತು ಸಿನ್ನ ಪ್ರಷಯದಲ್ಲಿ ನಾನು ಮಾಡಬೇಕಾದ ಈಶ್ವರವನ್ನೂ ಸೂಚಿಸಿದೆನು. ಈ ಕಢಿ ಸಂಪನ್ಮೂಲ ಸುಪಾರು ಹತ್ತುವರ್ಷದವರು ರಬಿಮಾರು. ಆ ಹೇಳೆ ಸನಗೆ ಗುರುದೇವನ ದರ್ಶನ ಇಂದಿನತನಕಪ್ರಾ ಒಪಗಲ್ಲ.

“ ಗುರುದೇವನ ಅಪ್ಪಣಿಯ ಪ್ರಕಾರ ಅಲ್ಲಿಂದ ಸೀದ ಬೆಂಗಳೂರಿಗೆ ಪಯಣಿಸಿದೆನು. ಅಲ್ಲಿ ಸಿನ್ನ ತಂದೆಯು ಮೃತವಟ್ಟಿರುವರಂಬ ವರ್ತ ವಾನವನ್ನು ಕೇಳಿ ಅವರ ಪ್ರೀತಿಗೆ ಪಾತ್ರಾದ ನಾಗ್ರಕಸಾಸಿಯ ಭೇಟಿಯನ್ನು ವಾಡಿ ಸಿನ್ನ ಗುರುತ್ವ ಅವಳಿಗೆ ತಿಳಿಸಿ ಅವಕಂದ ಆಗಬೇಕಾದ ಸಾರಾಯವನ್ನು ಕೇಳಿದೆನು. ಆದಕ್ಕೂವಳಿ ಸಂತೋಷದಿಂದ ಬಷ್ಟಿಕೊಂಡಳಿ. ಕೂಡಲೇ ನಾವಿಷ್ಠರೂ ಕಲ್ಪತ್ರಿಗೆ ಹೋದೆವು. ಆವಳ ಸಾಹಸದಿಂದ ಸಮ್ಮಾನ ಅಂತರಂಗಸುಖದ ಫಲರೂಪವಾದ ಸಮ್ಮಾನವನ ಮುಖಕುಮಲವನ್ನು ಸೇರಿದಿದೆನು. ಸಂತೋಷದಿಂದ ಮುದ್ದಿಷ್ಟಿನು. ನಿನಗೆ ಯಾವತ್ತೂ ಈ ಸಂಗತಿಯು ಗೊತ್ತಿಲ್ಲವಂದೂ ನೀನು

ಪ್ರಸನ್ನಿಸಿದ ಮಗುವು ಕೂಡಲೇ ಮೃತಪಟ್ಟಿದೆ ಎಂದು ನಿನಗೆ ತಿಳಿಸಿದ್ದಾಗು ರೆಂದೂ ಅದನ್ನು ತನ್ನ ಸ್ವೇಚ್ಛಿತಳಾದ ಬಿಭೂ ಏಂದು ವ್ಯವಹಾರ ಬಂದು ಮುಸಲ್ಲಾನ್ ಅನಾಧಾಶ್ರಮಕ್ಕೆ ಕೆಕ್ಕಿ ಅದನ್ನು ನಾಕುವಂತೆ ಪಪಾರ್ಕು ವಾಡಿರುವೆಂತಲೂ ನಾವು ರಸಾಸಿಯೂ ತಿಳಿಸಿದಳು. ಮತ್ತು ಅವಳ ಸವಾಯಿದಿಂದಲೇ ಅನಾಧಾಶ್ರಮದ ಅಧಿಕಾರಿಯಂದ ಆ ಮಗು ವನ್ನು ಪಡೆದುಕೊಂಡಿನು. ಅಲ್ಲಿಂದ ಆ ಮಗುವನ್ನು ಕರೆದುಕೊಂಡು ಹರಿದ್ವಾರಕ್ಕೆ ಹೋಗಿ ಅಲ್ಲಿ ಆಯ್ರಸವಾಚದಲ್ಲಿ ಶುದ್ಧವಾಡಿ ಕಾಂಗ್ರೆ ಗುರುಕುಲದಲ್ಲಿ ವಿದ್ಯೆ ಕಲಿಯುವುದಕ್ಕಾಗಿ ಘೋಪಸ್ಥಿ ಹಾಬಿದೆನು.

“ ಅಲ್ಲಿಂದ ನಾನು ಪುಸ್ತಕ ಪಿಮಾಲಯ ಪ್ರದೇಶಗಳಲ್ಲಿ ಸಂಜಾರ ವಾಡಿಕೊಂಡು ಹಿಂದಿರುಗಿದಾಗ ಆ ಮಗುವನ್ನು ಕರೆದುಕೊಂಡು ಬಂದು ಇಲ್ಲಿಯ ಆಯ್ರಸವಾಚದ ಕೆಲಸದವರ ಮೂಲಕ ಖಾಂತಿಗಳಿಂದ ಸಿನ್ನ ಮನಸೆಯಲ್ಲಿ ಕೆಲಸಕ್ಕೆ ಸೇರುವಂತೆ ಘೋಪಸ್ಥಿ ವಾಡಿದೆನು. ಆ ಅಂದಿನ ಮಗುವೇ ಇಂದು ಸಿನ್ನ ಮನಸೆಯಲ್ಲಿರುವ ದೂರದೇವನು. ”

ಇದನ್ನೇಲ್ಲಾ ವಕಾಗ್ರಚಿತ್ತದಿಂದ ಕೇಳುತ್ತಿದ್ದ ಸುಖತಿಯು ಕೂತಲ್ಲಿಯೇ ಘಕ್ಕುನೇ ಮೂರಭೇದಿದಳು.

ಯೋಗೀಶನು ಗಾಬರಿಯಿಂದ ಅವಳನ್ನು ತೈಡಿಯ ಮೇಲೆ ಮೂಲ ಗಿಸಿ ಸಯನಗಳಿಗೆ ನೀರು ಚಿಮುಕಿಸಿ ಸೀರಿಸಿಂದ ಹೋರೆಯನ್ನೇಲ್ಲಾ ಸವರಿದನು.

ಸ್ವಲ್ಪ ಹೊತ್ತಿನ ಮೇಲೆ ಮೂರಭೇದಿಂದ ಎಚ್ಚುತ್ತ ಸುಖತಿಯು “ ಕಿಂತ್ರಾ ! ಸಮೃ ಮುಂದಿನ ಗತಿ ಏನೆ ”ಂದು ಶೋಕಪೂರ್ಣವಾಗಿ ಪ್ರತ್ಯುಂತಿಸಿದಳು.

ಕೃಷ್ಣಜೋಯಿಸನು ಯೇಳಲಾರಂಭಿಸಿದನು : “ ಸ್ವಿಯ ಸುಖಾ ! ಸಮಗ್ರಿಸ್ತೇನೂ ಉಳಿದಿಲ್ಲ. ನಾನಂತರ ಸಂಪೂರ್ಣಪಿರಕ್ತನಾರಾದ್ದೇನೆ. ಸಿನಗೆ ಸಿಜವಾರ್ಯಾಯೂ ಮನಶ್ಚಾರ್ಯಾ ಇಲ್ಲ. ನಾವಿನ್ನು ಸಂಸಾರ ಬಂಧನ ದಲ್ಲಿ ಒಳಳುವುದು ಬೇಡ. ಧರ್ಮದೇವನು ಮಾತ್ರ ಸಮೃಷ್ಟಿರ ಮಗ ಸೆಂದು ಅವನಿಗೆ ತಿಳಿಸಿದೇಡ. ಸಿನ್ನ ಸಂಪತ್ತಿನ ಅಲ್ಲಾಂಕವನ್ನು ಆತನಿಗೆ

ಈ ಕೆಡಪ್ಪ ಸುಖಿವಾಗಿರುವಂತೆ ಹೇಳಿ ಆಶೀರ್ವದಿಸಿ ಕಷ್ಟಹಿಸಿಕೊಡು.  
ನ ಮತ್ತು ಉಚಿದ ಎಲ್ಲಾ ಸಂಪತ್ತನ್ನೂ ದೀನಸೇವೆಗಾಗಿ ಧಾರೆ ಎಡು  
ಲ್ಲಿ ಈ ಮನೆಯನ್ನು ಸೇವಾಸದಸನನ್ನಾಗಿ ವಾಸ್ತವಿಕ ಅನಾಧ ಮಂಕ್ಕ  
ಇಗೂ, ಅನಾಧ ಸ್ತೋಯರಿಗೂ, ಸಿನ್ನ ಕೈಲಾದಷ್ಟು ಸಹಾಯವನ್ನು  
ಮಾಡಿಕೊಂಡಿರು. ”

ಸುಮತಿಯು ಆ ನಾತಿಗೆ ಸಂತೋಷದಿಂದ ಒಮ್ಮೆಕೊಂಡಜ್ಞ,  
ಇಷ್ಟ ಹೇಳಿ ಕೃಷ್ಣಜೀಯಿಸನ್ನ ಹೊರಟೇ ಹೊದನು. ಅದೆಲ್ಲಿಗೆ  
ಎಂಬುದು ಯಾರಿಗೂ ತಿಳಿಯದು.

# ಆನಂದಾ ಸೀರೆ

ಸಿವ್ಯು ಕೈಕೆಳ್ಳಿನ ಗುಮಾಸ್ತರ ಹೆಂಟಿರನ್ನು  
ನೊಡಿ: ಧರ್ಮಾರ್ಥರದ ಸೀರೆ, ಏರಡೆರಡು  
ಜೋತೆ ಒಂಗಾರಬಳೆ—ಎಂದು ಸಿಡಿಮಾಡ  
ಗೊಂಡಳು ರವಾನಾ. ಅವಳು ಸಂಸಾರನ್ನಾಕಕ್ಷೇ  
ಬಲ್ಲಿನೆಂದುದರಿಂದ ರಂಗಣ್ಣಿಸಿಗೆ ಬೇಸರಾ  
ಯಿತು... ಒಂದು ದಿನಷಂದು ಮೂರ್ಚಿ ಸೀರೆ  
ಗಳನ್ನು ತರಿಸಿ ಯಾವುದುಬೇಕು ನೊಡಿತು  
ಎಂದ. ಅವಳು ಸಂತೋಷದಿಂದ ಆನಂದಾ  
ಸೀರೆಯನ್ನು ಆಯ್ದುಕೊಂಡಳು. ಆದರೆ...!

ಕರ್ತೆಗಾತ್ರ

## ಶ್ರೀಮತಿ ಮಶೀಲ

ಮೈಸೂರಿನ ಶ್ರೀ. ಎಚ್. ಸೇತಾರಾಮರಾಯರ  
ತಂಗಿ ಇವರು. ನಯಸ್ಸು ಗಡಿ. S. S. L. C.  
ಪರೀಕ್ಷೆಯಲ್ಲಿ ಖತ್ತಮರೀತಿಯಿಂದ ತೇಗ್ರಜಿ  
ಯಾಗಿದ್ದಾರೆ. ಹಿಂದಿಯ ಮಾಧ್ಯಮಿಕ ಪರೀಕ್ಷೆ  
ಕೊಟ್ಟಿದ್ದಾರೆ. ಇವರು ಇನ್ನೂ ಕೆಲವು ಕರ್ತೆ  
ಗಳನ್ನು ಬರೆದಿದ್ದಾರೆ. ಇವರ ಕಥನಸರಣಿಯಲ್ಲಿ  
ಸನ್ನಿವೇಶ ಜೋಡಣೆಯ ಕೊರತೆ ಕಂಡರೂ  
ಶೈಲಿಯ ಸರಲತೆ ಅದನ್ನು ತುಂಬಿಕೊಡುವಂತಿದೆ.  
ಇವರಿಂದ ಇನ್ನೂ ಒಳ್ಳಿಯ ಕರ್ತೆಗಳು ಬದಗುವ  
ವಂದು ಕನ್ನಡಿಗರಿಗೆ ನಂಬಿಗೆ ಹಂಟ್ಡಿರದು.

“

ಸೆಂಜಿ ಯಾರ ಮನೆಗೆ ಹೋಗಿದ್ದು, ರವೂ? ” ಎಂದು  
ಕೇಳಿದ ರಂಗಣ್ಣ.

“ ಸುಭ್ರಮ್ಮನವರ ಮನೆಗೆ. ಅವರ ದೊಡ್ಡ ಮಗಳು, ಶಾಂತ  
ಉರಿಗೆ ಬಂದಿದ್ದಾಳೆ. ನಾನೂ ಅವಳೂ ಮೈಸೂರಿನಲ್ಲಿ ಏದನೇ ತರಗತಿ  
ಯಲ್ಲಿ ಓದುತ್ತಿದ್ದೇವು ” ಎಂದು ರವೂ.

“ ನಾಯಂಕಾಲ ವಾಕ್ ಬರಬೇಕೆಂದು ಹೇಳಿದ್ದೆ. ಏಕೆ ಬರಲಿಲ್ಲ ? ”  
ಎಂದ ರಂಗಣ್ಣ.

ರವೂ ಕೋಪದಿಂದ, “ ಸರಿ, ನಿಮಗೇನು ಹೇಳಿ. ಹೊರಗೆ ಹೊರ  
ಟರೆ, ಖಾಡು ಒಂದು ಒಳ್ಳೆ ಸೀರೆಯಿಲ್ಲ; ಒಂದು ಕುಂಚು ಸೆಂಟ್; ಬಡವೆ  
ಯಂತೂ ಕೇಳಲೇಬೇಡಿ ” ಎಂದಳು.

ಇದನ್ನು ಕೇಳಿ ರಂಗಣ್ಣನ ಮನಸ್ಸು ವ್ಯಾಕುಲಕೊಂದಿದರೂ  
ನಗುತ್ತಾತ್ತು “ ಬಡವೆ ಏತಕ್ಕೂ ಹೇಳು. ಶಕುಂಠಲ ಹೂವಿನಿಂದಲೇ  
ಅಲಂಕಾರ ಮಾಡಿಕೊಳ್ಳುತ್ತಿದ್ದಳಂತೆ. ಹಾಗೇ ಸೀನೂ ಒಂದು ಸಾಧಾ  
ರಣ ಸೀರೆಯನ್ನುಟ್ಟು, ಒಂದೊಂ ಎರಡೊಂ ಗುಲಾಬ ಹೂ ಮುದಿದಾರ  
ಎಷ್ಟು ಜೆನ್ನಾಗಿರುತ್ತೆ ” ಎಂದ.

ರವಾಗಿ ಅಷ್ಟು ರಿಳೀ ಅಣು ಒಂದುಬಟ್ಟಿತು. ಅವಳು ‘ ಸರಿ, ನಿಮ್ಮ  
ಮೇದಾಂತ ಗೊತ್ತಿದೆ. ನನ್ನ ಮೇಲೆ ಬಹಳ ಪ್ರೀತಿ, ಪ್ರೀತಿ ಎಂದು  
ಹೇಳುತ್ತಿರಿ, ಕೇಳಿದರೆ ಒಂದು ಬಡವೆಯಿಲ್ಲ, ಒಂದು ಸೀರೆಯಿಲ್ಲ.  
ಯಾತಕೊಳ್ಳು ನಾಕರಿ ಮಾಡುವುದು! ನೋಡಿ, ನಿಮ್ಮ ಆಫೀಸಿನಲ್ಲಿಲ್ಲವೇ,  
ನಿಮ್ಮ ಕೈಕೆಳಗಿರುವ ಗುವಾಸ್ತ ಶ್ರೀಸಿವಾಸರಾಯರು—ಅವರಿಗೆ ನಿಮ್ಮ  
ಗಿಂತಲೂ ಸಂಬಳ ಕಡಿಮೆ. ಹೊನ್ನೆ ಅವರು ಹೆಂಡತಿಗೆ ಧರ್ಮಾರ್ಥರದ  
ಸೀರೆ, ಮಗಳಿಗೆ ಎರಡು ಜೊತೆ ಬಳಿ, ಎಲ್ಲಾ ಮಾಡಿಸಿದ್ದಾರೆ ” ಎಂದಳು.

ರಂಗಣ್ಣ ಎಕ್ಸ್ಪ್ರೆಸ್ ಆಫೀಸಿನಲ್ಲಿ ಮುಖ್ಯ ಗುವಾಸ್ತ. ಇಂ  
ರೂಪಾಯಿ ಸಂಬಳ ಬರುತ್ತಿತ್ತು. ಇಬ್ಬರು ತಮ್ಮಂದಿರು ಬೆಂಗಳೂರ  
ನಲ್ಲಿ B. Sc. ಓದುತ್ತಿದ್ದರು. ಅವರಿಗೆ ದುಸ್ತು ಕಳುಹಿಸುತ್ತಿದ್ದು.

೮೮ ಶಂಕಿದ ಹಣದಲ್ಲಿ ರಮಾನೋಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದು. ವರಮಾನೂ ಓದಿದ್ದ ಹುಡುಗೊ, ಒಹಳ್ಳಿ ಚಾಣಿ. ಆದರೆ ಅವಳಿಗೆ ಒಡವೆ ನೀರಿಗಳ ಆಸೆ ಹೆಚ್ಚು. ಹೆಂಗಸರೆಲ್ಲರಿಗೂ ಹಾಗೇ.

ರಂಗಣ್ಣ “ಶ್ರೀಸಿವಾಸರಾಯರಿಗೇನು, ಅವರು ಎಲ್ಲರ ಹತ್ತಿರ ದಲ್ಲೂ ಲಂಜ ತೆಗೆದುಕೊಳ್ಳುತ್ತಾರೆ. ಒಡವೆ ವಾಡಿಸುತ್ತಾರೆ. ಆದು ಪಾತ್ರ ಶುದ್ಧ ಹೇಸಿ ಕೆಲಸ” ಎಂದುಕೊಂಡ.

ಬಂದು ದಿನ ಸಂಚೆ ರಂಗಣ್ಣ ಮನೆಗೆ ಬೇಗ ಬಂದು “ರಮಾ, ಈ ದಿನ ಸಂಸಾರನ್ನಾಕ ಸಿನೀವು ಇದೆ. ಬರುತ್ತೀರೂಯಾ?” ಎಂದ.

“ನೀವೇ ಹೋಗಿ, ನಾನು ಬರುವುದಿಲ್ಲ” ಎಂದಳು ಅವಳು. ಅದರ ಕಾರಣ ರಂಗಣ್ಣನಿಗೆ ತಕ್ಕಣ ಹೋಳಿಯಿತು. ಎನ್ನೂ ಹೇಳದೆ ಯೋರಟುಹೋದ. ಉರುಬಿಟ್ಟು ಬಹಳ ದೂರ ಹೋದ. ಅಲ್ಲಿಂದು ಸೇತುವೆಯ ಮೇಲೆ ಕುಳಿತು ಯೋಚಿಸಿದ:

‘ನಾನ್ಯಾಯ, ಸೀತಿ, ಧರ್ಮ ಬಂದು ಕಡೆ. ಇದಕ್ಕೆ ಗಂಟು ಹಾಕಿ ರುವುದು ಕಾರ್ಪಣ್ಣ ಬೇವನ. ಇನ್ನೊಂದು ಕಡೆ ಸೋಗಸು, ಬೆಡಗು, ಹೊಗಳಿಸಿಕೊಳ್ಳುವುದು, ‘ಮುಂದಕ್ಕೆ ಬರುವುದು.’ ಇದಕ್ಕೆ ಹೆಣೆದು ಕೊಂಡರುವುದು ಇತರರನ್ನು ಪೂಳಿಸಿ ತಾನು ಉದ್ದಾರವಾಗುವ ಸಾಫ್ರಾ.... ಆದರೆ ಪ್ರಪಂಚದಲ್ಲಿ ಎಷ್ಟೇ ಒಸ ತಮ್ಮ ಇಷ್ಟಗಳನ್ನು ಸಫಲಗೊಳಿಸುವುದಕ್ಕೆ ಏನು ಬೇಕಾದರೂ ವಾಡುವುದಿಲ್ಲವೇ? ಅಲ್ಲದೆ ಇಂಥವರೇ ಒಸರ ಕಳ್ಳಿಗೆ ಇಡಂಬರವಾಗಿ ಕಾಣುವುದು..... ಆಡಂಬರವೇನು ಕೆಟ್ಟುದೇ? ಅಲ್ಲ, ಯೋವನದಲ್ಲಿ ಅದೂ ಬಂದು ಭೂಷಣ.....ಧೂ, ಕಾರ್ಪಣ್ಣ ಬೇವನದಿಂದ ಸಿಕ್ಕುವುದು ಬೇವಾವಧಿಯ ಕಾರ್ಪಣ್ಣವೇ. ಇದು ಯಾವ ನಾನ್ಯಾಯ?....ರಮಾ ಸೀರೆಯನ್ನು ಕೇಳುತ್ತಿದ್ದಾಳಿ. ತಂದು ಕೊಡಲು ನನ್ನೊಂದಾಗಿಲ್ಲ. ಸಮ್ಮ ಈ ವಯಸ್ಸಿನಲ್ಲ ಅವು ಕೂಡ ಸಾಧ್ಯವಾಗದಿದ್ದರೆ, ಇನ್ನು ಹೇಳಬಾಗ?.....’

ಮನೆಗೆ ಬಂದು ರಾತ್ರಿ ಉಂಟ ಮಾಡಿ ರಂಗಣ್ಣ ಮಲಗಿಕೊಂಡ. ಸಂಪನ್ಮೂಲ ಒರಿಲಿಲ್ಲ. ಪುಸ್ತಕ ಅದೇ ಯೋಚನೆ ‘ಧೂ, ಹಾಳು ಲಂಜ ತೆಗೆದು

ಕೊಂಡು ಬದ, ಕುಪ್ಪದಕ್ಕಿಂತ ಸಾಯುವುದು ಮೇಲು..... ಇಲ್ಲ ಇಲ್ಲ, ಬೀರೆ ಉಪಾಯವೇ ಇಲ್ಲ. ಆ ದೇವರೇ ಇಷ್ಟನ್ನೂ ಮಾಡಿಸುವುದು” ಎಂದು ಮೇಲ್ಲಿಗೆ ತನ್ನ ತಪ್ಪನ್ನು ದೇವರ ಮೇಲೆ ಹೊರಿಸಿದ.

ಮಾರನೆಯ ದಿನ, ರನಿವಾರ ಆರ್ಥಿಕೆಗೆ ಹತ್ತು ಗಂಟೆಗೇ ಹೋದ. ಚಿಕ್ಕ ಆಗಲೇ ಬಂದು ಬಾಗಿಲು ತೆರೆಯುತ್ತಿದ್ದು. ರಂಗಣ್ಣ ಹೋದವನೇ ತನ್ನ ಕಂಚಿಯ ಮೇಲೆ ಕುಳಿತ. ಅವನ ಮನಸ್ಸು ಲಂಜ, ಧರ್ಮ ಏರಡರ ಮಧ್ಯೆ ಸಿಕ್ಕಿ ತೊಳುತ್ತತ್ತು. ಅಷ್ಟರಲ್ಲಿ ಚಿಕ್ಕ ಬಂದು:

“ಸ್ವಾಮಿ, ಸಮೃಸ್ಯ ಸೋಡಲು ಯಾವನೋ ಬಂದಿದ್ದಾನೆ” ಎಂದ. ರಂಗಣ್ಣ, “ಸೋಡೋಕೆ ಆಗುವುದಿಲ್ಲ ಅಂತ ಹೇಳು” ಎನ್ನಲು, ಚಿಕ್ಕ ಹೋರಬುವೋದ. ಆದರೆ ರಂಗಣ್ಣ ತಕ್ಕಣದಲ್ಲಿ ಎಚ್ಚೆತ್ತು, “ಚಿಕ್ಕಾ, ಚಿಕ್ಕಾ, ಅವನನ್ನು ಬರಹೇಳು” ಎಂದ. ಬಂದವನು ಶಾಂತ್ಯದ ಗಾಂಗ್ಯ, ಲಂಬಾಗೆರವನು. ಅವನು ಬಂದು ರಂಗಣ್ಣನ ಕಾಲುಗಳನ್ನು ಹಿಡಿದುಕೊಂಡು, “ದೇವರೂ, ಈ ಸಲ ನನಗೆ ಸಹಾಯಮಾಡಿ ಸ್ವಾಮಿ. ನನಗೆ ಬಹಳ ಸಷ್ಟು ಆಗುತ್ತೆ. ಮನೆತುಂಬ ಮಕ್ಕಳು. ನನಗೆ ದಂಡಪಾಕಿ ಬೈಲಿಗೆಳಿದರೆ ಮಕ್ಕಳನ್ನು ಸೋಡುವವರಿಲ್ಲ. ಎಲಾಲ್ ಚಿಕ್ಕವು” ಎಂದ.

ರಂಗಣ್ಣ ಕಾಲುಗಳನ್ನು ಬಿಡಿಸಿಕೊಂಡು “ಅಡೆಲ್ಲಾ ಆಗೋಡಿಲ್ಲ, ಗಾಂಗ್ಯ. ಮಾಡಿದ ತಪ್ಪಿಗೆ ಶಿಕ್ಕೆ ಅಸುಭವಿಸಲೇಬೇಕು” ಎಂದು ಧರ್ಮಭಬಿದ್ದಿಲ್ಲಿಯಂದ ಹೇಳಿದ. ಗಾಂಗ್ಯನು ಎಷ್ಟು ದೈಸ್ಯದಿಂದ ಹೇಳಿ ಕೊಂಡರೂ ಸಾಧ್ಯವಾಗಲಿಲ್ಲ. ಅವನು ಸ್ವಲ್ಪ ಹೊತ್ತು ಯೋಚಿಸಿ, ಸೊಂಟದಿಂದ ಬಂದು ಒಟ್ಟಿ ಚೀಲವನ್ನು ಬಿಚ್ಚಿ, ನೂರು ರೂಪಾಣಿಯ ಸೋಣಿಕೊಂಡನ್ನು ತೆಗೆದು ರಂಗಣ್ಣನ ಕಾಲುಗಳ ಮೇಲಿಟ್ಟು, ದೈಸ್ಯದಿಂದ:

“ಸ್ವಾಮಿ, ಇದನ್ನು ಅರ್ಬಿಸಿಕೊಳ್ಳಿ. ಸಾಹೇಬರಿಗೆ ಹೇಳಿ, ವಿನಾ ದರೂ ಮಾಡಿ ಸನ್ನ ಹಂಡತಿ ಮಕ್ಕಳನ್ನೂ ಸನ್ನನ್ನೂ ಕಾಪಾಡಿ, ದೇವರೂ” ಎಂದ.

ರಂಗಣ್ಣ ಕೊಂಡಿಂದ, “ಗಾಂಗ್ಯ, ಏನು ಮಾಡುತ್ತಿದ್ದಿ? ಯಾರೊಡನೆ ಮಾತಾಡುತ್ತಿದ್ದಿ? ನಾನು ಲಂಜ ತೆಗೆದುಕೊಳ್ಳಲೇಿ: ಚೆನ್ನಾಯಿತು. ಅಂಥ ಮಾತುಗಳನ್ನು ಸನ್ನ ಹತ್ತಿರ ಎತ್ತುಕೊಡು” ಎಂದ. ಗಾಂಗ್ಯ ಸುಮೃನೆ ಸಿಂತಿದ್ದ.

४०  
गಾಂಗ್ಯಸು ಹಿರೇ ತಾಂಡ್ಯದವನು. ಬಡವನಾದರೂ ಅವನ ಆಕಾರ ವ ದರ್ಶಕಿಗೆ ಅವನ ತಾಂಡ್ಯದವರು ಹೆದರುತ್ತಿದ್ದರು. ಬಂದು ದಿನ ಶಿ ಗಾಂಗ್ಯನು ತಕ್ಕು ಸ್ವೇಚ್ಛಿತ ರಾಮ್ಯನೇಂದರಿಗೆ ಬೆಳವಿಂಗಳಲ್ಲಿ ಕುಳಿತು ಮಾತಾಡುತ್ತಿದ್ದು. ಅವನು :—

“ನೋಡು ಗಾಂಗ್ಯ, ಸ್ನೇಹಿ ಸಾರಾಯಿ ಅಂಗಡಿ ಕಾಳಪ್ಪ ಎಷ್ಟು ಮಾತಾಡಿದ ಗೊತ್ತೆ? ಏನಾದರೂ ಮಾಡಿ ಅವನನ್ನು ಮಂಟ್ಟ ಹಾಕಬೇಕು” ಎಂದ.

ರಾಮ್ಯನಿಗೂ ಕಾಳಪ್ಪನಿಗೂ ನೋಡಲಿಸಿಂದ ದ್ವೀಪವಿತ್ತು. ಗಾಂಗ್ಯನು ರಾಮ್ಯನ ಮಾತಿಗೆ ಸುವ್ಯಾಸಿದ್ದ.

“ನೋಡು ಗಾಂಗ್ಯ, ಈಗೊಂದು ಕೆಲಸ ಮಾಡೋಣ. ಇನ್ನು ಮೇಲೆ ತಿಂಗಳು ಬೆಳಕಿರುವುದಿಲ್ಲ. ಸನ್ನ ಮನೆ ಹಿತ್ತುಲಲ್ಲಿರುವ ಬಿದಿರು ಮೆಳಿಯ ಮಧ್ಯ ಮಂಡಕೆ ಇಟ್ಟು ಸಾರಾಯಿ ಭಟ್ಟಿ ಇಳಿಸುವ. ಆಗ ಕಾಳಪ್ಪನ ತಲೆ ಮೇಲೆ ಕಲ್ಲು. ಅವನು ಸಾರಾಯಿಗೆ ನೀರು ಬೆರೆಸುತ್ತಾನೆ. ನಾವು ಅಪ್ಪಿಟ ಸಾರಾಯಿಯನ್ನು ಸಂಜಯ್ಯನ ಮೂಲಕ ಮಾರಿಸೋಣ” ಎಂದ ರಾಮ್ಯ.

ಮಾರನೆಯ ದಿನ ಗಾಂಗ್ಯನು ಹೆಂಡತಿ ಮಕ್ಕಳಿಗೆ ಆಶಿ ಹಿಡಿಸಿ ಅವರಲ್ಲಿದ್ದ ಪುಡಿಕಾಸುಗಳನ್ನು ಕಿತ್ತುಕೊಳ್ಳಲು ಯಿತ್ತಿಸಿದ. ಅವನ ಹೆಂಡತಿ, “ಸಾರಾಯಿ ಕುಡಿಯೋದೆ ಬಹಳ ತಪ್ಪು. ಆ ಕೆಟ್ಟ ಕೆಲಸ ದಂದ ನಮಗೆ ಬಹಳ ಬಡತನ ಬಂದಿದೆ” ಎಂದು ಬುದ್ಧಿ ಹೇಳಿದಳು.

ಆಗ ಚಳಿಗಾಲ. ಗಾಂಗ್ಯನ ಮಕ್ಕಳು ಹೂದಿದ್ದ ಕೆಳಲ್ಲಿದೆ ಚಳಿಯಿಂದ ಸಂಘತ್ತಿದ್ದವು. ಇದನ್ನೆಲ್ಲಾ ಯೋಚಿಸಿ ಗಾಂಗ್ಯ ಅವನ ಹೆಂಡತಿಗೆ, “ನೋಡು ಯಾಡಿ, ಇನ್ನು ಮೇಲೆ ಆ ಹಾಳು ಸಾರಾಯಿಯನ್ನು ಕುಡಿಯುವುದಿಲ್ಲ. ನಾನು ಆಣಿ ಮಾಡಿ ಹೇಳುತ್ತೇನೆ” ಎಂದ. ಆ ಮೇಲೆ ಗಾಂಗ್ಯ ರಾಮ್ಯನಿಗೆ, “ನೋಡು ರಾಮ್ಯ, ಸಾರಾಯಿ ಮಾಡಬೇಕೆಂದು ಆ ದಿನವೇನೋ ಹೇಳಿದೆ. ಆದರೆ ಈಗ ನನ್ನ ಮನಸ್ಸು ಬದಲಾಯಿಸಿದೆ” ಎಂದು ಹೇಳಿದ.

ಅದಕ್ಕೆ ರಾಮ್ಯ ಒಪ್ಪದೆ, “ ಸೀನೇನಾದರೂ ವಾಡು. ಆ ಕಾಳ ಪ್ಪನ ಮುಂಯ್ಯ ತೇರಿಸಿಕೊಳ್ಳಿದ್ದರೆ ನನ್ನ ಪೆಸರು ರಾಮ್ಯನೇ ಅಲ್ಲ ” ಎಂದ. ರಾಮ್ಯ ತನ್ನ ಕೆಲಸವನ್ನು ತಾನು ವಾಡೋ ವಾಡಿದ.

ಒಂದು ದಿನ ರಾತ್ರಿಗೆ ಗಾಂಗ್ಯನ ಮನೆಯಲ್ಲಿ ಬಹು ಕೊಲಾಪಲವೆದ್ದಿತು. ಗಾಂಗ್ಯನು, “ ಸ್ವಾಮಿ ನಾಸಲ್ ಆ ಕುಸ ವಾಡಿಸಿದವನು: ರಾಮ್ಯ ವಾಡಿದ್ದು. ನನ್ನ ಹೆಂಡತಿ ಮಕ್ಕಳ ಮೇಲೆ ಕಲ್ಲಿಫಿಯ ಬೇಡಿ ಸ್ವಾಮಿ ” ಎಂದು ಗೋಳಿದುತ್ತಿದ್ದು.

ಎಕ್ಕೆಸ್ಟ್ ಆಫೀಸರೊಬ್ಬರು ಆರಾತ್ರಿಗುವಾನಿಯಂದ ಗಾಂಗ್ಯನ ತಾಂಡ್ಯಕ್ಕೆ ಸುಗ್ರಿ ಅವನ ಮನೆಯ ಸಾಮಾನುಗಳನ್ನೆಲ್ಲಾ ಆಳುಗಳಿಂದ ಹೊರಗೆ ಹಾಕಿಸಿದ್ದರು. ಒಂದು ಕಡೆ ಒಂದು ಮೊಡ್ಡ ಮಂಡಕೆಯಿತ್ತು. ಅದರ ತುಂಬಾ ಬ್ಲೈಲ್ದ ಸೀರು ಮತ್ತು ಬ್ಲೈಲ್ದ ಜೆಕ್ಕುಗಳು. ಮಂಡಕೆಗೆ ಮುಚ್ಚಿ ಭವ್ಯಾಂದಸ್ಸು ಸಗಣ ಮತ್ತು ಮಣಿನಿಂದ ಮತ್ತಿಂಥಾಕಿತ್ತು. ಮುಚ್ಚಿ ಭದ್ರ ಮಾಲಕ ಒಂದು ಬುದಿರು ಕೊಳೆ, ಅದರ ಕೊಸರು ಭಟ್ಟಿ ಬಂದ ಸಾರಾಯನ್ನು ಹಿಡಿಯುವುದಕ್ಕೆ ಇನ್ನೊಂದು ಗಡಗೆ. ಒಂದೆರಡು ಹರವಿಗಳಲ್ಲಿ ಸಾರಾಯಿ—ಇವೇ ಮುಂತಾಗಿ ಸಾರಾಯಿ ಭಟ್ಟಿ ಇಂದು ಸಲಕರಣಿಗಳಿಲ್ಲವೂ ಸಿಕ್ಕಿದ್ದವು.

ಆಫೀಸರು ಗಾಂಗ್ಯನ ವಾತನ್ನು ಗಮನಿಸದೆ ರೆಗಿಕೊಂಡು, “ ನೋಡು ಗಾಂಗ್ಯ, ನೀನು ಈ ಕಳ್ಳಿಕೆಲಸವನ್ನು ವಾಡಿದ್ದಕ್ಕೆ ಈ ಮಂಡಕೆಗಳೇ ಸಾಕ್ಷಿ ” ಎಂದರು. ಅವರು ರಾಮ್ಯನನ್ನೂ ಜೊತೆಯಲ್ಲೇ ಕರೆದುಕೊಂಡು ಹೋದರು.

ಅದು ಅದದ್ದು ಇಷ್ಟು: ರಾಮ್ಯನ ಸ್ನೇಹಿತನೊಬ್ಬನು ಆಫೀಸರ ಹತ್ತಿರ ಕೆಲಸದಲ್ಲಿದ್ದು. ಅವನು ಅವರು ತಾಂಡ್ಯಕ್ಕೆ ಬರುತ್ತಾರೆಂದು ಏರಡು ದಿನಗಳ ಕೆಳಗೆ ಸೂಚನೆ ಕೊಟ್ಟಿದ್ದು. ರಾಮ್ಯ ತಾನು ತಪ್ಪಿಸಿ ಕೊಳ್ಳಬೇಕೆಂದು, ಗಾಂಗ್ಯನು ಮನೆಯಲ್ಲಿಲ್ಲಿದ್ದಾಗ, ಅವನ ಹೆಂಡತಿ ಯನ್ನು ಹೆದರಿಸಿ ಆ ಸಾಮಾನುಗಳನ್ನೆಲ್ಲಾ ಅಲ್ಲಿಟ್ಟಿದ್ದು. ಸರಿ, ಆಫೀಸರು ಹೆಚ್ಚಿ ಶ್ರವಣವಿಲ್ಲದೆ ಗಾಂಗ್ಯನನ್ನು ಹಿಡಿದರು. ಗಾಂಗ್ಯನು ತಾನು ನಿರಪರಾಧಿಯಾದರೂ ತನಗೆ ಜಂಂ-ಹಂ ರೂಪಾಯಿಗಳ ಬುಲ್ಲಾನೆಯೂ,

ಂ ಜ್ಯೇಶ್ವರ ಆಗುವದೆಂದು ತನ್ನ ಹೆಂಡತಿಯ ಕೊರಕಲ್ಲಿದ್ದ ಗುಂಡಿನ ಅಡ್ಡಿಕೆ  
ಃ ಯನ್ನ ಮಾರಿ ನೂರು ರೂಪಾಯಿ ತಂದು ರಂಗಣ್ಣನಿಗೆ ಕೊಟ್ಟು,  
ಃ ಅವನ ಸಹಾಯದಿಂದ ತಪ್ಪಿಸಿಕೊಳ್ಳಬೇಕೆಂದು ಇದ್ದ. ಆದೂದರಿಂದಲೇ  
ಅವನು ರಂಗಣ್ಣನಿಗೆ ನೂರು ರೂಪಾಯಿ ಕೊಡಲು ಬಂದದ್ದು.

ರಂಗಣ್ಣ ಬಹಳ ಯೋಚಿಸಿ ಕೊನೆಗೆ ಗಾಂಗ್ಯನ ಸೋಧನ್ನು ತೆಗೆದು  
ಕೊಂಡು, “ಆಗಲಿ ಸೋಧುತ್ತೇನೆ, ನಾಳಿಯೋ ನಾಡದ್ದೋ ಬಾ”  
ಎಂದ.

ರಂಗಣ್ಣ ಆಫ್ರಿಸು ಮುಗಿದೊಡನೆಯೇ ಕೃಷ್ಣಶೈಟ್ಟಿ ಅಂಗಡಿಗೆ  
ಕೊರೆಗಿ ವಧಾರು ಉರತಾರಿ ಸೀರೆಗಳನ್ನು ಕಟ್ಟಿಸಿಕೊಂಡು ಮನಗೆ ಬಂದ.  
ಜಾಗಿಲ ತಟ್ಟಿದ ಶಬ್ದ ಕೇಳಿ ರವಾ ಬಾಗಿಲು ತೆಗೆದಳು. ರಂಗಣ್ಣನ ಜೊತೆ  
ಯಲ್ಲಿ ಬಂಧಿದ್ದ ಒವಾನನ ತಲೆಯ ಮೇಲೆ ಗಂಭನ್ನು ಸೋಡಿ, ‘ಪನೋ  
ಆಫ್ರಿಸಿನ ಕಾಗದಗಳಿಂದುಕೊಂಡು ಬಳಗಿ ಕಾಫಿ ತರಲು ಹೂರಬು  
ಕೊರಡಳು.

ರಂಗಣ್ಣ, “ರವಾ, ರವಾ, ಇಲ್ಲಿ ಸೋಧು ಬಾ” ಎಂದ.

ರವಾ ಎದು ನಿಮಿಷದ ಮೇಲೆ ಬಂದು ಲೋಧಿದಲ್ಲಿ ಕಾಫೀನಾಗಿ,  
ಒಂದು ತಟ್ಟಿಯಲ್ಲಿ ಎರಡು ಚಕ್ಕಾಲಿಯನ್ನೂ ತೆಗೆದುಕೊಂಡು ಬಂದಳು.

ರಂಗಣ್ಣ, “ಇಲ್ಲಿ ಸೋಧು ರವಾ, ನಿನಗೆ ಯಾವ ಸೀರೆ ಬೇಕೊರೆ  
ಅದನ್ನು ತೆಗೆದುಕೊರೆ” ಎಂದ.

ರವಾ ಎಲ್ಲಾ ಸೀರೆಗಳ ಅಂಚು, ಸೆರಗು, ಮತ್ತು ಒಡಲನ್ನು  
ರತ್ನವನ್ನು ಕೊಳ್ಳುವಾಗ ಪರೀಕ್ಷೆ ಸುವಂತೆ ಪರೀಕ್ಷೆಸಿದಳು. ಕೊನೆಗೆ  
‘ಅನಂದಾ’ ಬಣ್ಣದ ಎರಡು ಬೆರಳಗಲ ಜರತಾರಿಯರುವ ಸೀರೆಯನ್ನು  
ಒಷ್ಟಿದಳು. ಆದಕ್ಕೆ ಹೊಂದುವ ಹಾಗೆ ರೋಜ್ ಕಲರಿನ ಕುಪ್ಪನಿ  
ಬಟ್ಟಿಯನ್ನು ತೆಗೆದುಕೊಂಡಳು.

ಮಾರಸೆಯ ದಿನ ರಂಗಣ್ಣನಿಗೆ ರಜವಿತ್ತು. ಬೆಳಿಗ್ಗೆಯೆಲ್ಲಾ  
ದಚ್ಚಿಯ ಅಂಗಡಿಯಲ್ಲೇ ಕುಳಿತು ಕುಪ್ಪನಿ ಹೊಲಿಸಿಕೊಂಡು  
ಬಂದನು. ಸಂಜೀಗೆ ರವಾ ಮನಿಸೆಯಲ್ಲಿ ನೀರುಹಾಕಿಬೆಳಿಸಿದ ಎರಡು ಆಗಲ  
ವಾದ ಪನ್ನೀರು ಗುಲಾಬಹಾಗಳನ್ನು ಮೂಡಿದಳು. ಹೊಸ ಸೀರೆಯನ್ನು

ನೇರಿ ಹಿಡಿದು, ಅರಿಸಿನವನ್ನು ತುದಿಗಳಿಗೆ ಹಚ್ಚಿ ದೇವರಮುಂದಿಟ್ಟು ನಮ  
ಸಾಕ್ಷಾರವಹಾಡು ಉಟ್ಟಿಟ್ಟುಕೊಂಡಳು. ಕುಪ್ಪಿನವನ್ನು ತೊಟ್ಟಿಳು. ಬಂದು ತಟ್ಟಿ  
ಯಲ್ಲಿ ನಾಲ್ಕು ರಸಭಾಳೆಯಣ್ಣಿನ್ನೂ ಚೆಚ್ಚಿದ ಸೇಬನ ಹಣ್ಣಿನ್ನೂ ಬಂದು  
ಲೋಟು ನೀರನ್ನೂ ತೆಗೆದುಕೊಂಡು ರಂಗಣ್ಣನ ಚಿಕ್ಕಮನಗೆ ಹೋದಳು.  
ರಂಗಣ್ಣ ಕುಚೆಯ ಮೇಲಿ ಕುಳಿತು ಮೇಜಿನ ಮೇಲಿ ವೋಣಕ್ಕೆಯೂರಿ,  
ಎರಡು ಅಂಗ್ರೇಗಳಿಂದ ಕೆನ್ನೆಯನ್ನು ಒತ್ತಿಕೊಂಡು ಏಸನ್ನೈ ಯೋಜಿ  
ಸುತ್ತಾತ್ಮ ಕುಳಿತಿದ್ದು. ರವಾ ತಟ್ಟಿಯನ್ನೂ ಲೋಟವನ್ನೂ ಮೇಜಿನ  
ಮೇಲಿಟ್ಟು ಕುಚೆಯ ಒಂದುಗಡೆ ರಂಗಣ್ಣನ ಕ್ರಾಂತಿನಲ್ಲಿ ಬೆರಳಾಡಿಸುತ್ತು  
ನಿಂತಳು. ಆದರೆ ರವಾ ಬಂದಧ್ಯನ್ನು ಅವನು ಗಮನಿಸಲೇ ಇಲ್ಲ.  
ಕೊನೆಗೆ ರವಾನೇ ಅವನವುಂದೆ ಬಂದು, “ಎನು ಇಷ್ಟು ಚಿಂತಿ?  
ನಾನು ಎಷ್ಟೋ ದಿನದಿಂದ ಆಸೆವಟ್ಟು ಸೀರೆಯನ್ನು ನಿಸ್ನೇ ನೀವೆ ತಂದಿ  
ದ್ದಿರಿ. ನಿಮ್ಮ ಚಿಂತೆಯ ಕಾರಣವನ್ನು ಹೇಳಲೇಬೇಕು” ಎಂದು  
ಕಾತರದಿಂದ ಅವನನ್ನು ನೋಡಿದಳು. ರಂಗಣ್ಣ “ಃಂಜೂ ಇಲ್ಲ, ರವಾ”  
ಎಂದನು.

ರವಾ, “ಎನೋ ನಡೆದಿರಬೇಕು ಆಫ್ರಿಸಿನಲ್ಲಿ. ಸಾಂಬರೇನಾ  
ದರೂ ಅಂದರೇ? ಮನಾಲಿಯ ಹೇಳಿ?” ಎಂದು ಬೇಟುಕೊಂಡಳು.

ಅವಳ ಮನಸ್ಸಿನಲ್ಲಿ, ತಾನು ಸೀರಿ ಉಟ್ಟಿ, ಜಡಿ ದಾಕಿಕೊಂಡು,  
ಹೂ ಮುಡಿದು, ರಂಗಣ್ಣನ ಜೊತೆಯಲ್ಲಿ ವಾಕ್ ಹೇಳಿಸಿಕ್ಕು ಸಲಯು  
ಬೇಕೆಂದಿದ್ದಳು. ಆದರೆ ಅವಳ ಆಸೆಯೆಲ್ಲಾ ಅರಳು ರಾಶಿಗೆ ಸೀರು  
ಬಿಡ್ಡಾಗೆ, ರಂಗಣ್ಣನ ಚಿಂತೆಯನ್ನು ನೋಡಿ ಕುಗ್ಗಿಹೇಳಿತು.  
ರಂಗಣ್ಣ, ‘ಲಂಜ ಲಂಜ’ ಎಂದು ಎರಡು ಸಲ ಹೇಳಿದ. ಮುಂದೆ  
ವಾತನಾಡಲು ಆಗಲಿಲ್ಲ. ಸ್ವಾಷ್ಟ ಹೊತ್ತಿನ ಮೇಲಿ ಅವನು:

“ನೋಡು ರವಾ, ನಾನು ಎಷ್ಟೋ ದಿನಗಳಿಂದ ವಾಡಬಾರ  
ದೆಂದಿದ್ದ ಕೆಲಸವನ್ನು ಮಾಡಿದೆ. ಆ ಲಂಜ ತೆಗೆದುಕೊಳ್ಳಲು ಎಷ್ಟು  
ಸುಸವುಂಗಳಿದ್ದವು? ಆದರೆ ಲಂಜವನ್ನು ತೆಗೆದುಕೊಳ್ಳಲು ನುದು ಪಾಪ  
ಮೆಂದುಕೊಂಡು ಬಟ್ಟಿದ್ದು. ಆದರೆ....” ಎಂದು ಸಿಲ್ಲಿಸಿದ.

೮೨ ರವಾ, “ಆದರೆ ಎಂದು ಸಿಲ್ಲಿಸಿದಿರಲ್ಲಾ, ಪೂರ್ತಿ ಹೇಳಿ”  
ನಂದಳಬು.

ಶಿಶಿ ರಂಗಣ್ಣ “ಆದರೆ ನೋಡು; ವೊನ್ನೆ ಲಂಜಾಣಿಗರ ಗಾಂಗ್ಯ ಒಂದು  
ಸಾರಾಯಿ ಕೇಸಿಸಲ್ಲಿ ಸಿಕ್ಕಿಬಿದ್ದ. ಒಂದು ಸೂರು ರೂಪಾಯಿಯನ್ನು  
ಕೊಟ್ಟು ಕಾವಾಡಬೇಕೆಂದು ಬೇಡಿಕೊಂಡ. ಪಾಪ, ಅವನಿಗೆ ವಂಸೆ  
ತುಂಬಾ ಚಿಕ್ಕ ಚಿಕ್ಕ ಮಕ್ಕಳು. ನಾನೂ ದೂರಾಲೋಚನೆ ಇಲ್ಲದೆ  
ಅದನ್ನು ತಿಗೆದುಕೊಂಡೆ. ಅದರಲ್ಲೇ ನಿನಗೆ ಸೀರೆ ತಂದದ್ದು” ಎಂದ.

ರವಾಗೆ ಏಂಚಿನ ವೇಗದಲ್ಲಿ ಎಲ್ಲಾ ಹೊಳೆಯಿತು. ಅವಳು  
ಸ್ವಲ್ಪ ಹೊತ್ತು ಸುಮತ್ತಿನಿದ್ದು “ಹೋಗಲಿ, ಹಣ್ಣು ತಿನ್ನಿ” ಎಂದಳಬು.  
ರಂಗಣ್ಣ, “ನೀನೂ ಸ್ವಲ್ಪ ತಿಗೆದುಕೊಂಡೇ” ಎಂದ. ರವಾ ಎರಡು  
ಕೋಳು ಸೇಬನ ಹಣ್ಣಿನ್ನು ತಿಂದು ಒಳಗೆ ಕೆಲಸಕ್ಕೆ ಹೋದಳಬು.  
ರಂಗಣ್ಣನ ಸ್ವೇಷಿತ ಬಂದು ಅವನನ್ನು ವಾಕ್ ಕರೆದುಕೊಂಡು ಹೋದ.  
ರವಾಗೆ ಯಾವ ಕೆಲಸ ವಾಡಲೂ ತೋರಲಿಲ್ಲ. ತನ್ನ ಒಡವೆ –  
ಸೀರೆ ಭಕ್ತಿಗೆ ತನ್ನನ್ನು ತಾನೇ ಹಳೆದುಕೊಂಡಳಬು. ಇನ್ನು ಎಂದೆಂದಿಗೂ  
ಆ ವಿಷಯವನ್ನು ಏತ್ತಬಾರದೆಂದುಕೊಂಡಳಬು. ಗಂಡನನ್ನು ಖಿಂಸೆಪಡಿ  
ಸದ್ಗುರುಕ್ಕಾಗಿ ಬಹಳ ಪಶ್ಚಾತ್ತಾಪಪಟ್ಟುಕೊಂಡಳಬು.

ರಾತ್ರಿ ಉಂಟಾದ ಮೇಲೆ ರವಾ “ನಾನೇಕಾಂದು ಕೇಳಿನೇ.  
ಅದನ್ನು ಸಡೆಸಿಕೊಡಬೇಕು” ಎಂದಳಬು. ರಂಗಣ್ಣ ಕೇಳುತ್ತೇನಂದು  
ಭರವಸೆ ಕೊಟ್ಟು.

“ನೇರೆಡಿ, ನನ್ನ ಕೈಯಲ್ಲಿ ಒಂದು ಜೊತೆ ಚಿನ್ನದ ಬಳಿ ಇತ್ತಲ್ಲ,  
ಅದು ಮುರಿದುಹೋಗಿದೆ. ಈಗ ಅದನ್ನು ವಾರಿ ಆ ಸೂರು ರೂಪಾಯಿ  
ಯನ್ನು ಗಾಂಗ್ಯನಿಗೆ ಕೊಡಿ” ಎಂದಳಬು. ರಂಗಣ್ಣ ಇದಕ್ಕೆ ವೊದಲು  
ಒಪ್ಪಲ್ಲ. ಕೊನೆಗೆ ರವಾನ ಬಲವಂತದಿಂದ ಸಮೃತಿಸಿದ.

ಮರುಧಿನ ರಂಗಣ್ಣ ಆ ಕೇಸಿನ ಸಿಬ ಸಂಗತಿಯನ್ನೇಲ್ಲ ಆಫೀಸರಿಗೆ  
ಹೇಳಿದ. ರಾಮ್ಯನೂ ತನ್ನ ಅಪರಾಧವನ್ನು ಒಪ್ಪಿಕೊಂಡ. ಗಾಂಗ್ಯನೂ  
ನಿರಪರಾಧಿಯಂದು ಬಂಡಗಡಿ ಹೊಂದಿದ. ಅವನು ರಂಗಣ್ಣನಿಗೆ ಕೃತಜ್ಞ  
ತೆಯಾ ವಂದನೆಗಳನ್ನು ಅರ್ಥಿಸಿ ಹೊರಡುವಾಗ ಅವನ ಹಣವೂ  
ಅವನಕ್ಕೆಲ್ಲಿ ಬಂತ್ತು.

# ಹ್ಯಾಚೆಸ್

ಪ್ರಪಂಚದ ಫಟನೆ ವಿಚಿತ್ರ. ಮಾನವನಿಗೆ  
ಹುಳೆಯುವ ಅದರ ಆರ್ಥಿಕ ಮತ್ತು ಸ್ವಾಭಾವಿಕ  
ವಿಚಿತ್ರ. ಪರೋಪಕಾರವೂ ಪಾಪವಾಗಿ  
ಬಹುದಂತೆ! ಏಂ. ಜೀಮ್ಸ್ ಸಿಂದ ಬದುಕಿ  
ಕೊಂಡಿರುವ ಶಾಪ ವಿರಿಸಿನ ಮೇಲೆ ಬದ್ದಿ  
ತಂತೆ! ಅವನಿಗೆ ವುಗುವಾಗಬಾರದಿತ್ತಂತೆ!  
ಅವನು ಮದುವೆಯಾಗಬಾರದಿತ್ತಂತೆ!  
ಅವನು ಹುಟ್ಟಿಬಾರದಿತ್ತಂತೆ! ಎಲ್ಲ ಹುಟ್ಟು!

ಕರ್ತೆಗಾತ್ರ

## ಕುಮಾರಿ ಪದ್ಮಾವತಿ

ಕೊಡಗನ ಶ್ರೀ. ಕೆ. ಪಿ. ಚಿನ್ನಪ್ಪನವರ ಮಹ್ಯಂ ವರು. ವಯಸ್ಸು ಇಲ್ಲವರು. ಇಳಿ ನೇಯ ವಯಸ್ಸಿನಲ್ಲಿ ಜೀವರಾಜೂನಿನ ಕನ್ನಾಗುರುಕೂಲದ ಗಾಯನವಾದಸರ್ಥಿಕ್ಕು ಕೆಯರಾಗಿ ಇವರು ಸ್ವಯಂಸಲ್ಪಂಟ್ಟಿರು. ಅಲ್ಲಿಯೇ ಇವರು ಹಿಂದಿಯನ್ನು ಕಲ್ತುಕೊಂಡು 'ಸ್ವಭಾಕರ (Hon)' ಪರೀಕ್ಷೆಯನ್ನು ಪ್ರಧಮ ವರ್ಗದಲ್ಲಿ ಮಾತ್ರವನ್ನು, ಪಂಚಾಬ ವಿಶ್ವವಿದ್ಯಾಲಯಕ್ಕೆ ದೃಷ್ಟಿಯರಾಗಿ ಉತ್ತರಿಸಿದರು (ರೋಚಿ). ಆ ಒಳಕ್ಕಿರುವ ಬೆಂಗಳೂರಿನಲ್ಲಿ ಕೆಲಕಾಲ ಮಾರು ಸ್ತ್ರೀಸಮಾಜ ಗಳಲ್ಲಿ ಹಿಂದಿಯನ್ನು ಕಲ್ತಸುತ್ತಿದ್ದರು.. ಇಂಳಿನೇಯ ಸಪ್ಯಂಬರಿನಲ್ಲಿ ಶ್ರೀಮತಿ ತಾತಾ ಅವರಿಂದ ಸ್ವೇಂಸಿಯಲ್ಲಾ ವೆಲ್ಲಾ ಫೇರಿನ ವಂತ್ಯು ರೂರಲ್ಲಾ ರಿಕನ್ಸಿಟ್ರೆಕ್ಸ್‌ನ ಅಭಾವಾದ ಕಾಣಿ ಶಿಷ್ಯವೃತ್ತಿಯನ್ನು ಪಡೆದು ಲಂಡನ್‌ಗೆ ಹೋಗಿದ್ದಾರೆ. ನಾಳಿನ ಸವಂಬರಿನಲ್ಲಿ ತಿರುಗಿ ಮಾತ್ರಭಾಷಣಿಗೆ ಬರುತ್ತಾರೆ.

ಕುಮಾರಿ ಪದ್ಮಾವತಿಯವರ ಹಿಂದಿಎಂಬಣಿ, 'ಪಿಶಾಲ ಭಾರತ' ದಲ್ಲಿಯೂ ಕನ್ನಡ ಬರಹಗಳು ಪಲವು ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಕನ್ನಡದಲ್ಲಿ ಇವರ ಬರಹಕ್ಕೆ ಜನರೆಜಿಸ್ಟ್ರಿಗ್ ಇದ್ದಂತೆಯೇ ಹಿಂದಿಯಲ್ಲಿಯೂ ಉಂಟು. ಕನ್ನಡದಲ್ಲಿ ಇವರು ಸಹಜ ಸರಲವಾದ ಸಾಮಾನ್ಯ ಭಾಷೆಯಲ್ಲಿ ಕರ್ತೆ ಬರೆದು ಜನರ ಅಭಿವಾನವನ್ನು ಗಳಿಸಬಲ್ಲಿರು. ಸದ್ಗುಂದಕರ್ತೆ ಇಂಗ್ಲಿಂಡಿನ ಸನ್ನಿಹಿತವಾಗಿರುವುದರಿಂದ, ಇದರೇಖಾಗಿನ ಗುಟ್ಟೀ ಒಂದು ವಿಚಿತ್ರವಾಗಿದ್ದು ಹುಳೀಮಧುರವಾಗಿದೆ.

**ప్ర**

పంజద దృష్టియల్లి నానోబ్బు ఒళ్లే స్వభావద మనష్య. పరచ అపితపన్న బయసదన, సాధ్యవాదరే పరిగె సకాయ చాడుచాప. సన్న ప్రపంజ అష్టు దొడ్డ దల్ల. సన్న చిక్క హళ్లియే సన్న ప్రపంజ. అదర ఒనసంబ్ధి సుమారు సూరు ఇరబయందు. ఒనర అభివ్యాయదల్లి హళ్లియవరబింబించల్ల, పట్టణిగరంతే తుంబా తీండకుగళల్ల. ఇదరల్లి సత్యాంతమిరబయందు. చిక్క హళ్లిగళల్లి నేరే జు

ಈ ಬರುವುದಕ್ಕೆ ದೊಡ್ಡ ಹೊಳೆಗಳಂತೆ ತುಂಬಾ ಮಳಿ ಬೇಡ. ಶಾಂತವಾದ ಸರೋವರದಲ್ಲಿ ಚಿಕ್ಕ ಕಲ್ಲುಗಳು ಕೂಡಾ ತೆರೆಗಳನ್ನು ವಳಿಸುವವು. ಆದರೆ ಅವೇ ಕಲ್ಲುಗಳು ಅಶಾಂತ ಸಮುದ್ರದಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವವು. ಹಾಗೆಯೇ ಪಟ್ಟಣಿಗರಿಗೆ ಸಾಧಾರಣವಾಗಿ ತೋರುವ ಫಲನೆಗಳಲ್ಲಿ, ಹ್ಯಾಯವರಿಗೆ ಬರುಗಾಗಿ ಇರಬಹುದು; ಒರ್ಗಣಿಸು, ಮಂಜು, ಮಳಿ ಇರಬಹುದು. ಅಂತೆಯೇ ಸನ್ನ ಜೀವವಾಸ ದಲ್ಲಿ ಕೆಲವು ತೊಡರುಗಳು ಬಂದಿವೆ. ಆ ಸಂದರ್ಭಗಳಲ್ಲಿ ಸನಗೆ ಎಲ್ಲವೂ ರೂಪ್ಯ ಎಂದು ತೋರಿದೆ. ಹಿಂಬಿನ ಜೀವನ, ಆಗಿನ ಜೀವನ ಮತ್ತು ಮೂರಿನ ಜೀವನ, ಎಲ್ಲವೂ ಹುಟ್ಟು ಉದಿಂದ ತುಂಬರುವುದಾಗಿ ತೋರುವುದು. ಮಂದುವೆ, ಮಂಜು, ಸಂಸಾರ, ಜಾಹಿನು, ಒದುಕು ಎಲ್ಲವೂ ಹುಳ್ಳೇ!

ಹಿಂಬಿನ ವರುವುದ ವರಾತ್ಮ. ಇಂಗ್ಲಿಂಡನ ಬೇಸಗೆಯಲ್ಲಿ ಆಗಿನ ಸಲ ಎಪರೀತ ಕಾವು ಇತ್ತು. ಸನ್ನ ಬೇಸಗೆಯನ್ನು ಪರ್ವತಗಳ ಮೇಲೆ ಕಳೆಯೋಗಿಸುವದರೆ ರೂಕ್ಕೆ ಬೇಕು. ಶ್ರೀಮಂತರ ಕುಲದಲ್ಲಿ ಹುಟ್ಟಿದ್ದರೂ ಸಲ್ಲಿಸುವುದು ಸನಗೆ ಬೇಸರುತ್ತಿಲ್ಲ. ಸನ್ನ ಕುಂಟುಂಬವೇ ಸನಗೆ ಸರ್ವಸ್ವ. ಸನ್ನ ಸುಖದುಗಳ ವಾಲುಗಾತ್ಮ ಸನ್ನ ಎಡನಾ. ಟಿನೆಲ್ಲಾ ದುಟಿದು ಮನಗೆ ಬರುವಾಗ ಅವ್ಯಾ ಎಂದು ಬಂದು ತಪ್ಪಿಕೊಳ್ಳುವ ಸನ್ನ ಕಣ್ಣಿನ ಏರಿಸ್ (Iris). ಏರಿಸ್ ಎರಡು ವರುಷನ ದೂರದ್ದು ದೂರದ್ದು ಮಗ್ಗಾ ಅವಾಗ. ಮೆಡಿಟರೇಸಿಯನ್ ಆಕಾಶದ ಬಳ್ಳಿ ಅಳ್ಳು ಸೀಲವೆಂದು ನಾನು ಯೈಸ್ಕೂಲನಲ್ಲಿ ಒದುತ್ತಿದ್ದಾಗ ಕೇಳಿದ್ದೇನು. ಹಾಗಿದ್ದರೆ ನಾನು ಮೆಡಿಟರೇಸಿಯನ್ ಆಕಾಶವನ್ನು ಸ್ನೇಹಬೇಕಾದುದಿಲ್ಲ. ಸನ್ನ ಮುದ್ದಿನ ಏರಿಸಿನ ಕಲ್ಲುಗಳಲ್ಲಿ ಆ ಅಳ್ಳು ಸೀಲವಣಂ ಕಾಣಬಹುದಲ್ಲವೇ! ಅಂತಹ ಮುದ್ದಾದ ಕಲ್ಲುಗಳು. ಏರಿಸನ್ನು ನಾಮಸಂಸ್ಕಾರಕ್ಕೆ ಚಚಿಗೆ ಕಡೆದು ಕೊಂಡು ಹೋಗಿದ್ದಾಗ್, ಪಾಪರಿಸಾಮೇಬರು “ ಎಂತಹ ಮುದ್ದಾದ ಕಣ್ಣಿಗಳು! ಎಸೆನ್ ಜೀಮನ್ಸ್, ಸೀವಿಬ್ರೂ ಪುಣ್ಯವಂತರು. ಏರಿಸ್ ಗ್ರಾಮದ ಪುತ್ತಳಿಯು ” ಎಂದರು.

ಶಿವಿವಾರಕ್ಕೆ ಸನಗೆ ಆಫ್ರಿಸಿನಲ್ಲಿ ಕೆಲಸ ಇರುವುದು ಕೇವಲ ಏ ಮುಧ್ಯಾತ್ಮಕವರಿಗೆ. ಯಥಾಪ್ರಕಾರ ನಾನು ಸನ್ನ ಕೆಲಸ ಮಾರ್ಗಿಸಿ

ಮನಸೆಗೆ ಬರುತ್ತಿದ್ದೇನು. ಪುಸ್ತಕ ತುಂಬಾ ಇತ್ತು. ಅದರಲ್ಲಿಯೂ ನಾನು ಉಣಿಯ ಬಬ್ಬೆ ಕೊಟ್ಟುಕೊಂಡಿದ್ದೇನು. ಇದು ಇಂಗ್ಲೆಂಪಿಸ ಯತ್ತ. ಬೇಸಗೆಯಾಗಲಿ, ಚಳಿಗಾಳವಾಗಲು ಗುಡೆಸರು ಯಾವಾಗಲೂ ಉಣಿಯು ಕೊಳ್ಳುತ್ತು ಮತ್ತು ಕರಾಯಿ ಧರಿಸಬೇಕು. ಆಗ್ನೇಸಿನಿಂದ ಮನಸೆಗೆ ಒಂದು ವೈಲು ಇರಬಹುದು. ಒಹಳ ಇಕ್ಕರುಕಾಗಿ ಸಹಿಯೋಣನೆಂದರೆ ತುಂಬಾ ಸೆಕೆ. ಬೆವರಿಸಿಂದ ಮತ್ತು ಮುಕ್ಕೆ ಸೆಕೆ ದಷ್ಟುವುದು. ಅದರ ಮೇಲೆ ತಿನೆ ಗಾಳಿಯು ತೆರ್ಪಿಸುವಾಗೆತ್ತು. ಆಗ್ನೇಸಿನಿಂದ ನಾನೆಗೆ ಮೂರ್ಗಿನ ರೂಪದು, ಸಮ್ಮ ಹಳ್ಳಿಯೆ ಕೆರೆಯ ಮಗ್ಗುಲಲ್ಲಿ ಸ್ವಲ್ಪ ಮೂರಿರಿದವರಿಗೆ ಮೂರ್ಗಿನತ್ತದೆ. ಇಂತಹ ಮಾರ್ಪಣೆಯ ಮರಧಾರ್ಪಿತ ದಳ್ಳಿ ಕೆರೆಯನ್ನು ಸೂರ್ಯಿ ಮಂಡಿಸುವ ಸ್ವಲ್ಪ ಶಣ್ಣಿಗಾಯಿತ್ತ. ಅದರಲ್ಲಿ ಇಂದಾದರೂ ಅಲೆಯಿದ್ದಿಲ್ಲ. ಆ ಕೆರೆಯ ಪಾಡಯವಾಗಿ ನಾನು ನಾನಾ ಕ್ರಾಕಾರದ ಕೆ ಕೆಳಿದ್ದೆವು. ಅದರ ಮಧ್ಯ ದಳ್ಳಿ ಒಂದು ಬಾಯಿಷ್ಟುದೆ. ಒಹಳ ಆಕೆ ನಾತ್ತಿಪ್ಪಿದು ಮುಡುಗೋಳಿಸೆ—ಎಂತ. ಅದರಲ್ಲಿ ಜಾಣ ಈಚುಗಾರರ ಮೂರತು ಬೇಕೆ ಯಾರೂ ಈಚುವ ಪ್ರಯಾಸ ಮಾಡಬಾರದು ಎಂದು ಕಟ್ಟಾಜ್ಞಿ ಇಡೆ. ಈ ಕೆರೆಯ ಆಕಾರ ಬಹಳ ಪಂಚಿತ್ತ. ಒಹಳ ಇದ್ದು; ಅದರ ಸುತ್ತು ಇತ್ತೆ ಸುಮಾರು ಒಂದು ಘಲಾಂಗು ಇರಬಹುದು. ಕೆರೆಯ ಎರಡು ದಂಡೆಗಳಲ್ಲಿ ಮರಗಳು ಮತ್ತು ಪ್ರೌದರುಗಳು ದಟ್ಟಿವಾಗಿ ಬೆಳೆಬಿವೆ. ಒಂದು ಕತ್ತಿಯೆಂದು ಇನ್ನೊಂದು ಕಡೆಯ ಸಮಾನ್ಯಿತ ಕಾಣುವುದಲ್ಲ. ಕೆರೆಯನ್ನು ಸೂರ್ಯಿದೂ ಕೂಡಲೇ ಸ್ವಾನ ಮಾಡಬೇಕೆಂಬು ಒಳನ್ತಾತ್ತಾದ ಆಕೆ ಸನಗಾಯಿತ್ತು. ಅದರೆ ನನ್ನ ಹತ್ತಿರ ಈಚುವ ಪ್ರೌದಾಕು ಇದ್ದಿಲ್ಲ. ಹಾಗೆಯೇ ಕೆರೆಯನ್ನು ಸೂರ್ಯಿಂದ ಕಡೆಯೆ ಕೆರೆಯ ಸಿನ್ಹಿತಾತ್ತ್ವ ಸಿಂತೆ. ಅಷ್ಟರಲ್ಲಿಯೇ ಕೆರೆಯ ಇನ್ನೊಂದು ಕಡೆಯಲ್ಲಿ ಪನೇಕೇ ಬುಳಬುಳ ಎಂದು ಶಟ್ಟಿವಾಯಿತ್ತು. ಸ್ವಲ್ಪ ಸತಕ್ಕ ನಾಯಿಸು. ಯಾರ್ಥೋ ಈಚುತ್ತಿರಬಹುದೆಂದು ಸುಮ್ಮನಾಯಿಸು. ಅದೇ ಶಟ್ಟು ಮತ್ತೆಲ್ಲಿಯೇ ಆಯಿತ್ತ. ‘ಯಾರಿರಬಹುದು ಸೂರ್ಯಿತೋಣ’ ಎಂದು ಆ ಶಟ್ಟು ಬಾವ ಕಡೆ ಸೆ.ತಿನೆಸು. ಒಬ್ಬನು ಆ ಕಡೆ ಮುಖಗು ತ್ತಿದ್ದನು. ಬೇಗನೆ ಶಾಕಷ್ಯ ಬಟ್ಟಿಗಳನ್ನು ಕಳಿಸಿ, ಸೀರಲ್ಲಿ ಧುವು ತಿದೆಸು. ನಾನು ಜೆನ್ನಾಗಿ ಈಚಬಲ್ಲಿ. ಪಾಪ, ಆ ಮನುಷ್ಯನನ್ನು ಬಿಡು ಕಿಸಬೇಕೆಂಬ ಕ್ಷಿಕರ ಸನಗೆ. ಒಂದೆರಡು ನಿಮಿಷವಲ್ಲಿ ಅವನ ಹತ್ತಿರ ಜ್ಞಾನ

೧೦ ತಲುಪಿದೆ. ಅವನ ಕೋರ್ಟಿನ ಕಾಲರಸ್ಯ ಹಿಡಿದು ಎಳೆದೆ. ಆ ಮನುಷ್ಯ ಸನ್ನ ಹಿಡಿತದಿಂದ ತಪ್ಪಿಸಿಕೊಂಡು ದೂರ ಸರಿದ. ನನಗೆ ಬಹಳ ಆಶ್ಚರ್ಯ ವಾಯಿತು. ಅವನು ಕೋರ್ಟು ಶರಾಯಿ ಮತ್ತು ಪರದು ಮಣ ತೊಕದ ಬಳಟ್ಟಿಗಳನ್ನು ಧರಿಸಿಕೊಂಡಿದ್ದನು. ಸಮ್ಮಿಭ್ರಾತ್ರಿ ಒಂದು ಚಿಕ್ಕ ಕಾಳ ಗಮೇ ಆಯಿತು. ಕೊನೆಗೆ ಅವನು ಮಾರ್ಫೆ ಹೋದನು. ಅವನನ್ನು ದಂಡಿಗೆ ಎಳೆಯುವುದರಲ್ಲಿ ನನಗೆ ಹೆಚ್ಚೀನೂ ಕಷ್ಟವಾಗಲಿಲ್ಲ. ನಾನು ದಂಡಿಗೆ ತಲುಪಿದಾಗ, ಅಲ್ಲಿ ಇಬ್ಬರು ಪೋಲಿಸಿನವರು ಸಿಂತಿದ್ದರು. ಆ ಮನುಷ್ಯ ನನ್ನ ಒದುಕಿಸಿದುದಕ್ಕಾಗಿ ಅವರು ನನಗೆ ವಂದನೆಯನ್ನು ತ್ತರು. ಎಡನಾ ಇದನ್ನೆಲ್ಲಾ ಕೇಳಿ ಎಷ್ಟು ಸಂತೋಷವತ್ತಾದಿಯಾದೆಂದು, ನನ್ನ ಹೃದಯವು ಹೆಮ್ಮೆಯಿಂದ ಬಿರಿಯುವಂತಾಯಿತು. ಸ್ವಲ್ಪ ಹೊತ್ತಾದ ಮೇಲೆ ಆತನಿಗೆ ಎಳ್ಳು ರವಾಯಿತು. ಕಣ್ಣು ತೆರಿದು ನೋಡಿದ. ಪೋಲಿಸಿನವರನ್ನು ನೋಡಿದ ಕೂಡಲೇ ಅವನ ನೋರೆಯು ಜೋಲಾಚತ್ತು. ಆ ಕೆರೆಯ ಹತ್ತಿರ ಬರಲು ಕಾರಣವೇನೆಂದು ನಾನು ಪೋಲಿಸಿನವರನ್ನು ಕೇಳಿದೆನು. ಅದಕ್ಕೆ ಅವರು ಹೇಳಿದರು : “ ಮಹಾಸಾಧ್ಯಾನಿ, ಈತ ಮಗ್ಗಲಿನ ಪಟ್ಟಣದ ಸಿವಾಸಿ. ಇವನಿಗೆ ಮಾಡಲು ಕೆಲಸವಲ್ಲದೆ ಈಗ ಸುವಾರು ಏಳು ವರುಷಗಳಾದವು. ಈತ ಕೆಲಸ ಹುಡುಕುವ ನೇರದಲ್ಲಿ ಮನೆ ಬೆಳ್ಟು ಈಗ ಒಂದು ವಾರವಾಯಿತು. ಇಲ್ಲಿ ಈ ಕೆಲಸಕ್ಕೆ ತೊಡಿದ್ದಾನೆ.” ಆತ ನಮ್ಮ ಹಳ್ಳಿಯವನಲ್ಲವೆಂದು ನಾನು ವೊಡಲೇ ಗ್ರಹಿಸಿದ್ದೇನು. ಅವನ ಪಾರ್ಯ ಇಂ-ಇಂ ವರುಷ ಇರಬಹುದು. ಅವನ ಹಣಿಯ ಮೇಲೆ ಇದ್ದ ಗೆರೆಗಳು, ಅವನು ಬೇಕಾರಿಯಲ್ಲಿ (Unemployment) ಕಷ್ಟಪಟ್ಟದನ್ನು ಸೂಚಿಸುವಂತಿದ್ದವು. ಪೋಲಿಸಿನವರು ಅವನನ್ನು ಕರೆದುಕೊಂಡು ಹೋದರು.

ಹೋಗುವುದಕ್ಕೂ ಮುನ್ನ ಅವನು ಸನ್ನ ಕಡೆ ಬಮ್ಮೆ ನೋಡಿದ. ಆದೃಷ್ಟ ಎಂತಹು! ಆದೃಷ್ಟ ಯಲ್ಲಿ ಕೊರ್ಡ, ಡ್ರೇಪ, ಚಿಂತೆ ಮತ್ತು ಸಿರಾಕೆ ತುಂಬಿದ್ದವು. ಸನ್ನಿದೆಗೆ ಬಚ್ಚೆ ತಿವಿದಂತಾಯಿತು. ಅವನ ದೃಷ್ಟಿಯನ್ನು ಎದುರಿಸುವ ಸಾಮರ್ಥ್ಯ ಸನ್ನಲ್ಲಿ ಇಂಗಿಹೋಗಿತ್ತು. ಅವರು ಹೋದಮೇಲೆ ನನ್ನ ಮನಸ್ಸು ಬಹಳ ಅಸಮಾಧಾನಗೊಂಡಿತು. “ಚಿಂತೆ ಪಡಬೇಡ. ಒಬ್ಬ ಮನುಷ್ಯನ ಪಾರ್ಶ್ವ ಉಳಿಸುವುದು ಬಹಳ

ದೊಡ್ಡ ಕೆಲಸ. ನಿನು ಹಳ್ಳಿಯವರ ಮೇಚ್ಚುಗೆಗೆ ಪಾತ್ರನಾಗುವೆ” ಎಂದು ಸನ್ನ ವೇಕವು ಸನ್ನಸನ್ನ ಸಮಾಧಾನವಡಿಸಿತು. ಆದರೆ ಸನ್ನ ಹೃದಯ ಉತ್ತರ ಕೆಳಪ್ಪಿತು— “ಆದರೆ ಅದರಿಂದೇನು? ಆತನಿಗೇನು ಉಪಕಾರವಾಯಿತು? ಆತ್ತಹತ್ತೀಯ ಪ್ರಯತ್ನಕ್ಕಾಗಿ ಅವನನ್ನು ಶಿಕ್ಷಿಸುವರು. ಅವನು ವೊದಲೇ ಸಿರುದ್ದೋಣಿ; ಇನ್ನು ಮುಂದಕ್ಕೆ ಅವನಿಗೆ ನಾಕರಿ ಸಿಕ್ಕುವ ಸಂದರ್ಭ ಬಂದರೂ ಈಗಿನ ಫಟನೆಯಂದ ಅವನ ಕೆಲಸಕ್ಕೆ ಸೊನ್ನೇ ಬೀಳಬಹುದು, ಅಸ್ತುರ ಬುದ್ಧಿಯ ಮನುಷ್ಯ ಎಂದು.” ನಾನು ತುಂಬಾ ಗಾಬರಿಗೊಂಡೆ. ಮನೆಯ ಕಡೆ ಬೀಗಬೀಗನೆ ಸಡೆಯ ಲಾರಂಭಿಸಿದೆ.

ಮನೆಯ ಮುಂದೆ ಹಳ್ಳಿಯ ಮುಕ್ಕಾಲುಪಾಲು ಇನ್ನಂತೆ ನೀರೆದಿತ್ತು. ಸನ್ನ ಹೃದಯವು ಏಱಾಗೆಗೊಂಡಿತು. ನಾನು ಹೇಡಿ ಆದುದರಿಂದ ಕೇಳಲು ನಾಲಗೆ ಬಾರದು. ಯಾವದ್ದೇ ಅಶುಭ ಜಿಂತೆಯಂದ ಮನಸನ್ನ ನಡುಗಿತು. ಅಲ್ಲಿ ಸರೆದಪರ ದೃಷ್ಟಿಯನ್ನು ಎದುರಿಸಲು ಕಣ್ಣಿಗಳು ಪಳಳೊಲ್ಲವು. ಯಾಗೂ ಹೀಗೂ ಮನೆಯನ್ನು ಹೊಕ್ಕಿಸು. ಅಲ್ಲಿ ನೋಡುವುದೇನು? ಸನ್ನ ಮಗು—ಸನ್ನ ಏರಿಸಿನ ಕಳೇಬರ! ಸನ್ನ ಬುದ್ಧಿ ಮಂಕಾಯಿತು, ಕಂಣಿಗಳು ಮಾಡುವವು. ಹುಣ್ಣನ ಹಾಗೆ ಸನ್ನ ಕಣ್ಣಿಯ ಹತ್ತಿರ ಕೂತೆನು. ಎಷ್ಟು ಹೊತ್ತು ಹೀಗೆ ಇದ್ದೇನೋ!

ತಿಳಿಯಿತು ನನಗೆ. ಏಕಳೆ ಸತ್ಯ ಹೊರಬಿತ್ತು. ಸನ್ನ ಮಗುವರು ಅವಳ ತಂದೆ ಸ್ವಂತ ಕೈಗಳಲ್ಲಿ ಹೂನುಗಳಿಗಾಗಾ ತೋಟದ್ದು ಹೊಂಡಿಸಿದಿತ್ತು (fish pond) ಸಾವು ಆಯಿತು. ನಾನು ಹೇಗೆ ಸನ್ನನ್ನು ಕ್ಷಮಿಸಲು? ನಾನು ಇನ್ನೊಬ್ಬಿಸನ್ನು ಇನ್ನೊಬ್ಬಿರ ಕೆರೆಯಲ್ಲಿ ಬದುಕಿಸಿದೆನು. ಈಗ ತನ್ನನ್ನು ಬಿಡುಕಿಸಿದ್ದಕ್ಕಾಗಿ ಅವನು ಸನ್ನನ್ನು ದೇವಿಸುತ್ತಿದ್ದಾನೆ. ಅದೇ ಸಮಯದಲ್ಲಿ ಸನ್ನ ಮಗು, ನಾನು ತೋಟದ್ದು ಹೊಂಡದಲ್ಲಿ ತನ್ನ ಪಾರ್ತಿರಕ್ಕಣಿಗಾಗಿ ಒದ್ದಾಡುತ್ತಿದ್ದೀತು. ಎಂತಹ ದೊಡ್ಡ ಹುಣ್ಣ. ನಾನು ಒಮ್ಮೆಲೆ ಗಿಡಿಸಿ ನಕ್ಕಿಸು. ಇನರು ಸನ್ನ ತಲೆ ತಿರುಗಿಸೋಗಿದೆ ಎಂದು, ಸನ್ನನ್ನು ಬೇರೆಕಡೆ ಕರೆದುಕೊಂಡು ಹೊಂದರು.

ಇನ್ನು ಶಾಪ ಸಸ್ಯ ಮಗುವನ ಮೇಲೆ ಬಿತ್ತು. ನಾನು  
ಅವನನ್ನು ಒದುಕ್ಕಿಸಬಾರಿತ್ತು. ನಾನು ಆ ಕೆರೆಯ ಹತ್ತಿರ-ಬಹಳ  
ಹತ್ತಿರ ಸೀಂಕುಕೆಳಳುಬಾರದಿತ್ತು. ನಾನು ವಿಶೇಷಗಳಿಗಾಗಿ ಆ ಗುಂಡಿ  
ತೀಕ್ಕೊರಟಿತ್ತು. ನಾನು ಪುದ್ರನೆಯಾಗಬಾರದಿತ್ತು. ಸಸಗೆ ಮಗು  
ವಾಗಬಾರದಿತ್ತು. ನಾನು ಚುಳ್ಳಬಾರದಿತ್ತು. ಎಲ್ಲ ಮಜ್ಜ!

# ತ್ವಾಗ

ಸರಳೀಯ ಸರಳ ಹೃದಯಕ್ಕೆ ಜೀವದ  
ಗೆಳತಿ ಬೇಕಿತ್ತು. ಎದಿರು ಮನೆಯ  
ಬಾಗಿಲು ತೆರೆದಾಗ ಅದಕ್ಕೆ ಒಳ್ಳೆಯ  
ಆಸರ ಸಿಕ್ಕಿತು. . . ಸರಳ ಪರೀಕ್ಷೆಗೆ ಕೂಡ  
ಕೂಡಲಿಲ್ಲ. ಅದುಅವಳ ತಂಡೆತಾಯಿಗಳಿಗೂ  
ಅದು ತಿಳಿಯದು. ಅದರೆ ಅದರಿಂದಲೇ  
ಅವಳು ಅರಮಾನೆಯ ವದ್ದುದ್ದೀಪಗಳ ಬೆಳಕಿ  
ಸಂತೇ ಮೃಸೂರಿನಲ್ಲಿಲೂ ಬೆಳಗಿದಳು.

ಕರ್ತೆಗಾತ್ರ

## ಶ್ರೀಮತಿ ಎಸ್. ಆರ್. ಜಯಲಕ್ಷ್ಮಿ

ಇವರು ಮೈಸೂರಿನ ಸಿಟಿ ಮಾರ್ಕೆಟ್‌ನಲ್ಲಿರಾದ  
ಶ್ರೀ. ಕೆ. ಶ್ರೀನಿವಾಸನ್ ಅವರ ಧರ್ಮರಥತ್ವ.  
ಕನ್ನಡದಲ್ಲಿಯೂ ತಮಿಳನಲ್ಲಿಯೂ ಗ್ರಾಹಿಸೇಯ  
ಇಸ್ಪಿಯಿಂದ ಲೇಖನಗಳನ್ನು ಒರೆಯುತ್ತೇ  
ಲಿದ್ದಾರೆ. ಇವರ ಕನ್ನಡ ಲೇಖನಗಳು  
'ರಂಗಭೂಮಿ', 'ಸರಸ್ವತಿ' ಮುಂತಾದವರ್ಗ  
ಲ್ಲಿಯೂ ತಮಿಳು ಲೇಖನಗಳು 'ಚಿತ್ರಾಮಣಿ'  
'ಗ್ರಹಲಕ್ಷ್ಮಿ' ಮುಂತಾದವರ್ಗಲ್ಲಿಯೂ  
ಪ್ರಕಟವಾಗಿವೆ. ಮೈಸೂರಿನ 'ರಾಜ್ಯ ಕಾರ್ಯ ಸ  
ಮೊಸ್ಯೆಟಿ' ಯವರು ಇವರು ಶಿಶುಸಂರಕ್ಷಣದ  
ವಿಷಯವಾಗಿ ಒರೆದ "ಸುತೀಲೆ" ಎಂಬ ಕಥೆ  
ಯನ್ನೂ, 'ಡೆವಲಪ್ ಮೆಂಟ್ ಸೆಕ್ರೆಟರಿಯೇಟ್'  
ನವರು ಗ್ರಾಮಾಭಿವೃದ್ಧಿಯ ವಿಷಯವಾಗಿ  
ಒರೆದ "ರಾಮಚಂದ್ರ" ಎಂಬ ಕಥೆಯನ್ನೂ  
ಪ್ರಕಟಿಸಿದ್ದಾರೆ. ಇವರು ಕನ್ನಡ ತಮಿಳುಗಳಲ್ಲಿ  
ಅಲ್ಲದೇ ಹಿಂದಿಯಲ್ಲಿಯೂ ಕೆಲವು ಲೇಖನಗಳನ್ನು  
ಒರೆದಿದ್ದಾರೆ.

ಇವರ ಶೈಲಿಯ ರೀತಿಯೇ ಬೇರೆ. ಯಾವ  
ವಿಷಯವನ್ನೂ ಸ್ಪಷ್ಟಗೊಳಿಸಲು ಶಬ್ದಗಳನ್ನು  
ಒಳಗೊಂಡಿರುತ್ತಿರುತ್ತಾರೆ. ಕರ್ತೆಗಳಲ್ಲಿ  
ಕಾದಂಬರಿಯಲ್ಲಿಯಂತೆ ವರ್ಣನೆಗಳು ಹೇಜ್ಜ್.  
ಸ್ತ್ರೀಯರಲ್ಲಿಯೂ ಉಚ್ಚ-ಆದರ್ಶಗಂಗಾಗಳು  
ಉಂಟಿಂಬುದನ್ನು ಚಿತ್ರಿಸುವ ಯತ್ನವಿದೆ ಈ  
ಕರ್ತೆಯಲ್ಲಿ.

೮

ಬ್ರಹ್ಮದ್ವಪದ ಮಾಸದ ಮಳಿ; ಅದರಲ್ಲಿಗೂ ಸಂಜೀಯ ಮಳಿ. ಎಡೆ ಬಿಡದೆ ಸುರಿಯುತ್ತಲಿದೆ. ಆಕಾಶವು ತೂತಾಗಿ ಬಿಟ್ಟಿದೆಯೋ ಎಂದು ಒನರನ್ನು ಭೇತಿಗೊಳಿಸುತ್ತಲಿತ್ತು. ಕಟ್ಟಿಕಡೆಗೆ ವರುಣ ದೇವನು ಬಹಳ ಆಯಾಸ ಹೊಂದಿದವನಾಗಿ ತನ್ನ ಕೆಲಸವನ್ನು ನಿಲ್ಲಿಸಿದನು. ಮೈಸೂರಿನ ರಸ್ತೆಯಲ್ಲಿ ಒನರ ಓಡಾಟವೇ ಇಲ್ಲ. ಮಳಿಯು ನಿಂತ ಸ್ವಲ್ಪಹೊತ್ತಿಗೆ ಒಂದೆರಡು ಮೋಟಾರು ಗಾಡಿಗಳೋ ಅಥವಾ ಟಾಂಗಾ ಗಾಡಿಗಳೋ, ಒಬ್ಬಿಬ್ಬರು ಮನುಷ್ಯರೋ ಮಾತ್ರವೇ ಅಲ್ಲಲ್ಲಿ ಓಡಾಡತೊಡಗಿದರು.

ಆಗ ಮೈಸೂರು ಡಿಸ್ಟ್ರಿಕ್ಟ್ ಒಜ್ಜ್ವಲಾದ ಭಾಸ್ಕರರಾಯರ  
ನ ಧರ್ಮಪತ್ರಿಯಾದ ರತ್ನಾಬಾಯಿಯವರು ಚಾವರಾಜಪುರದ ಎಕ್ಕು-  
ಜೀ ಬ್ರಿನ್ ವನ್ನಿನ ಸಲ್ಲಿರುವ ತಮ್ಮ ಬಂಗಲೆಯ ದ್ವಾರ್ಯಂಗ ಹಾಲಿನಲ್ಲಿ ಬಂದು  
ಕುಚೀಯಲ್ಲಿ ಕುಳಿತುಕೊಂಡು, ‘ತಾಯಿನಾಡು’ ಪಶ್ಚಿಮಾನಪತ್ರಿಕೆ  
ಯನ್ನು ಓದುತ್ತಲಿದ್ದರು. ಹಜಾರದ ಮುಂಭಾಗದ ಕಿಟಕಿಯ ಹತ್ತಿರದಲ್ಲಿ  
ಹಾಕಿರುವ ಕುಚೀಯಲ್ಲಿ ಅವಳ ಏಕವಾತ್ರ ಪ್ರತಿಯಾದ್ಯಾ ಅಂದು ಅರಳಿದ  
ಗುಲಾಬಿಹಳ್ಳಿನಂತಹ ಸುಂದರವದನದ ಸರಳೀಯು, ಬಂದು ಕೇಳುತ್ತೋಣ  
ಜೋಕವನ್ನು ಹಾಕುತ್ತಾ ಕುಳಿತ್ತದ್ದಳು. ಆ ತರುಣೀಯ ದೃಷ್ಟಿಯು  
ವಾತ್ರ ಕಿಟಕಿಯ ಮೂಲಕ ಆವರ ಮನೀಯ ಮುಂಭಾಗವಲ್ಲಿರುವ ಜಿಕ್ಕು  
ಮನೀಯೋಂದನ್ನು ಗಮನಿಸುತ್ತತ್ತು.

ರತ್ನಾಬಾಯಿಯು ‘ತಾಯಿನಾಡು’ನ್ನು ಓದಿ ಹೀಜಿನಮ್ಮೆಲ್ಲಿಫ್ರೆನ್  
ಭಾಗಿ ಮತ್ತೊಂದು ಪತ್ರಿಕೆಯನ್ನು ಹುಡುಕುತ್ತಾ “ಸರಭಾ, ಈದಿನದ  
‘ಹಿಂಡೂ’ (Hindu) ಪೇರರ್ ಎಲ್ಲೇ, ಕಾಣಲಿರಾಲ್!” ಎಂದು ಕೇಳಿದಳು.  
ಆದರೆ ಸರಳೀಯು ತನ್ನ ಪ್ರಶ್ನೆಗೆ ಉತ್ತರ ಕೊಡದೆ, ಕಿಂಬಿಕಿಲಿಂದಾಚೆ  
ಮನಸ್ಸೊಂದು ಬಹಳ ಗಮನವಾಗಿ ನೋಡುತ್ತಿರುವುದನ್ನು ಕಂಡು ರತ್ನಾ  
ಬಾಯಿಯು “ಲೇ, ಸರಭಾ ಅದೇನಸ್ಸು ಅಷ್ಟು ಗಮನವಾಗಿ ನೋಡು  
ತ್ತಿರುವಿಯೇ? ರಸ್ತೆಯಲ್ಲಿ ಸಹಾ ಜನರ ಓಡಾಟವೇನೂ ಕಾಣಲಿಲ್ಲ  
ವಲಾ?” ಎಂದಳು.

ಸರಭಾ “ಅವ್ಯಾಪ್ತಿ, ನಾಲ್ಕು ತಿಂಗಳುಗಳಿಂದ ಏರಿರು ಮನೀಯೂ  
ಬೀಗ ಹಾಕಿತ್ತಲಾ; ಅಷ್ಟೊಂದು ಜಿಕ್ಕುಮನೀಗೆ ಯಾರೋ ಬಾಟಿಗೆಗೆ  
ಬಂದಿರುವರೆಂದು ತೋರುತ್ತದೆ. ದೀಪ ಉರಿಯೂತ್ತಲದೆ. ಮನೀಯಲ್ಲಿ  
ಮನಸ್ಸುರ ಓಡಾಟವೂ ಕಾಣಲಿಲದೆ. ಅದನ್ನೇ ಆಗಲಿಂದ ನೋಡುತ್ತ  
ಲಿದ್ದೇನೆ.” ಎಂದು ಹೇಳಿದಳು.

ರತ್ನಾಬಾಯಿಯು ಕುಚೀಯಿಂದೆದ್ದು ಕೊಣಿ ಮಗಳ ಪಕ್ಕದಲ್ಲಿ  
ಸಿಂತುಕೊಂಡು ಆ ಮನೀಯನ್ನು ಕುತ್ತಿದ್ದೀರುವನೇ ನೋಡುತ್ತಾ  
ನುಂಟಿದಳು: “ಹೌದು, ಯಾರೋ ಬಾಡಿಗೆಗೆ ಬಂದುಬಿಟ್ಟಿರುವಂತೆ

ತೋರುತ್ತದೆ. ಮಧ್ಯಾಹ್ನ ಎರಡು ಎತ್ತನ ಗಾಡಿಗಳುಂಬಾ ಸಾಮಾನುಗಳು ಸಹಾ ಬಂದವಲ್ಲ! ಎಷ್ಟು ಜನರು ಓಡಾಡುತ್ತಲಿದ್ದಾರೆ?”

“ಮಳೆಯ ತುಂತುರು ಬೀಳುತ್ತಿರುವುದರಿಂದ ಜೆನ್ನಾಗಿ ಕಾಣಬೇಕಿಲ್ಲ. ಸುವಾರು ನನ್ನ ವಯಸ್ಸಿನ ಹುಡಿಗಿರೊಬ್ಬಳು ತಿರುಗಾಡುತ್ತಲಿದ್ದಾರೆ. ಅವಳೇ ಆವಾಗಿನಿಂದಲೂ ಸಾನಾನುಗಳನ್ನು ಸರಿಯಾಗಿಪಡುತ್ತಲಿದ್ದಾರೆ. ಅವೇ ಹಿಂದೆಹಿಂದೆ ಬಂದು ಮಗುವು ಸುತ್ತಾಡುತ್ತಲಿದೆ.”

“ಲಗೋ ಅಲ್ಲಿ ಸೋಡು: ಒಬ್ಬ ಗಂಡಸರು ಆ ಹುಡುಗಿಯು ಸಂಗಡ ಏನನ್ನೊಂದು ಹೇಳಿ ಬಿಟ್ಟು ಪಕ್ಕದ ಕೈರಿಡಿಗೆ ಹೋಡರು. ಸೋಡಿದರೆ ಅವರಿಗೆ ಇಂ ವರ್ಷಗಳು ವಯಸ್ಸಾಗಿರಬಹುದೆಂದು ಕಾಣುತ್ತದೆ, ಅಲ್ಲವೇ ಸರಜಾ? ದೊಡ್ಡ ಹೆಂಗಸರೊಬ್ಬರನ್ನೂ ಕಾಣಲ್ಪಡುವಲ್ಲ”  
“ತಾಯಿಲ್ಲದ ತಬ್ಬಿಲ್ಲ ಹುಡುಗರು ಎಂದು ಕಾಣುತ್ತದೆ, ಪಾಪ”

“ಭೇ, ವಿಷಯವನ್ನು ಸರಿಯಾಗಿ ತಿಳಿದುಕೊಳ್ಳಲಿದೆ ಹೀಗೆಲ್ಲಾ ಅನ್ನಬಾರದು ಕಣೀ. ಬಂದು ಹೇಳಿ ಆ ಹೇಳಿ ಒರ್ಪಾದಾಗಿ ಉರಲ್ಲಿ ಸಿಂತಿದ್ದುರೂ ಸಿಂತಿರಬಹುದು ಅವಳು”

ಮರುವಿನ ಸೋಡುವಾರ ಸರಳೀಯು ಎಂದಿಸಂತೆ ಉಟ ವಾಡಿಕೆಗಳಿಂಡು ಕಾಲೇಜಿಗೆ ಹೊರಟಿರುತ್ತಾರೆ. ಸರಳೀಯು ನೈಸ್ಕಾರಿಕ ಮಾರ್ಕೆಟ್‌ನಲ್ಲಿ ವಾಸಿಸಂಗ ವಾಡುತ್ತಿರುತ್ತಾರೆ ಸೆಕೆಂಡ್ ಐಯರ್ ತರಗತಿಯಲ್ಲಿ ವಾಸಿಸಂಗ ವಾಡುತ್ತಿರುತ್ತಾರೆ ಯಾಂತ್ರಿಕ ವರ್ಚನೆಗಳನ್ನು ಪರೇಷಿಪರ್ಕಾರ ಸಿರತಳ್ಳು ಆದ ಸರಳೀಗೆ ಯಾರೇ ಆಗಲ್ ಶೀಫ್ಸ್‌ವಾರ್. ಸ್ನೇಹವಾಗಿ ಬಿಡುವರು. ಒವಳ ತನಾಪ್ಯೆಯ ಹುಡುಗಾಗಿ. ಒಂದು ಸಿಸ್ಟಂಪ್‌ನೂ ಸಹಾ ಬಾಯಿ ಮುಕ್ಕಿ ಕೊಂಡಿರಲಾರಳು. ಸರಳೀಯು ಕಾಲೇಜಿಗೆ ಹೋಗುವಾಗ ಇದಿರು ಮನೆಯನ್ನು ಗಮನಿಸುತ್ತಿರುತ್ತಿರುತ್ತಾರೆ.

ಅಂದು ಸಂಜೀ, ರತ್ನಾ ಬಾಯಿಯು ಅಡಿಗಿಯನಷ್ಟಿಗೆ ಅಡಿಗಿ ಹೀಳುತ್ತಾರೆ ಉಗಾಳಿದಲ್ಲಿ ಅಡಿಗಿ ಸಾನಾನುಗಳನ್ನು ತೆಗೆದುಕೊಡುತ್ತಲಿದ್ದಾರೆ. ಆಗ ಸರಳೀಯು ಕಾಲೇಜಿನಿಂದ ಬಂದವರು, “ಅಮ್ಮಾ, ನಿಂ

“ಅವ್ಯಾ” ಎಂದು ಕೂಗುತ್ತಾತ್ ಕೈಯಲ್ಲಿ ಪುಸ್ತಕಗಳನ್ನು ಹಿಡಿದಂತೆಯೇ ನ ಉಗ್ರಾಣವನ್ನು ಪ್ರವೇಶಿಸಿದಳು.

ಶಿಶಿ ರತ್ನಾಭಾಯಿಯು “ ಏನೇ ಸರಳೀ, ಏನು ವಿಶೇಷ? ಪುಸ್ತಕ ಗಳನ್ನು ಸಹಾ ಮೇಂಬಿನ ಮೇಲಿಟ್ಟು ಬರದೆ, ಕೈಕಾಲುಗಳನ್ನೂ ತೊಳಿದು ಕೊಳ್ಳಬೇಕೆಂಬು ಬಂದುಬಿಟ್ಟಿಯಲ್ಲ? ” ಎಂದು ಕೇಳಿದಳು.

ಸರಳೀಯು ಮಂದಹಾಸದೊಡನೆ “ ಅವ್ಯಾ, ಇದಿರು ಮನೆ ಹುಡುಗಿಯಾಗಿ ಇಂದು ಕಾಲೇಂಬಿಗೆ ಬಂದು ಸೇರಿದಳು. ಅವಳು ಬಹಳ ಒಕ್ಕೆಯ ಹುಡುಗಿಯಾಗಿದ್ದಾಳೆ, ಅವ್ಯಾ. ಅವಳ ಮನೆಯ ವಿಚಾರವೆಲ್ಲ ವಸ್ತು ಕೇಳಿ ತಿಳಿದುಕೊಂಡು ಬಂದಿದ್ದೇನೆ. ”

ರತ್ನಾಭಾಯಿಯು ನನುನಗುತ್ತಾ— “ ಸುರಿ, ನೀನೆಂದು ಹರಟಿ ಬುರುಕಿಯಲ್ಲವೇ? ಇಷ್ಟರಲ್ಲಿ ಅವಳನ್ನು ಸ್ನೇಹಮಾಡಿಕೊಂಡುಬಿಟ್ಟಿಯೇನು? ”

ಸರಳೀ— “ಹೌದು; ಸ್ನೇಹ ಮಾಡಿಕೊಂಡುಬಿಟ್ಟಿನು. ಈಗ ಅವಳು ನನ್ನನ್ನು ತನ್ನ ಮನೆಗೆ ಬರಬೇಕೆಂದು ಹೇಳಿದ್ದಾಳೆ. ನಾನು ಹೋಗಿಬರಲೇನವ್ಯಾ? ”

ರತ್ನಾ— “ಮನೆಯ ಹತ್ತಿರದಲ್ಲಿ ಸ್ನೇಹಿತರಾರೂ ಇಲ್ಲವೆಂದು ವೇಚಾಡುತ್ತಿದ್ದೆಯಲ್ಲ. ಬಬ್ಬಿಳು ಸಿಕ್ಕಿಬಟ್ಟಿಳು. ಇನ್ನು ಮೇಲೆ, ಸಿನಗೇನು ಬಹಳ ಕುಣಿ! ಅವಳ ತಾಯಿಯು ಎಲ್ಲಿರುವಳಂತೆ? ”

ಸರಳೀ— “ಅವಳ ತಾಯಿಯು ಸತ್ತುಹೋಗಿ, ಮಂರು ವರ್ಷಗಳಾಯಿತಂತೆ, ಆಗ ಬಂದು ವರ್ಷದ ಮಗುವಾಗಿದ್ದ ತಮ್ಮನನ್ನು ತಾನೇ ಸಾಕುತ್ತಿದ್ದಾಳಂತೆ. ”

ರತ್ನಾ— “ಅವಳಿಗೆ ಮದುವೆಯಾಗಿದೆಯೇನು? ಅವಳ ಹೇಸರೇ ಸೆಂದು ಹೇಳಲೇ ಇಲ್ಲವಲ್ಲಾ? ಜಾತಿ ವಸಂತೆ? ”

ಸರಳೀ— “ಮದುವೆಯಾಗಿ, ಎರಡು ವರ್ಷಗಳಿಗೆ ಮುಂಜೆ ವಿಧ ವೆಯಾಗಿದ್ದಾಯಿತು ಪಾಪ. ಮಣಿಯೆಂದು ಹೇಸರು; ಸಾತ್ರರೆಂದು ಕಾಣುತ್ತದೆ. ನಾನು ಹೋಗಿಬರುತ್ತೇನವ್ಯಾ. ”

ರತ್ನ— “ಸ್ವಲ್ಪ ತಾಳು. ವೊದಲು ಪ್ರಸ್ತುಕಗಳನ್ನಿಂಬುಬಿಟ್ಟು ಕೈಕಾಲುಗಳನ್ನು ತೊಳೆದುಕೊಂಡು ಬಾ. ಒಡೆಹಾಕಿಕೊಂಡು, ಕಾಫೀ ಕಂಡಿದನಂತರ ಹೋಗುವಿಯಂತೆ” ಎಂದು ಹೇಳಿ ಸರಳಿಯನ್ನು ಕಳುಹಿಸಿ ಬಿಟ್ಟು, ಅಡಿಗಿಯವನನ್ನು ಕುರಿತು “ನಾರಾಯಣಾ, ಬೇಗ ಚಿಕ್ಕಮಾತ್ರ ವರಿಗೆ ಕಾಫೀನಾವೇ, ಒಂದು ತಟ್ಟಿಯಲ್ಲಿ ಓಂಪುಡಿನಾವೇ ತೆಗೆದು ಕೊಂಡು ಬಾ” ಎಂದು ಹೇಳಿ, ತಾನು ಬಾಚಣಿಗೆ, ಎಣ್ಣೆ ಮುಂತಾದ ಸಾವಾಗಿಗಳನ್ನು ತರಲು ಹೋದಳು.

ಮಾಣಿಯ ತಂದೆಯ ಹೆಸರು ನೀಲಕಂಠಾಪ್ರಿಗಳೆಂಬುದು. ಅವರು ನೆಚೆರಿನರೀಡಾಕ್ಕಿರು. ಅವರನ್ನು ಬೊಗಳೂರಿನಿಂದ ಹೆಚ್ಚಿಸಾರಿಗೆ ವರ್ಗಾರ್ಥಿಯಿಸಿರುವುದರಿಂದ ತಮ್ಮ ಪ್ರತಿ ರುಕ್ಕಿಣಿಯನ್ನೂ ಮಗು ಶಂಕರ ನೆನ್ನೂ ಕರೆದುಕೊಂಡು ಇಲ್ಲಿಗೆ ಬಂದು, ಈ ನುಸೆಯಲ್ಲಿ ವಾಸಿಸತ್ತೊಡಗಿದರು. ತಮ್ಮ ಧರ್ಮವತ್ತಿ ಕವುಲಮ್ಮನು ಮರಣಹೊಂದಿದನಂತರ, ತನ್ನ ಆಳಿಯನೂ ಕಾಲವಾಗಿಹೋಗಲು ಅತಿ ದುಃಖಿತರಾಗಿ ಈ ಎರಡು ಪ್ರತ್ಯೇರತ್ತುಗಳೇ ತನ್ನ ಜೀವನವೆಂದು ನೆನೆಸುತ್ತಾತ್ಮ ಕಾಲವನ್ನು ಕಳಿಯುತ್ತಲ್ಲದ್ದರು. ರುಕ್ಕಿಣಿಯನ್ನು ಶಾಸ್ತ್ರಿಗಳು “ಮಣಿ” ಎಂಬ ಮುದ್ದು ಹೆಸರಿಸಲ್ಪಿಟ್ಟಿರುತ್ತಾರೆ ಅವಳಿಗೆ ನೆಲೆಯಾಗಿ ನಿಂತು ಹೋಯಿತು. ಮಾಣಿಯು ಬಷಳ ಒಳ್ಳಿಯ ಹುದಿಗಿ. ಮಾಣಿಗೆ ಮುತ್ತುದೆಯರ ಕುಂಕುಮದ ಬೊಟ್ಟು ಪಾರ್ಶ್ವಯಿಲ್ಲದಿದ್ದರೂ, ಅವಳಿಗೆ ವಿದ್ಯೆಯು ಬಂದು ಕುಂಕುಮದ ಬೊಟ್ಟಾಗಿದ್ದಿತು.

ಮಾಣಿಯೂ ಸರಳಿಯೂ ಅತಿ ಶೀಘ್ರದಲ್ಲಿಯೇ ಪಾರ್ಣವ ಸ್ವೇಷಿತೆಯ ರಾಗಿಬಿಟ್ಟಿರು. ಇಬ್ಬರೂ ಒಂದೇ ತರಗತಿಯಲ್ಲಿ ವಾರ್ಷಾಸಂಗವಾಡುತ್ತಲಿದ್ದರು. ತರಗತಿಯಲ್ಲಿ ಓದುತ್ತಿರುವಾಗಲೂ ಸಹಾ ಮಣಿ ಪ್ರಧಮ ಸ್ವಾನದಲ್ಲಿಯೂ ಸರಳಿಯು ಎರಡನೇ ಸಾಫ್ತಾನದಲ್ಲಿಯೂ ಇರುತ್ತಲಿದ್ದರು. ಇಬ್ಬರನ್ನೂ ವಿದ್ಯೆಯು ಬೇಡಿಯಂತೆ ಕಟ್ಟಿ, ಅವರ ಮನವನ್ನು ಇನ್ನೂ ಹತ್ತಿರವಾಡಿತು. ಅವರು ಒಬ್ಬರನ್ನೂ ಬ್ಬಿರುತ್ತಿರು ಅಗಲಿರುವ ಕಾಲದಲ್ಲಿ, ಕನ್ನಡಕವನ್ನು ಧರಿಸುವಅಭ್ಯಾಸವಿರುವವನಿಗೆ ಕನ್ನಡಕವನ್ನು ತೆಗೆದಿಟ್ಟು ಬಿಟ್ಟರೆ ಹೇಗಾಗುವುದೋ ಇಬ್ಬರೂ ಅಷ್ಟೊಂದು ಹೇಜಾಡಿಬಿಡುವರು. ಇವರನ್ನು ಕಾಲೇಜ್ ವಿದ್ಯಾರ್ಥಿನಿಯರು “ಅವಳೀ-ಬವಳೀ” ಎಂದೇ ಗಾಂಗಾಂಜ್ ವಿದ್ಯಾರ್ಥಿನಿಯರು “ಅವಳೀ-ಬವಳೀ” ಎಂದೇ ಗಾಂಗಾಂಜ್

೪೦ ತಮಾಣಿಗೆ ಕರೆಯುವ ಪದ್ದತಿ. ಮಣಿಯು ಮನೆಯ ಕೆಲಸ ಕಾರ್ಯಗಳೆಲ್ಲವನ್ನೂ ಗಮನಿಸಿಕೊಂಡು, ಮಗುವಾದ ಶಂಕರನನ್ನೂ ಸಾಕುತ್ತಾಗಿ, ಕಾಲೇಜಿನಲ್ಲಿ ಪ್ರಫ್ರಮ್ ಶ್ರೇಣಿಯಲ್ಲಿ ಒಂದತ್ತರುವಾದನ್ನು ಕಂಡು ಎಲ್ಲರೂ ಆಶ್ಚರ್ಯಪಡುತ್ತಿದ್ದರು.

ಇಬ್ಬರು ಸೇರಿಹಿತೆಯರೂ ಈಗ ಬಿ. ಎ. ಫ್ರೆನ್ಲ್ ಇಯರಿನಲ್ಲಿ ಒಂದುತ್ತಿದ್ದಾರೆ. ಈ ಮಧ್ಯ ಇದ್ದಕ್ಕಿದ್ದಂತೆ ನೀಲಕಂಶಾಸ್ತ್ರಗಳಿಗೆ ವರ್ಗವಾಗಿಸಬೇಕು. ಶಾಸ್ತ್ರಗಳು ಮಣಿಯು ಪರೀಕ್ಷೆಗೆ ಹೋಗಿರುವುದರಿಂದ ಪರೀಕ್ಷೆಯನ್ನು ಮುಗಿಸಿಕೊಂಡು ಬರಲೇಂದು, ಮಕ್ಕಳಿಭೂರನನ್ನೂ ಮೈಸೂರಿನಲ್ಲೇ ಬಿಟ್ಟುಬೆಂಟ್, ತಾವುವಾತ್ರ ಸಾಗರಕ್ಕೆ ಪ್ರಯಾಣ ಮಾಡಿದರು. ಮಣಿಯ ಜೊತೆಗೆ ಮಣಿಯು ಚಿಕ್ಕಮಗುವಾಗಿರುವಾಗಿ ನಿಂದ ಅವರ ಮನೆಯಲ್ಲಿ ಕೆಲಸವಾಡುತ್ತಿರುವ ಮಾಡಿ ಹೆಂಗಸು ಲಕ್ಷ್ಯವಾಗಿ, ಸುಭೂರಾಚುಎಂಬ ಒಬ್ಬ ಸೇರಿವಕಸೂ ಮೈಸೂರಿನಲ್ಲಿ ನಿಂತರು.

### ೨

ಮಹಾರಾಜೀನ್ ಕಾಲೇಜಿನ ಫ್ರೆನ್ಲ್ ಇಯರ್ ಬಿ. ಎ. ತರಗತಿಯಲ್ಲಿ ಉಖಾಧ್ಯಾಯಿಸಿಯು ಇನ್ನೂ ಬರಲಿಲ್ಲವಾದುದರಿಂದ, ವಿದ್ಯಾ ಧೀಸಿಯರು ಕೆಲವರು ಹರಿಟ್ಟತ್ತಲೂ ಕೆಲವರು ವಾತದ ವಿಷಯವಾಗಿ ವೊತ್ತಾದುತ್ತಲೂ ಕೆಲವರು ಬೋಧಿಸಿ ಮೇಲೆ ಚಿತ್ರ ಬರೆದು, ಬರೆದು ಅಳಿಸುತ್ತಲೂ ಗಲಾಟಿ ವಾಡುತ್ತಿದ್ದರು. ಆಗ ಉಪಾಧ್ಯಾಯಸ್ಥಿಯರು ಬರುವ ಕಾಲುಜೋಧಿಸಿ ತಪ್ಪಿವು ಕೇಳಬರಲು, ತಕ್ಷಣ ವಿದ್ಯಾಧೀಸಿಯರೆಲ್ಲರು ಗಾಂಧಿರ್ವಾಗಿ ತಮ್ಮ ತಮ್ಮ ಸ್ಥಳಗಳಲ್ಲಿ ಬಂದು ನಿಂತುಕೊಂಡು, ಅವರಿಗೆ ವಂದನೆಯನ್ನು ಮಾಡಿದರು. ಅವರೂ ಪದ್ಧತಿಸಿಯರಿಗೆ ಪ್ರತಿವಂದನೆಯನ್ನು ಮಾಡಿ, ಮೇಬಿನ ಪಕ್ಕದಲ್ಲಿ ಬಂದು ನಿಂತುಕೊಂಡು,

“ವಿದ್ಯಾಧೀಸಿಯರೇ, ಇಂದು ಒಂದು ಅಪೂರ್ವ ಸಂಗತಿಯನ್ನು ನಿಮಗೆಲ್ಲಿರುಗೂ ತಿಳಿಸಲು ಸನಗಿ ಬಹಳ ಸಂತೋಷ ಉಂಟಾಗುತ್ತದೆ

ಉರಡು ತಿಂಗಳಿಗೆ ಮುಂಜೆ ಸಮಯ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ೭೦ ವರಾದ ಏನ್ ಶೈಲ್ಯಮನ್ ಪ್ರೊಫೆಸರ್ ಎನ್ನು ಹ್ಯಾಂಗ ವ್ಯಾಪಕ ವಾಧುವಿನ ಮಾಡಲು ನಿಲಾಯತಿಗೆ ತೆರಳಿದರಲ್ಲಿದೆ? ಅವರ ಬಾಗವು ಇನ್ನೂ ಬಾಲಿ ಯಾರೀಯೇ ಇರುವುದರಿಂದ, ಅವರ ಕೆಲಸವನ್ನು ನಾನೇ ಸೋಡಿಕೊಳ್ಳು ಬೇಕಾಗಿದೆ. ಈ ಸಾರಿ ಬ. ವಿ. ಪರೀಕ್ಷೆಯಲ್ಲಿ ಪ್ರಥಮಸಥಾನದಲ್ಲಿ ತೇಗೆದೆ ಹೊಂದಬವರಸ್ಯ ಈ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಯೋಚಿಸಿರುವೆನ್ನು. ಈಸಲವಂತಹ ಮನ್ಯಾಯಮ್ಯಾನು ಖಂಡತ ಪರೀಕ್ಷೆಯಲ್ಲಿ ಘಸ್ಟ್ಯು ಹೊಡೆದು ಬಿಡುವಳಿಂಬಾದು ಸನ್ನ ಸಂಬಂಧ. ಈ ಕೆಲಸಕ್ಕು ಅರಬು ಅರ್ಥಾಗಿರುವೆಂದು ನನಗೆ ತೋರುತ್ತದೆ. ಮನ್ಯಾ ಎಲ್ಲಿ ಕಾಣಲ್ಲಿವರಲ್ಲ?....” ಎಂದರು.

ವಿದ್ಯಾರ್ಥಿಸಿಯರಲ್ಲಿರೂ ಒಟ್ಟಿಗೆ “ ದೌರು, ಮನ್ಯಾ ಖಂಡತ ವಾರೀಯೂ ಪ್ರಥಮಸಥಾನದಲ್ಲಿ ತೇಗೆದೆಯಾಗುವಳು. ಅವಳಿಗೆ ಈ ಕೆಲಸವು ಸಹಿತದರೆ ಎಷ್ಟೇ ಸಹಕಾರಿಯಾಗಿರುವುದು ” ಎಂದು ಅನು ಪ್ರೋಫೆಸರು. ಮನ್ಯಾಯು ಅಂದು ಕಾಲೇಜಿಗೆ ಬಾರದಿರುವ ಕಾರಣವು ಒಬ್ಬರಿಗೂ ತಿಳಿಯಲ್ಲಿ; ಸರಕೆಯೂ ಹಿಂದಿನ ಬವಸ ಮನ್ಯಾಂತೆ ಮನ್ಯಾಗೆ ತೋರಲಿಲ್ಲವಾದುದರಿಂದ ಅವಕಿಗೂ ಗೂತ್ತಾಗಲ್ಲ.

ಆ ಏನ ಸಾಯಂಕಾಲ, ಕಾಲೇಜು ಒಟ್ಟು ತಕ್ಷಣ ಸರಕಿಯು ಸೆಟ್ಟಿಗೆ ಮನ್ಯಾಯು ಮನ್ಯಾಗೆ ತೋರಬಳ್ಳಿ. ಕಂಕರನಿಗೆ ಹಿಂದಿನ ದಿನಸ ರಾತ್ರಿ ಐಂದ ಬಹಳ ಚ್ಯಾರ ಹೊಡೆಯುತ್ತಿರುವುದರಿಂದ ತಾನು ಕಾಲೇಜಿಗೆ ಒರುವರದಕ್ಕಾಗಿಲ್ಲವಂದು ಮನ್ಯಾಯು ತಿಳಿಸಿದಳು. ಸರಕಿಯು ಕಾಲೇಜಿ ಸಲ್ಲಿ ಪ್ರೊಫೆಸರ್ ರವರು ಹೇಳಿದ ವಿಷಯವೆಲ್ಲವನ್ನೂ ಮನ್ಯಾಗೆ ತಿಳಿಸಿ, ಸ್ವಲ್ಪ ಹೂತಿಸವರಿಗೆ ಅವಕಿಂದಿಗೆ ಮಾತನಾಡಿಬಟ್ಟು ಮನ್ಯಾಗೆ ಹಿಂತಿರುಗಿದಳು.

ಕಂಕರನಿಗೆ ಚ್ಯಾರ ಬಂದು ಹತ್ತು ದಿವಸಗಳು ಆಯಿತು, ಕ್ರಮೇಣ ಹದಿನೆಂಬು ದಿವಸಗಳೂ ಆಗುತ್ತಾಗಿ ಬಂದಿತು. ಆದರೆ ಇನ್ನೂ ಚ್ಯಾರವು ಇಳಿಯುವ ಹಾಗೆ ಕಾಣಲಿಲ್ಲ. ಡಾಕ್ಟರು “ ಇದು ವಿಷಮತೀತ ಚ್ಯಾರ; ಮಗುವನ್ನು ಆಳುಗಳ ಕೈಯಲ್ಲಿ ಬ್ರಾಹ್ಮಿಸದೆ ತಾವೇ ಬಹು ಎಚ್ಚರಿಕೆ ಇಲ್ಲ ”

೪೦ ಗ ಯಾದ ಉಪಚರಿಸಿ ನೀಡಿಕೊಳ್ಳಬೇಕು. ಶುಶ್ರಾವೇಯೇ ಈ ಕಾಲಿಗ  
 ರ ಲಿಗೆ ತಕ್ಕು ಬೋಷಧಿ. ನಿಮ್ಮ ತಂಡೆಯವರಿಗೆ ಬಂದು ಹೋಗುವಂತೆ ಒಂದು  
 ಕಾಗದವನ್ನು ಬರೆದು ಹಾಕಿದರೆ “ಖಚಿತ” ಎಂದು ಮಣಿಯೂಡನ ಹೇಳಿ  
 ದರು. ಮಣಿಯು ಹಗಲಿರುಳ್ಳ ಶಂಕರನನ್ನು ಉಪಚರಿಸುತ್ತಾ ಧೈಯರು  
 ವನ್ನು ತಂದುಕೊಳ್ಳುತ್ತಾ, ಘನವಂತನನ್ನು ಪಾರುಭ್ರಾಸುತ್ತಾ, ಅದರ  
 ಸಪುಸಡುವೆ ಸಮಯ ಸಿಕ್ಕಿದಾಗಲೀಲ್ಲ ಪರೀಕ್ಷೆಗೂ ಓದಿಕೊಳ್ಳುತ್ತಾ  
 ಇದ್ದಿಂದು. ತನ್ನ ತಂದೆಗೂ ನಾಗರಕ್ಕೆ ಮೈದ್ದರು ಹೇಳಿದಂತೆ ಒಂದು  
 ಕಾಗದವನ್ನು ಬರೆದು ಹಾಕಿದಷ್ಟು. ಸಮುದ್ರದಲ್ಲಿ ಬದ್ದು ಪರಿತಪೆಸುತ್ತೆ  
 ಉರುವವಸ್ತಿಗೆ, ಒಂದು ತೇಲಾಡುತ್ತರುವ ಮರದ ಹೂಂಡು ಸಿಕ್ಕಿದಲ್ಲಿ  
 ಧೈಯರ್ಜಿಳಂಟಾಗುವಂತೆ, ಕರಳಿಯ ಸಮಾಧಾನ ವಾತಾಗಳಿಂದ ಸ್ವಲ್ಪ  
 ಧೈಯರ್ವನನ್ನು ತಾಳಿದವಳಾಗಿ ಮಣಿಯು ಶಂಕರನ ಯಾಸಿಗೆಯೇ ವಕ್ಕುದಲ್ಲಿ  
 ಕಾಲವನ್ನು ಕಳೆಯುತ್ತಲಿದ್ದಿಂದು.

ದಿನಕರನು ದಿನವೆಲ್ಲಾ ಕೆಲಸವಾಡಿ ಬಹಳ ಆಯಾಸ ಹೇಳಂದಿ  
 ದವನಾಗಿ, ಮನಸೆಗೆ ಹೋಗಲು, ಆತನ ತಾಯಿಯು ಆನಸೆಗೆ ಧೈಯನ್ನು  
 ತೆಗೆಯಲು ಆರತೆಯನ್ನು ಸುತ್ತಿ ಓಕೆಯನ್ನು ಜೆಲ್ಲಿಲು, ಆದರ ಸೂಳಿಗು  
 ಆಕಾಶದಲ್ಲಿಲ್ಲಯೂ ಇಟ್ಟಿರುವುದೇ ಎಂಬಂತೆ ಸೂರ್ಯಾಸ್ತಮಾನವು  
 ಬಹಳ ಮನೋಹರವಾಗಿದ್ದಿತು. ಪಕ್ಷಿಗಳು ದಿನವೆಲ್ಲಾ ಅಲೆದಳಿಸು  
 ತಾವು ಶೇಣಿರಿಸಿದ ಆಹಾರನನ್ನು ತಮ್ಮ ಹೆಂಡತೆ-ಮರಿಗಳಿಗೆ ಕೊಂಡು  
 ಹೋಗುವ ಸಂತೋಷದಿಂದಲೋ ಏನೋ ಎಂಬಂತೆ “ಕಣಕೂ”  
 ಎಂದು ಕೂಗಿ ಮಧುರ ಚ್ವಾಸಿಗಳಿಂದ ಗಗಣಸ್ತು ತುಂಬಿತ್ತಾ, ದಾರಿ  
 ಯುದ್ಧಕ್ಕೂ ತಮ್ಮ ಸಂಗಾಗರೊಡನೆ ಆಡುತ್ತಾಡುತ್ತಾ ಹಾರುತ್ತ  
 ಲಿದ್ದಿವೆ. ಸಂದವನಗಳಲ್ಲಿಯೂ ರಾಜಬೀಂದಿಗಳಿಳ್ಳಿಯೂ ತಮ್ಮ ತಮ್ಮ  
 ಮನಸ್ಯ ಮುಂಭಾಗದ ಹಾದೆಯೇ ಗರ್ಜಿಯೂ ಇಲಾಳು ಸವಾಗಿ ತಿರಗಾ  
 ಡುತ್ತಲಿರುವ ಸ್ಥಿರಪುರಾಷದು, ಆಫ್ವಾಡುತ್ತಲಿರುವ ಮಕ್ಕಳೇ ಮೂಂತಾ  
 ದವರ ಮನಸ್ಸನ್ನು, ತಾನು ಪ್ರಸ್ತುವನಗಳಿಂದ ಸೂರೆ ಮಾಡಿಕೊಂಡು  
 ತಂದ ಸೂರಾಸಾಯೋಂಗಿ ಬೆಂತ ಮಂದವಾರುತ್ತವು ಬೇಸಿ ಮತ್ತಿಷ್ಟು  
 ಉಲಾಳು ಸಪಡಿಸುತ್ತಲಿದ್ದಿತು.  
 ೪೧ ಉಲಾಳು ಸಪಡಿಸುತ್ತಲಿದ್ದಿತು.

ಆರ್ಥ ಇಪ್ಪತ್ತು ರಿವನಗಳಿಂದಲೂ ಎಚೆಸಿಡದೆ ತಮ್ಮನ ಹಾಸಿಗೆಯ ವಕ್ಕೆದಲ್ಲಿಯೇ ಕಾಲಕ್ಕೆಯೂತ್ತುಲರುವ ಮಣಿಗೆ ಈ ಮನೋರವಾದ ಸಮಯದಲ್ಲಿ ಇಲಾಳ್ಳಿಸಂಪೂರ್ಣ ಉಂಟಾಗ್ತು? ಆಗ ತಾನೇ ಜ್ಞಾರದ ಮಂಗುಸನೊಡನೆ ಹೇಳಬಿ ಪೈಪ್‌ಫಿಲ್ ಕುಡಿಸಿ, ತಟ್ಟಿ ಸಿದ್ದೀ ಮಾಡಿ ಸಿದ ಮುಣಿಯು ಮತ್ತುಗೆದ್ದು ಪಕ್ಕದ ಕೊರವಿಗೆ ತೆರ್ಳಿ, ಆಗಲೇ ಅನೇಕ ಸಾರಿ ಓದಿ ಹ್ಯಾಜಿಸನೇರ್ಲಿಟ್ಟಿದ್ದು ಕಾಗದವನ್ನು ತೆಗೆದು ಮತ್ತೆಹಿತಮೇರು ಒದಲುವಕ್ಕೆಮುಸಿದಬು. ಆದರೆ ಓದಲಾರದೆ ಸಿಂತೆಡಿಯಲ್ಲಿಯೇ ಕುಟಿತವಾಗ್ಗೆ, ದುಃಖದ ಉದ್ದೇಶವನ್ನು ತೆಗೆಯಲಾರದೆ ಬೆಕ್ಕಿ ಬೆಕ್ಕಿ ಅಳಿಲಾರಂಭಿಸಿದಳು. ಆ ತರುಣಿಯು ಸೀರಿಸಿಂದ ಹೊರಕ್ಕೆ ಒಂದು ಮೂನಿಸಂತೆ ತಳವುಂಟಿಸಿದಬು. ಸಮುದ್ರದಲ್ಲಿ ಬೆದ್ದು ಹೇಳಾಡುತ್ತುಲ್ಲಿರುವ ಮನು ಮೈನು ಮೈನು, ಉಳಿದುಕೊಳ್ಳಲು ಪನಾರರೂ ಸಯಾಯವು ಸಿಕ್ಕಿಲಾರದೇ ಎಂಬ ಕೂಸುಯು ಆರೆಯಲ್ಲಿ ಅಡಿಗಬಿಗೆ ತನ್ನ ಕೈಗಳಿರಷಣ್ಣಿ ಸೀರಿಸ ಮೇಲೆ ಏಸ್ಟ್ರಿಸಿಕೊಂಡು ಅಂಗಲಾಡುವಂತೆ ದುಃಖಪಂಬ ಸಮುದ್ರದಲ್ಲಿ ತನ್ನ ನರನೈಬಳವಂಬ ಕೃಯನ್ನು ಏಸ್ಟ್ರಿಸಿ ತನ್ನ ಸಮಸ್ಯೆಗೇನಾರರೂ ಉಸಾಯು ಸಿಕ್ಕುವುದೇ ಎಂದು ಪುನಃ ಪುನಃ ಹುಡುಕಲಾರಂಭಿಸಿದಳು. ಕಟ್ಟಿಕಡಿಗೆ ಪನ್ನಾ ತೋಜದೆ ಸಿರುಪಾಯಣಾಗೆ ಬೆಕ್ಕಿ ಬೆಕ್ಕಿ ಅಳಿತ್ತೊಡ್ಡಿ.

ಆಗ ಮನೆಯ ಹಿಂಬಾಗುಲನ್ನು ಯಾರೋಣ ತಟ್ಟಿವ ಶಬ್ದ ಕೇಳಲು, ಅಡಿಗೆಯ ಮನೆಯಲ್ಲಿದ್ದ ಲಕ್ಷ್ಮಿಮೃಷ್ಣಿ ಹೊಗಿ ಬಾಗಿಲನ್ನು ತೆರೆದಳು. ಮೊರಗಡೆ ಸಿಂತಿದ್ದ ಸರಳಿಯು “ಮಂಗುಪಿಗೆ ಜ್ಞಾನವು ವಾಗ್ಯಾದೆ?” ಎಂದು ವಿಚಾರಿಸುತ್ತಾ ಮನಿಯ ಕೊರತಡಿಯನ್ನು ಪ್ರವೇಶಿಸಿದರು. “ಜ್ಞಾನವು ಬೆಳ್ಳೀ ಇಲ್ಲಾಂದೇ, ಮನಿಯವು ಸಂತೋ ಸಮುದ್ರನೇ ಅಳುತ್ತುಲೇ ಇರುತ್ತಾದೆ; ನಾನು ಸಮಾಧಾನ ಹೇಳಿದರೆ, ಅವಳೇನು ಕೇಳಲೆಲ್ಲಾಣು.” ಎಂದು ಲಕ್ಷ್ಮಿಮೃಷ್ಣಿ ಹೇಳುತ್ತಾ ಅಡಿಗೆಯ ಮನೆಯ ಕಡಿಗೆ ತೆರಳಿದಳು.

ಮನಿಯು ಅಳುತ್ತಿರುವದನ್ನು ಕಂಡು ಸರಳಂಗೂ ದುಃಖವು ಉಕ್ಕಿಬರಲು, ಮನಿಯ ಪಕ್ಕದಲ್ಲಿ ಕುಳಿತು ಅವಳ ತಲೆಯನ್ನು ತನ್ನ ಗ

ರು ತೊಡೆಯ ಮೇಲೆ ಪ್ರೀತಿಯಿಂದ ತೆಗೆದಿಟ್ಟುಕೊಂಡು, ಅವಳ ಏಶಾಲ ವಾದ ಹಣೆಯನ್ನೇಲೆ ಸುಂದರವಾದ ಅಜ್ಞ್ಯಕಷ್ಟ ಕುರುಳಿಗಳು ಶ್ಲಿ ಹೊರಳಾಡುತ್ತಿರಲು ಅವಸ್ಥೆ ಹಿಂದಕ್ಕೆ ತಣ್ಣಿ, ತನ್ನ ಕೃಷ್ಣದಿಂದ ಅವಳ ಮೃದುವಾದ ಉಬ್ಬಕೆನ್ನೆಗಳಲ್ಲಿ ಮುತ್ತಿಸಂತೆ ಕಣ್ಣಿರು ಹನಿಗಳು ಉದುರುತ್ತಿರುವುದನ್ನು ಬರಸಿದಳು.

ಮಣಿಯು ತನ್ನ ಸ್ನೇಹಿತೆಯನ್ನು ಪರಿತಾಪಕರವಾಗೇ ನೋಡುತ್ತಾ ದೀನಸ್ವರದಲ್ಲಿ— “ಸರಳಾ, ಬಂದೆಯೇನಮಾಡ್ಯಾ! ನೀನೇ ಸಸ್ಯ ಬೀಎ ಹಾಯಿಫು. ನೀನು ಹೀಗೆ ಕಾಯಿಲೆಯಿರುವ ಮನಗೆ ಅಡಿಗಿಡಿಗೆ ಬಂದರೆ ಸಿಸ್ಯ ತಾಯಿತಂದೆಯರು ಕೋಪಿಸಿಕೊಳ್ಳುವುದಿಲ್ಲವೇ? ಸುಮುನೆ ಹೀಗೆ ಬರಬಾರದಮಾಡ್ಯಾ.”

ಸರಳಾ— “ಇನಾಕ್ಕುಲೇಷನ್ ಮಾಡಿಸಿಕೊಂಡುದಾಯಿತಲ್ಲಾ, ಇನ್ನೇನು ಭಯವಂತೆ! ಅದಿರಲು, ಶಂಕರಸಿಗೆ ಜ್ವರ ಹಾಗ್ಯಾದೆ?”

ಮಣಿ— “ಇನಾಕ್ಕುಲೇಷನ್ ಮಾಡಿಸಿಕೊಂಡರೂ ಈ ರೀತಿ ಸುಮುನೆ ಬರಬಾರದು. ಇದೊಂದು ಮಹಾ ಕೆಟ್ಟ ಅಂಟುರೋಗ ವೆಂದು ನಿನಗೆ ಗೊತ್ತಿಲ್ಲವೇ? ಮೊನ್ನೆ ನೀನು ಇಲ್ಲಿಂದ ಹೋಗುತ್ತುಲೇ, ಸಿಮ್ಮ ತಾಯಿಯು ಬಾಗಾಲಲ್ಲೇ ಸಿಂತು ನಿಸ್ಯಾಸ್ಯ ಬೈದ್ದದ್ದು ನನಗೆ ಕೇಳಿತು. ನಾಳೆಯಿಂದ ನೀನು ಬಂದರೆ ನಿಸ್ಯಾಡನೆ ಮಾತನಾಡುವುದೇ ಇಲ್ಲಿ ನೋಡು.”

ಸರಳಿ— “ಅವರಿಗೇನಂತೆ! ಕಾಂತಿಮತಿಯ ಮನಗೆ ಹೊಗಿ ಬರುತ್ತೇನೇ ಎಂದು ಅಮೃತ ಹತ್ತಿರ ವೇಳಿಪಟ್ಟು ಮೆತ್ತುಗೆ ಹಿಂಬಾಗಿನಿಂದ ಇಲ್ಲಿಗೆ ಬಂದುಬಂಧಿಸು. ನಾನು ಕೇಡೆದುವಕ್ಕೆ ಮೊದಲು ಒವಾಬು ಕೊಡೇ.”

ಮಣಿ— “ಸ್ವಲ್ಪ ಹೊತ್ತಿಗೆ ಮುಂಚೆ ತಾನೇ ಹೆಂಪರೆಂಚರ್ ಶೇಗದೆ. ಗಂತಾ ದಿಗ್ರಿ ಜ್ವರವಿತ್ತು. ಹೋದ ವಾರವನ್ನು ನೀಸಿಕೊಂಡರೆ, ಅಬ್ಬಿಬ್ಬಾ, ಮೃಯೆಲಾಲ್ಲಾ ನಷೆಗುತ್ತುವೆ. ಗಂಜ—ಗಂಡಿ ಕಿಳಗೆ ಜ್ವರವು ಇಂದೆನೇ ಹೊಡೆಯುತ್ತತಲ್ಲಾ! ‘ಇದು ಮೂರನೇ ವಾರ,

ಇನ್ನು ಮೇಲೆ ಭಯವಿಲ್ಲ. ಸರ್ಸಿಂಗ್‌ನಲ್ಲಿ ಎಚ್ಚರಿಕೆಯಾಗಿರಬೇಕಿಷ್ಟೇ ಇಂದು ಡಾಕ್ಟರ್‌ರವರು ಹೇಳುತ್ತಾರೆ.” ೪೫

ಸರಳ— “ತಂದೆಯವರಿಂದ ಕಾಗದನೇನಾದರೂ ಬಂದಿತೆ?”

ಈ ವಾತೆಯನ್ನು ಕೇಳಿದೊಡನೆ ಮನೀಯ ಮುಖವು ಚಿಕ್ಕದಾಗಿತು, ಕಣ್ಣಗಳಿಂದ ಕಂಬಸಿಗಳು ಪ್ರಸಾ ಸುರಿಯಲಾರಂಭಿಸಿದ್ದು. ಗದ್ದದಸ್ವರದಲ್ಲಿ. “ಹೂಂ, ಬಂದಿತೆ. ಅವಿಗೆ ರಚಾ ಕೊಡುವುದಿಲ್ಲ ಹೆಂದುಬಿಟ್ಟರಂತೆ. ‘ಇನ್ನು ಹೇನ್‌ಫಿನಿಗೆ ಎರಡೇ ವರ್ಷಗಳು ಇವೆ. ಈಗ ಮೇಲಭಿಕಾರಿಗಳೊಡನೆ ಒಗಳವಾಡಿಕೆಂಡು ಬಲಾತ್ಮಾರವಾಗಿ ರಚಾ ತೆಗೆದುಕೊಂಡು ಬಂದುಬಿಟ್ಟರೆ ಹೇನ್‌ಫಿನಿಗೇನೇ ಭಂಗಬಾದ್ಯತೆಂದು ಅಂಜುತ್ತೇನೆ. ನೀನು ಪರೀಕ್ಷೆಗೆ ಹೋಗಿದಿದ್ದರೆ ಚಿಂತಿಯಿಲ್ಲ. ಮಗುವನ್ನು ಜಾಗೃತೆಯಾಗಿ ನೋಡಿಕೊ. ಈ ವರ್ಷವೆಲ್ಲಾ ಕಷ್ಟಪಟ್ಟು ಓದಿದ ಓದೆಲ್ಲಾ ವ್ಯಾಧಿವಾಗುವುದಲ್ಲ, ಎಂದು ಕೊರಗುನೆ. ವಾವ ಏನುವಾಡುವುದು? ಭಗವಂತನು ನಮಗೆ ನಾನಾಕಡೆಗಳಲ್ಲಿಯೂ ಕಷ್ಟವನ್ನು ಕೊಟ್ಟು ತಮಾಷೆ ನೋಡುತ್ತಾನೆ. ಅವನ ಶ್ರೀತೀಯು ಹೀಗಿರುವಲ್ಲಿ ನಮ್ಮ ಪ್ರಯತ್ನವೇನಿದೆ, ಹೇಳು?’ ಎಂದು ಬಹಳ ವ್ಯಾಸನಕರವಾಗಿ ಕಾಗದ ಬರೆದಿದ್ದಾರೆ. ನಾನೇನ ವಾಡಲೇ, ಸರಜಾ?” ಎಂದು ಅವಳ ತೊಡೆಯಲ್ಲಿ ಮುಖವನ್ನಿಟ್ಟು ಮುಂಚ್ಚಿಕೊಂಡು ಬಹಳವಾಗಿ ಅತ್ತಳು. ಇಬ್ಬರು ಸಮಿಯರೂ ಈ ತರಹದಲ್ಲಿ ಬಹಳ ಹೊತ್ತಿಸಬೇಕಿ ಅತ್ತನಂತರ ಸರಳಿಯು ಚೇತರಿಸಿಕೊಂಡು “ಮನೀ, ನಾನೊಂದು ಉಪಾಯವನ್ನು ಹೇಳುತ್ತೇನೆ, ಅದರಂತೆ ಸಡೆಯುತ್ತೀಯಾ?” ಎಂದು ಅತಿಪೀಠಿಯಿಂದ ಸಮಿಯನ್ನು ಕುರಿತು ಕೇಳಿದಳು.

ಮನೀಯು ತನ್ನ ಸಮಿಯನ್ನು ಪ್ರೇಮಪೂರ್ಣವಾದ ದೃಷ್ಟಿಯಲ್ಲಿ ಅದರೊಡನೆ ಕೃತಜ್ಞತೀಯು ಕಲೆತು ರಂಬಿಸುತ್ತಿರುವ ದೃಷ್ಟಿಯಲ್ಲಿ ನೋಡುತ್ತಾ “ನನ್ನ ಪಾರುಣಸ್ಸೇಪಿತೇ, ಸಿನ್ನ ಮಾತನ್ನು ನಾನು ಯಾವಾಗಲಾದರೂ ಉಲ್ಲಂಘಿಸಿ ಸಡೆದಿರುವೇನೇ? ಇದೇನು ಹೀಗೆ ಕೇಳುವೆ? ಅದೇನುವಾಯ ಹೇಳುವ್ಯಾ?” ಎಂದು ಬಹಳ ಆತುರದಿಂದ ಕೇಳಿದಳು.

ಸರಳಿಯು ಒಮ್ಮೆ ರಾಂತರೀತಿಯಲ್ಲಿ ಗಂಭೀರ ಘ್ರನೆಯಲ್ಲಿ “ನಾನು ಬಂದು ಶಂಕರನನ್ನು ಸೋಂಟಕೊಳ್ಳುತ್ತೇನೆ. ನೀನು ಪರೀಕ್ಷೆಗೆ ಇಂಥಿಂಬಾ” ಎಂದು ಸೂಚಿಸಬೇಕು.

ತಕ್ಕುಣ ಮಣಿಯು ಅರ್ಜುತ್ತಿರುದ್ದೇಡನೆಯೂ, ಆಸಂದದೊಡೆಯೂ ಅನಂದ ಭಾಷ್ಯಗಳನ್ನು ಸುರಿಸುತ್ತಾತ್ರೆ “ಹಾ, ಸರಳಾ, ನನ್ನ ಪ್ರಿಯ ನವೀ! ಪನು ಇಂದಿದೇ!” ಎಂದು ಸಾರಿದು ಸರ್ಜಿಯನ್ನು ಅಶ್ವಿಂತ ಕೃತಜ್ಞತೆಯೊಡನೆ ದೃಷ್ಟಿಸಲು, ಸ್ವಲ್ಪಕಾಲದವರೆಗೆ ಆ ನಾಲ್ಕು ಕಣ್ಣಿಗಳು ಹೈಮವನಂಬ ಕೊಳಿದಲ್ಲಿ ಮುಳುಗಿ ಸುಖವನ್ನು ಸಭನಿಸಿದುವು. ಮಣಿಯು ಸರಳಿಯನ್ನು ಪ್ರೀತಿಯಿಂದ ಬಾಜಿ ತಪ್ಪಿಕೊಂಡು ಅವಳ ಮೃದುವಾದ ಕೆಸ್ತೆಗಳಲ್ಲಿ ಮುತ್ತಿಸ ಮಳಿಯನ್ನು ಸುರಿಸಿದಳು.

ಸರಳಿಯು ಮೃದುವಾದ ಸೂಚಿಯಲ್ಲಿ “ಮಣಿ, ಇದೇನೇ ಇದು! ನಾನು ಅದೇನಂತಹ ಭಾರೀ ಸವಾರುವನನ್ನು ಹಾಡಿಸಿಡುವೆನು? ಈ ವರ್ಷಾರ್ಪಲ್ಲಿದ್ದುರ್ಬಳಿ ನಾನು ಬರುವ ವರ್ಷ ಪರೀಕ್ಷೆಗೆ ಹೊಗುತ್ತೇನೆ. ನಾನು ಕೇವಲ ನನ್ನ ಚಾರ್ಜನನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಓದುತ್ತೇನೆ. ನಿನಗಾಂದರ್ದೋ ಪರೀಕ್ಷೆಗೆ ಹೊಗದಿದ್ದಲ್ಲಿ ಎಷ್ಟೂಂದು ತರಹಗಳಲ್ಲಿ ಕವ್ಯಗಳು ಸಂಭವಿಸುತ್ತವೆ ನೋಡು. ಕಾಲಿಲೆಯ ಮಗು ವನ್ನು ಸಹಾ ನೋಡಿಕೊಂಡು, ಸಂಗಡ ಮನೆಯ ಕೆಲಸ ಕಾರ್ಯಗಳನ್ನೂ ಗಮನಿಸಿಕೊಂಡು, ಹಗಲಿರುಳೂ ನಿದ್ದಿಗೆಟ್ಟು, ದೇಹಕ್ಕೂ ವನ್ನನ್ನು ಲಕ್ಷಿಸಿ ಬೆಳೆದ ಬುರು, ನಿನ್ನ ಕಂದೆಯು ಬರಳ ಶ್ರಮಕಟ್ಟಿ ಓದಲು ಬರಾಸಿದ ಹಣವೂ, ನಿಮಗೆ ರುವ ಹಣಕವ್ಯದಲ್ಲಿ ಸಧ್ಯ ಕೈಗೆ ಎಂಬಕಿರುವ ಖಚಿತಗ್ರಾಹಿ ಯಾರಾ! ಇನ್ನೂ ಎಷ್ಟೂ ತರಹಗಳಲ್ಲಿ ನಿನಗೂ ನಿನ್ನ ಕಾರ್ಮಂಬಕಾನ್ನು ನಷ್ಟವುಂಟಾಗುತ್ತದೆ. ಮಣಿ, ನೀನು ಖಂಡಿತವಾರಿಯೂ ಪರೀಕ್ಷೆಗೆ ಹೊಗಿಯೇ ತೀರಬೇಕು.”

ಮಣಿಯು ಆದರದೊಡನೆ ಸರಳಿಯ ಕರಗಳಿರಡನ್ನೂ ಹಿಡಿದು ತನ್ನ ಎರಡು ಕಣ್ಣಿಗಳಿಗೂ ಒತ್ತಿಕೊಂಡು, ಅಶ್ವಿಂಬಲದಿಂದ ತೊಳೆಯುತ್ತಾ ಗದ್ದಿದ ಸ್ವರದಲ್ಲಿ “ಸರಳಾ, ನಿನ್ನನ್ನು ಎಷ್ಟು ಹೊಗಳಿದರೂ

ಸಾಲದು. ಸನ್ನು ತಾಯೀ, ಸನ್ನು ಒಂಗಾರಾ, ಸಿಸ್ತಂತಹ ಸದ್ಗುಣ ಮತಿಯು ಈ ಪ್ರಪಂಚದಲ್ಲಿ ಸಗುಷುದು ಬಹಳ ಅಪರೂಪ! ಸೀನು ವೇಳಿದ ಈ ಒಂದು ವಾಕೆ-ಗೇನೇ ಸನ್ನಿಂದ ಸಿನಗೆ ಪ್ರತ್ಯುಪಕಾರ ಮಾಡ ಶಾಗುವುದೇ!....”

ಸರಭಾ—“ಸೀನು ನಾನು ಹೇಳಿದಂತೆ ಕೇಳುವುದೇ ಸಿನಗೆ ಮಾಡುವಕಾರ ಮಾಡಿದಂತಾಗುವುದು.”

ಮಂಡಿ—“ಸಿನ್ನು ತಾಯೀ ತಂಪಿದ್ದರು ಆ ಮೇಲೆ ಸನ್ನ, ಸ್ನ್ಯಾ ಮನಸ್ಸು ವರು, ಸ್ನ್ಯಾಲ್ ಆಲೋಚಿಸು, ತಾಯೀ. ಭೀ ಭೀ, ನಾನು ಈ ಮಾರ್ಪಾ ಹಾಕಕ್ಕೇ ಗುರಿಯಾಗಿಲಾಗೆನು. ಅನ್ನಾಯಾಗೀ ಸಿನ್ನು ಏರಿಸು ಪಾಕೆದ ಪರಿಶ್ರಮವಸ್ಸು ಮಣ್ಣುಪಾತು ಮಾಡಲಾಗೆನು. ಇದು ಸಾಷಯುವ ಕೆಲಸ. ಜೀಗಾರಿಕೆ ವರ್ಷಿಕ್ಕು, ಮೊಗೀ ಓರ್ಕೆನಾಳ್ಕಿವ್ವಾ.”

ಸರಭಾ—“ಮೊಗೀ, ಸನ್ನು ಮಾತಸ್ಯ ಮಣಿಂಫಿಸುವುದೇ ಸೀನು ಸಿನಗೆ ಮಾಡುವ ಪ್ರತ್ಯುಪಕಾರವೇನು? ಬೇಡ, ಬೇಡ. ಸನ್ನು ಮಂಸ ಸ್ನ್ಯಾಸ್ನ್ಯಾ ಸೋಣಿಯಿಸಬೇಡ. ನಾನು ಸನ್ನು ತಾಯೀ ಒಂದೆಯರಿಗೆ ಪರೀಕ್ಕೆಗೆ ಬೇಡಿಬರುವೇನು. ಒರ್ಕಿ ಅನುಗ್ರಹ ಅಳಿಯದಂತೆ ಇಲ್ಲಿಗೆ ಬಂದು ಬಿಡುವನು. ಲಕ್ಷ್ಯತ್ವಮ್ಮ, ಸುಭ್ರಾತಾಃು ಎಲ್ಲಿಲ್ಲಿಗೂ ಈ ರಹಸ್ಯವಸ್ಯು ಹೇಳರಿಗೆ ಪಂತೆ ಭಧ್ಯವಟಿಸುವುದನೇನು. ಸೀನು ಸಿಕ್ಕಿಂತೆಯಾಗಿ ಪರೀಕ್ಕೆಗೆ ಹೊಗಿಬರುವಿಯಂತೆ. ಆ ಕೊನೆಯಲ್ಲಿರುವ ಕಾಲೀಬಸಿದ್ದ ಸಿಚಾಂತವ್ಯ ತೂರಬೀಳುವುದರಿಳಿಗೆ ಪರೀಕ್ಕೆಯಾಗಿ ತೂರಿಗೆ ವುದು. ಕಾಲೀಬಿಸಲ್ಲಿ ಪಜಾರಿಸಿದವರಿಗೆ ಸಾರಣಿಗೆ ಒತ್ತರಿಸಿದ್ದು, ಸನ್ನು ತಂಡೆಯು ಕಾಯಿಲೆ ಮಗುವಸ್ಸು ದೊಡ್ಡಾಕ್ಕಳ್ಳುಲು ಬಂದಿರುವರಾದು ಇಲ್ಲಾ ನಾನು ಪರೀಕ್ಕೆಗೆ ಬರಿಲಾಯಿತ್ತಂತ್ತೂ ಯೇಳಿಬಡು, ಸರಿ. ನಾನು ನಾಳೇ ಬರುತ್ತೇನು” ಎಂದು ಸುದಿದು, ಸುಣಿಯ ಕೆನ್ನೆಯನ್ನು ಚಿಗಿಬಿ ಬಿಟ್ಟು, ಅವಳ ಪ್ರತ್ಯುತ್ತರವಸ್ಸು ಸೀರಿಕ್ಕುಸದೆ ಬಿರಬರನೆ ತೂರಿತ್ತು ಮೊದಲಾಗಿ. ಮಾಳಿಯು ಪನೋಂಡೂ ತೇಂಜಿಸಿದವಳಾಗಿ, ದಿಗ್ಭೂತಿ ಯೋಜನೆ ಎಂಬುಕ್ಕೆದೆ ಸರಕೆಯು ತೂರಿಸುತ್ತೇನ್ನು ದೃಷ್ಟಿಸುತ್ತಾ ಅ

ಕುಳಿತಲ್ಲಿಯೇ ಕುಳಿತಿದ್ದ ಭು. ಸರಳೀಯ ಆದರ್ಶವಾಗ್ರಾಮವಾದ ಈ ತಾಗಿ ವನ್ನು ಪ್ರೀತಿ ಅಭಿವಾಸಗಳೊಡನೆ ನುನದಲ್ಲಿಯೇ ಕೊಂಡಾಡಿದಳು.

ಸರಳೀಯು ಬಂದು ಶಂಕರನನ್ನು ನೋಡಿಕೊಳ್ಳಲು, ಮಣಿಯು ನಡುಸಡುಗುತ್ತಾ ಪರೀಕ್ಷೆಗೆ ಹೋಗಿ ಉತ್ತರ ಬರೆದು ಬಂದಳು. ಕಾಲೇಜಿನಲ್ಲಿ ಕೇಳುವವರಿಗೆಲ್ಲಾ ಸರಳೀಯು ಕೇಳಿಕೊಟ್ಟಂತೆಯೇ ಉತ್ತರ ಏತ್ತು ಒರುತ್ತದ್ದು. ನಂತರ ಸರಳೀಯು ಮಣಿಯ ಪರೀಕ್ಷೆಯ ಪ್ರಶ್ನೆ ಪತ್ರದೊಡನೆ ಮನಗೆ ಬಂದು “ಪರೀಕ್ಷೆಯಲ್ಲಿ ಯಾಗೆ ಬರೆದಿರುವೆ?” ಎಂದು ತಾಯಿ-ತಂದೆಯರು ಕೇಳಿದುದಕ್ಕೆ, ಶಾಂತವಾಗಿ ಅವರಿಗೆ ಉಳಿಸುತ್ತಿ ಸಂಶಯ ಮಾಟ್ಟದಂತೆ “ಈ ಪ್ರಶ್ನೆಯನ್ನು ಬಿಟ್ಟುಬಂಧು, ಇದಕ್ಕೆ ಮೂರು ಲುಪ್ತಾಲುವಾಲು ಉತ್ತರ ಬರೆದಿರುವೆ” ಎಂತೆಲ್ಲಾ ಸರ್ವ ಸಾಧಾರಣವಾಗಿ ಹವರಿಸಿ ಒವಾಟು ಜೀಕುತ್ತದ್ದು. ಪರೀಕ್ಷೆಯು ಮುಗಿದ ಕೊನೆಯ ದಿನ ರತ್ನಾಭಾಯಿಯು “ಮೂರು ದಿನಸವಾಗಿ ಸಿಸ್ತ ಪರೀಕ್ಷೆಯ ಗಲಾಬೀಯಲ್ಲಿ ಸನಗಿ ಕ್ಲಬ್ಬಿಗೆ ಹೋಗಲು ಮನಸ್ಸೇ ಬರಲಿಲ್ಲ. ಇಂದು ಸ್ವಿಚಾರವಾಗಿ ಕ್ಲಬ್ಬಿಗೆ ಹೋಗಿಬರಲೇ? ಸ್ವಿನೂ ಸಿಸ್ತ ಸಂಗಡ ಬರುವೆಯೂ, ಸರಳಾ?” ಎಂದು ತನ್ನ ಪುತ್ರಿಯನ್ನು ಕೇಳಿದಳು..

ಸರಳೀಗೆ ತಕ್ಕು ಮೆಚ್ಚಬುಂ ಎಂದಿತು. ಏಕೆಂದರೆ, ಮೂರು ದಿನ ಗಳಾಗಿ ಪರೀಕ್ಷೆಯ ಗಲಾಬೀಯಲ್ಲಿ ಲೇಣಿಸು ಕ್ಲಬ್ಬಿಗೆ ಹೋಗಲಾರದೆ, ಈ ದಿನ ಖಂಡಿತವಾಗಿಯೂ ತನ್ನ ಕಾಲೇಜ್ ಪ್ರಸ್ತಿಪಾಲರೂ, ಪ್ರೌಢ ಸರುಗಳೂ ಕ್ಲಬ್ಬಿಗೆ ಬರುವರು. ಆಗ ತನ್ನ ಗುಂಟ್ಟು ರಥ್ವಾಗಿಬಿಡುವುದಲ್ಲಾ ಎಂದು ಸರಳೀಯು ಗಾಬರಿಗೊಂಡಳು. ಆದರೆ ಆ ಸರಳೇಬಾಲೀಯು ಧ್ವಯವನ್ನು ಬಿಡದೆ ‘ಎಂದಾದರೂ ಈ ರಹಸ್ಯವು ಹೊರಬೇಕುವುದು ಸಿಶ್ಯಯು’ ಎಂದು ಮನಸ್ಸನ್ನು ದೃಢಪಡಿಸಿಕೊಂಡವಳಾಗಿ ನಿಸುನಗುತ್ತಾ “ಅವ್ಯಾಂತ ಸ್ವಿನು ಹೋಗಿಬಾ, ಸನಗೇಕೊಇ ಬಹು ಬೇಜಾರಾಗಿದೆ, ನಾನು ಬರುವುದಿಲ್ಲ” ಎಂದು ಸುಂದಿದಳು.

ತಾಯಿಯು— “ನಾನು ಹೋದ ಕೂಡಲೇ, ನೀನು ಮಣಿಯ ಮನೆಗೆ ಹೊರಟುಬಿಡಬಾರದು. ಎನ್ನ? ಹಾಗೆ ಮಾಡುವುದಾಗೊಂದ್ದರೆ ನಾನು ಕ್ಲಾಷ್ಟಿಗೆ ಹೋಗುವುದಿಲ್ಲ.”

ಸರಭಾ “ಇಲಾಂವಾತ್ತ ಖಂಡಿತ ಹೋಗುವುದಿಲ್ಲ. ನೀನು ನಿಶ್ಚಯಿತ ತಾಯಿಯಾಗಿ ಕ್ಲಾಷ್ಟಿಗೆ ಹೋಗಿಬಾ” ಎಂದು ಸಸುಸಗುತ್ತಾ ತಾಯಿಗೆ ಸಮಾಧಾನ ಹೇಳಿ ಕಳೆಹಿಸಿಕೊಂಟ್ತಳು.

ಸರಕೆಯು ನೆನೆಸಿದಂತೆಯೇ, ಕ್ಲಾಷ್ಟಿಸಲ್ಲಿ ಕಾಲೇಚ್ ಪ್ರೌಢೆಸರ್, ಪ್ರಿನ್ಸಿಪಾಲ್ ಎಲ್ಲರೂ ಸರಳಿಯು ಏಕೆ ಪರೀಕ್ಷೆಗೆ ಬರಲಿಲ್ಲವೆಂದು ರತ್ನಾ ಭಾಯಿಯನ್ನು ಪ್ರತ್ಯೇ ಸಲಾರಂಭಿಸಿದರು. ರತ್ನಾ ಭಾಯಿಯು “ನೀವು ಹಾಯಿಕೆ ಅವಕಾಶನ್ನು ನೋಡಿರಲಾರಿ. ಅವಳು ಬಂದು ದಿನವೂ ತಪ್ಪದೇ ಪರೀಕ್ಷೆಗೆ ಹೋಗಿಬರುತ್ತಿದ್ದಾಳಿ. ಅದಲ್ಲದೆ ಅವಳ ತಂದೆಯ ಹತ್ತಿರ ದಶ್ಲಿ ತಾನು ಬರೆದಿರುವ ಉತ್ತರಗಳನ್ನು ಸವಾ ವಿವರಿಸಿ ಹೇಳುತ್ತಿದ್ದಾಳಿ” ಎಂದು ಮಾತನಾಡಬು, ಪ್ರಿನ್ಸಿಪಾಲರವರು ಇದರಲ್ಲೇನೋ ರಹಸ್ಯವಿದೆ, ಕಂಡುಹಿಡಿಯಬೇಕೆಂದು ರತ್ನಾ ಭಾಯಿಯನ್ನು ಸಂಗಡ ಕರೆದುಕೊಂಡು ಅವರ ಮನೆಗೆ ತಮ್ಮ ಮೋಟಾರಿಸಲ್ಲಿ ಬಂದು ಸೇರಿದರು. ಆಗ ತಾನೇ ಮನೆಗೆ ಬಂದ ತನ್ನ ತಂದೆಗೆ ಸರಳಿಯು ತಾನು ಆ ದಿನದ ಪರೀಕ್ಷೆಯಲ್ಲಿ ಉತ್ತರ ಬರೆದಿರುವ ರೀತಿಯನ್ನು ವಿವರಿಸಿ ಹೇಳುತ್ತಿದ್ದಳು. ಎಲ್ಲರೂ ಸರಳಿಯನ್ನು ವಿಚಾರಿಸಲು ನಿವಾರಣಿಲ್ಲದೆ ಸರಕೆಯು ನಿಜಾಂಶವನ್ನು ಹೇಳಬೇಕಾಯಿತು. ಅದನ್ನು ಕೇಳಿ ರತ್ನಾ ಭಾಯಿಯೊಬ್ಬಳು ಆಸಮಾಧಾನಪಟ್ಟಳು. ಉಳಿದವರು ಅವಳ ಬೈದಾಯರ ಮನ್ನು ಪ್ರಶಂಸಿಸಿದರು. ಅಜಾಳಾನಿದಿಂದ ತನ್ನ ಮಗಳ ಕೆಲಸವನ್ನು ಮೊದಲು ಸಿಂದಿಸಿದ ರತ್ನಾ ಭಾಯಿಯೂ ಸಂತರ ತನ್ನ ಮಗಳ ಗುಣ ವಿಶೇಷವನ್ನು ಸರಿಯಾಗಿ ಅರಿತು ಬಹಳ ಆಸಂದಗೊಂಡಳು. ಸರಳಿಯ ಬೈದಾಯರೂ ತಾಯಿಗೆ ಅರಮನೆಯು ವಿದ್ಯಾರ್ಥಿಪಗಳ ಬೆಳಕಿನಂತೆ ಮೈಸೂರಿನಲ್ಲಿಲ್ಲಾಗಿ ಹರಡಿತು. ಆ ಸದ್ಗುಣವತ್ತಿಯನ್ನು ಹೋಗಳ ದವರೇ ಇಲ್ಲ.



# ಮೋಹಿನಿ

ನಾನು ಇತ್ತು ಹೊರಟು ಬರುತ್ತಲೇ  
ಮೋಹಿನಿಗೆ ಒಪ್ಪಂತೆ. ಏಕೆಳು! ಅವರು  
ತುಂಬ ತೊಂದರೆಯಲ್ಲಿರಬಹುದೆಂದು ಅಂ  
ಶೂ. ತಂತ್ಯಿಂದ ಕಳಿಸಿದೆ. ಅದು ತಿರುಗಿ  
ಬಂದುಷಟ್ಟಿತು. ಏಕೆ? ಏಕೋ!... ತಿರುಗಿ  
ನಾನು ಮಾಡಿಕೊರಿಗೆ ಕೆಲಸಕ್ಕಾಗಿ ಹೊ  
ದಾಗ—ಎರಡು ವರುಷಗಳ ತರುವಾಯ—ಆ  
ಮುಗುದೆಯ ನಗೆಮೋಗವನ್ನು ಕಾಣಲು  
ಹೊಡಿ. ಕಂಡುದು ಏನು? ಏನೀ!

ಕರ್ತೆಗಾತ್ರ

## ಶ್ರೀಮತಿ ಪದುಕೋಣ ವಾಸಂತಿಬಾಯಿ

ದಕ್ಷಿಣ ಕನ್ನಡದ ಶ್ರೀಮತಿ ವಾಸಂತಿಬಾಯಿ ಯವರು ಕಲ್ಪತ್ರೀಯಲ್ಲಿ ಸೆಲಸಿದ್ದಾರೆ. ಇವರು ಒಹುದಿನಗಳಿಂದಲೂ ಕರ್ತೆಗಳನ್ನು ಬರೆಯುತ್ತಿದ್ದಾರೆ. ಇವರು ಹಿಂದಿಯಲ್ಲಿಯೂ ಲೇಖನ ಕಲೆಯನ್ನು ಸಾಧಿಸಿದ್ದಾರೆ. ಕೆಲವು ಕನ್ನಡ ಕರ್ತೆಗಳನ್ನು ಹಿಂದಿಗೆ ಅನುವರ್ತಿಸಿ ಪ್ರಕಟಿಸಿದ್ದಾರೆ. ಇವರ ಕಥಾವಸ್ತುಗಳು ಸಮಾಜಸಾಮಾನ್ಯವಾದುವು; ಬಹುಶಿ ಹಾರ್ಡಿಕವಾದುವು. ಇವರ ಭಾಷಾಪ್ರವಾಹವು ರಾಂತರವಾರ್ಥಿಗಂಭೀರವಾರ್ಥಿಗಳಿಂದ ಉರಿಯುತ್ತಿದ್ದರೂ ಭಾವನೆಗಳ ಒತ್ತುಡಿಂದ ಅದರ ತೆರೆಗಳು ಒಮ್ಮೊಮ್ಮೆ ಒತ್ತುಟ್ಟಿಗೇ ತೆರ್ರಣ ತಿತ್ತರುವುದಿಲ್ಲ. ಕರ್ತೆಗಳಲ್ಲಿ ಪ್ರಚಾರಗಳನ್ನು ಮಂಟಿಸುವುದು ಹಬಿಸೆಂದು ಇವರು ತಿಳಿದಂತಿದೆ. ಸರಲ ಜೀವನವನ್ನು ಸರಲ ಹೃದಯಿದಿಂದ ಚಿತ್ರಿಸುವುದೇ ಇವರ ಮೈಶಿಷ್ಟಿ. ಇವರ ಕಥನ ಕಲೆಯ ಪ್ರಗತಿ ಇನ್ನೊಂದು ಒತ್ತುರದಿಂದಳಾಗಲೆಂದು ಹಾರ್ಪಿಸಬೇಕು. ‘ಈ ಕರ್ತೆಯಲ್ಲಿ ಏನಿದೆ?’ ಎಂದು ಸಕ್ಕುದ್ದರ್ಶನಕ್ಕೆ ತೋರಬಹುದು. ಹೆಣ್ಣಿನ ಪ್ರೇಮವಿಶಿಷ್ಟ ಜೀವನ, ಗಂಡಿನ ವ್ಯವಹಾರವಿಶಿಷ್ಟ ಜೀವನ, ಇವುಗಳ ಫುರ್ಬಣವನ್ನು ಸೂಚಿಸಾಗಿ ಹೇಳಿ ಕರ್ತೆಯನ್ನು ಒಳ್ಳೆ ಹೃದಯಂಗೆನ್ನವಾಗಿ ಕೊನೆಗೊಳಿಸಲಾಗೇ.

ಒಮ್ಮೆ ಪಾತಿಗೆ ಆಗಲೇ ಹತ್ತುವರುನ್ನ ದಾಟಿಕೊಳ್ಳಬಿಲ್ಲಿತು. ಆದರೆ ಹಿಂದಿನ ದಿನಗಳನ್ನೂ ಸ್ವಾರ್ಥಿಸಿದರೆ ಈಗ ತಾನೇ ಜರುಗಿದಂತೆ ಬಾಸವಾಗುತ್ತದೆ. ನನಗೆ ಯಾವಾಗಲೂ ಸರ್ಕಿರೆಟಿನ ಕೆಲಸ. ಮನೆಯಲ್ಲಿ ತಂಗಳ್ಲಿನುಂರು ದಿನ ಇರುವದೆಂದರೆ ಅವರೂಪ. ಹೆಚ್ಚಾಗಿ ನನಗೆ ಮಣಿಕೆರಿಯಂತಹ ಮಲೇರಿಯ ಚ್ಛರದ ಪ್ರದೇಶದಲ್ಲಿ ಸರ್ಕಿರೆಟು. ಹಾಗಾಗೀ ಎಂದೂ ನಾನು ಒಬ್ಬನೇ ಸರ್ಕಿರೆಟಿಗೆ ಹೋಗುತ್ತಿದ್ದೆ. ಆದು ಮಾತ್ರವಲ್ಲ, ನಮ್ಮ ಮನೆಯಲ್ಲಿ ಪುರಾತನ ಏಚಾರಗಳು. ಬಂದುವೇಳೆ ನನ್ನ ಮನಸ್ಸಿನಲ್ಲಿ ನನ್ನಾಖೆಯನ್ನು ಕರಕೊಂಡು ಹೋಗಬೇಕೆಂದು ರೂಪಾತಾಪಿತರು ಏನನ್ನು ವರ್ಕೋ ಎಂಬ ಅಂಬಿಕೆ. ನನ್ನಾಖೆಯನ್ನು ಎಂದೂ ಸನ್ನೇಷಣೆ ಒರವ ಇತ್ತಾಹವನ್ನು ತೋರಿಸಲಿಲ್ಲ. ಅಂತು, ನನಗೆ ವೊದವೊದಲು ಸರ್ಕಿರೆಟಾಗಿ ಆ ಮೇಲೆ ಕಾಯಂ ಮಡಿಕೊಂಬಲ್ಲಿ. ಕೆಲಸ ಆಯಿತು. ಆದರೂ ನಾನು ಸನ್ನ್ಯಾಸನೆಯವರನ್ನು ಕರಕೊಂಡು ಹೋಗಲಿಲ್ಲ. ಒಮ್ಮೆ ಕರಕೊಂಡು ಹೋದರೆ, ಚಿಕ್ಕ ಬಾಬುಗೆ ಅಸ್ಪೃಷ್ಟವಾಯಿತು; ಸನ್ನ್ಯಾಸ ತಂದೆ ಕಾಯಿಲೆ ಬಿಡ್ಡರು. ಹಾಗಾಗೀ ಬೇಡಪ್ಪ ಎಂತ ನಾನು ಸುಮಾರುಸಿದ್ದೆ. ಎಲ್ಲಾದರೂ ನಾಶ್ವರ್ಪದು ದಿನ ರಜೆ ಶಾಧ್ಯಾರ್ಥಿನಾನು ಉರಿಗೆ ಹೋಗುತ್ತಿದ್ದೆ.

ಮಣಿಕೆರಿಯಲ್ಲಿ ಸಮೃಜಾತಿಯವರಾರೂ ಇರಲಿಲ್ಲ. ಒಳ್ಳೆಯ ಬೇಕೋಜನಾಲಯಗಳೂ ಇರಲಿಲ್ಲ. ಹಾಗಾಗೀ ನಾನು ವಾಧ್ಯ ಎಂಬ ನೋ ಒಬ್ಬ ಬಡೆ ವಿಧವೆಯ ಮನೆಯಲ್ಲಿ ಇರಲಾರಂಭಿಸಿದೆನು. ಆಕೆಗೆ ಒಬ್ಬ ನೋ

ಹಿಂದಿನಾರು ಪರುಷದ ಮಗಳು; ಇನ್ನಾರೂ ಇಲ್ಲ. ಸೇರೆಕ್ಕೊರೆಯವರ ಹಿಂದಿನ ಕುಟುಂಬ ಕೆಲಸವಾಡಿ ಅವರಿಬ್ಬರೂ ಹೊಟ್ಟಿ ಹೊರೆಯುತ್ತಿದ್ದರು. ಸನಗಿ ಇರಲ್ಪಕ್ಕೆ ಸುಸಹ್ಯತವಾದ ಕೋಣೆಯೊಂದು ಅಲ್ಲಿ ಇತ್ತು. ಸನ್ನು ಶಾಂತಿ, ತಿಂಡಿ ಸಹಾ ಅವರಲ್ಲೇ. ಅವರಿಗೂ ಸನ್ನಿಂದ ಸಹಾಯ ವಾಗುತ್ತತ್ತು. ವ್ಯಾದಹೊದಲು ಅಲ್ಲಿಯ ಮಲೇರಿಯಾ ಸನಗೂ ತಾಗಿತ್ತು. ಆಗ ಆ ತಾಯಿ ಮಗಳಿಬ್ಬರೂ ಸನ್ನ ಶುಶ್ಲೋಹಿಯನ್ನು ಮಂಬ ಮಾಟಡರೆಂದು ಹೇಳಲಾರೆ. ಒಂದು ದಿನವೂ ಮನೆಚಟ್ಟಿಗೆ ವೆನೆಂಬ ಭಾವನೆ ಸನಗಿ ಬರಲಿಲ್ಲ. ಮಾಧವ ಚೆಚ್ಚಾಗಿ ಸನ್ನೀಹಿಡನೆ ಮಾತನಾಡುತ್ತಿರಲಿಲ್ಲ. ಏನಾದರೂ ಮಾತನಾಡುವ ಸಂದರ್ಭಬಂದರೆ ಬಾಗಿಲಬಳಿಯಲ್ಲಿ ಸಿಂತು ನಾತನಾಡುವರು. ಚಾತಿಯಲ್ಲಿ ಕಡಿಮೆ ಎಂದೂ ಬಡತನ ವೆಂದೂ ಆಕೆಯ ಮನಸ್ಸಿನಲ್ಲಿ ತುಂಬ ಪಾಂಡ. ಪದೇವದೇ ಅದು ಅವರ ಮಾತಿಸಿಂದ ಪ್ರಕಟವಾಗುತ್ತತ್ತು. ನಾನು ಅವರಲ್ಲಿ ಇರಲಾರಂ ಭುಷಿದ ಸಂತರ ಮೋಹಿಸಿಯು ಕೆಲಸಕ್ಕೆ ಮೋಹನತ್ತಿರಲಿಲ್ಲ. ಅವಳಿಗೆ ಓದು ಬರಹ ಕರ್ತಯಚೇಕೆಂಬ ಆಶಿ ಹೆಚ್ಚು. ಆದರೆ ತಲೆ ಸ್ವಲ್ಪ ಮೊಂದು. ನಾನು ದಿನಾಬೂ ಆಕೆಗೆ ಒಂದು ಅರ್ಥ ಘಂಟೆಯ ಹೊತ್ತು ಕಲಿಸುತ್ತಿದ್ದೇ.

ಒಂದು ದಿನ ಅವಳು ಬರೆಯುವದರಲ್ಲಿ ಪನೋರ್ಮ ತಪ್ಪು ಮಾಡಿದಳು. ಅದೇ ತಪ್ಪು ಅನೇಕಬಾಲಿ ಮಾಡಿದ್ದಳು. ಸನಗಿ ರೇಗಿತ್ತು. ಕೈಯ ಲೀಡ್ಸು ಫುಟ್‌ರೂಲಿಸಿಂದ ಆಕೆಯ ತಲೆಯ ಮೇಲೆ ಹೊಡಿದೆನು. ಹಾಪ! ಮನ್‌ಕೆಕ್ಕೆ ತಾಗಿತು ಪೆಟ್ಟು. ಕಣ್ಣು ಕತ್ತಲಬಂದು ಬಿದ್ದಳು. ಆ ಮೇಲೆ ನಾನೇ ಕಣ್ಣಿಗೆ ನೀರುಹಚ್ಚಿ ಎಬ್ಬಿಸಿದೆ. ಎಲ್ಲಿ ಈ ಸಮಾಚಾರ ತಾಯಿಗೆ ಹೇಳುತ್ತಾಂತ್ತು ಹೇಳೇ ಎಂಬ ದಿಗ್ಗಿಲು ಸನಗೆ. ಆದರೆ ಆ ಮುಗ್ಗೆ ಒಂದು ದಿನವಾದರೂ ಬಾಯೆತ್ತಲಿಲ್ಲ.

ನಾನು ಮನೆಗೆ ಬರುವಾಗ ಮೋಹಿಸಿಯು ಕೋಣೆಯೊಳಗಿನ ಪ್ರತಿಯೊಂದು ವಸ್ತುವನ್ನು ಆಯೊ ಜಾಗೆಯಲ್ಲಿಟ್ಟು ಸನ್ನ ದಾರಿಯನ್ನು ನೋಡುತ್ತಾ ಬಾಗಿಲಲ್ಲಿ ನಿಲ್ಲಿಸಬು. ಸನ್ನನ್ನ ಕಂಡೊಡನೆ ಸೆರಗನ್ನು ಸಾವರಿಸಿಕೊಂಡು ಸನ್ನ ಕೋಟು ಶೆಗೆದು ಇಡುವಳು.

ಕ್ಷೇತ್ರಾಲು ಶೈಲಿಯಲ್ಲಕ್ಕೆ ನೀರು ತಂದು ಕೊಡುವಳಿ. ಕಾಣಿ ತಿಂಡಿ ೬೫ ತಂದು ಹೇಳಿಸನ್ನೇಲೆ ಇಟ್ಟು ತಾನು ಹತ್ತಿರ ಸ್ಥಿಲುವಳಿ. ಮೊದ ವೊದಲು ನಾನು ಹಚ್ಚಾಗಿ ಆಕೆಯ ಹತ್ತಿರ ವಾತನಾಡುತ್ತಿರಲ್ಲ. ಆದರೆ, ಸಲಿಗೆ ಹಚ್ಚಿದಂತೆ ನಾನು ಆಕೆಯೊಡನೆ ಮಾತನಾಡುತ್ತಿಲ್ಲ ಇದ್ದೆ. ಒಂದೊಂದು ಹೇಳಿ ಆವಳ ಕೆಲಸದಲ್ಲಿ ಸ್ವಲ್ಪ ಹಚ್ಚು ಕಡಿಮೆ ಯಾದರೆ ರೀಗುತ್ತಲೂ ಇದ್ದೆ. ಒಂದೊಂದು ಹೇಳಿ ಹಾಸ್ಯ ವಿಂಹೇದ ಮಾಡುತ್ತಿಲ್ಲ ಇದ್ದೆ. ಆದರೆ ಸದ್ಯವ ವೋಹಿಸಿಯ ಮುಖದ ಹೇಳಿ ನುಗ್ಗಿಸಿಗೆಯ ವಿನಾ ಕೋಪವಾಗಲೀ ಹೇಸರವಾಗಲೀ ಒಮ್ಮೆಯೂ ಕಾಣಲ್ಲ.

ಒಮ್ಮೆ ನಾನು ಆಕೆಗೆ ಒಂದು ಏದು ರೂಪಾಯಿಯ ಸೀರೆಯನ್ನು ಒಂದು ಕುಪ್ಪಸವನ್ನು ಒಂದು ಒರಹದಲ್ಲಿ ಹಾಸಾಗಿದ್ದಕ್ಕಾಗಿ ಕೊಟ್ಟಿದ್ದೆ. ಆದನ್ನು ಆಕೆ ತನ್ನ ಹಳೇ ಹಟ್ಟಿಗೆಯಲ್ಲಿ ಬಲು ಜಾಗ್ರತೆಯಿಂದ ಇಟ್ಟಿದ್ದೆಂ. ಒಂದು ದಿನ ನನ್ನ ತಲೆಹುಲ್ಲಿ ಆಕೆಯ ಹೋಟೊ ತೆಗಿಯುವ ಆಲೋಚನೆ ಒಂತು. ಆಗ ತಾನೇ ಹೊಸತಾಗಿ ನಾನು ಕೆಮೆರಾ ತೆಗೆದುಕೊಂಡಿದ್ದೆ. ವೋಹಿಸಿಯನ್ನು ಕರೆದು ನನ್ನ ಹಟ್ಟಿಗೆಯಿಂದ ಕೆಮೆರಾ ತೆಗಿಯಲು ಹೇಳಿದೆ. ಆಕೆಯು ತೆಗಿಯುವಾಗ, ಆದರ ಕೇಗೆ ಚಿತ್ರಗಳ ಆಲಜಾಮು ಪುಸ್ತಕವಿತ್ತು, ಆದನ್ನು ತೆಗೆದು ನೋಡುತ್ತಾರು ಭಂದಿದ್ದಿ. ಆದರಲ್ಲಿ ನನ್ನಾಕೆಯ ಹೋಟೊ ಮೊದಲಿತ್ತು. ಆಮೇಲೆ ನಮ್ಮುಭೂರ ಹೋಟೊ ಬೇರೆ ಇತ್ತು. ಕೆಂದಿಗೆ ನಮ್ಮು ಬಾಬುವನ ಮತ್ತು ಕಿಳೀರಿಯ ಚಿತ್ರಗಳಿಂದಿರು. ವೋಹಿಸಿಯು ಎಷ್ಟೋ ಹೊತ್ತು ನೋಡಿದಳು. ಯಾವುದೋ ತಂದ್ರಿಯಲ್ಲಿ ಮಗ್ಗು ಇಂದ್ರಾಜಿ. ‘ಮೋಹಿಸಿ’ ಎಂದು ಕರೆದ ಶಿಶ್ಯಕ್ಕೆ ಬೆಳ್ಳಿ ಬಿದ್ದು ಆವಳ ಕಣ್ಣಿನಲ್ಲಿ ತುಂಬಬಂದ ಹಸಿಗಳಿರಡು ಚಿತ್ರದ ಮೇಲೆ ಬಿದ್ದವು. ಆಕೆಯು ಅವನ್ನು ಎಷ್ಟೋ ಪ್ರಯತ್ನವಾಡಿ ಅಳಿಸಿದಳು. ಆದರೆ ಗುರುತು ಹೋಗಲಿಲ್ಲ. ನಾನು ತೆಗೆದ ಚಿತ್ರಗಳಲ್ಲಿ ಅವು ಅತ್ಯುತ್ತಮವಾಗಿದ್ದವು. ನನಗೆ ಸಿಟ್ಟು ಒಂತು. ಆದರೆ ಆಕೆಯ ವಾಲ್ಲಾಸಾಮುಖವು ನನ್ನನ್ನು ವರ್ಣಿಸವನ್ನು ಧರಿಸುವಂತೆ ವಾಡಿತು.

ನಾನು ಆಲಬಾಮಾನ್ಯ ಕೈಯಲ್ಲಿ ತೆಗೆದುಕೊಂಡು ಮೋಹಿನಿ ನ ಯನ್ನು ಹತ್ತಿತ್ತರ ಕರೆದು ಸಮ್ಮಾನಿಸಬು, ಕೆಶೋರಿಯ ಫೋರ್ಟೊ ಲೀ ತೋರಿಸಿದೆ. ಅವಳು ತನಗೂ ಪ್ರತಿಯೊಂದು ಫೋರ್ಟೊ ಲೀನ ಕೊಡುತ್ತಿರುತ್ತಾನೆಯೇ ಯೊಂದನ್ನು ಕೊಡಲು ಕೇಳಿದಳು. ನಾನು ಇನ್ನೊಮೆನ್ನು ಕೊಡುತ್ತಿರುತ್ತಿರುವೆಂದೆ. ಒಿಗೆಯೇ ಎಚ್ಚೆಷ್ಟೋ ಸಲ ಹೇಳಿದರೂ ಬಂದುಸಾರಿಯೂ ಫೋರ್ಟೊಗಳನ್ನು ಕೊಡಲು ಸನಗಿ ಅವಕಾಶವಾಗಲಿಲ್ಲ. ಅಂದು ಆಕೆಯ ಫೋರ್ಟೊ ತೆಗೆಯಲಾಗಲಿಲ್ಲ. ಹೊತ್ತಾಗಿ ಹೋಯಿತು. ಕೆಮೆರಾದಲ್ಲಿ ಘುಳುತ್ತಿ ಕಡಿಮೆ ಇತ್ತು.

ಒಿಗೆಯೇ ಮೂರು ವರ್ಷಗಳು ಕಳೆದುವು. ಸನಗಿ ಮಾಡಿಕೇರಿಯಂದ ತರುವ ಸಮುದ್ರಿಗಳ ವರ್ಗವಾಗುವ ಯೋಗ ಬಂತು. ನಾನು ಬಾಡಿಗೆಯ ರೂಪಾಯಿಗಳನ್ನು ಮಾಡುವಿಗೆ ಕೊಡುತ್ತಿರುವಾಗ ಹೇಳಿದೆ: ಸನಗಿ ವರ್ಗವಾಗುವುದರಲ್ಲಿದೆ ಎಂತ. ಮೋಹಿನಿಯು ಸನ್ನ ಟೀಬಲಿನ ಮೇಲನ ಪ್ರಸ್ತುಕಗಳನ್ನು ಸರಿಮಾಡುತ್ತಿದ್ದಳು. ಸನ್ನ ವಾತುಗಳನ್ನು ಕೇಳಿದಾಕ್ಷಣ ಅವಳ ಕೃಗಳು ಅಲ್ಲೇ ಸಿಂತುವು. ಸಾಯಂಕಾಲ ನಾನು ಮನಗೆ ಬರುವ ಹೂತಿಗೆ ಮೋಹಿನಿಯು ಹಿಂದುಗಡೆಯ ಜಗುಲಯ ಮೇಲೆ ಕೂತಿದ್ದಳು. ಎಂದೂ ಪ್ರಪ್ನುಲ್ಲವಾಗಿರುವ ಅವಳ ಮುಖವು ಬಾಡಿತ್ತು. ಏನೆನ್ನೋ ಯೋಚಿಸುತ್ತಿದ್ದಳು. ಅಂದು ಬಂದೂ ಅವಳ ಕೆಲಸ ಪೂರ್ಣವಾಗಿರಲಿಲ್ಲ. ನಾನು ಹಿಂದುಗಡೆಯಲ್ಲಿ ಬಂದು ಸಿಂತಿದ್ದನ್ನು ಅವಳು ಕಾಣಲಿಲ್ಲ. “ಮೋಹಿನಿ” ಎಂದು ಕರೆದ ಶಬ್ದಕ್ಕೆ ಬೆಳ್ಳಿ ಬಿದ್ದೀ ಎದ್ದಳು. ಸೆರಗನ್ನು ಸಾವರಿಸಿಕೊಂಡು ಕೊಣಿಗೆ ಓಟಿದಳು. ಅಂದೇ ರಾತ್ರಿ ಸನಗಿ ವರ್ಗವಾದ ಟೆಲಿಗ್‌ಮು ಬಂತು.

ನಾನು ಹೊರಡುವ ದಿನ ಮೋಹಿನಿಗೆ ಉಂಟ ಸಹ ಇಲ್ಲ. ಅತಿತ್ತ ಸಾಮಾನು ಸವರಿಸಿ ಕಟ್ಟುವದೇ ಕೆಲಸ. ತಾಯಿಯಾ ವರಗಳೂ ಇಬ್ಬರೂ ತುಂಬ ವಿವಾದದಿಂದಧ್ವರು. ನಾನು ಅವರಲ್ಲಿ ಬಂದಾರಭ್ರಾತರಿಗೆ ಹಣದ ತೊಂದರೆ ಇರಲಿಲ್ಲ. ನಾನು ಹೊಗುವಾಗ ಸಾಶ್ರುನೇತ್ರಗಳಿಂದ ಬಂದು ಮೋಹಿನಿಯು ಸನ್ನ ಕಾಲಿಗೆರಿದಳು. ಮತ್ತು “ಎನಾದರೂ ನನ್ನ ತಪ್ಪಿದ್ದರೆ ಕ್ಷಮಿಸೋಣವಾಗಲಿ” ಎಂದಳು.

ನಾನು “ ಹುಚ್ಚಿ, ಯಾರು ತಪ್ಪ ಮಾಡಿದವರು, ಯಾರು ಕ್ಷಮಿಸು ವವರು? ಏಳು ” ಎಂತ ಅವಕ್ಕ ಕೈಪುಡಿದು ಎಬ್ಬಿಸಿದೆ.

ಬಸ್ ಸೈಶನಿನವರಿಗೆ ತಾಯಿಮಗಳಿಬ್ಬರೂ ಬಂದಿದ್ದರು. ವೋಹಿ ನಿಯ ಆ ಮಾಲ್ಲಿನವರು ಎಂದೂ ಮರೆಯುವಂತಿಲ್ಲ. ಬಸ್ ಹೊನ್‌ರ್ ಕೊಟ್ಟಿತು. ಸೀರು ತುಂಬಿದ ಕಣ್ಣಗಳಿಂದ ಧರಧರಿಸುವ ತುಟಿಗಳಿಂದ, ವೋಹಿನಿಯು ಕೇಳಿದಳು:

“ ಎಂದೀ ತರುಬಿರುವುದು? ”

ನಾನು “ ವೋಹಿನಿ, ತಿರುಗಿ ಬರುವ ಹಾಗಿಲ್ಲ ” ಎಂದೇನು.

ಬಸ್ಸು ಬಿಟ್ಟಿತು. ವೋಹಿನಿಯು ರೆಪ್ಪಿಗಳನ್ನು ಮುಚ್ಚಿದೇ ಬಸ್ಸನ್ನು ಸೋಡುತ್ತಿದ್ದಳು. ಕಣ್ಣಿಯಾಗುವ ತನಕ ಖಿಡಕಿಯಿಂದ ನಾನು ಸೋಡುತ್ತಿದ್ದೇನು. ಅಂದು ರಾತ್ರಿಯೆಲ್ಲಾ ವೋಹಿನಿಯ ಹಿಂದಿನ ಮಂಗಳನಿಗೆಯೂ ಅಂದಿನ ಕಾತರವಾದ ಸೇತ್ತುಗಳೂ ಸನ್ನ ಮನಃ ಜಕ್ಕುವಿಸಿಂದ ಅತ್ತಿತ್ತಲಾಗಲಿಲ್ಲ,

ವರ್ಷದ ಸಂತರ ಬಂದು ದಿನ ನಾನು ಬಾಬುವನ್ನಾಗಲಿ ಕಿಶೋರಿ ಯನ್ನಾಗಲಿ ಎಂದೂ ಎತ್ತಿ ಆಡಿಸಿದವನಲ್ಲ. ಇಂದು ಪುಟ್ಟೆ ಮಾಲತಿ ಯನ್ನು ಎತ್ತಿಕೊಂಡು ಆಡಿಸುತ್ತು ಕುಳಿತ್ತಿದ್ದೆ. ಆ ಎಂಟು ತಿಂಗಳ ಮಂಗಳವು ಸನ್ನ ಸನ್ನ ಸೋಡಿ ನಗ್ಗತ್ತಿತ್ತು. ಆ ನಗ್ಗುವಿನಲ್ಲಿ ವೋಹಿತ್ತು ಮಾಧುರ್ಯವತ್ತು. ಯಾವುದೋ ಹಳೆಯ ನೆನಹು ನನ್ನ ಹೃದಯವನ್ನು ಜಚ್ಚಿತ್ತಿತ್ತು. ಅಂದೇ ಟೆಪ್ಪಾಲಿನವನು ಒಂದು ಲಕೋಟಿ ತಂದು ಕೊಟ್ಟಿನು.

ಮಾಧವರು ಯಾರ ಕೈಯಿಂದಲೇ ಬರೆಸಿದ್ದಳು.

“ ಶ್ರೀಯಂತ ರಾಘವರಾಯರ ಜರಣಗಳಲ್ಲಿ.

ಸಮಸ್ತರಗಳು. ಚಿ. ವೋಹಿನಿಗೆ ನೀವು ಹೊರಟುಹೋದಂದಿ ನಿಂದ ಜ್ಪರ. ಏನೂ ಗುಣವಲ್ಲ. ಆಗ ತುಂಬ ಅಸ್ವಸ್ಥಾಗಿದ್ದಾಗಿ. ಒಮ್ಮೆ ತಮ್ಮನ್ನು ಸೋಡಬೇಕೆಂತ ಹಂಬಲಿಸುತ್ತಾಗಿ. ಪತ್ರ ಬಿಡಿದೊಡನೆ ಒಮ್ಮೆ ಬರಬೇಕಾಗಿ ಬೇಡುತ್ತಿರುವ,

ಮಾಧವಿ”

೪೦  
ಗ ನಾನು ಎಷ್ಟೂಡ್ಯೂ ಕೊತ್ತು ಯೋಜಿಸಿದೆ, ಮೊಗಲೇ ಬೇಕವೇಗೇ  
ವ ಎಂತೆ. ಇನ್ನುಕ್ಕೆಲ್ಲಿರು ರಾಷ್ಟ್ರಾಯ ತಂತ್ರಿಯ ಮಹಿಲಕ ಹೇಳಿಸಿದೆ.  
ಶಿ ಕೆಲವು ದಿನಗಳಲ್ಲಿ ರಾಷ್ಟ್ರಾಯ ಹಿಂತಿರುಗಳ ಒಂದು. ಸಹಾ ಇದರ  
ಗೂಡುವ ತಿಳಿಯಲ್ಲ. ನಾನು ಸಂಚಿತ ತಿಳಿಯಲ್ಲಿ ಆತ್ಮರಘಂಧಿ  
ಇಬ್ಬ.

• • • • •  
ಎರಡು ವರುಷದ ಸಂತರ ಸಹಾ ತಿರ್ಯಾ ಮಣಿಕ್ಕೆಲಿಗೆ ಮೊಗುವ  
ಕೆಲಸ ಒಂತು. ನಾನು ಅದೇ ವಾಧುವಿಯ ಮನಸೆಗೆ ಮೊದಲೇ. ಅಲ್ಲಿ,  
ಯಾರೇ ಬೇರೆಯಾದ್ದರಿಂದ ವಾಧುವಿ ಎಲ್ಲ ಎಂದು ಕೇಳಬಾಗ ಅವರಿಗೆ  
ತಿಳಿಯಲ್ಲ. ಕೊಸಗೆ ಉಟ್ಟಿ ಸರಾ ಹಿಕ್ಕುಲಿಲ್ಲ ನಾಗೆ. ಏನಿನ್ನೂ ತಿಂದು  
ಷೊಟ್ಟಿ ಶುಂಬಿಸಿಕೊಂಡು ವಾರಿಯಿಂದ ಹೋಗುತ್ತಿದ್ದೆ. ಅಲ್ಲಿಬ್ಬು  
ಹುಚ್ಚಿ ಏನನ್ನೀ ವಾತನಾಮತ್ತುಲ್ಲ, ಅಂತ್ಯತ್ತಿಂತ್ತಿ ಇದ್ದಳ್ಳ. ಮೈನ್ಯಮೇಲಿನ ಬಬ್ಬಿಗಳಲ್ಲಾ ಚೂರುಷಾರಾಗಿಮುನಾ. ತಲೆಯ ಕೊಡ  
ಲ್ಲಿನ್ನ ಸೋಡಿದರೆ ಎಷ್ಟೂಡ್ಯೂ ಮಣಿಗಳಿಂದ ಎಣಿ ಯಲ್ಲಿದಂಡಿದ್ದುವು.  
ಹ್ಯಾಗೆಗೆಂಬ್ಯು ಕಣ್ಣಗಳನ್ನು ಗರಗರ ತಿರುಗಿಸುತ್ತಾಗು ಹುಚ್ಚಿಯು  
“ ನೋಡಿಸಿ, ಮೊಡಿಸಿ, ಅಗ್ನೇ ರಾಮರು ಬಿಂದರು! ” ಎಂತ ಹಾಡಿ  
ಕುಣಿಯುತ್ತಿದ್ದಳು. ನಾಗೆ ಸ್ವರವು ಕಾಪಿಜಯವಂತಿತ್ತು. ನ್ನಾರ  
ಮೊಡಿಸು. ಹುಚ್ಚಿಯು ಕೆಲವು ನಿಮಿಷ ನಷ್ಟನ್ನೇ ಟುಕ್ಕಿಸಿ ಸೂರ್ಯಿಡಿ  
ಮತ್ತೊಮ್ಮೆ “ ನೋಡಿಸಿ, ಅಗ್ನೇ, ಇದರೂ, ನಿಷ್ಟನ್ನು ನ್ನಾರ  
ಬಿಂದರು ” ಎಂತ ಕುಣಿದಳೆ. ಸಾಕ್ಷಿ ಯತ್ತಿರ ಒಂಬಳು. ಸಾಕ್ಷಿ ದಾರ್ಶನ  
ಮೇಲೆ ಬಂಪ್ಯು ತುಂಬಿದ್ದು. ನಾನು ಅವಳ ಕೃಷ್ಣಿಯಿದೆ. ಕೃಷ್ಣನ್ನು ಬುಟಿಸಿ  
ಕುಣಿಸು ಬುಟಿದ್ದು. ಎಡುರಿಸಿಂದ ನೋಡುತ್ತಿರಿಂದು ನೋಗಿರಿದ ಬರು  
ತ್ತಿತ್ತು. ಬಂಪ್ಯು “ ನೋಡಿಸಿ, ನಾನೂ ಬಾಸೆ ” ಎಂಬ ಕುರಿಕುವ  
ಧ್ವನಿ ಹೇಳಿಸಿತು. ನಾನು ಬುಟಿಸುತ್ತಾದೆ. ಎಲ್ಲ ಬಸರು ತಂಪಿದರು.  
ಹುಚ್ಚಿಯು ಕಾಪಿಜಯಾರ್ಥಿನ್ನರು ಅಗಳೇ ಹಾರಿತೋಗಿತ್ತು!

# ಅದೇ ಇನ್ನೊಮ್ಮೆಯಾಗಲಿ

ಸುಷುಪ್ತ ಅಸುಭವಕ್ಕಿಂತ ಅದರ ಸೆನಹು  
ಎಷ್ಟು ಸವ! ಸೆನಹನ್ನು ಸುಭವಿಸಿದಂತೆಲ್ಲ<sup>ಉತ್ತರವು</sup> ಮನಸೆನ ಲಾಲಸೆಯು ಅದೊಂದು  
ಸುಖಿ. ಅವಳ ವಿನೂತ್ತೈ ಪ್ರಣಯ ಜೀವನ  
ದಾಶ ಆತ್ಮ ಗಂಡುರ ಎಡರುಗಳು.. ಆತ  
ಸೊಂದಿಗೆ ಸರಾರ್ತಗಳಲ್ಲಿ ಕಳಿದ ದಿನಗಳು..  
ಪ್ರೇಮ ಜಲದಲ್ಲಿ ಸುಮೃತಿ ಹಂಟಿದ ಹಂಸಿ  
ಒಗ್ಗಾರಳಿಗಳು...! .. ಇನ್ನೊಮ್ಮೆಯಾಗಲಿ.

ಕತೆಗಾತ್ರ

## ಶ್ರೀಮತಿ ಸುಮಿತ್ರಮೃ

ಮೈಸೂರಿನ ಶ್ರೀ. ಎಚ್. ಎ. ಗೋವಂದರಾವ್,  
ಸೇವಾಸಿವ್ಯತ್ತೆ ಸಬ್ಬಾ ಅಸಿಸ್ಟೆಂಟ್ ಕಾಂಬಪೇರ್  
ಬೀರಾ ಆಫ್ ಫಾರ್ಮಾಟ್ಸಿ ಅವರ ಮಕ್ಕಳು ಈ  
ಶ್ರೀಮತಿ ಸುಮಿತ್ರಮೃ; ಶ್ರೀ. ಎಚ್. ಸೀತಾ  
ರಾಮರಾಯರ ತಂಗರು. ಇಂಗ್ಲಿಷ್ ಕನ್ನಡ  
ಲೊವರ್ ಸೆಕೆಂಡರಿಯಲ್ಲಿ ಉತ್ತರೋಽರಾದ  
ಮೇಲೆ ಇವರ ವಾಸಂಗವೆಲ್ಲ ಸಜೆದು ಮನೆ  
ಯಲ್ಲಿಯೆ. ಹಿಂದೀ ಮಾಧ್ಯಮಿಕ ಪರೀಕ್ಷೆಯಲ್ಲಿ  
ತೇಗಡಿಯಾಗಿದ್ದಾರೆ. ಮೈಸೂರಿನ ಮಹಿಳಾ  
ಸೇವಾ ಸಮಾಜದ ‘ಗೃಹಿಣಿ’ ಎಂಬ ಜನ್ಮ  
ಲಿವಿತ ಪತ್ರಿಕೆಯಲ್ಲಿ ಇವರು ಲೋನಗಳನ್ನು ಬರೆ  
ಯುತ್ತಾರೆ. ಪ್ರಕಟವಾದ ಇವರ ಕತೆ ಇದೆ  
ಮೊದಲನೆಯದು. ಸಣ್ಣ ಕತೆಗೆ ಸಲ್ಲಿವ ಸಲ್ಲಿ  
ಗೆಯ ಶೈಲಿಯಾ ಸಹಜ ಕಥನವೂ ಇದರಲ್ಲಿ  
ಶಿಶುರೂಪದಲ್ಲಿ ಕಾಣುತ್ತದು. ಹಿಂದಿಯ ಪರಿ  
ಜ್ಞಾನದಿಂದ ಸಂಸ್ಕೃತ ಪದಪರ್ಯೋಗಗಳು  
ತಲೆಯೆತ್ತಿವೆ.

**ಬೀಂಗಳೂರು ಶಿವೇಶ್ವರ ಪೇಟಿಯಲ್ಲಿ** ಒಂದು ಸಣ್ಣ ಮನೆ. ಮನೆಯ ಮೂಂಭಾಗದಲ್ಲಿ ಕಾಂಪ್ರೋಡಿಸಲ್ಲಿ ಹೂವಿನ ಗೊಡಗಳು. ಮಲ್ಲಿಗೆ ಹೂಗಳು ಅಧ್ರ ಅಧ್ರ ಅರಕಿವೆ. ಅದರ ಸುವಾಸನೆಯು ಎಲ್ಲಿಂದೆಯಲ್ಲಿ ಹರಿದಿದೆ. ಸುಸೆರೋಳಗೆ ಪ್ರವೇಶಿಸುತ್ತು ಲೇ, ಎಡಭಾಗದ ಕೊರದಿಯಲ್ಲಿ ಅನಂತ ಮಂಜದಮೇಲೆ ಮಲಗಿದ್ದಾನೆ. ಅವನ ಪತ್ತಿ ಸರಸು ಹಿಂದೂ ವೇಪರನ್ನು ಓದುತ್ತಿದ್ದಾಳೆ.

ಸ್ವಲ್ಪ ತ್ವರಿತಾದಸಂತರ ಅನಂತ, “ ಸಾಕುಬಿಡು ಸರಸೂ, ಓದಿ ನಿಸಗೆ ಆಯಾಸವಾಗಿರಬಹುದು. ನಿಸಗೆ ಇಷ್ಟಮಂಟ್ಟಿಗೆ ಓದಲು ಬರು ವುದು ನಿಸಗೆ ಗೊತ್ತಿರಲ್ಲ. ಲೋವರ್ ಸೆಕಂಡರಿ ಪಾನ್ಸುವಾಡಿದವರು ಇಷ್ಟರವುಟ್ಟಿಗೆ ಓದಾವುದು ಅಪರಾಪ ” ಎಂದ.

ಸರಸು ಪನಸ್ತೂ ಹೇಳಲಿಲ್ಲ. ಅವಕಿಸ್ತೂ ಗಂಡನ ಮನೆಗೆ ಒಂದು ಇವ್ವತ್ತು ದಿನಗಳಾಗಿದ್ದಾನು. ನಾಚಿಕೆಣಿಂದ ಅವಳ ಮೂಖವು ಕೆಂಪೇ ರಿತು, ತಲೆ ತ್ರಿಂಗ್ಲಸಿದಳು. ಅನಂತರ ಅವಳ ಭುಬದಮೇಲೆ ಕೈಯಾಕಿ ಹೇಳಿದ: ‘ಮನು ಸರಸೂ, ಹಾಸ್ಯ ಪನಾಡತ್ತೇ ನೀನೆಂದುಕೊಂಡೆಯಾ? ನಿಬಿಧಾಗಾಯೂ ಇಲ್ಲ. ನಿನ್ನಂಥ ಪತ್ತಿಯನ್ನು ಪಡೆದುದು ನನ್ನ ಪುಣ್ಯ.’”

ಸರಸು ಪಕ್ಕದಲ್ಲಿದ್ದ ಏಳ್ಳಿದೆಲೆಯ ತಂಜ್ಞಿಯನ್ನು ಆತ್ಮ ಎಳಿದು ಕೊಂಡು, ಏಳ್ಳಿದೆಲೆ ಮಡಿಸಲಾರಂಭಿಸಿದಳು. ಇಬ್ಬರೂ ಮೂನಾಸವಾಗಿ ದ್ವಾರು. ಅವರಿಗೆ ವಾತನಾಡುವುದಕ್ಕಿಂತ ಮೂನಾಸವೇ ಪರಮ ಸೌಖ್ಯ ವಾಗಿತ್ತು.

“ಇನ್ನು ರಲ್ಲಿ ಬಾಲುತ್ತಿದೆ ಕಬ್ಬಿ. ಸರಸು ಪಳುವುದಕ್ಕೆ ಹೋದಂತು. ಅದರೆ ಅವಕಿಗೆ ಬಬ್ಬಿಳ್ಳೇ ಹೇಳಿಗೆ ಹೋಗಲು ಹೆಚರಿಕೆ. ಇದನ್ನು ತಿಳಿದು ಲೀಕೊಂಡು ತಾರುತ್ತು ತಾಸೇ ಮೊಣಿ ಬಾಲುತ್ತಿದೆ. ಬಾಲು ತಟ್ಟಿದೆನ್ನು ಅವನ ಪರಮಾಮಶ್ವರನಾದ ನಾರಾಯಣರಾವನ ತನ್ನು. “ಮಹಿಳೆ ಒರಿದಿ?” ಎಂದು ಅನಂತು. “ಅಣ್ಣಿ ಈಗಲೇ ನಿಮ್ಮನ್ನು ಕರೆದು, ಕೊಂಡು ಯಾ ಎಂತ ಹೇಳಿದಾನೆ ಬರಬೇಕಂತೆ” ಎಂದು.

ಅನಂತನಾಗೆ ಬಹಳ ಬೇಜಾರಾಯಿತು. ಸರಸೂ ಸಂಗಡ ಸಲಾಲ್ಪ ವರಾದಬೇಕಂದು, ಅವನು ಕೇರನ್ನಾ ಆದಲೂ ಹೋಗಿರಲ್ಲ. ಈಗ ಮನಸೆಯಲ್ಲಿ ಅವನ ಅಕ್ಕಾ, ತಮ್ಮ ಎಲ್ಲರೂ ಮಂಳಿದ್ದರು. ಮನಸೆಯಿಟ್ಟು ಹೊರಡಿ, ಇನ್ನು ಅಲ್ಲ. ಆದರೆ ನಾರಾಯಣನು ಏನೆಂದು ಕೊಳ್ಳುವ ಸಹಿತ್ತು? ಅವನು ಹೊಸ್ತೆಯೇ ಎಂದು “ಎನ್ನು, ರಾಜೀಯವರು ಒಂದನೇಲೆ ರಾಷ್ಟ್ರ ದರ್ಶನವಾಗುವುದೇ ದುರ್ಭಾಗಾದೆ” ಎಂದು. ಇದನ್ನೆಲ್ಲಾ ಯೋಚಿಸಿ ಒಳಗೆ ಹೋಗಿ, “ಸರಸೂ, ನನ್ನ ಸ್ನೇಹಿತ ಪೇರಿಕಳಿಸಿದಾನೆ, ಬೇಗ ಹೋಗಿ ಕಾಲು ಗಂಟಿಯೋಗಿ ಒಂದುಪಡುತ್ತೇನೆ. ಬಾಲು ಯಾಕಿಕೋಗಿ” ಎಂದು ಹೇಳಿ ಮೊರಿ. ಸರಸೂ ಅರೆನುಸ್ನೆಸಿಂದ, ಬಾಲು ಯಾಕಿಕೊಂಡು ಒಳಗೆ ಒಂದಳು. ಅವಕಿಗೆ ಆ ಸ್ನೇಹಿತನ ಮೇಲೆ ತುಂಬಾ ಕೋರಬಂತು. “ಎನ್ನು ಸ್ನೇಹಿತರೋ, ರಾತ್ರಿ ಹತ್ತು ಗಂಟಿ ಯಾದರೂ ಬೆಡುವಲ್ಲ” ಎಂದು ಕೊಂಡಳು. ಏನು ಮಾಡುವುದು? ಅತ್ಯಿಗೆಯವರು ಸಿದ್ದಮಾಡುದ್ದರು. ಅವಕಿಗೆ ಎದ್ದಿರಲು ಬಯಸು. ಮಂಜದ ಪಟ್ಟಿರ ಪಟ್ಟಿಗೆ ಬಾಲು ತೆಗೆಯುಬೇಕು ಎಂದು ಯೋಚಿಸಿ, ಮಂಜದ ಪಕ್ಕಾವಲ್ಲಿದ್ದ ಬೀರು ಬಾಲು ತೆಗೆದುಸೋಡಿದಳು. ಆದಿನ ಲ್ಯಾಬ್ರಿಯಂದ ಅನಂತು ಪುಸ್ತಕ ತಂದಿರಲ್ಲ. ಏನೇನೋ ಯಾಡುಕಿ, ಹಳೆಯ ಮಾಸಪತ್ರಿಕೆಯೊಂದನ್ನು ತೆಗೆದುಕೊಂಡು ಓದಲಾರಂಭಿಸಿದಳು. ಕಿಟಕಿಯಕ್ಕೆ ಸೋಣಿ ಸೋಡಿ ನಾಕಾಯಿತು. ಓದುತ್ತಾ ಇದ್ದಂತೆಯೇ ಅವಳ ಕಣ್ಣಲ್ಲಿ ನೀರು ತುಂಬಿತು.

ಕಧಾವಿವಯ ಇಷ್ಟು: “ಸಾಮಿತ್ರಿಯಂಬ ಹನ್ನೆರಡು ವರ್ಷದ ನೂರ ಯಾಡುಗಿ ತಾಯಿ ಸತ್ತುಕೋಗುತ್ತಾಳೆ. ಅವಕಿಗೆ ಹತ್ತು ವರ್ಷದ

ತಮ್ಮನೆಂಬ್ಬು. ಅವಳು ತಾಯಿಗೋಽಸ್ಥಿರ ಬಹಳ ಅಳುತ್ತಾಳೆ. ಕೊಂಡ  
ದಿನದನೇಲೆ ಅವಳ ತಡೆ ಯೋಗ್ಯ ಪರಸಿಗೆ ಕೊಟ್ಟು ಪವಾಪ ಮಾಡು  
ತಾತ್ತರೆ. ಆದರೆ ಮಂದುವೆಯಾದ ಒಂದೆರಡು ತಿಂಗಳಲ್ಲೇ ಅವಳು ಪಥನೆ  
ಯಾಗುತ್ತಾಳೆ. ಇಷ್ಟರಲ್ಲಿ ತಂದೆ ಏರಡನೆಯ ಮಂದುವೆ ಮಾಡಿಕೊಂಡು  
ಹೆಂಡತಿಯನ್ನು ಅತ್ಯೇಯನ್ನು ಕರೆತರುತ್ತಾನೆ. ಅವರು ಇವರಿಷ್ಟ ರಹಸ್ಯ  
ಬಹಳ ಹಿಂಸೆ ಮಾಡುತ್ತಾರೆ. ಸಾವಿತ್ರಿಯು ವಿಧನೆಯಾದ ಮೇಲುತ್ತೂ  
ಅವಳ ತೊಂದರೆಗೆ ಪಾರನೇ ಇರುವದಿಲ್ಲ. ಅವಳು ಜೀವನದಲ್ಲಿ ಜೆಗ್ಸಪ್ಲೈ  
ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.” ಇದನ್ನು ಓವಿ ಸರಸಗೆ  
ಕಣ್ಣಲ್ಲಿ ಸೀರು ಹರಿಯಲಾರಂಭವಾಯಿತು. ಅವಳು ಎಷ್ಟು ತಪ್ಪಾರೂ  
ಅದು ನೀಲಿಲ್ಲಿ ಇಲ್ಲ.

ಅತ್ಯು ಅಸಂತು ಸ್ನೇಹಿತನ ಮನಿಗೆ ಸೂಕ್ತಿ ಕಾಲು ಗಂಭೀರಾ  
ಯಿತು; ಅರ್ಥ ಗಂಭೀರಾಯಿತು. ಸ್ನೇಹಿತನು ಬಿಡಲೇ ಇಲ್ಲ. ಕೊನೆಗೆ  
ಹತ್ತಾರ್ಥ ಗಂಭೀಗ ಮನಿಗೆ ಹೊರಟು.

“ಸರಸೂ, ಸರಸೂ” ಎಂದು ಕೊಗಿದೆ. ಇತ್ತೀರವಲ್ಲ. ಕಿಟಕಿಯಿಂದ  
ಸೋಡಿತು. ಸರಸು ತಲೆ ಬೆಳಗ್ಗುಸಿಕೊಂಡು, ಮೇಂಬಿನ ಚತ್ತಿರ ಕೊತ್ತಿ  
ದ್ವಿಳು. ಮತ್ತೊಮ್ಮೆ ಕೊಗಿದೆ. ಈಗ ಸರಸೂ ತಭ್ಯಾಸೆಪ್ಪು ಬಾರ್ಲು ತೇಗೆ  
ದ್ವಿಳು. ಅಸಂತು ಅವಳ ಕೃಷಿಯಿದುಕೊಂಡು “ಎನ್ನ ಸರಸೂ, ಇನ್ನು  
ನಿದ್ದೆ ಬಂದಿಲ್ಲವೇ?” ಎಂದೆ. ಇತ್ತೀರವಿಲ್ಲ. “ಬಂದು, ಮೊತ್ತಾಯಿ  
ತೆಂದು ಕೋವಸ್ತೋ? ಅವನು ವನೋ ಸಾತನಾಂಧಿಸುತ್ತಾ ಕೂಡಿ,  
ಬಿಟ್ಟು; ಬಿಡಲೇ ಇಲ್ಲ” ಎಂದೆ. ಆಗಲೂ ಹರ್ವಾನ. ಇಷ್ಟರಲ್ಲ ಅಸಂತುವನ  
ಕ್ಷೇತ್ರೋತೆ ಒಂದು ತೊಟ್ಟು ಕಣ್ಣೀರು ಬತ್ತು. ತಕ್ಕುಣ ಜಕ್ಕಿತನಾದೆ.  
“ನಕ್ಕಿ ಸರಸೂ ಅಳುತ್ತಿದ್ದೀ? ಸಿದ್ದೆ ಮಾಡುವ ರದಾಗೆತ್ತಿ? ಅಕ್ಕ ಬಾಗಿಲು  
ತೆಗೆಯುತ್ತಿದ್ದುಳು” ಎಂದೆ. ಸರಸೂ ಈಗಲೂ ಮಾತನಾಡವಿಲ್ಲ. ಹರ್ವಾನ  
ವಾಗಿ ಅಳುತ್ತಿದ್ದುಳು. ಅಸಂತು ಯೋಜಿಸಿದ “ಇವಳು ತಾಯಿಯ  
ಮನಿಯನ್ನು ಬಿಟ್ಟುಬಂದು ಸ್ವಲ್ಪದಿನಗಳಾಗಿವೆ. ಬಹುರಳಿ ಅಲ್ಲಿನ ನೀನಿವು  
ಬಂದಿರಬಹುದು. ತಾಯಿಯನ್ನು ಸ್ವಲ್ಪದಿನಗಳಿಂದಿನಿಸಿರಬಹುದು.”

೪

೫

೬

೭

೮

ఆ అవన మంసస్న కరగితు. అవళున్న హత్తిరక్షు కరెదుకొండు  
మృదువాగి హేళిద : “ తాటియన్న జ్ఞానిసిసేండియా ? సీను  
లీ సోఎడబీచెందరు, నాను యావాగ బీచాదరూ కరెదుకొండు  
హోఎగుత్తేని.” అవళు అవన భుజదమేలొరాకొండు సుమృ  
నిద్దళు. అనంతు హేళిద “ ఆక్షు ఏనాదరూ అందఫే ? ” సరసు  
తలేయల్లు డిసిదళు.

అనంతు ఏనోఎ యోజిసుత్తా మేచిన రాడె సోఎడిద.  
వాసపత్రిచేయు ఆధ్య తెరిదిట్టిదే. ఆదరల్నిన కథేయ హెసరు  
ఒదిద. అవనూ ఆ కథేయన్న ఓదిద్ద, ఆదర అవసగే ఇష్టు వ్యుసన  
వాగిరల్ల. ఏనోఎ ‘ట్రాజీడి’ ఎందుకొండుచట్టిద్ద. సరసు  
అదన్న ఓది, ఆదరల్లిద్దంతి సవపన్నూ అనుభవిసిదంతి అఖుత్తా  
ఛెందు తిళియితు. అనంతు అవళ కణ్ణీరొరిసి, ముంగురుళన్న  
సరివాడుత్తా హేళిద : “ హుళ్లో, కతె ఓది ఇష్టు అఖుత్తా  
రేసే ? ఇన్న మేలీ ఇంధా కతెగళన్న ఓదబీడ. నాను ఒళ్లీయ  
పుస్తకగళన్న తందు కొడుత్తేని.”

సరసు అనంతువిన తోళ సరేయల్లో సిద్దేవాడిదళు.

ఒందు ఉపవాసద దిన అనంతూగి అవక్కు రచ. అవను  
బెళగ్గి స్వాసమాది కాఫి తెగిదుకొండు యారోఎ స్నేహితర  
మనిగి హోద. సరసు అడిగి వాడుత్తిద్దళు. రుస్మోందావరే  
గంచియాయితు. అడిగియేనోఎ ముగియుత్తాబంతు. ఆదరే  
మసాలే పుడి బేకాగిత్తు. ఆదు అవళిగి సిక్కువహాగిరల్ల.  
అత్తిగియవరన్న ఎరదుసల చేళిదళు. అవరేనోఎ చేలసదల్లిద్దరు.  
తెగిదు కొడలిల్ల. అష్టుహోత్తిగి అనంతు బండ. “ ఇన్న  
అడిగియాగిల్లవే ? ” ఎండ. అత్తిగి బేగ ఎద్దు మసాలేపుడి  
తెగిదుకొట్టరు. సరసు అడిగి పూర్ణిసి ఎలిహాకి ఉఱటక్కే ఎచ్చిసి  
దళు. తన్న అడిగియాగిద్దరూ మసాలే పుడి బేగ కొడలిల్లవెందు  
అవళిగి కోఎపబందిత్తు. అనంతు ఉఱటక్కే కుళితుకొండ.

ಇಲ್ಲಿಗೆ ಬಂದು ಮೂರು ತಿಂಗಳಾಗಿದ್ದರೂ, ಬಂದು ದಿನವೂ ಸರಸೂ ೧೦೫ ಅಡಿಗೆ ಮಾಡಿರಲಿಲ್ಲ. ಅವಳಿಗೆ ಎಂದೂ ಅಡಿಗೆಮಾಡಿ ಅಬ್ಯಾಸವಿಲ್ಲ. ಅನಳ ಮುಖವೆಲ್ಲ ಕೆಂಪಾಗಿಹೋಗಿತ್ತು. ಯಾರು ಏನೆನ್ನು ವರೋ ಎಂಬ ಭಯ ಬೇರೆ. ಆದರೆ ಅಡಿಗೆಯೇನೋ ಜೆನ್ನಾಗಿತ್ತು. ಅನಂತುವಿನ ಉಟ ಪೂರ್ವೆಸುತ್ತಾ, ಬಂತು. ಅವನು “ಸರಸೂ ನೀಸೂ ಕೂತುಕೋ” ಎಂದ. “ಆಗಲಿ” ಎಂದಳು. ಇನ್ನೊಂದು ಸಲ ಹೇಳಿದ. “ಎನವಸರ ಕೂತರಾಯ್ತು” ಎಂದಳು. ಅನಂತು ತಾನು ಹೊತ್ತಾಗಿ ಬಂದುದಕ್ಕೆ ಹೀಗೆ ಹೇಳುತ್ತಾಳೆಂದು ರೇಗಿಕೊಂಡು “ನೀನು ಮುಂಚಿಯೇ ಉಟವಾಡಬೇಕಾಗಿತ್ತು, ಯಾರು ಬೇಡ ಇಂದರು” ಎಂದು, ಇನ್ನೂ ಒಂದೆರಡು ತ್ರಿತ್ತು ಇವಾಗಲೇ ಉಟಬಿಟ್ಟು ಹೊರಟುಹೋದ.

ಸರಸೂಗೆ ವ್ಯಾಸನವಾಯಿತು. ಅವಳಿಗೆ ಅವನು ಬೇಗ ಬರಲಿಲ್ಲ ವೆಂದು ಖಂಡಿತ ಕೋಪವಿರಲಿಲ್ಲ; ಹೊತ್ತಾಗಿ ಬಂದರೂ, ತನ್ನ ಅಡಿಗೆ ಯಾಗಿರಲಿಲ್ಲವಲ್ಲ ಎಂದು. ಇಷ್ಟಕ್ಕೇ ಇನ್ನು ಕೇಳಿಪ ಬರುತ್ತಿಂದು ಅವಳು ಎಣಿಸಿರಲಿಲ್ಲ. ಅವಳು ಉಟ ಮುಗಿಸಿ, ಎಲೆ ಅಡಿಕೆ ತಟ್ಟಿ ತೆಗೆದು ಕೊಂಡು ರೂಪುನೊಳಗೆ ಹೊಡಳಿಸಿ, ಅನಂತು ಹೇಪರು ಓದುತ್ತಾ ಇದ್ದ. ಅವಳು ಸ್ವಲ್ಪ ಹೆಡರಿಕೊಂಡೇ ಬಳಗೆ ಹೊಗಿ, ಅಡಿಕೆಯನ್ನು ಕೊಡು ವುದಕ್ಕೆ ಹೊಡಳಿಸಿ. ಆದರೆ ಅನಂತು ಅವಳ ಕಡೆ ತಿರುಗಿ ಸಹ ನೋಡಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ, ತಾನೇ ಒಂದೆರಡು ಎಲೆ ಮಣಿಸಿ ಹಾಕಿಕೊಂಡು ಎಲ್ಲಿಯೋ ಹೊರಟುಹೋದ.

ಪ್ರತಿಸಿತ್ಯ ಅಡಿಕೆಲೆ ಹಾಕಿಕೊಳ್ಳುವುದೇ ಅರ್ಥಗಂಟಿಯಾಗುತ್ತಿತ್ತು. ಆಗ್ನೇಸಿಗೆ ಹೊಗುವಾಗ ಎಷ್ಟು ಹೊತ್ತಾಗಿದ್ದರೂ, ಅನಂತು ಸರಸು ಕೂಟ್ಟಿ ಅಡಿಕೆಲೆಯನ್ನು ಹಾಕಿಕೊಳ್ಳದೆ ಹೊಗುತ್ತಿರಲಿಲ್ಲ. ಅಂಥವನು ರಚ್ಚಿದ, ಈ ದಿನ ಸಣ್ಣ ಮಾತಿಗೆ ಇಷ್ಟ ಹೊಪ ಮಾಡಿ ಕೊಂಡು ಹೊರಟುಹೊಡದ್ದು ಸರಸೂಗೆ ಎಷ್ಟು ವ್ಯಾಸನವುಂಟು ಮಾಡಿರಬಹುದು? ಅವಳು ಸ್ತುಬ್ಧಾಗಿ ಕೂತುಬಿಟ್ಟಿಳು.

ಅವಳು ಅಡಿಕೆಲೆ ಹಾಕಿಕೊಳ್ಳಲಿಲ್ಲ. ಅವಳು ಯೋಚಿಸಲಾರಂಭಿಸಿದಳು. “ನಾನು ಮಾಡಿದ ತಪ್ಪ ಏನು? ಏತಕ್ಕೆ ಇಷ್ಟ ಹೊಪಿಸಿ ಕೊಂಡರು?” ಎಂದು. ಆದರೂ ತಾನು ಮಾಡಿದ್ದ ತಪ್ಪೆಂತಲೂ, ಈ ಶ್ರೀ ಸ್ವಲ್ಪ ಮೇಲೆ ಯಾಗಿ

“ ಬಸದ ತಪ್ಪು ಕ್ಷಮಾಸಲ್ಪಟ್ಟರೆ, ಮೂಂದೆ ಎಂದೂ, ಇಂಥಾ ತಪ್ಪಿಗೆ ಅವಕಾಶ ಕೊಡುವುದಿಲ್ಲವೆಂದೂ, ಬಾರಿಬಾರಿಗೂ ತನ್ನಸ್ನೇ ಹಳಿದು ಕೊಂಡಳು. ಹಾಗೇ ಅವಕಿಗೆ ಅಳು ಒಂತು. ಆದರೆ ಸ್ವಲ್ಪ ಕೊತ್ತನಲ್ಲಿಯೇ ಅತ್ಯಿಗೆಯವರು ಅವಳನ್ನು ಕರೆದರು. ಸರಸು ತಟ್ಟನೆ ಕಣ್ಣೂ ರೆಸ್ಕೊಂಡು ಹೋಗಿ, ‘ ಏನು ’ ಎಂದಳು.

“ ಏನೂ ಇಲ್ಲ, ಈ ಕಾಬೂಲ್ ದ್ವಾರಕ್ಕೆ ಹಣ್ಣುಗಳನ್ನು ಅನಂತೂಗೂ ಕೊಟ್ಟು ನೀನೂ ತೆಗೆದುಕೊಂಡೀ ” ಎಂದು ಅವರು ಹಣ್ಣಿನ ತಪ್ಪಿಯನ್ನು ಕೊಟ್ಟರು. ತಪ್ಪಿಯನ್ನು ತಂದು ಹೇಜಿನಹೇಳಿಟ್ಟಳು. ಅವಳು ಬಂದು ಹಣ್ಣಿನ್ನೂ ತಿನ್ನಲಿಲ್ಲ. ಅವಕಿಗೆ ಏನು ಕೆಲಸ ಮಾಡಲೂ ಮನಸ್ಸು ಬರಲಿಲ್ಲ. ಹೀಗೆ ಉಗಂಟಿಯಾಯಿತು. ಅನಂತೂ ಮನೆಗೆ ಬಂದ.

ಅತ್ಯಿಗೆಯವರು ಸರಸುವನ್ನು ಕೊಗಿ “ ತಪ್ಪಿ ತೆಗೆದುಕೊಂಡು ಬಾ, ಅನಂತೂಗೆ ಕೊಡುವಿಯಂತೆ ತಿಂಡಿನ ” ಎಂದರು.

ಆದರೆ ಸರಸು ಬರುವ ಹೊದಲೀ, ಅನಂತುವೇ ತಪ್ಪಿ ತೆಗೆದು ಕೊಂಡು ಸ್ವಲ್ಪ ತಿಂದ ಶಾಸ್ತ್ರಮಾಡಿ, ತಿರುಗಿ ಹೊರಟುಹೋದ. ಅತ್ಯಿಗೆಯವರು ಸರಸುವಿಗೂ ತಿಂಡಿ ಕೊಟ್ಟರು. ಅವಳು ಹೇಗೆ ತಿನ್ನಬಲ್ಲಳು? ಆದರೆ ಅತ್ಯಿಗೆಯವರೇನೆಂದುಕೊಳ್ಳುವರೋ ಎಂದು ಭಯ. ತಿಂಡಿಯ ತಪ್ಪಿಯನ್ನು ತೆಗೆದುಕೊಂಡು ಹೋಗಿ ಚೀರುವಿನಲ್ಲಿಟ್ಟಳು.

ಇಗಂಟಿಯಾಯಿತು. ಆಗ ಅದೇ ಉರಿನಲ್ಲಿದ್ದ ಅನಂತುವನ ಸೋದರತ್ತೆ ಲಕ್ಷ್ಮೀಭಾಯಿಯವರು ಬಂದರು. ಸರಸು ಇನ್ನೂ ಒಡೆಹಾಕಿಕೊಂಡಿರಲಿಲ್ಲ. ಮನೆಗೆ ಒಸರು ಬಂದಾಗ ಸರಿಯಾಗಿರಬೇಕೆಂದು ಕೊಂಡು, ತಕ್ಕಣ ಎದ್ದೂ ಮುಖ ತೊಳಿದುಕೊಂಡು ತಲೆಬಾಚಿಕೊಂಡಳು. ಆದರೂ ಲಕ್ಷ್ಮೀಭಾಯಿಯು ಇವಳ ಮುಖದಲ್ಲಿನ ಬಿಡಲಾವಣೆಯನ್ನು ಕಂಡುಹಿಡಿದರು.

ಕೇಳಿದಳು, “ ಅನಂತು ಎಲ್ಲಿ? ಇವತ್ತು ರಜಾ ಅಲ್ಲವೇ? ವಾಕಿಂಗು ಜೋಗುವುದಿಲ್ಲವೇ? ಅದಕ್ಕೇ ಮುಖ ಸಪ್ಪಗಿದೆ ಅಂತ ಕಾಣುತ್ತೇ ”

ಎಂದು ಹೃತ್ಯೈಗಳ ಮಂಭಿಯನ್ನೇ ಕರೆದರು. ಸರಸು ಅಡಕ್ಕೆ ಏನು ಇತ್ತರ ಕೊಡಬಲ್ಲಳು? ಅವಳು ವಾತಾಡಲ್ಲಿ. ಲಕ್ಷ್ಮೀಬಾಯಿಗೆ ಬೇಸರಿಕೆ ಯಾಯಿತು. ಅವರು ಬಂದಾಗೆಲ್ಲಾ ಅನಂತು ಮನೆಯಲ್ಲಿರುತ್ತಿದ್ದು. ಅವನೂ ಸರಸೂ ಬೇಕಾದಪ್ಪು ಮಾತನಾಡುತ್ತಿದ್ದರು. ಆದರೆ ಇವತ್ತು ಏನೂ ಇಲ್ಲ. ಅನಂತು ಮನೆಯಲ್ಲಿಲ್ಲ. ಸರಸೂ ಮಾತಿಲ್ಲ. ಆದಿದರೂ ಬಲವಂತವಾಗಿ ಬಂದರೆಡು, ಅಷ್ಟು. ಅವಳವುಂಬಿ ಆರು ತಿಂಗಳು ಜಳಿಬ್ಬರ ಅನುಭವಿಸುತ್ತಿದ್ದವರಂತಿತ್ತು.

“ಏನು ಸರಸೂ? ಏಕೆ ಸಷ್ಟಗಿದ್ದೀ? ಮೈ ಸ್ವಸ್ಥವಿಲ್ಲವೇ?”

ಸರಸು ತೇಲಿಸಿ ಮಾತನಾಡುತ್ತಾತ್ತ, “ಸ್ವಸ್ಥವಿಲ್ಲದೇ ಏನು” ಎಂದಳು.

ಅವರು ಸ್ವಲ್ಪ ಹೊತ್ತು ಕೊತ್ತಿದ್ದು ಹೊರಟುಹೊದರು. ಸರಸು ಎದ್ದು ಮನೆಕೆಲಸಗಳನ್ನು ಮುಗಿಸಿ, ಅನಂತವಿಗಾಗಿ ಕಾಯುತ್ತಾತ್ತ ಕುಳಿತ್ತಳು. ಅತ್ತಿಗೆಯವರು ಪುರಾಣಕ್ಕೆ ಹೋಗಿದ್ದರು. ಎಂಟು ಗಂಟೆಯಾಯಿತು. ಯಾರೂ ಬರಲ್ಲ.

ರಾತ್ರಿ ಏ ಗಂಟಿಗೆ ಅನಂತು, ಅತ್ತಿಗೆ ಇಬ್ಬರೂ ಮನೆಗೆ ಬಂದರು. ಅನಂತು ಬಂದವನೇ ಎಲೆ ಹಾಕು ಎಂದ. ಸರಸುವಿಗೆ ಅಷ್ಟಕ್ಕೆ ಕ್ರಿಪ್ತ ಯಾಯಿತು, ಮಾತನಾಡಿಸದನಲ್ಲಾ ಎಂದು. ಗಳ ಗಂಟೆಯಿಂದ ತ ಗಂಟೆಯ ವರೆಗೆ ಮಾತನಾಡಿಸದಿದ್ದುದರಿಂದ ಅವಳು ಭೂಮಿಗೆ ಇಳಿದು ಹೋಗಿದ್ದಳು. ಎಲೆ ಹಾಕಿದಳು, ಉಂಟವಾಯಿತು. ಅನಂತು ರೂಮಿನಲ್ಲಿ ಶಚಿಫೀರ್ ಮೇಲಿ ಕೊತು ಹೇಪರ್ ಬೀದುತ್ತಿದ್ದು.

ಮಧ್ಯಾಹ್ನ ಮನೆಬಿಟ್ಟು ಸ್ನೇಹಿತ ನಾರಾಯಣರಾಯರ ಮನೆಗೆ ಹೊದ. ಅವರು ಮಲಿನಾರ್ಥರೆಂದು ಇತ್ತರಬಂತು. ಇನ್ನೆಲ್ಲೋ ದೇ ಹೊದ. ಒಳ್ಳೆಯ ಸ್ನೇಹಿತರು ಯಾರೂ ಸಿಕ್ಕಲಿಲ್ಲ. ಕೊನೆಗೆ ಎಲ್ಲೆಲ್ಲೋ ಇ ಮಾತಾಡಿಕೊಂಡು ಬಬ್ಬನೇ ಬರುತ್ತಾ ಇದ್ದು. ದಾರಿಯಲ್ಲಿ ಲಕ್ಷ್ಮೀ ನೈಸ್ತು ಚಾಯಿ ಎದುರಿಗೆ ಬರುತ್ತಿದ್ದರು. ತನ್ನ ಯೋಜನೆಯಲ್ಲಿ ಅವರನ್ನು ನೊಡಲಿಲ್ಲ. ಅವರೇ ಹತ್ತಿರ ಬಂದು ಮಾತನಾಡಿಸಿದರು:

ಾ

ಇ

ನೈಸ್ತು

ನೈಸ್ತು

ಯಾ

ಗ

ಲ

“పను అనంతూ, సోఎడిదరూ హాగే యోగుత్తిచ్చీ  
యల్లా. ఇస్తేను దొడ్డ కెలసవాయితు, దొడ్డ మనుష్ణనాదే,  
సమ్మచేలల్లా ఈగే జాల్ పక్చిరుత్తే?”

ఆనంతు ఎళ్ళ త్త. జేతరిసికొండు “ ఇలల్ అత్త, ఎలోల్  
సోఎడల్లు, ఆష్ట” ఎంద.

లక్ష్మిభాయి “ ఎష్టో దినదిండ నీను సమ్మ మనిగే  
బరల్లు, బా ” ఎందు కరెచుకొండు హోదరు. అల్లి కాస్మియూ  
ఆయ్యు. ఆనంతు మంకాగియే ఇద్ద. లక్ష్మిభాయి కేళిదధు:

“పను అనంతూ, ఇవక్కు ఇష్టు యోఇచునే? సమ్మ మనిగే  
హోగిచ్చే. నీనూ ఇరల్లు; సరసూ తుంబా సప్పొద్దుళు; సరి  
యాగి మాతాడల్లు. పను, ఇచ్చురూ సేరి ఆలోఇచనామాత్ర  
దిండ, పుహూలయ బెట్ట వస్తే ఇరువంతి కాబుత్తే. పకే సరసూగే  
మ్యులి సరియిల్లవే? ”

ఆనంతు తస్త సోఎడరత్తియెదులిగే పనన్నో ఒళ్ళిచుత్తిర  
లిల్ల. ఆవను బెళ్గిసిండ సాచెద ఏషయివస్తు యేళి ఇ గంటిగి వునే  
బట్టివను ఇన్నో యోగిల్లవెంద. లక్ష్మిభాయిగే కోప  
బందరూ ఆవను తప్పున్న ఒప్పికేండ్రిండ స్ఫుర్తి సమాధాన  
వాయితు.

“పను అనంతూ, నీను ఇష్టు విద్యావంతనాగి, ఆవళు  
వాడిద సణ్ణ తప్పిగే ఇష్టు నోయిసబారదు సోఎదు. ఆవళిస్కూ  
జిక్కు యుడుగి. తాయితందిగళన్న బట్టిందు స్ఫుర్తి దినసగళా  
గివే. ఆవళు బందువేళి తప్పువాడిదరూ క్షేపుసు, తిళివళికే  
హేళు. నాను ఆవళ పరవాగా వాదిసుత్తేనేందు తోయబేడ.  
ఆవళు బందు దినదల్లియే ఎష్టు సోరగిహోగిద్దాళిందు నిమ్మ  
గండసర దృష్టియల్లి కండుభిదియలారిం ” ఎందరు ఆవరు.

ఆనంతు పేవరు ముచ్చి ఇచ్చేలల్లా యోఇచినత్తు మలగి  
గొండ ద్వాగ సరసు ఒళగి బందళు. బందవళు బాగిలన్న హాకిదళు.

ಹಾಲನ್ನೂ ಅಡಿಕೆ ಎಳೆ ತಟ್ಟಿಯನ್ನೂ ಮೇಜಿಸಮೇಲಿಟ್ಟು, ಹಾಬನ್ನು ೮೭  
ಬಟ್ಟಲಿಗೆ ಬಗ್ಗಿಸಿದಳು. ಅದರೆ ಅದನ್ನು ಕೊಡುವ ಧೈಯ ಅವಕಿಗಾಗ  
ಲಿಲ್ಲ ಸುಮ್ಮನೆ ಸಿಂತಿದ್ದಳು. ಅಸಂತೂ ಆಶೋಜನಾಶರಂಗಳಿಂದ  
ಜಾಚಿಗೆ ಬಂದು ಕಣ್ಣಬಟ್ಟ ಸೋಡಿದ. ಸರಸು ಅಪರಾಧಿಯಂತೆ ತಲೆ  
ತಗ್ಗಿಸಿಕೊಂಡು ಸಿಂತಿದ್ದಳು. ಅಸಂತುವನ ಮನಸ್ಸು ಕರ್ರಿತು. ಅವನು  
“ಸರಸೂ ಏಕೆ ಸಿಂತಿದ್ದೀ? ಹಾಲು ಕೊಡು. ಆರಿಷೋಗುವುದಿಲ್ಲವೇ?”  
ಎಂದು ಹೇಳಿದ.

ಅವಳು ಹಾಲು ತಂದುಕೊಟ್ಟಳ್ಳು. ಕುಡಿದು “ಸೀಸೂ ತೆಗೆ  
ದುಕೋಇ” ಎಂದ. ಸುಮ್ಮನಿದ್ದಳು. ಅಸಂತು ತಾನೇ ಎಷ್ಟು ಹಾಲನ್ನು  
ಬಗ್ಗಿಸಿಕೊಟ್ಟು ಹೇಳಿದ:

“ಏಕೆ ಸರಸೂ, ಹಾಲು ತೆಗೆದುಕೊಸ್ತುವುದಿಲ್ಲವೇ? ನನ್ನ ಮೇಲೆ  
ಕೋಪವೇ?”

“ಕೋಪವೇಕೆ?” ಎಂದು ಗದ್ದಿದ ಸ್ವರಂದ ಹೇಳಿದಳು. ಬೆಳ್ಗಾ  
ಸಿಂದ ಅಡ್ಡಿಪಡಿಸಿದ ಕಣ್ಣೀರು ಕಾಳಿಯೆಯಾಗಿ ಹರಿಯಿತು. ಅಸಂತು  
ಅವಳನ್ನು ಹತ್ತಿರ ಕರೆದುಕೊಂಡು ಹೇಳಿದ:

“ಸರಸು, ನನ್ನದು ತಪ್ಪಾಯಿತು ಸೋಡು. ಏನೋ ಕೋಪದಲ್ಲಿ  
ಹಾಗೆ ವಾಡಿದೆ. ಮರೆತುಬಿಡು. ನಾನು ತಪ್ಪನ್ನು ಒಮ್ಮೆಕೊಂಡ ಮೇಲೂ  
ಸಿನಗೆ ಕೋಪವೇ?”

ಸರಸು ಸುಮ್ಮನೆ ಅವನ ಶೋಳ ಮೇಲೊರಿಕೊಂಡಿದ್ದವಳು  
ಹಾಗೇ ಸಿದ್ದ ವಾಡಿದಳು.

ಸಾಯಂಕಾಲ ಅಸಂತು ಅಫೀಸಿಸಿಂದ ಬರುವ ಹೊತ್ತು. ಸರಸು  
ವಾಂಗಿಭಾತು, ಕಾಫಿ, ಮಾಡಿಟ್ಟು ಒಡೆ ಯಾಕಿಕೊಳ್ಳುತ್ತಾಗಿ ಗಡಿಯಾರದ  
ಕಡೆ ಸೋಡಿದಳು. ಇಲ್ಲಿ ಗಂಟೆ. ಏಕೆ ಇನ್ನೂ ಬರಲಿಲ್ಲ? ನಿತ್ಯ ಇಲ್ಲಿ ಗಂಟೆಗೆ  
ಬರುತ್ತಿದ್ದರಲ್ಲ, ಎಂದುಕೊಳ್ಳುತ್ತಾಗಿ ತಿಂಡಿಯನ್ನು ತಟ್ಟಿಗೆ ಹಾಕಿ  
ಮೇಜಿನ ಮೇಲಿಟ್ಟು, ಇಸ್ತ್ವಿಂದು ತಟ್ಟಿಯನ್ನು ಮೂಚ್ಚಿಟ್ಟಳು. ಅಸಂತು  
ಹಾನಿಗೆ ಬರಲಿಲ್ಲ. ಅಷ್ಟರಲ್ಲಿ ಅತ್ಯಿಗೆಯವರು ಕಾಗಿದಂತಾಯಿತು.  
ಸರಸು ಒಳಗೆ ಹೋಗಿ ‘ಹನು’ ಎಂದಳು.

ಗ “ಅನಂತೂ ಬರಲಿಲ್ಲವೇ ?” ಎಂದರು. ಸರಸೂ, ‘ಇಲ್ಲ’ ಎಂದಳು. “ನನಗೆ ಕಾಲು ತುಂಬಾ ನೋವು. ಇದಿನದಿಂದ ಹೇಳಿದರೂ ಬೈಷಣ ತರಲ್ಲ. ನನಗೆ ಟೊಯಿಲೆ ಬಂದರೆ ಯಾರಿಗೆ ಏನು ?” ಎಂದು ಸರಳಶಾರಂಭಿಸಿದರು.

ಸರಸುವರೆಗೆ ಪತ್ತಿಸಿದೆಯನ್ನು ಕೇಳಿ ಕೇಳಿಪ ಬಂತು. ಅನಂತೂಗೆ ಆಸ್ತುತ್ತಿಗೆ ಹೋಗುವುದಕ್ಕೆ ಯಾವಾಗ ಬಿಡುವು ? ಬೆಳಗಿನಲ್ಲಿ ಆಫೀಸಿನ ಕಾಗದಪತ್ರಗಳನ್ನು ನೋಡುತ್ತಿರುವನು. ಗು ಗಂಟಿಗೆ ಆಫೀಸಿಗೆ ಹೋದರೆ, ಮನಸೆಗೆ ಬರಲು ಜಿ ಗಂಟಿಯಾಗುವುದು. ಬಂದು ವೇಳೆ ತಂದರೆ, “ಆಸ್ತುತ್ತಿಯ ಬೈಷಣ ನನಗೀಕೆ ?” ಎಂದು ಅವರು ತೆಗೆದು ಕೊಳ್ಳುತ್ತಿರಲ್ಲ. ಹೀಗಿದ್ದೀ ಬೈಷಣ ತರಲಿಲ್ಲವೆಂದು ಹೇಳುವರಲ್ಲಾ ಎಂದು ಕೇಳಿಪ ಬಂತು. ಇಂತ್ಯು ಹೊತ್ತಿಗೆ ಅನಂತು ಮನಸೆಗೆ ಬಂದ. ಬಂದವನು, ಅಕ್ಕನನ್ನು ಕುರಿತು, “ಏನಕ್ಕಾಂತ್ಯ, ಇವತ್ತು ಕಾಲು ನೋವು ಹೇಗಾದೆ” ಎಂದ.

ಅದಕ್ಕಿರು, “ಏನೋ ಹಾಗೇ ಇದೆ. ಹೋಗುವುದಕ್ಕೆ ಬೈಷಣಿ ತಂದು ಕೊಟ್ಟಿರಾರು ? ಹಚ್ಚಿದವರಾರು ? ಸಸ್ಯಂತಹವಳಿಗೆ ಬಂದರೆ ಯಾರು ವಿಚಾರಿಸುತ್ತಾರೆ ?” ಎಂದು ದೊಡ್ಡ ಖಪನಾಗ್ರಸ ವಾಡಿಮುಖ ತಿರುಗಿಸಿಕೊಂಡರು.

ಅನಂತುಗೆ ಬೇಜಾರಾಯಿತು. ಬೆಳಗಿನಿಂದ ಕೆಲಸವಾಡಿ ಆಯಾಸ ಪಟ್ಟು ಮನಸೆಗೆ ಬಂದ ತಕ್ಷಣ ಹೀಗೆ ಹೇಳಿದರೆ, ಯಾರಿಗೆ ಬೇಜಾರಾ ಗುವುದಿಲ್ಲ ? ಅವನು ಸ್ವಲ್ಪಹೊತ್ತು ನಿಂತಿದ್ದು, ಹಾಗೇ ಎಲ್ಲಿಯೋ ಹೊರಟುಹೋದ.

ಸರಸು ಪತಿಯು ಮನಸೆಗೆ ಬಂದನೆಂದು ಸಡಗರದಲ್ಲಿ, ಕಾಫಿ ಬೆರ ಸುವುದಕ್ಕೆಂದು ಒಳಗೆ ಹೂಡುಳು. ಅವನು ನಿತ್ಯ ಮನಸೆಗೆ ಬಂದು, ಸ್ವಲ್ಪ ಸುಧಾರಿಸಿಕೊಂಡಸುತ್ತರ ಬಚ್ಚೆ ತೆಗೆದು, ತಿಂಡಿ ತಿನ್ನವ ಪದ್ಧತಿ. ಹಾಗೆಯೇ ಎಂದು ಸುಮತ್ತನಿದ್ದಳು. ಆದರೆ ಅನಂತುವಿನ ಸುಳ್ಳವೇ ಇಲ್ಲ. ಮುಖ ತೊಳೆದುಕೊಳ್ಳುತ್ತಿರಬಹುದೆಂದು ಬಜ್ಜಲ ಮನಸೆಗೆ

ಹೋಗಿ ಸೇರಿದಿರಖು. ರಾಮಿನಲ್ಲಿ ಸೇರಿದಿರಖು, ಬಟ್ಟೆ ಬಚ್ಚೆ ದಂತೆ ಕಾಣಲಿಲ್ಲ. ಮನೆಯಲ್ಲಿ ಎಲ್ಲಿಯೂ ಇಲ್ಲ. ಸರಸುವರ್ಗೆ ಗಾಬರಿಯಾಯಿತು ಎಲ್ಲಿ ಹೇಳಿದನೆಂದು. ಅತ್ಯಿಗೆಯವರು:

“ನಾನು ಕಾಲು ಸೇರಿವು, ಬೈಷಧ ತರಲಿಲ್ಲ ಎಂದೆ, ಅಷ್ಟಕ್ಕೇ ಕೊಪ ಬಂತೇಸೋ? ಎಲ್ಲಗೋ ಹೇರಬೇಹೇಡ ” ಎಂದರು.

ಸರಸು ಈಗ ಏನು ವಾಡುವುದು? ಅವನನ್ನು ಹುಡುಕಿತರಲು ಸಾಧ್ಯವೇ? ಹಾಗೇ ಎದುರುಸೇರಿಡುತ್ತಾ ಕುಳಿತಳು. ಆರು ಗಂಟೆಯಾಡೆಯಿತು. ಇಷ್ಟ ಹೊತ್ತಿನಮೇಲೀ ಬಂದರೂ ತಿಂಡಿ ತಿನ್ನುವದಿಲ್ಲ. ಹೇಗಲಿ, ಬೇಗ ಅಡಿಗೆ ವಾಡೋಣ ಎಂದುಕೊಂಡು, ತಿಂಡಿಯನ್ನು ವಾತ್ತಿಗೆ ಹಾಕಿ ಮುಖ್ಯ ಟ್ರೈ, ಅಡಿಗೆ ವಾಡಿದಳು. ಅಟಿಗೆಯಾಯಿತು ಹಾಸಿಗೆ ಹಾಕಿ, ಅನಂತುಗೆ ಕಾಯುತ್ತಾ ಕುಳಿತಣು..

“ಅವನಿಗೆ ಏನು ಕೆಲಸಪೋ ಪಸೋ. ಎಲ್ಲಿಯೋ ಹೋಗಿರ ಬಹುದು. ನೀನು ತಿಂಡಿ ತಿನ್ನು. ಏಕೆ ಉಪವಾಸಪದ್ಭೇಯೇ?” ಎಂದು ಅತ್ಯಿಗೆಯವರು ಹೇಳಿದರು.

ಆದರೆ ಅವಳು ತಿನ್ನಲಿಲ್ಲ. ಹಾಗೇ ಕಾಯುತ್ತಾ ಕುಳಿತಣು. ಅನಂತು ಇಲ್ಲಿ ಗಂಟಿಗೆ ಮಲ್ಲಿಗೆ ಹಾವಿನ ಕುಞ್ಚುನ್ನು ತೂಗಾಡಿಸುತ್ತಾ ಬಂದ. ಬಂದವನು ಜೀಬಿಸಿಂದ ಬಂದು ಪ್ರಾಳ್ಯಣ ಬೈಷಧವನ್ನು ತೀಗೆದು,

“ಸರಸೂ, ಈ ಬೈಷಧವನ್ನು ಹೊದಲು ಅಕ್ಕನಿಗೆ ಕೊಟ್ಟು ಆಮೇಲೆ ಏಲೆ ಹಾಕು” ಎಂದು.

ಆವಳಿಗೆ ಹೂ ಸೇರಿದಾಗಿಸಿಂದ ತುಂಬಾ ಸಂತೋಷ. ಹೂ ತರಬೇಕಾದರೆ ಅವನ ಪುಸಸ್ಸು ಸರಿಯಾಗಿರಬೇಕೆಂದು ಗೊತ್ತು.

ಅನಂತು ಉಬ್ಬಮಾಡಿ ಹೊರಗೆ ಬಂದ. ಆಗ ಅಕ್ಕು “ಏಕೆ ಅನಂತೂ ಇಷ್ಟ ಹೊತ್ತು? ನೀನು ಆಫೇಸಿಂದ ಬರುವ ಹೊತ್ತಿಗೆ ತಿಂಡಿ ಮಾಡಿಟ್ಟು ಸರಸೂ ಕಾದುಕೊಂಡಿದ್ದಳು. ನೀನು ಹಾಗೇ ಹೇರಬೇಣಿತ್ತು. ಅವಳೂ ಬೇಳಿಗೆ ಉಬ್ಬಮಾಡ್ದು. ಇದುವರೆಗೂ ಉಪವಾಸ ಪದ್ದುಳು. ನಾನು ತಿಂಡಿ ತಿನ್ನು ಅಂತ ಹೇಳಿದೆ. ತಿಂದ ಹಾಗೆ ಕಾಣಲಿಲ್ಲ” ಶ್ರೀ

“ ಈ ಎಂದರು. ಅನಂತು ಸುಮತ್ತಿನೆ ರೂಪಿಸೋಳಗೆ ಹೋದ. ಅವ್ಯಾಸ ಜೊತ್ತಿಗೆ ಸರಸುವೂ ಉಟಪುಗಿಸಿ ಹೋದಳು.

ಅಗ್ಗಿ ಅನಂತು “ ಏಕೆ ಉಪವಾಸವಿದ್ದೀ ? ” ಎಂದ.

“ ಉಪವಾಸವೆಲ್ಲಿ ? ಉಟವಾಡಿದೆನಲ್ಲಾ ” ಎಂದಳು.

“ ಈಗ ಉಟವಾಡಿದಿ, ಅದು ಗೊತ್ತು. ಮುಂಚೆ ಏಕೆ ಉಪವಾಸ ವಿದ್ದಿ ? ಸೋದು ಸರಸೂ, ಹೀಗೆಲ್ಲಾ ಮಾಡಬೇಡ. ನಸಗೆ ಹೋರಗೆ ಹೋದರೆ ನೂರೆಂಟು ಕೆಲಸ. ಈಗ ನಾನು ಹೋರಗೆ ಹೋದನಲ್ಲಾ, ಅವ್ಯಾಸ ಜೊತ್ತಿಗೆ ಸರಿಯಾಗಿ ನಸಗೆ ಹಿಂದೆ ಪ್ರೌಢನರೂ ಆಗಿದ್ದ ಮಾಧವ ರಾಯರು ಬಂದಿದಾರೆಂದು ತಿಳಿಯಿತು. ಅವರನ್ನು ಸೋಡಿಕೊಂಡು ಬಂಡೋಣ ಎಂತ ಹೋದೆ. ಅಲ್ಲಿ ಟೀ ತಿಂಡಿ ಎಲ್ಲಾ ಆಯ್ದು. ಅವ್ಯಾಸ ಜೊತ್ತಿಗೆ ಸ್ವಾಷಾಟ್ಮ ಮಾಸ್ಪರ್ಶ್ಯ ಶ್ರೀನಿವಾಸರಾವ್ ಬಂದು ‘ ಈ ರಾತ್ರಿ ಭಾನ್ಯಾಷ್ಟ್ರೂರ್ ಆಗುತ್ತೆ. ನಿವೆಲ್ಲಾ ಬರಬೇಕು ’ ಎಂದರು. ಮಾಧವ ರಾಯರು ಸನ್ನ ಸ್ವಾಷ್ಟಾ ಬಾರಯಾಗ್ಗೆ, ಬರುತ್ತಿರ್ಥೋ ಅಥವಾ ಮನೆಯಲ್ಲಿ ಆಡರಾಗಿಲ್ಲವೋ ? ’ ಎಂದರು. ನಾನು ಏನು ಹೇಳಲಿ ಹೇಳು. ಅಂತೂ ಅದೆಲ್ಲ ಮುಗಿಸಿಕೊಂಡು ಬರುವ ಹೊತ್ತಿಗೆ ಇಷ್ಟ್ಯಾ ಹೊತ್ತಾಯ್ದು. ಅವರು ಸಿನ್ನ ಏಷಯವನ್ನೂ ಕೇಳಿದರು. ಸಿನ್ನ ತಂದೆಯವರ ಸ್ನೇಹಿತರಂತೆ.

“ ಯಾರು ? ಯಾವ ಮಾಧವರಾಯರು ? ”

“ ಡಿ. ಮಾಧವರಾಯರು ಕಣ್ಣೀ, ನಿನಗೆ ಗೊತ್ತಿಲ್ಲವೇ ? ”

‘ ಗೊತ್ತು ಗೊತ್ತು. ಅವರ ಮಗಳು ವಾಲತಿ, ನಾನು S. S.-L. C. ಕಾಲ್ಸಿನಲ್ಲಿ ಒಟ್ಟಿಗೆ ಓದುತ್ತಿದ್ದೇವು. ’

‘ ಸೋಡಿದೆಯಾ, ಸರಿ. ಇದುವರೆಗೆ ನಡೆದ ಏಷಯವನ್ನೆಲ್ಲ ತಿಳಿಸಿದ್ದೇನೆ. ಉನ್ನ ಆಕ್ಷೇರಣೆ ಮಾಡಿದರೆ ನಾನು ಸುಮತ್ತಿನಿರು ವುದಿಲ್ಲ . . . ಹೋಗಲಿ, ಹೂತಿಗೆದಿಟ್ಟೀಯಾ ? ’

“ ಹೂತಿಗೆದಿಡುತ್ತಾ ಇದ್ದೆ. ಕಾಗಿದಿರಲ್ಲಾ ಎಂತ ಬಳಗೆ ಬಂದೆ.

ಅಗ್ಗಿ ತಿಗೆದಿಡುವುದಕ್ಕೆ ಹೋಗುತ್ತೇನೆ ” ಎಂದು ಹೋದಳು.

೧೮೫

ಅನಂತು ಹೇವರು ಒದುತ್ತಾ ಇದ್ದು. ಸ್ವಲ್ಪ ಹೊತ್ತಿನ ಮೇಲೆ ಸರಸು, ಹೆಚ್ಚಿಯ ಮೇಲೆ ಹೆಚ್ಚಿಯಿಡುತ್ತಾ, ಭಕ್ತಿಗೆ ಒಂದು ಬಾಗಿಲು ಹಾಕಿ ಹತ್ತಿರ ಹೋದಳು. ಹೇವರು ಅಡ್ಡವಾಗಿರುದರಿಂದ, ಅನಂತು ಅವಳನ್ನು ನೋಡಿಲ್ಲ. ಅವಳು ಮೇಲ್ಮಗೆ ಹತ್ತಿರ ಬಂದು ಹಾರಹಾಕಿ, ಚಪ್ಪಾಕೆ ತಟ್ಟಿದಳು. ಅನಂತು ಚಕಿತನಾಗಿ “ ಎನು ಸರಸೂ ! ” ಎಂದ.

“ ಏಸೂ ಇಲ್ಲ. ಆಗಲೇ ಹೇಳಿದರಲ್ಲಾ ಬಂದು ದೊಡ್ಡ ಉಪ ನಾಯಿಸ; ಅದಾದ ಮೇಲೆ ಉಪನಾಯಿಸ ಮಾಡಿದವರಿಗೆ ಹಾರಹಾಕಿ ಚಪ್ಪಾಕೆ ತಟ್ಟಿಬೇಡವೇ ? ಅಷ್ಟೇ ? ” ಎಂದಳು. ಅನಂತು “ ನೀನು ತುಂಬಾ ಹೆಚ್ಚಿ ಕೊಂಡಿದ್ದೀ ? ” ಎಂದ. “ ಹೆಚ್ಚಿ ಸಿದುವರು ಯಾರು ? ” ಎಂದಳು ಸರಸು. “ ಹಾದು, ತಪ್ಪಿ ನನ್ನ ಮೇಲೆ ಹಾಕುತ್ತೀರೂ ? ಬಾ ಇಲ್ಲಿ ಶಿಕ್ಷೆ ಮಾಡುತ್ತೀನೆ ” ಎಂದ ಅನಂತು.

ಸರಸು ಹತ್ತಿರ ಬಂದು ಬರಗಿಕೊಂಡು, “ ಏನು ಶಿಕ್ಷೆ ಮಾಡುತ್ತೀರೇ ಆಗಲಿ, ಸಿದ್ಧವಾಗಿದೇನೆ ” ಎಂದು ಮುಗುಳುಸಗೆ ನಗುತ್ತಾ ಹೇಳಿದಳು.

ಇಷ್ಟರಲ್ಲಿ ಯಾರೋ ‘ ಸರಸೂ ’ ಎಂದು ಕೊಗಿದ ಹಾಗಾಯಿತು. ಸರಸು ಗಾಬಿರೂಗಿದ್ದು ನೋಡಿದಳು. ಎನು ನೋಡಿದಳು? ಪಕ್ಕದಲ್ಲಿ ಮಲಗಿದ್ದ ನಾಲ್ಕು ವರ್ಷದ ಕಮಲು ಅಖಿತ್ತತ್ತ. ಸರಸು ಎದ್ದು ಕುಳಿತು ಕಮಲುವನ್ನು ಸಮಾಧಾನ ಮಾಡಿದಳು.

ಸರಸು ವಿಧವೆಯಾಗಿ ಮಾರು ವರ್ಷಗಳಾಗಿತ್ತು. ಹಿಂದಿನ ದಿನ ಅವಳು ಸಮಾಜದ ಕೆಲಸದಲ್ಲಿ ಉತ್ತಮ ತರದ ಕಾರ್ಯವನ್ನು ಮಾಡಿದ ಕ್ಕೆ ಮೆಚ್ಚಿ, ವಾರ್ಷಿಕಕೋಶವದಲ್ಲಿ ಅವಳ ಮುಖ್ಯ ಉಪಾಧಾರ್ಯಾಯಿನಿಯರು, ಆ ವರ್ಷದ ಮೇಡಲನ್ನು ಅವಳಿಗೆ ಕೊಟ್ಟು “ ಸೀನ್ನಿಂದ ಸಮ್ಮತ ಸೇವಾಸಮಾಜಕ್ಕೆ ಒಳ್ಳೆಯ ಹೆಸರು ಒಂತು. ನೀನು ಮುಂದೆ ದೇಶ ಹಿತದ ಕಾರ್ಯಗಳನ್ನು ಕೈಗೊಂಡು ಸಮಗೆ ಸಹಾಯ ಮಾಡಬೇಕು ” ಎಂದು ಹೇಳಿದ್ದರು.

ಅವಳು ಮೇಡಲನ್ನು ಶೆಗೆದುಕೊಂಡು ಮನಸೆಗೆ ಬಂದಳು. ಬಂದು ಏನು ಮಾಡಬೇಕು? ಯಾರಿಗೆ ತೋರಿಸಬೇಕು? ಅವಳು ನಿತ್ಯವೂ ಪೂಜಿ

ಆ  
ಇ  
ಸೆನ್ನ  
ಮೆತ್ತ  
ಯಾ  
ಗ್ರಿ

೪೯ ಸುತ್ತಿದ್ದ ಪತ್ತಿಯ ಫೋಟೋ ಬಳಿಗೆ ಹೋಗಿ ಅವನ್ನು ಟ್ರೈ, ತನಗೆ ಮೇಡಲು  
ನ ಬಂತೆಂದು ಹೇಳಿದಳು.

ಶ್ರೀ ಫೋಟೋ ನೋಡುವುದೇ? ಕೇಳಬೇಕೇ? ಏಂಮು ಯಾರಾದರೂ  
ಕೇಳಬಹುದು. ಅದರೆ ಅವಳಿಗೆ ಆ ರೀತಿ ತೋರುತ್ತಿರಲ್ಲ. ಯಾವ  
ವಿಷಯ ಗೊತ್ತಾಗಿದ್ದರೂ, ಅವಳು ಅದೇ ರೀತಿ ಫೋಟೋ ಬಳಿಗೆ ಸಿಂತೆ  
ಯೋಚಿಸಿ ಗೊತ್ತುಮಾಡಿಕೊಳ್ಳುವಳು.

ಇಂದು ಮಲಗುವಾಗ ಅವಳಿಗೆ ಹಿಂದಿನ ಸುಖಗಳು ಸೇನವಾಗಿ,  
ಒಂದೊಂದೇ ಯೋಚಿಸುತ್ತಾ ಸ್ವಪ್ನ ಸೃಷ್ಟಿಯಲ್ಲಿ ತೇಲಾಡಲಾರಂಭ  
ಸಿದಳು. ಮಗುವು ಅತ್ಯುದರಿಂದ, ಅವಳಿಗೆ ಎಷ್ಟು ರವಾಗಿ ಇದುವರೆಗೆ  
ತಾನು ಸೋಡಿದ್ದಿಲ್ಲವೂ ಸ್ವಪ್ನ ಮಾತ್ರವೇ ಎಂದು ತಿಳಿಯಿತು. ಅವಳು  
ಚಿಂತಿತಣಾಗಿ, ಅದೇ ಸ್ವಪ್ನವೇ ಇನ್ನೊಮ್ಮೆಯಾದರೂ ಬ್ರಾಳೆಂದು..  
ಯೋಚಿಸುತ್ತಾ ಸಿದ್ದುಮಾಡಿದಳು.

---

# ಅವಳ ಬಾಳು

ಎರಡು ಕನ್ನಡ ಜೀವಗಳು ದೂರದ  
ನಾಡಿನಲ್ಲಿ ಸೇರಲು ಎರಡೂ ಹೃದಯಗಳೂ  
ಉಕ್ಕಿಬಂದವು. ಅವಳು ತನ್ನ ಹಾಡನ್ನು  
ಹಾಡಿದಳು: ‘ಒಸ್ತುಲಿಯಾ ಮೈನೇ  
ಆಸೂ ಮೇ | ಆಸೂಹಿ ಮೇರೆ ಜೀವನ ಮೇ |  
ಮೈ ಪಗಲೇ ಬಿಖೀರತೀ ಫೀರತೀ |  
ಆಸೂಹಿ ವನ - ವನ ಉ ಪ ವ ನ ಮೇ |’

ಕರ್ತವ್ಯಾತ್ಮ

## ಶ್ರೀಮತಿ ಪದ್ಮಾವತಿ

ಇವರು ಬಾಗಿಲುಕೋಟಿಯ ಮಹಿಳೆ. ಈಗ ವಧಾರ ಮಹಿಳಾಶ್ರಮದಲ್ಲಿರುತ್ತಾರೆ. ಅಶ್ರು ಮಕ್ಕಳೂಗುವ ಪೂರ್ವದಲ್ಲಿ ಅ-ಇ ಕರ್ತವ್ಯಾತ್ಮನು ಬರೆದಿದ್ದರು. ಇತ್ತೋಚೆಗೆ ರೂಡಿ ತಪ್ಪಿದ್ದುದರಿಂದ ಬರವಣಿಗೆಯಲ್ಲಿ ಪ್ರಗತಿಯಾಗಿರದಿದ್ದರೂ ಇದ ರಲ್ಲಿ 'ಅವಳ' ಕರುಣ ಕಥೆಯನ್ನು ತಕ್ಷಮಟ್ಟಿಗೆ ಚೆನ್ನಾಗಿಯ ಹೇಳಿದ್ದಾರೆ. ಈಗಲನರು ಹಿಂದಿಯನ್ನು ಚೆನ್ನಾಗಿ ಕಲಿತು, ಕಾವ್ಯರೂಪದ ಕೆಲವು ಪುಡಿಗತೆಗಳನ್ನು ಕೂಡ ಬರೆದಿದ್ದಾರೆ. ಈ ಕನ್ನಡ ಕರ್ತವ್ಯಾಲ್ಲಿ ಕುಸುರಿನ ಕೆಲಸಕ್ಕಿಂತ ಸಮಾಜದಲ್ಲಿಯ ಅನ್ಯಾಯಗಳ ಸ್ವಷ್ಟಿಸಿಸೇಧವ್ಯ ಇವರ ಶೈಲಿಯ ಗುಣವಾಗಿದೆ.

ಉತ್ತರಾಂಶಕ ಸಂದರ್ಭ ಅವಕ್ಕೇ. ಅವಳಂತಹ ಸುಶೀಲೆ, ಸದ್ಗುಣೀಯ ಅವಕ್ಕೇ. ಆದರೆ ಅವಳ ಬಾಳಸ್ಯ ನೆನೆದಾಗಲೆಲ್ಲಾ ಕಣ್ಣೀರುಗಳು ಕರೆದಂತೆ ಬಂದೇಬಿಡುತ್ತವೆ.

ನಾನೋವರ ಕನ್ನಡಿತಿ. ನಾಸಿರುವದು ಮಧ್ಯಭಾರತದ ಒಂದು ಅಶ್ರಮದಲ್ಲಿ; ವಿದ್ಯಾಭ್ಯಾಸಕ್ಕಾಗಿ ಈಗ ಎರಡು ಪರುಪದಿಂದ ಇಲ್ಲಿರುವೆ. ಇ

ಈಲ್ಲಿ ವಾರಕೆನ್ನುವೇ ಬಂದೇಸಂದು ಕಡೆ, ಸಹರಿಗೆ ಹೋಗುವದು ಸನ್ನು ವಾಟಕೆ. ಬಂದು ಭಾಸುವಾರ ಅಶ್ವಮಂದಿಂದ ಪಶ್ಚಿಮಕ್ಕೆ ಮಾರುತ್ತಿಲ್ಲ ದೂರದೂರುವ, ಗಡ್ಡಕ್ಕೆ ಹೋಗುವದೆಂದು ಗೊತ್ತಾಯಿತು.

ಗಡವು ಚಿಕ್ಕಪಟ್ಟಿ. ಅದು ಗೊಬ್ಬಾಹ್ಯಾಣಪ್ರತಿಪಾಲಕರಾದ ಶ್ರೀ ಶಿವಾಚಿ ಮಹಾರಾಜರ ಗುರುವಾದ ಶ್ರೀ ಸಮಧಿರ ತಪಸ್ಸಿನ ಸ್ಥಾನವೆಂದು ಅಲ್ಲಿಯ ಜನರ ಹೇಳಿಕೆ. ಅಲ್ಲಿ ಬಂದೇ ಬಂದು ಬ್ರಾಹ್ಮಣರ ಮನಸೆಯಿದೆ. ಉಳಿದವರೆಲ್ಲಾ ಅನ್ಯಾಜಾತಿಯವರು. ಅದರಲ್ಲಿಯೂ ಪರಿಷಃರೇ ಹೆಚ್ಚು. ಉರಲ್ಲು ಶ್ರೀಸಮಧಿ ರಾಮದಾಸ ಸ್ಥಾವಿಗಳ ವುಂದಿರುವುದೆ. ಸಮಧಿರ ಮೂರ್ತಿ ಬಳಿ ಸಂಗಮರವರೀ ಕಲ್ಲನದು. ಅತೆಹ ಸುಂದರ ಮೂರ್ತಿಯನ್ನು ನಾನಿದುವರೆಗೂ ನೋಡಿಲಲ್ಲ. ತಲೆಯ ಮೇಲಿ ಒಡೆ, ಉದ್ದವಾದಗಡ್ಡ, ಕೈಯಲ್ಲಿಯ ಕವಂಡಲು, ಅರಮಂಜ್ಞದ ಕಣ್ಣು, ಇನ್ನೆಲ್ಲ ಆ ಶಿಲ್ಪಿಗೆ ಕಲೆಯೂ ಕರತಿಲಾಮಲಕವಾಗಿರುವದೆಂದು ಖಾರುವಂತಿದ್ದನ್ನು. ಗುಟಯು ಮುಂದೆಂಬು ಭಾವಿಯಿದೆ, ಯಾವ ಚಾತಿಯವರಿಗೂ ಅರನ್ನು ಮುಂಟ್ಯಲು ಅಡ್ಡಿಯಿಲ್ಲ.

ಗುಟಯ ಕಟ್ಟಿಯನೇಲಿ ಒಬ್ಬ ಮುಂದುಕ ಕುಳಿತ್ತಿದ್ದನು. ಗಾಂಧಾನೇ ಇಸ್ಪಿಗ್ರಾತ ಮುಂಚೆ ಇಲ್ಲಿ ಬರೇ ಅಡಪಯಿತ್ತಿಂತಲೂ ಜನವಸತಿ ಇದ್ದಲ್ಲವೆಂತಲೂ ಆ ವಷಣಿಯೇ ಒಬ್ಬ ಮಹಂತರು ಬಂದು ಇಲ್ಲಿ ಇರತ್ತಿದ್ದಿಗಿದರೆಂತಲೂ ಅವರೇ ಮುಂದೆ ಇಲ್ಲಿಯ ಅಡಪಯಸ್ತೆಲ್ಲ ಕಡಿಸಿ ಈ ಚಿಕ್ಕ ಗುಡಯನ್ನು ಸ್ಥಾಪಿಸಿ ಆ ಬಾವಿಯನ್ನು ಅಗಿಸಿದ ದೊತ್ತಲೂ ಮುಂದೆ ಸ್ವಲ್ಪ ದಿವಸದಲ್ಲಿಯೇ ಜನರು ಬಂದು ಇರತ್ತಿದ್ದಿಗಿದರೆಂತಲೂ ಅವನು ಹೇಳಿದನು.

ನಾನು “ಮಹಂತರ ಮನಸೆಯೆಲ್ಲಿ?” ಎಂದು ಹೇಳಿದೆ.

“ಅವರ ಮನಸೆಯು ಇಲ್ಲಿಯೇ ಸಮೀಕಂಡಲ್ಲಿದೆ. ಆದರೆ ಅವರು ಮನಸೆಯಲ್ಲಿರುವದಿಲ್ಲ” ಎಂದು ಮುಂದುಕ ಹೇಳಿದನು.

“ವಾಗಾದರೆ ಅವರಿರುವದೆಲ್ಲಿ?”

“ಅವರು ಈನಿಸಂತ ಮಹಂತರಲ್ಲ; ಒಳ್ಳೆ ತಪಸ್ಸಿಗಳು. ಅವರು ಮನಸೆಯಲ್ಲಿರುವದಿಲ್ಲ; ಗುಡುದಮೇಲಿ ಬಂದು ಚಪ್ಪರಹಾಕಿಕೊಂಡು ಗಾಗ ಇರುತ್ತಾರೆ” ಎಂದು ಆ ಮುಂದುಕ ಒಳ್ಳೆ ಅಭಿವಾಸದಿಂದ ಸುಡಿದ.

ನಾನೆಲ್ಲ ಬಾಪಿಕಟ್ಟಿಲ್ಲ ಹೇಗೆ ಡಣವಾರಿಸಿಕೊಂಡು ಗುಡ್ಡನ ಸ್ನೇರಿದೆನ್ನ. ಗುಡ್ಡದ ಪ್ರೇಲಿನ ಚೃಶ್ಯವು ಅತ್ಯಂತ ರಮಂಜೀಯವಾಗಿತ್ತು. ಎಡಕ್ಕೆ ಯನುವನ ಗುಳಿ, ಬುಕ್ಕೆ ಮಹಂತರ ಇವುಗಳು. ನಾನಾತರದ ಹೂಗಿಡಗಳು, ಗಗನಚೆಂಬತ ವೃಕ್ಷಗಳು ಸೋಡುವವರ ಜಿತ್ತಾ ಕರ್ಮಣ ಮಾಡುತ್ತಿದ್ದವು. ಆಶ್ರೀಸವಾಸಪದ್ಮಾದರಿಂದ ಅಲ್ಲಲ್ಲಿ ಇಂಜ್ಞಿನೆರರು ಮುರಿಯುತ್ತಿತ್ತು. ಅಲ್ಲಿಯ ದೃಶ್ಯವನ್ನು ಸೋಡಿದ ಕೂಡಲೇ ಸಮೃದ್ಧಿಲ್ಲಿರ ದಳಿವ, ತನ್ನನ್ನು ಕ್ಷೇತ್ರದಲ್ಲಿ ಪಿಡಿಸಲಾರದೆ, ಧೂನಿಯ ರೂಪದಿಂದ ಹೊರಷುರಷ ತೊಡಗಿತು. ನಾನು ಕೋಲಾಹಲವನ್ನು ಕೇಂಡಿ ಮಹಂತರು ಇದೇ ನೆಂದು ತೊರಗ ಬಂದರು.

ಮಹಂತರನ್ನು ಸೋಡಿದ ಕೂಡಲೇ ನಾನು ತಲೆಬಾಗಿ ಸಮಸ್ಯಾರಿಸಿದೆ. ತಾಗಿಭಾನುಯ ಸಂಪಾದಕರೂ ನಾನು ಸ್ವಾರಿಸಿದರು. ಉಳಿದವರು “ಒಳ್ಳೆ ಭಕ್ತಿ ಒನರು” ಎಂದು ಯಾಸ್ಯವಾಡಿ ಅತಿತ್ತತ್ತ ತಿರುಗಾಡಲಿಕ್ಕೆ ಹೊರಟುಷ್ಟೇದರು. ನಾನು ಮತ್ತು ತಾಗಿಭಾನುಯ ಸಂಪಾದಕರು ಮಹಂತರ ಹತ್ತರವೇ ಕುಣಿತುಕೊಂಡಿನ್ನು. ದೇಶದ ಆಂತೇಳಿಲನ, ಮಹಾತ್ಮರು ಮತ್ತು ಪರಿಜನರ ವಿಷಯಕ್ಕೇನೇ ಕೆಲವೊಮ್ಮೆ ಮಾತನಾಡುತ್ತ ಕುಳಿತೆನ್ನ. ಅಷ್ಟರಲ್ಲಿ ವಾಗಿಯ ಏಳಿಯ ಸ್ವರವನ್ನು ಕೂಡ ನಾಜಿಸುವಂತಹ ಸ್ವರವೊಂದು ಕೇಳಬಂತು. ನಾನು ಬೆಂಕ್ಕಿಬೆದ್ದು “ಇದೇನು!” ಎಂದು ಕೇಳಿದೆ.

“ಇಲ್ಲಿಯೇ ಪಕ್ಕದ ಗುಡಿಸಲಿನಲ್ಲಿ ನಾನು ಲಕ್ಷ್ಮಿ ವೀಣಿ ಸುಧಿ ಸುತ್ತಾಳಿಳಿ” ಎಂದು ಮಹಂತರಿಂದರು.

ನಾನಂದಿ: “ಲಕ್ಷ್ಮಿ ಯಾರು? ತನ್ನ ಮಗಳೇಗೇ?”

“ಹು, ಮಗಳೇ ಸರಿ” ಎಂದು ಉದಾಸೀನತೆಯಿಂದ ಮಹಂತರು ಮಾರ್ಪಾಡಿದರು.

ಅವರ ಮಾತ್ರ ನನಗೆ ಒಗಟಿದಂತೆ ತೋರಿತು. ಆಶ್ರೀಯಾದಿಂದ ನಾನು “ಹಾಗಂದರೇನು, ಲಕ್ಷ್ಮಿ ತನ್ನ ಮಗಳ್ಲಾರೇ?” ಎಂದು ಸ್ವಲ್ಪ ಸಲಗಿಯಂದ ಕೇಳಿದೆ.

“ಹೊಟ್ಟಿಯ ಮಗಳಲ್ಲ; ಸಾಕುಮಗಳು” ಎಂದು ಅವರೆಂದರು.

ನಾನಂದೆ “ಸನಗವರು ಏಣಿ ಸುಡಿಸುವದನ್ನು ನೋಡುವ ಕುತ್ತುವರು. ಅವಳನ್ನಿಲ್ಲ ಕರೆಯುವಿರಾ?”

“ಅವರು ತಪ ಹಂತವಾರಿ ಅವರೇ. ಕರೆದರೂ ಬರಲಿಕ್ಕುಲ್ಲ” ಎಂದರು ಮಹಂತರು.

“ಸರಿ ನಾವೇ ಅವರ ಗುಡಿಸಲಿಗೆ ಹೋಗೋಣ” ಎಂದೆ ನಾನು. ಮಹಂತರು ಒಪ್ಪಿಕೊಂಡರು. ನಾವೆಲ್ಲ ಅಲ್ಲಿ ಹೋದೆವು.

ಲಕ್ಷ್ಮಿಯನ್ನು ಹೇರುಗೊಂಡು ಸಂಬೋಧಿಸುವದಕ್ಕಿಂತ ಇವ ಶಿಂದು ಕರೆಯುವದೇ ನನಗಿ ಹೆಚ್ಚು ಪ್ರಿಯ.

ನಾವಲ್ಲಿಗೆ ಹೋದಾಗ ಅವರು ತನ್ನ ವೀಳೆಯನ್ನು ಸುಡಿಸುವ ದರಲ್ಲಿ ತಲ್ಲಿನಷಾಗಿದ್ದಳು. ಆದರೂ ಸಹ ನಮ್ಮನ್ನು ನೋಡಿ ತನ್ನ ಪ್ರೇತಿಯ ವಾದ್ಯವನ್ನು ಕೆಳಗಿಟ್ಟು “ಬನ್ನಿ” ಎಂದಕು.

ಅವಳ ಗುಡಿಸಲು ಸಣ್ಣ ದಿದ್ದರೂ ಸ್ವಚ್ಛವಾಗಿತ್ತು. ಗುಡಿಸಲಿನ ಮುಂದೆ ನಾನಾತರದ ಹೂಡಿಗಳು ತಮ್ಮ ಸುಗಂಧವನ್ನು ಬೀರುತ್ತು ನಿಂತಿದ್ದವು. ಅವನ್ನೆಲ್ಲ ಅವರೇ ಹಜ್ಜೆ ಜೋಹಾನ ಮಾಡಿದ್ದಳಂತೆ.

ಒಳಗಿನಿಂದ ಹುಲ್ಲುಚಾಪೆಗಳನ್ನು ತಂದು ಹಾಸುತ್ತು ನಮಗೆ ಕೂಡಲು ಹೇಳಿದಳು ಅವರು. ಮತ್ತು “ನೀವು ಯಾರು? ಏತಕ್ಕೆ ಇಲ್ಲಿ ದಯವಾಡಿಸಿದಿರಿ?” ಎಂದಳು.

“ನಾವು ಇಲ್ಲಿಯೇ ನೆರೆಯ ಆಶ್ರಮದವರು, ‘ಸಫರಿ’ಗಾಗಿ ಇತ್ತು ಬಂದು ಮಹಂತರ ಸನ್ನಿಧಿಯಲ್ಲಿ ಕುಳಿತಿದ್ದಿವು. ಆಗ ನಿಮ್ಮ ಮಂಬಾಲ ಏಣಾನಾದವು ನಮ್ಮನ್ನಿಲ್ಲಿಗೆ ಬರುವಂತೆ ಮಾಡಿತು. ಇನ್ನುಷ್ಟು ಹತ್ತೆರ ದಿಂದ ಮನವಾರೆ ಕೇಳಬೇಕೆಂದು ಬಂದಿವು. ದಯವಿಟ್ಟು ಏಣಿ ಸುದಿಸುವಿರಾ?” ಎಂದು ನಾನು ಕೇಳಿದೆ.

ಕೃತಜ್ಞತೆಯಿಂದ “ಆಗಬಹುದು, ಅದಕ್ಕೇನು?” ಎಂದು ಏಣಿಯನ್ನೆತ್ತು ತೊಡೆಯಮೇಲಿರಿಸಿಕೊಂಡು ಸುಡಿಸತೊಡಗಿದಳು.

ಸೂರದಾಸ, ತುಳಸೇದಾಸ ಮತ್ತು ಏರಾಭಾಯಿಯ ಭಕ್ತಿರಸ ಭರಿತವಾದ ನಾಲ್ಕುದು ಪದಗಳನ್ನು ಏಣಿಯೊಂದಿಗೆ ಹಾಡಿದಳು.

ಅವಳಾಡುತ್ತಿದ್ದರು ಶುದ್ಧ ಹಿಂದೀ ಬಾಣೆ. ಈಗ ಎರಡು ವರುಷಗಳಿಂದ ಮಧ್ಯಭಾರತದಲ್ಲಿ ಇರುವದರಿಂದ ರಾಷ್ಟ್ರಭಾಷೆಯಾದ ಹಿಂದಿಯನ್ನು ನಾನಾದರೂ ಜೆನ್ನಾಗಿ ಆಡಿ ತಿಳಿಯಬಲ್ಲ.

ಕೊಂಜ ಹೊತ್ತು ಎಲ್ಲರೂ ಸುಮೃಸಿದ್ದೇವು. “ನಿಮ್ಮ ಹೆಸರೇ ಸಮಾತ್ರ” ಎಂದು ಹೊದಲು ನಾನೇ ಹಿಂದಿಯಲ್ಲಿ ಪ್ರಸ್ತಾಪಿಸಿದೆ.

“ನನ್ನ ಹೆಸರೇ? ಕೇಳಿ ಮಾಡುವದೇನು?” ಎಂದಳವಳು.

“ಪ್ರಥಮಗಾರ್ತಿ ಮಹೀಕಾ ಪಾತ್ರ?” ಎಂಬಂತೆ ನನ್ನ ಪಾಡಾ ಯಶ್ಮಿ. ನಾನು ತುಸುಹೊತ್ತು ಸುಮೃಸಿದ್ದು, “ಹಾಗಾದರೆ ಚೇಳುವ ದಿಲ್ಲವೇನಮಾತ್ರ?” ಎಂದೆ.

“ಈಭಾರದೆಂದು ಆಣಿ ಇಟ್ಟುಕೊಂಡಿಲ್ಲ. ಆದರೆ ನನ್ನಂತಹ ಹತಭಾಗಿನಿಯ ಹೆಸರಿನಿಂದ ನಿಮಗೇನು ಪ್ರಯೋಜನ?” ಎಂದು ಹರಿದು ಬರುತ್ತಿರುವ ಕಣ್ಣೀರಸ್ಮೀರಿಸಿಕೊಳ್ಳುತ್ತ ಸುಡಿದಳು ಅವಳು.

ನನ್ನ ಕುತ್ತಳೆಯಲವು ಹೆಚ್ಚಾಯಿತು. ಏನಿದ್ದುಸ್ಸನ್ನ ಕೇಳಿಯೇ ತೀರಬೇಕೆಂಬ ಇಚ್ಛೆ ಪ್ರಬಲವಾಯಿತು. “ಅದೇಕಮಾತ್ರ ಕಣ್ಣೀರು? ಒಗತ್ತಿನಲ್ಲಿ ಬಹುಭಾಷ್ಯ ಒಂದಿಲ್ಲಿಂದು ತೆರದಿಂದ ಹತನೇ ಇರುತ್ತದೆ” ಎಂದೆ. ಅವಳು ಮಾತಾಡಲಿಲ್ಲ ಹಾಡತೊಡಗಿದಳು.

ಜನ್ಮಲಿಯಾ ಮೈನೇ ಆಸುಮೇ  
ಆಸೂ ಹಿ ಮೇರೀ ಜೀವನಮೇ  
ಮೈ ಹಗಲೀ ಬಿಹೀರತಿ ಫಿರತಿ  
ಆಸೂಹಿ ವನ-ವನ-ಉಪವನಮೇ:

(ನನ್ನ ಹುಟ್ಟು ಕಣ್ಣೀರಲ್ಲಿ, ನನ್ನ ಜೀವನವೆಲ್ಲ ಕಣ್ಣೀರೇ. ನಾನು ಹುಬ್ಬಿ; ವನೋವವನಗಳಲ್ಲಿ ಕಣ್ಣೀರನ್ನೇ ಹರಿಸುತ್ತ ತಿರುಗುವೆ.)

ಅವಳು ಹಾಡಿದ ಹಾಡಿನ ಅರ್ಥವು ನನಗೆ ತಿಳಿದರೂ ತಿಳಿಯದವ ಇಂತೆ ಸಟ್ಟಿಸುತ್ತಾ “ನನಗೆ ಈ ಹಾಡಿನ ಅರ್ಥವಾಗುವದಿಲ್ಲವಮಾತ್ರ; ಏನಿದ್ದುದನ್ನು ಸ್ವಷ್ಟವಾಗಿ ಹೇಳುವಿರಾ? ಎಂದು ನಾನು ಕನಿಕರದಿಂದ ಕೇಳಿದೆ.

“ಹಾ! ಹೇಳಬೇಕೆಂದೇ ಕುಳಿತ್ತಿರುವೆ. ನಾನೋವ್ ಕನ್ನಡಿತಿ.”  
‘ನಾನೋವ್ ಕನ್ನಡಿತಿ!’

ಈ ಮಾತನ್ನು ಕೇಳುತ್ತಲೇ ನನ್ನೆಡಿ ಸದ್ಗುರೀತು; ನೇನು ಜುವೆಂದು ನಿಧಿತು. ಮೇರು ಕೂಡಲುಗಳಿಲ್ಲ ನೆಂಟ್ಯಾಗಾದವು. ಸ್ವಪ್ನವೋ ಮಾಯವೋ ಎಂಬಂತೆ ನನ್ನ ಹಾಡಾಯಿತು. ಈ ಕಿಂಗಳು ನನ್ನವೇ ಇರುವವವ್ಯೋ! ಎಂದು ಸಂದೇಹಿಸುತ್ತು ಕಿಂಗಳ ಮೇಲೆ ಕೈಯ್ಯನ್ನೆಂಬೆಂದು ಕೊಂಡೆ.

ಆ ಜಿಕ್ಕೆ ಗುಡಿಸಲಿಸಲ್ಲಿ ಎತ್ತಿಸೋಂದಿದತ್ತ ಸೀರವಕೆಯೇ ಸೀರವ ತೆಯಾಗಿ ಬಟ್ಟಿತ್ತು. ಗುಡಿಸಲಿನ ಹೊರಿದ್ದ ಗಿಡಬಟ್ಟಿಗೇ ಕೂಡ ಅವಳ ದುಃಖದೊಡನೆ ಬೆರೆತನೋ ಎಂಬಂತೆ ಸ್ತಂಭಿಸಬೇಕು ಸಿಂತಿಪ್ಪಾವು.

“ನಾನು ಒಬ್ಬ ಕನ್ನಡಿತೆ. ನಿಮಗೆ ಕನ್ನಡ ಬರುತ್ತದೇನು?”  
ಎಂದು ನಾನುಂದೆ.

ತನಗೆ ಅರಸಾಗ್ನಿತ್ತಾಗಿ ಒಬ್ಬ ಕನ್ನಡಿತೆಯ ದರ್ಶನವಾದದ್ದುಕ್ಕೆ ಅವಳಿಗೆ ಆಶ್ಚರ್ಯವೂ ಪರಮಾಸಂದರ್ಶ ಒನ್ನೆಲ್ಲಿ ಉಂಟಾದನ್ನು. ಅವನು “ಕನ್ನಡ ಬಾರದೇನು?” ಎಂದು ಬಂದು ಹಾಡನ್ನು ಹಾಡಿದಳು.

ಕನ್ನಡದ ನಾಡನುಡಿ, ಕನ್ನಡದ ನಾಡನಿರಿ  
ಎಲ್ಲಿಯೂ ಇಗದಿ ಕಾಣಿ!  
ಕನ್ನಡದ ಕೋಗಿಲೆಯ ಕಮಣಿಯ ಗಾನವನು  
ಸೇಳುವೆನು ದೇವರಂಜಿ !!

ಪರನಾಂಜಿಸಲ್ಲಿದ್ದರೂ ಕೂಡ ತನ್ನ ಪಾರ್ಯಂತದ ಸದಭಿನಾನಪೂರ್ವಾವಾದ ಮಾತನ್ನು ಕೇಳಿ ನನಗೆ ಪಿಡಿಸಲಾರದ ಹಿಗ್ಗಾಯಿತು. ಇದೆಲ್ಲವನ್ನು ಸೋಂದುತ್ತ ವಾಹಂತರು ಬೆಂಬ್ಬಾಗಿ ಕುಹಿತುಕೊಂಡಿದ್ದರು. ನಾನವಳಿಯಾಡನ್ನು ತಡೆದು ಸದುವೇ ಮಾತನಾಡಿಸಿದೆ.

“ನಿಮ್ಮಾಗ್ನಿರು ಯಾವುದಕ್ಕು? ಇಲ್ಲಿಗೇಕೆ ಬಂದಿರುವೆನೆ?”

ಅವಳು ತನ್ನ ಬಾಳಿನ ಕಥೆಯನ್ನು ಹೇಳಿಲು ಶರಂಭಿಸಿದಳು.

“ನಾನು ಉತ್ತರಕನಾಳಟಿಕದ ಬಂದು ಹಳ್ಳಿಯವಳಿ. ನಾನು ಚಿಕ್ಕವಳಿರವಾಗ ನನ್ನ ತಂಡೆ, ನನ್ನ ತಾಯಿಯನ್ನೂ ನನ್ನನ್ನೂ ಬಿಟ್ಟು ಪರಲ್ಯೋಕಕ್ಕೆ ತೆರಳಿದರು. ಅನಾಧಿಕಾದ ನನ್ನ ತಾಯಿ ನಸೆಳ್ಳಿಡನೆ ಬಂದು ಚಿಕ್ಕ ಮನಸೆಯಲ್ಲಿ ಇರುತ್ತದ್ದಳು. ನನಗಾಗ ಎಂಟು ವರುಷ.

“ ಸಮ್ಮ ಪರೋಪಿತರು ದಿನಾಲು ಸಮ್ಮ ಮನಗೆ ತಪ್ಪದೇ ಬರುತ್ತಿದ್ದರು. ದಿನವೂ ಸಮ್ಮ ತಾಯಿಗೆ ‘ಅಷ್ಟಾವಷಾ ಭವೇತ್ತಾನ್ಯ’ ಎಂದು ಅವರು ಶಾಸ್ತ್ರ ಚೇಕ್ಕಿತ್ತಿದ್ದರು. ಅನಳು ಸ್ವಲ್ಪ ಹುಣಿ, ಅವರ ಆ ಉಕಡೆ ಕೆಂಪು ನನ್ನ ಮಂದುವೆಯ ಸಿದ್ಧತೆಯನ್ನು ಮಾಡಿಕೊಡಿದ್ದು.

‘ಸಮ್ಮ ಪರೋಪಿತರ ಆಪ್ತರಂತೆ – ಯಾರೋ ಒಬ್ಬ ಮುದುಕರಿಗೆ ಸನ್ನ ನ್ನ ಕೊಡುವದು ಗೊತ್ತಾಯಿತು. ಮುದುವೆಯ ಅರ್ಥವೇನೇಂದು ಸನಗಾಗ ತಿಳಿಯುತ್ತಿರಲ್ಲ. ಇದರಂತೆ ಮುದುವೆಯಾಯಿತು. ಇಂಟ್ರೋ ಕೊಳ್ಳಲು ಸನಗಿರಡು ಸೀರೆಗಳು ಸಿಕ್ಕಿಸೆಂದು ಹಿಗಾಗ್ಗಾಯಿತು. ಮುದುವೆಯ ಮಂಬಿಪರಿಶ್ಲೇಖ್ಯ ಇಳಿದಿರಲ್ಲ; ಮುದುಮಗಿನು ಮರಣಕ್ಕೆ ತುತ್ತಾದಸು. ನನ್ನ ತಾಯಿಯ ದುಃಖಕ್ಕೆ ಸೀಮೆಯಲ್ಲಾಡಾಯಿತು. ಅವರೆನುವನ್ನು ತಿಳಿಯದೇ ಸನಗಿ ಸಗುಬುದುತ್ತಿತ್ತು.

‘ಸಾನು ದಿನವಿನಕ್ಕೆ ಬೆಳೆದು ಹೊಡ್ಡಿವಾಡಿಸು. ಸಾನು ಯಾವಾಗಲೂ ಇಲಾಳಾ ಸದಿಂದಲೇ ಇರುತ್ತಿದ್ದೆ. ಸನ್ನ ತಾಯಿಗೆ ಸನ್ನ ಉಲಾಳಾ ಸನೆಂದರೆ ಎಡಿಗೆ ಕಲ್ಲಿಂಬಿದಂತಾಗುತ್ತಿತ್ತೀರಿಂಬುದು ಸನಗೆ ಹಿಂದಿಸಿಂದ ತಿಳಿದು ಬಂತು, ಅವಳಿಂದೂ ನನ್ನ ಮುಂದೆ ಅದನ್ನು ಹೇಳಿರಲ್ಲ.

‘ಸಾನು ಯನ್ನೆರಡು ಯದಿಮೂರು ವರುಷದವಳಾಡಿ. ಸನಗಿ ವಿದ್ಯೆ ಕಲಿಯಬೇಕೆಂಬ ಉಪಲಬ್ಧಿ ಬಸರಿಸಕ್ಕೆ ಹೆಚ್ಚಾಗಿಕೊಡಿತು. ಸನ್ನಿಜಿಯನ್ನು ತಾಯಿಯ ಮುಂದಿಬ್ಬಿ. ಅವಳಿನೂ ಮಾತಾಡಲಿಲ್ಲ. ಅವಳಕಣ್ಣಿಸಿಂದ ಸೀರಿಸ ಹಸಿಗಳಿರಡು ಉದುರು ಸೆಲದ ಮೇಲೆ ಬಿಡ್ಡಷ್ಟು.

‘ಎಷ್ಟೊಂದರೂ ತಾಯಿಯ ಕರುಳು. ನನ್ನ ನನ್ನ ಮುಂದಕ್ಕೆಳಿದು ಕೊಂಡು ಮೈಡಿದುವುತ್ತೆ “ಹೆಣ್ಣು ಕಲಿತು ಕೆಟ್ಟಿತಂತೆ, ಗಂಡು ಕೂತು ಕೆಟ್ಟಿತಂತೆ” ಎಂದು.

‘ಹಾಗೆಂದರೆನವಾತ್ತು’ ಎಂದು ಸಾನಂದೆ.

‘ಹೀಗೆಯೇ ಶಾಸ್ತ್ರದಲ್ಲಿದೆ. ಹಂಗಸರು ವಿದ್ಯೆ ಕಲಿತರೆ ಕೆಡುತ್ತಾ ರಂತೆ’ ಎಂದು ಹೇಳಿದಳು ತಾಯಿ.

‘ಕೆಡುತ್ತಾರೆಂಬ ಮಾತಿನ ಅರ್ಥವೇ ಸನಗಾಗ ತಿಳಿಯುತ್ತಿರಲ್ಲ. ನಾನು ಮಾತ್ರ ನನ್ನ ಹಟವನ್ನು ಬಿಡಲಿಲ್ಲ. ಕೊನೆಗೆ ತಾಯಿಗೆ ಇಂ

“ನಿನಗೆ ಪದ್ಯ ಬುದ್ದಿ ಕಲಿಸಿ ಸಮಾಜದಲ್ಲಿ ತೆರೆಯೆತ್ತು ನೊಂದು ಹೇಗೆರು?” ಎಂದರು ಅವಕು. ಸಮಾಜವೆಂದರೇನು? ಎಂದು ಲೀ ಸನ್ನಷ್ಟಕ್ಕೆ ನಾನೇ ಪ್ರಶ್ನೆ ಕೇಳಿಕೊಂಡೆ. ಅದೊಂದು ಹಕ್ಕಿಪಕ್ಕಿಯಾರ ಬಹುದೆಂದು ಭಾವಿಸಿ ಸುಮೃಸಾದೆ.

“ತಾಯಿಯ ಸಂಕೋಷಕಾ೦ಗ್ರಂಥದು ಕಲಿಯಲು ಸಾಲೆಗೆ ಹೊಗುವದನ್ನು ಒಟ್ಟುಬಿಟ್ಟೇ. ಸಮೃದ್ಧಿ ನೆರೆಮನೆಯ ಪ್ರಕಾಳದ ಸನ್ನಿಭಾಲ್ಯದ ಸಂಗತಿ; ಸರಳ ಸ್ವಭಾವ, ಸ್ವಚ್ಚ ಮನ ಅವಸದ್ರು. ಅದೇ ಆಗ ಕಾಲೇಜು ಒಟ್ಟುಬಂದಿದ್ದು. ತಾಯಿಯ ಒಟ್ಟಿಗೆಯಿಂದ ಅವನೇ ಸಮೃದ್ಧಿ ಮನೆಗೆ ಬಂದು ನನಗೆ ಕಲಸುತ್ತಿದ್ದು. ಸ್ವಲ್ಪ ದಿವಸಗಳಲ್ಲಿಯೇ ನಾನು ಕಷ್ಟ-ಇಂಗ್ಲೀಷುಗಳನ್ನು ತಕ್ಕಂತಹಿಗೆ ಕಲಿತುಕೊಂಡೆನು.

“ತಾಯಿ ನೆರೆಕೊರಿಯ ಮನಗಳಲ್ಲಿ ಅಡಿಗೆ-ನೀರಿನ ಕೆಲಸಕ್ಕೆ ಹೊಗುತ್ತಿದ್ದಳು. ಸಮೃದ್ಧಿ ಮನಗೆ ಪ್ರಕಾಳದ ದಿನಾಲು ಬರಮೇಗು ವದರಿಂದ ಅವಳಿಗೆ ತೊಂದರೆಯಾಗುತ್ತತ್ತು. ಅವಳಿನ್ನು ಬಸರು ಹೀಯಾ ಇಂತೊಡಿಗಿರಂತೆ! ಕೊನೆಗೆ ಕೆಲಸಕ್ಕೆ ಬರಬೇಡ ಎಂದು ಒಟ್ಟಿರಂತೆ. ಮರುದಿನ ಪಂಚಾಂಗದಲ್ಲಿ ಏಕಾದಶಿ ಇಲ್ಲಿದ್ದರೂ ಸಮೃದ್ಧಿ ಮನೆಯಲ್ಲಿ ಏಕಾದಶಿ ಇತ್ತು. ನಾನು ಅಳುತ್ತಳೆ, ಪ್ರಕಾಳದನಿಗೆ ಇದೆಲ್ಲ ಸಂಗತಿಯನ್ನು ತಿಳಿಸಿದೆ.

“ಹಾವ, ಅವನೇನು ನಾಡಬಲ್ಲ! ಒಂದೆರಡು ದಿನ ಸಮೃದ್ಧಿ ಒತ್ತಿಗೆ ಅತ್ತು, ಅಷ್ಟೇ. ನಾಶಾಂಕಾರು ತಿಂಗಳುಗಳು ಗತಿಸಿದವು. ಆದರೂ ಸಮೃದ್ಧಿ ದ್ವೀಪ ಇದ್ದಂತೆಯೇ ಇತ್ತು. ಪ್ರಕಾಳದಂತಿರಿಗೆ ಸಮೃದ್ಧಿ ಸ್ಥಿರತ್ವ ಸೋಣಿಸಿಸುವದಾಗಲ್ಲ. ಪ್ರಕಾಳದ ಕೂಸಿದ್ದಾಗಿಸಿಂದಲೇ ಸಮೃದ್ಧಿ ತಾಯಿಯ ಕೈಯಲ್ಲಾಡಿದವ. ಅವನ ಒತ್ತಿಗೆ ನಾತಾಡಲು ಸನ್ನ ತಾಯಿಗೆ ಎಳ್ಳಿಷ್ಟು ಸಂಕೋಷವಾಗುತ್ತಿದ್ದಿಲ್ಲ. ಅವನು ತನ್ನ ದೂರಿವನಸ್ಸೆಲ್ಲ ಒಂದು ದಿನ ಅವನ ಮುಂದೆ ತೋಡಿಕೊಂಡಳು. ಅಂದಿನಿಂದ ಪ್ರಕಾಳದ ಸಮಗೆ ಆಧಿಕ ಸಹಾಯವನ್ನಾದರೂ ನಾಡತೊಡಗಿದ. ದಿನವೂ ಪ್ರಕಾಳದ ಸಮೃದ್ಧಿ ತಾಯಿಯ ಒತ್ತಿಗೆ ಅದೇಷ್ಟೊಂದುತ್ತಿಸವರೆಗೆ ನಾತಾಡತಾಂಕಾರನಾಗುತ್ತಿಲಿದ್ದು, ಬರಬರುತ್ತ ಸಮೃದ್ಧಿ ಮನೆಯವನೆಷ್ಟುನಾಗಿಬಿಟ್ಟು.

“ ಒಮ್ಮೆ ಅವನು ಸಮ್ಮತ ತಾಯಿಯ ಮುಂದೆ ಸನ್ನ ವಿವಾಹದ ಮಾತನ್ನೆತ್ತಿದ್ದ. ತಾಯಿ ಬೆಳ್ಳಿ ಬಿಂದ್ದು ಕೇಳಿದಳು: “ನಿಧವಾವಿವಾಹ?”

“ ಪ್ರಹಾಲ್ಡ ಸಮಾಧಾಸದಿಂದಲೇ ಮಾತನಾಡಿದ: “ಹೌದು; ಇದರಲ್ಲೇ ಇಸಿದೆ? ಲಕ್ಷ್ಮಿಯು ಬಾಲವಿಧವೆ ಅಲ್ಲವೇ?”

“ ತಾಯಿ ಸನ್ನ ಮದುವೆ ಮಾತಿಗೆ ಸಮಾಬದ ಹೆದರಿಕೆಯಿಂದ ಕೂಡಲೇ ಒಪ್ಪಲಿಲ್ಲ. ಆದರೂ ಪ್ರಹಾಲ್ಡನು ಆಗಾಗ ಬಗೆಬಗೆಯಿಂದ ತೀಳಿಹೇಳುತ್ತು ಕೊನೆಗೆ ತನ್ನ ಮಾತನ್ನೇ ಗೆಲಿಸಿಕೊಂಡ. ಆತನ ಗೆಳೆಯ ಸುರೇಶನಿಗೆ ಸನ್ನಸ್ನು ಕೊಡುವಂದು ಸಿಕ್ಕಿಯಾಯಾಯಿತು. ಈ ಸುದ್ದಿ ಉರಳ್ಲಿಲಾಲ್ ವಾಜಾ ಎನ್ನು ವಷ್ಟಿರಲ್ಲಿ ಹರಟಿ ಎಲ್ಲ ಕಡೆಗೆ ಗುಚು ಗುಚು ಸದೆಯಿತು. ಪ್ರಹಾಲ್ಡನಾಗಲೇ ಸುರೇಶನಾಗಲೇ ಅದಕ್ಕೆ ಬೆಲೆ ಕೊಡಲಿಲ್ಲ.

ಪವಾಹಕ್ಕೆ ಇನ್ನು ಎರಡು ದಿನ ಇದ್ದಿತು. ಸುರೇಶನ ತಾಯಿ ಒಂದು ಸನ್ನಸ್ನು ತಮ್ಮ ಮನೆಗೆ ಉಂಟಕ್ಕೆ ಬರಬೇಕೆಂದು ಆಗ್ರಹದಿಂದ ಕರೆದುಕೊಂಡು ಹೇಳಿದಳು. ನಾನು ಅವರ ಮನೆಯಲ್ಲಿ ಕಾಲಿಡುತ್ತಲೇ ಉಂಟಕ್ಕೆಂತ ಮೊದಲು ಬೈಗಳುಗಳು ಸಿಕ್ಕಿವು. ಸನಗದರ ಆಧವೇ ತೋರುತ್ತಿರುತ್ತಿಲ್ಲ. ಮುಂದೆ ತುಸು ಹೊತ್ತಿಸಲಿಯೇ ಕೈಯಲ್ಲಿ ಕಂಬಳಿಯನ್ನು ಓದಿದುಕೊಂಡ ಆಳುಮನಗನೊಬ್ಬನು ಬಂದಸು. ಆಳು ಮುಂದಕ್ಕೆ ಬಂದು ತನ್ನ ಕೈಯಲ್ಲಿದ್ದ ಕಂಬಳಿಯಲ್ಲಿ ಸನ್ನಸ್ನು ಕಟ್ಟಿ ಹೊಳ್ಳುತ್ತ ಕೊಂಡು ಹೇಳಿಗೆಯಲ್ಲಿ ಬಗೆದ. . . .”

ನಾನು ಅವಳ ಕತೆಯಲ್ಲಿ ತಲ್ಲಿನಳಾಗಿ ಅವಳ ದುಃಖವನ್ನು ಅಸುಭವಿಸುತ್ತಿದ್ದವಳು, ಅವಳ ಈ ವಾಕ್ಯದಿಂದ ಹೌಹಾರಿ: “ಹೋ! ಮುಂದೇನು?” ಎಂದು ಉದ್ದಾರ ಶೇಗಿದೆ.

“ ಮುಂದೆ ಎಷ್ಟು ದಿವಸದ ಹೇಳಿಯೋ ನಾನರಿಯೇ. ಬಂದು ದಿನ ಕಣ್ಣ ತೆರೆದು ಸೋಡಲಾಗಿ ನಾನೊಬ್ಬಿ ಏನಿಸಾರನ ಮನೆಯಲ್ಲಿದ್ದೆನು. ಸನ್ನಸ್ನುವರು ಸದಿಯಿಂದ ಎತ್ತಿಕೊಂಡು ಬಂದು ವಿಶ್ವಪ್ರಯತ್ನದಿಂದ ಬದುಕಿಸಿದರಂತೆ! ನಾನು ಕಣ್ಣರೆದು ಮಾತಾಡಿದ್ದರಿಂದ ಅವರಿಗೆ ಬಹಳ ಸಂತೋಷವಾಯಿತು. ಸನಗೆ ಹಿಂದಿನ ಮಾತೆಲ್ಲಿ ಬಂದೊಂದಾಗಿ ಕನಸಿಸಂತೆ ಸೆನಸಿಗೆ ಬರತೋಡಗಿದವು. ತಾಯಿ-ಪ್ರಹಾಲ್ಡರ ಗತಿ ಎನಾಗಿರ ಬಹುದೆಂದು ಸೆನಸಿ ಆತ್ಮ. ಆ ಏನಿಸಾರ ಈ ಮಹಂತರ ಶಿಷ್ಯ. ಸನ್ನ

ರಂಗ ಸಿಜಸ್ಥಿತಯನ್ನು ತಿಳಿದವೇಲೆ ಅವನು ಸನ್ನಸನ್ನು ಇಲ್ಲಿ ತಂದಿಟ್ಟಿನು.  
ನಂ ಅಂರಿಸಿಂದ ನಾನು ಇಲ್ಲಿಯೇ ಇರುವೆನು.”

ಅವಕ ಬಾಳಿನ ಕತೆಯನ್ನು ಕೇಳಿ ಸನ್ನ ಬೈವ ಮರಮರ ಮರು  
ಗಿತು. ಇಬ್ಬರೂ ತುಸು ಹೊತ್ತಿನವರಿಗೆ ಸುಮೃಸಿದ್ದೇವು ಮತ್ತೆ ನಾನೇ ಪೆಲ್ಲಿಗೆ “ ಇಲ್ಲಿಗೆ ಬಂದು ಎಮ್ಮು ದಿವಸವಾಯಿತು ? ” ಎಂದೆ.

“ ಎರಡು ಎರಡೂಹರರ ವರುಷವಾಯಿತು ” ಎಂದಳು ಅವಕು.

“ ಸಿನ್ನ ತಾಯಿಗೆ ನೀಸಿಲ್ಲಿರುವಿಯೆಂಬುದು ಗೊತ್ತಿರುವದೇ ? ”

“ ಹೊದಲು ಅವಕಿಗೆ ಗೊತ್ತಿದ್ದಿಲ್ಲ. ಇಂದಿಗೆ ಬಂದು ವರುಷದ  
ಒಂದೆ ನಾನೇ ತಾಯಿಯನ್ನು ಕರೆದುಕೊಂಡು ಬಾರೆಂದು ಪ್ರಪಾಲಿದಷ್ಟಿಗೆ  
ಪತ್ರ ಬರೆದಿದ್ದೆ. ”

“ ಬಂದಿದ್ದರೇ ಸಿನ್ನ ತಾಯಿ ಹಾಗಾದರೆ ? ”

“ ಹಾ ” ಎಂದು ದುಃಖಿಂದ ಅವಳು ಹೇಳಿದಳು.

“ ಸಿನ್ನ ತಾಯಿಯ ಬಳಿಗೆ ನೀನು ಹೋಗುವಪಿಲ್ಲವೇನು ? ”

“ ಇಲ್ಲ; ಹೋಗುವದಿಲ್ಲ. ”

“ ಇಲ್ಲಿಯೇ ಇರುವಿಯೇನು ? ”

“ ಇಲ್ಲ; ಇಲ್ಲಿಯೂ ಇರುವದಿಲ್ಲ. ”

“ ಹಾಗಾದರೆ ಸುರೇಶನ ಚತೆಗೆ ಮದುವೆಯಾಗಬೇಕೆನ್ನುವಿಯಾ? ”

ಅವಳು ಗಹಗಹಿಸಿ ನಕ್ಕು ಹೇಳಿದಳು:

“ ಇಲ್ಲ; ನಾನು ಇನ್ನು ಎಂದೆಂದೂ ಮದುವೆಯ ಬಂಧನದ  
ಮಾತನ್ನೇ ಎತ್ತುವದಿಲ್ಲ. ಸನಗೆ ಬೇಕಾದಷ್ಟು ಕೆಲಸಗಳಿವೆ. ”

\* \* \* \* \*

ಮುಂದಿನ ರವಿವಾರ ಸಮ್ಮಾನಶ್ರಮದ ಏಂತ್ರರು ಕೆಲವರು ‘ಗಡ’ದ  
ಬಿಟ್ಟಕ್ಕೆ ಹೋಗಿಬಂದರು. ಅವಕನ್ನು ಮಾತಾಡಿಸಿಕೊಂಡು ಬನ್ನಿರೆಂದು  
ನಾನು ಅವರಿಗೆ ಹೇಳಿದ್ದೆ. ಅವರಿಂದ ಸನಗೆ ಹೀಗೆ ತಿಳಿಯಿತು:

“ ಅವಕೇಗ ಅಲ್ಲಿಲ್ಲ. ತಮ್ಮ ನಾಡಿನ ಬಾಲವಧವೆಯರ ಸೇವೆಗಾಗಿ  
ಕನಾಣಕದ ಕಡೆಗೆ ಹೋಗಿದ್ದಾಳಂತೆ. ನಾಲ್ಕು ದಿನಗಳಾದವು. ”

# ಕೋಸ್ತನ ಹಂಚೆ

ಮಾನವರೂ ತಮ್ಮ ಬಿಡುವಿನಲ್ಲಿ ಪನಾಡುರೂ  
ಗಳಿಕೆ ಮಾಡಿಕೊಳ್ಳಬೇಕೆಂದು ಯೋಜಿಸಿ  
ದರು. ಫಲಾದಾರ ಮಂದಿರದಲ್ಲಿ ಕುಟುಂಬ  
ಒಂದು ದೊಡ್ಡ ಆಸ್ತಿಯು ಕೈಸೇರುವ  
ಸೂಜನೆ ಕಾಣಬೇಕೇ! ಹರಿಯ ಯೋಜನೆ  
ಯಂತೆ ಕೋಸ್ತು ಬಳಗೆ ಬೆಂದು ಅವುಗಳಾದ.  
ಇನ್ನೇನು, ಮುಂದಿಕಿಯ ಆಸ್ತಿ ಕೈಗೆ  
ಹತ್ತಿಷ್ಟುದಕ್ಕೆ ಒಂದು ಬೆರಳು ಪಾತ್ರ.....!

ಕರ್ತೆಗಾತ್ರ

## ಶ್ರೀಮತಿ ಸುಭದ್ರು

ಇವರೊಬ್ಬ ಶ್ರೀ ಎಚ್. ಸೀತಾರಾಮರಾಯರ  
ತಂಗಿ. ಇವರಿಗೇಗ ಗಜ ವರುಷ. ಈ ಸಲ  
ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ಕಟ್ಟುವರು.  
ಇವರ ತಂಡೆ ಶ್ರೀ. ಗೋವಿಂದರಾಯರೇ ಶ್ರೀ.  
ಸೀತಾರಾಮರಾಯರಿಗೂ ಈ ಎಲ್ಲ ಹೆಣ್ಣು  
ಮಕ್ಕಳಿಗೂ ಉತ್ತೇಜನಕೊಳ್ಳುತ್ತಿರು. ಶ್ರೀಮತಿ  
ಸುಭದ್ರಮೃನವರ ಅಪ್ರಕಟಿತ ಕಥೆಗಳು  
ಕೆಲವಿವೆ. ಇದೊಂದು ಇಂಗ್ಲೀಷಿನಲ್ಲಿಯ  
ವಿನೋದದ ಸಾಹಾಸ್ಯಕಥೆ. ಅದನ್ನು ಸಹಜ  
ಸರಲ ಭಾಷೆಯ ಕನ್ನಡದಲ್ಲಿ ಪರಿವರ್ತಿಸಿದ್ದಾರೆ.  
ಇವರು ಸ್ವತಂತ್ರ ಕರ್ತೆಗಳಿಂದ ತಮ್ಮ ಕಥಾ  
ಕಲೆಯಲ್ಲಿ ಪ್ರತಿಭೆಯನ್ನು ತೋರಬಲ್ಲಿರೆಂದು  
ಆಶಿಸಲಾಗಿದೆ.

ನಿಶಾಲ ಸಮುದ್ರ. ಎಲ್ಲೆಲ್ಲ ಸೋಧಿದರೂ ನೀರೆ ಆಗಿದೆ.  
ಸಮುದ್ರವು ಶಾಂತವಾಗಿದೆ. ಕಣ್ಣಿಗೆ ಕಾಳುವವರೆಗೂ ಒಲರಾತಿ. ಸಣ್ಣ  
ಸಣ್ಣ ಅಲೆಗಳು ಸೋಡುವುದಕ್ಕೆ ಸಾಷ್ಟಾಂಗನಮನಾ೰ ಮಾಡುವು  
ದಕ್ಕೆ ಬರವಷ್ಟೋ ಎಂಬಂತಿತ್ತು. ಆ ವಿಶಾಲ ಸಮುದ್ರದಲ್ಲಿ ಒಂದು  
ಸಣ್ಣ ಹಡಗು ಬಹಳ ಸ್ವಿದಾನವಾಗಿ ಹೊಗುತ್ತಿತ್ತು. ಆ ಹಡಗಿನ ಏರಡು

ಕ್ಕು

ಸ್ತ

ನ

ಪ್ಪ

ರ್ಯಾ ಕಡೆಗಳಲ್ಲಿಯೂ ಜನರು ಹೆಚ್ಚುಸ್ವಾ ಯಾಕುತ್ತಿದ್ದರು. ಹಡಗು ಈಗಿನ ಕಾಲದ ಹಡಗಿನೂರಾಂತರಲ್ಲ. ಅದೇಂದು ಪರೀಗಳು ನಾವೆ. ಹಡಗು ಒಷಳ ದಿನಗಳ ವಾಣಿಜ್ಯ ಪ್ರವಾಸವಾದ ಮೇಲೆ ತನ್ನ ದೇಶಕ್ಕೆ ಹಿಂತಿರುಗುತ್ತಿತ್ತು. ಕೊನೆಗೆ ಅದು ಖಂಡಾದೇಶದ ಪಶ್ಚಿಮ ತೀರವನ್ನು ಸಮೀಪಿಸಿತು. ಹಡಗಿನ ಮೇಲಿದ್ದ ಜನರು ತಮ್ಮ ದೇಶ ಬಂತೆಂದು ಒಷಳ ಸಂತೋಷಗೊಂಡರು. ತಮ್ಮ ವಾತ್ಯಭಾಷಣೆಯನ್ನು ವುಸೆ ಸೋಡುವ ಪುಣಿ ತಮಗೆ ದೊರಕಿತೆಂದು ಆಸಂದವಿಂದ ಕುಣಿದರು.

ಹಡಗಿನ ಯಂತ್ರವಾಸನ್ನು ಲವಂಗದ ನುತ್ತು ಹವಳದ ದೊಡ್ಡ ವಾಳುಪಾರಗಾರ. ಒಳ್ಳೇ ಉದಾರಿ. ಅವನು ತನ್ನ ಹಡಗು ಸಾಧಿಸುವವ ರಿಗ್ರೆ, ಹಡಗಿನ ಇತರ ಕಂಳಿಸಗಾರರಿಗೂ, ಎರಡು ತಿಂಗಳು ರಚವನ್ನು ಕೊಟ್ಟು, ರಚಮುಗೆ ದಮೇಲೆ ಕಲ್ಲಿಕೊಳ್ಳಬೇಕಿ ಬಂದರಕ್ಕೆ ಎಲ್ಲರೂ ಬರಬೇಕಂದನು. ಈ ಸುಧ್ವಿಯು ಹಡಗಿನಲ್ಲಿಲ್ಲಾ ಹಬ್ಬಿತು. ಎಲ್ಲರೂ ತಮಗೆ ಒಹುದಿನಗಳನಂತರ ವಿರಾಮ ದೊರಕೆಂದಕಾಣಿ ತಮ್ಮ ಯಂತ್ರವಾಸನ್ನು ಮನಸ್ಸಿನಲ್ಲಿಯೇ ವಂದಿಸಿದರು.

ಹಡಗು ಕಲ್ಲಿಕೊಳ್ಳಬೇಯನ್ನು ಸೇರಿತು. ಹರೀ ಕೋಸ್ಟ್ (De Costa) ಮತ್ತು ಗೋಪಾಲ ಮಂಳಪರೂ ತಮ್ಮ ಯಂತ್ರವಾಸನೀಯ ಅಪ್ಯಾನೆ ಶೆಗೆದುಕೊಂಡು, ತಮ್ಮ ಸಾವಾಸಂಗಳನ್ನು ಶೆಗೆದುಕೊಂಡು ಕೆಲವು ಮೃತಗಳ ದೂರ ಸಡೆದರು. ಅಲ್ಲಿ ಬಂದು ಹಳ್ಳಿ ಸಿಕ್ಕಿತು.

ತೋನ ತೋಟಗಳು ಹೆಚ್ಚುಯನ್ನು ಸುತ್ತಿತ್ತುಕೊಂಡು ಕೊಳ್ಳಬೇಯ ಪಾಠಿಸ್ತಿವು. ಸುತ್ತಲೂ ಒತ್ತುದ ಗದ್ದೆಗಳು ಸೋಡುವುದಕ್ಕೆ ಬಹಳ ಸ್ವೀಕಾರಿಸ್ತಿದ್ದವು. ಸಮದ್ವಾಸನ್ನು ಸೇರುವುದಕ್ಕೆ ಬರುತ್ತಿದ್ದ ಸಣ್ಣ ದೊರಂಪು ಹೊಕೆಯು ಬಹಳ ನಿದಾನವಾಗಿ ಹರಿಯುತ್ತಿದ್ದಿತು. ಅಲ್ಲಲ್ಲಿ ಕೆಲವು ಸಣ್ಣ ಗುಡ್ಡಗಳಿದ್ದವು. ಸೋಡುವುದಕ್ಕೆ ಒಹು ಸಂದರವಾಗಿದ್ದಿತು. ಈ ಮಂಳಪರು ಆ ಹಳ್ಳಿಗೆ ಬಂವಾಗ ಸಂಜೀಯಾಗುತ್ತಿತ್ತು. ಅವರು ಬಂದು ಗುಡ್ಡವನ್ನು ಹತ್ತಿ ಸೂರ್ಯಾಸ್ತವನ್ನು ಪೂರ್ತಿಯಾಗಿ ಸೋಡಿದರು. ಅವರಿಗೆ ತಮ್ಮ ರಚದಲ್ಲಿ ಸ್ವಲ್ಪಕಾಲ ಅಲ್ಲೇ ಕಳಿಯ ಬೇಕಂದಿಸಿತು. ಕತ್ತಲೆಯಾಗುತ್ತಿದ್ದುದರಿಂದ ಅವರು ಬೇಗ ಉರಸ್ಸು

ಸೇರಿ ತಾವು ತಂದ ಬುತ್ತಿಯನ್ನು ತಿಂದು, ಒಂದು ಮನೆಯ ಒಗುಲಿಯ ಮೇಲೆ ಮಳಿಗೆ ಸಿದ್ಧಿಸಿದರು. ಬಹು ಸಚೆದದ್ದು ರಿಂದ ಮಳಿಗಿದ ತಕ್ಷಣ ನಿದ್ರೆ ಒಂದುತ್ತು.

ಬೆಳಗ್ಗೆ ಎಂಟು ಗಂಭಿರೆ ಒಬ್ಬೊಬ್ಬರಾಗಿ ಎದ್ದು ಮುಖ ಶೋಳಿದು ಕೊಂಡು ಓಂದಿನ ದಿನದ ಶೀಲಕಸ್ಸೇ ತಿಂದು ಒಂದು ಮನೆ ನೋಡುವುದಕ್ಕೆ ಹೋದರು. ಕೋಸ್ತನು ಮಾತ್ರ ಸಾಮಾನುಗಳನ್ನು ಸೂಡಿಕೊಳ್ಳುತ್ತಾ ಅಶ್ಲೇ ಕುಳಿತ್ತಿದ್ದನು..

ಕೋಸ್ತನು ಪರಿ ಗೋಪಾಲರೀಂತ ಸ್ವಾಪು ದೊಡ್ಡವನು. ಅವನಿಗೆ ಸುಮಾರು ಇಂ-ಇಂ ವರುಷವಿರಬಹುದು. ಅವನು ಹೆಚ್ಚಾಗಿ ಅವ ರೊಂದಿಗೆ ಸೇರುತ್ತಿರಲ್ಲಿ. ಅವನ ಕೂಡಲು ಸ್ವಾಪು ಕೆಂಪು: ಕೆಂಪ ಕೂಡ ಲೀಸ್ಸು ಬಹುದು. ಹಣೆಯ ಮೇಲೆ ಒಂದು ಮಜ್ಜ ವಿದ್ದಿತು. ಅವನು ಹುಡುಗನಾಗಿದ್ದಾಗ ಬ್ರಹ್ಮ, ಗುರುತಂತೆ, ಆ ಮಜ್ಜ. ಅಷ್ಟು ವಯಸ್ಸಾದರೂ ಬಹಳ ಗಟ್ಟಿನ ಪ್ರಾಣಿ ದೃಢಾಂಗನಾಗಿದ್ದನು. ಹರಿ, ಗೋಪಾಲರು ಇನ್ನೂ ಯಾವಕರು. ಸುಮಾರು ಅಂ-ಶಿ ವರುಷವರಬಹುದು. ಅವ ರಿಭ್ರು ಯಾವಾಗುಂಟು ಬಟ್ಟಿಗೆರುತ್ತಿದ್ದರು. ಸ್ವಾಪು ಹುಮಗಾಟಿಕೆ ಹೆಚ್ಚು.

ಅವರು ಉರಸ್ಸೆಲ್ಲಾ ಹುಡುಕಿ ಕೊನೆಗೆ ಒಂದು ಸಣ್ಣ ಮನೆಯನ್ನು ಇರು. ಬಾಡಿಗೆಗೆ ತೆಗೆದುಕೊಂಡರು. ಸಿದುನವಾಗಿ ಉರಸ್ಸೆಲ್ಲಾ ನೋಡಿಕೊಂಡು ಗಂ ಗಂಭಿರೆ ಕೋಸ್ತನ ಬಳಿ ಒಂದರು. ತಮ್ಮ ಸಾಮಾನುಗಳನ್ನು ಮನೆಗೆ ಸಾಗಿಸಿ ಅಲ್ಲಿಯೇ ತಮ್ಮ ರಚನನ್ನು ಕಳೆಯಲಾರಂಭಿಸಿದರು.

ಒಂದು ದಿನ ಸಾಯಂಕಾಲ ಸೂರ್ಯನು ಪಕ್ಷಿಮಾಂಬುಧಿಯಲ್ಲಿ ಮುಖಗುತ್ತಿದ್ದನು. ಹರಿ ಮತ್ತು ಗೋಪಾಲರು ಒಂದು ಗುಡ್ಡದ ಮೇಲೆ ಕುಳಿತು ಪ್ರಕೃತಿಸ್ಥಾಂದಯರಸ್ಸು ನೋಡುತ್ತಾ ಗಿರೆಟು ಸೇದಿಕೊಂಡು ತಮಾಣೆಯಾಗಿ ಕಾಲಕರೆಯುತ್ತಿದ್ದರು. ಅವರು ಮಾತ್ರನಾಡುತ್ತಾ ಮಾತನಾಡುತ್ತಾ ತಾವು ಈ ರಚನಲ್ಲಿ ದುಡ್ಡಸ್ಸು ಸಂಪಾದನೆ ಮಾಡಬೇಕಿಂದು ನಿಧರ ಮಾಡಿಕೊಂಡರು. ಬಹಳ ಹೊತ್ತು ಅಲ್ಲಿ ಕಾಲ

రు గా కచ్చిద మేలీ నున్నెయు కచ్చె పింతిరుగిదరు. అల్లి అవరిగి ఒందు న ఫలాహార మందిరపు గోళచరవాయితు. ఆ ఫలాహార మందిరద లీ బీఎడిసల్లి కేళగి “యుచవాసతి శ్రీమహతి వివాలూబాయి,” ఎందు బరదిద్దితు. అదన్న ఓది అవరిగి ఆక్ష్యయివాయితు. ఆదు వరిగి జెంగసరు ఫలాహార మందిరవన్న ఇడునచెందు ఆవరిగి గొత్తిరల్లి. అవరు ఆ ఫలాహార మందిరవన్న ప్రసేతిసి స్వాపు తిండితిందు మనిగి పింతిరుగిదరు.

ప్రతిదినపూ కేళేస్తును మనసీస వాడున్నదు, గోవాల మత్తు హరీ సాయంకాల గాళసేననేగాగి హోరటు, పిరతిరు గువాగ ఫలాహార మందిరదల్లి కొంజకాల హరభి జోడెయుతాట కుళితు, సంతర మనిగి హోగునదు. ఇదు ఆవర దినజరి యాగిత్తు. ఆవరిగి ఆ యుచవాసతి ముదుకియ విషయ తిళియ బేశిందు ఇష్టవాయితు. ఆవరు ప్రతిదినపూ బుదు స్వాపు స్వాపువాగి ఆవఖ ఏషయవన్న తిళిదాకొళ్పుత్తులద్దరు:

ఆ ముదుకియు బహళ దనగళ పిండి తన్న గండసన్న కథిదు కొండళంతి. ఆవళిగి ఒబ్బునే ఒబ్బును మగసిద్దుసంతి. ఆవనిగి సముద్ర ప్రయాణవెందరే బహళ ఇష్టవంతి. ఆవను తన్న గఊనీయ వయస్సినల్లి యారిగూ తిళియదంతి ఒందు హడగన్న హత్తి హోరటు హోడనంతి. ఆవను హోగి ఈగ అం వరుషగళాదవంతి. ఆవను తన్న మ్యామేలిలాల్ల హళ్ళియన్న హాకిసికొండిద్దనంతి. ఆవనిగి సముద్ర ప్రయాణదల్లియం సముద్రద ఏషయదల్లియం బహళ ప్రీతి ఇదెయింబుదు, ఆవన హళ్ళియన్న నోఇడిద తచ్ఛణ తిళియు త్తుదంతి. ఆవను తన్న కై మేలి, కాలుగళ మేలి, వొసుగళన్న నిఱహావుగళన్న తింపంాల హవళద గొడు వొదలాద సన. 1 ద్రుదల్లి వాసిసువ పాటిగళన్న బరెయిసికొండిద్దసంతి. ఆవను తన్న ఎదెయ మేలి దొడ్డెడొందు హడగు సముద్రదల్లి హోగు త్తురువ హాగి హళ్ళి హాకిసికొండిద్దసంతి. మత్తు బెస్తున మేలి తన్న హసరన్న ‘ఆ. మ. ర.’ ఎందు బరెయిసికొండిద్దసంతి.

ಈ ಪರಯವೆಲ್ಲವನ್ನೂ ಆ ಮುದುಕಿ ಎರಡು ದಿನ ಬಹಳ ದುಃಖ ನೀಡಿ  
ದಿಂದ ಹೇಳಿದಳು. ಕೊನೆಗೆ ಅವಳು ಹೀಗೆಂದಳು:

“ನನ್ನ ಮಗನು ಹೋಗಿ ಇಂದಿಗೆ ಅಂ ಪರುಷಗಳಾದವು. ಈಗ  
ಅವನು ಬದುಕಿರುವನೋ ಇಲ್ಲವೋ ಎಂದು ಸಂದೇಹವಾಗಿದೆ. ಆದರೆ  
ನನಗೇನೋ ಅವನು ಬದುಕಿರುವನೆಂದೂ ಒಂದು ದಿನ ಅವನನ್ನು  
ನೋಡುವೆನೆಂದೂ ಎನಿಸುತ್ತದೆ. ನನಗೂ ಈಗ ವಯಸ್ಸಾಗುತ್ತಾ  
ಬಂತು. ಅವನು ಈಗಲೇ ಬಂದರೆ ನನ್ನ ಆಸ್ತಿಯನ್ನೆಲ್ಲಾ ಅವನಿಗೆ  
ಕೊಟ್ಟು ಸಂತೋಷವಾಗಿ ಪ್ರಾಣಬೆಡುತ್ತೇನೆ. ದೇವರು ಕಣ್ಣಬಿಟ್ಟು  
ನಮ್ಮನ್ನು ಕಾಷಾಡಬೇಕು.”

ಹರಿಯು ಹೇಳಿದನು: “ಅವತ್ತಾ ನಿಮ್ಮ ಮಗನು ಬದುಕಿರ  
ಬೇಕು. ಹೆಚ್ಚೇನೂ ವಯಸ್ಸಾಗಿಲ್ಲವಷ್ಟೇ. ಸ್ವಲ್ಪದಿನಗಳಲ್ಲಿಯೇ ತನ್ನ  
ಮನಸೆಗೆ ಹಿಂತಿರುಗಬಹುದು. ನಾವೂ ಸಮುದ್ರ ಪ್ರಯಾಣದಲ್ಲಿಯೇ  
ಹತ್ತು ಪರುಷಗಳನ್ನು ಕಳೆದಿದ್ದೇನೆ. ಈಗ ನಮ್ಮ ದೇಶವನ್ನು ತಲುಪಿರು  
ಬೇವು. ಇನ್ನು ಕೆಲವು ದಿನ ಈ ಹಳ್ಳಿಯಲ್ಲಿದ್ದು ನಮ್ಮ ಒಸಗಳನ್ನು  
ನೋಡುವುದಕ್ಕೆ ಹೋಗುವೆವು. ನಾವೂ ನಿನ್ನ ಮಗನ ಪಷಯ  
ಮಜಾರಿಸಿ ಎಲ್ಲಾದರೂ ಸಿಕ್ಕಿದರೆ ಕಳುಹಿಸುವೆವು. ನೀನೇನೂ ದೂಳಿಪಡ  
ಬೇಕಾದುದಲ್ಲ.” ಹೀಗೆಲ್ಲಾ ಸಂತೃಪ್ತಿ ಹರಿ ಗೋಪಾಲರು ತನ್ನ  
ಮನಸೆಯ ದಾರಿಯನ್ನು ಹಿಡಿದರು.

ದಾರಿಯಲ್ಲಿ ಬರುತ್ತಾ ಹರಿ ಹೇಳಿದನು, “ಲೋ ಗೋಪಾಲಾ  
ಈಗೊಂದು ಉಪಾಯವನ್ನು ಹೇಳುತ್ತೇನೆ ಕೇಳು. ನಾವು ಹೇಗಾ  
ದರೂ ವಾಡಿ ದುಡ್ಡನ್ನು ಸಂಪಾದಿಸಬೇಕೆಂದಿರುವುದು ಸಿನಗೆ ತಿಳಿದೇ  
ಇದೆ. ಈಗ ಸೀನು ಒಪ್ಪುವುದಾದರೆ” ಎಂದು ಅಷ್ಟುಕ್ಕೆ ಸಿಲ್ಲಿಸಿದನು.

ಗೋಪಾಲನು ಆತುರದಿಂದ “ಅದೇನು? ಬೇಗ ಹೇಳು. ನಾನು ಶ್ರವಣ  
ಇದುವರೆಗೆ ಸಿನಗೆ ಪ್ರತಿ ಆದಿರುವನೇನೇ? ಏನಾ ವಿಷಯ ಬೇಗ ಹೇಳು.”  
ಎಂದನು.

“ನೋಡು ಗೋಪಾಲ! ನಮ್ಮ ಕೋಸ್ತನು ಆ ಮುಂದುಕಿ  
ವೆ ಹೇಳಿದ ಹಾಗೆಯೇ ಇದ್ದಾನೆ. ಅವಳು ಹೇಳಿದ ವಾಗಿ ಇವನಿಗೆ ಕೆಂಚೆ  
ಶಿ ಕೂಡಲ್ಪಿನೆ. ಅವಳ ಮಗನಂತೆ ಇವನ್ನಿಗೂ ಇಂದುಷ್ಟಾನ್ ಪರುತ್ತ. ಅವನ ಹಾಗೆಯೇ  
ಎತ್ತರವಾಗಿದ್ದಾನೆ. ಕೆಂಪಗೂ ಇದ್ದಾನೆ. ಆದ್ದರಿಂದ ಅವನಿಗೆ ಈ  
ವಿಷಯವೆಲ್ಲವನ್ನೂ ಹೇಳಿ ಅವನು ಅವಳ ಮಗನಂತೆ ಸಬ್ಜಿಸಿದರೆ ಬೇಕಾ  
ದಷ್ಟು ಹಣ ಸಂಪಾದಿಸಬಹುದು” ಎಂದನು ಹರಿ.

“ಆದರೆ ಅವನ ಮೈಯೇಲೆಲ್ಲಾ ಹಜ್ಜೆ ಇದ್ದವಂತೆ. ಅದಕ್ಕೆ  
ಕೋಸ್ತನು ಒಪ್ಪುವನೋ ಇಲ್ಲವೋ!” ಎಂದನು ಗೋಪಾಲ.

“ಆ ವಿಷಯ ನಸಗೆ ಬಿಡು. ನಾನೆಲ್ಲ ಸರಿವಾಡುವೇನು.” ಎಂದು  
ವರಿ ಕೇಳಿದನು. ಅಷ್ಟ ಹೊತ್ತಿಗೆ ಅವರ ಮನೆ ಬಂದದ್ದುಂದ, ಅವರ  
ವಾತು ಅಲ್ಲಿಗೇ ನಿಂತಿತು.

ಹಳ್ಳಿಯಲ್ಲಿ ಎಲ್ಲೆಲ್ಲಿಯೂ ಜನಗಳ ಗದ್ದುಲನೇ ಗದ್ದುಲ. ದೇಶ  
ದೇಶಗಳನ್ನು ತಿರುಗಿಬಂದ ಬಬ್ಬಿ ಸುಪ್ರಸಿದ್ಧ ಹಜ್ಜೆ ಹಾಕುವವನು ಬಂದಿ  
ರುವನರಂತೆ. ಅವನು ಇದು ಸಿಮಿಷಕ್ಕೆ ಬಂದು ಹಜ್ಜೆ ಹಾಕುವನರಂತೆ.  
ಅವನು ಏನೋ ರಸವನ್ನು ಇಟ್ಟುಕೊಂಡಿರುವನಂತೆ. ಅದನ್ನು ಹಜ್ಜೆ ದರೆ  
ಸ್ವಲ್ಪವೂ ಸೋಧಾಗುವುದಿಲ್ಲವಂತೆ. ಅವನು ದೊಡ್ಡ ಚಿಕ್ಕಗಾರಂತೆ.  
ಎಧನಿಧವಾದ ಚಿಕ್ಕಗಳನ್ನು ಬರೆದು ಹಜ್ಜೆ ಹಾಕುವನರಂತೆ.

ಅವನಿಗೆ ಆ ಹಳ್ಳಿಗೆ ಬಂದಾಗಿನಿಂದ ದಾಡ್ಡಿನ ಸುರಿಮಣಿ. ಜನರು  
ನಾ ಮುಂದು ತಾ ಮುಂದೆಂದು ಹಜ್ಜೆಹಾಕಿಸಿಕೊಳ್ಳುವುದಕ್ಕೆ ಹೋಗು  
ತ್ತಿದ್ದಾರೆ. ಅವನಿಗೆ ಉಳಿತಿಂಡಿಗೆ ಹೊತ್ತಿಲ್ಲವಂತೆ. ಮುಂತಾಗಿ  
ಉಳಿರ್ಲೆಲ್ಲಾ ಹರಿತಿತ್ತ. ಈ ವಿಷಯ ಹರಿ ಗೋಪಾಲರಿಗೂ ತಿಳಿಯಿತು.  
ಅವನು ಈಗ ಬಂದಿರುವುದು ತಮ್ಮ ಅಧ್ಯಷ್ಟವೆಂದೇ ದೇಂರನ್ನು ಮನಸಾ  
ವಂದಿಸಿದರು.

ಹರಿ ಮಾತನಾಡುತ್ತಾ ಕೋಸ್ತನಿಗೆ “ನೋಡು ಅಣ್ಣಾ, ಈಗ  
ಬಂದು ದೊಡ್ಡ ಕೆಲಸ ಮಾಡಬೇಕಾಗಿದೆ. ಅದರೆ ಅದು ಬಹಳ ಸುಲಭ.  
ಮಂದಿರು ದಿನಗಳಲ್ಲಿ ನಮಗೆ ಬೇಕಾದಷ್ಟು ಹಣ ಸಿಕ್ಕುತ್ತದೆ” ಎಂದನು.

೧೫

ಕೋಸ್ತನು “ಅದೇನು? ಬೇಗ ಹೇಳು. ನಾನೂ ಸಿವರ್ಗ ಸಸ್ಯ ಕೈಲಾದಷ್ಟು ಸಹಾಯ ಮಾಡುವನು” ಎಂದನು.

“ಆ ಕೆಲಸವನ್ನು ನಿನ್ನ ಹೊರತು ಯಾರೂ ಪಾಡಲಾರು. ಅದರಿಂದ ನಿನಗೆ ಬಹಳ ಸುಖವಾಗುವುದು. ನೀನು ಬೇಕಾದವ್ಯತ್ಯಾಸವನ್ನು ಹೊಂದುವು. ಒಂದು ದೊಡ್ಡ ಮನೆಯಲ್ಲಿ ವಾಗಾನತಾಡುವೆ. ನಿನಗೆ ಕೈಗೊಬ್ಬರು ಕಾಲಿಗೊಬ್ಬರು ಸೇವಕರು ಕ್ಯಾಪಿಟ್ಟಿಕೊಂಡು ನಿನ್ನಾನ್ನಿಂದ ಜೀಯಸ್ಯಾ ಎಂದು ವಾಗಾನತಾಡುವರು. ನೀನು ಏನಾದರೂ ಬೇಕೆಂದು ಮನು ಸ್ವಸ್ಥ ಅಂದರೂ ಕೊಂಡ ತಕ್ಷಣ ಆ ಕೆಲಸವು ನಡೆದುಹೋಗುವುದು. ” ಎಂದು ಅಲ್ಲಿಗೇ ಹರಿ ಮಾತ್ರ ನಿಲ್ಲಿಸಿದನು.

ಕೋಸ್ತನಿಗೆ ಇದು ಅರ್ಥವಾಗಲಿಲ್ಲ. ತಾನೇನು ಪಾಡಬೇಕೆಂಬುದೂ ಅವನಿಗೆ ತೋಯಲಿಲ್ಲ. ತನಗೆ ಸರಿಯಾಗಿ ಪೂರ್ವಿಕರಲ್ಲಿಲ್ಲ ಹೆಂದು ಪರಿಯ ಮೇಲೆ ಕೋಪ ಬಂತು. ಆದರೆ ಅದನ್ನು ತೋರಿಗೊಡಲಿಲ್ಲ. ನಿದಾನವಾಗಿ ಎಷಟ್ಯಾನೇನೇಂದು ಕೇಳಿದನು. ತಾನು ತನ್ನ ಕೈಲಾದಷ್ಟು ಸಹಾಯಮಾಡಿ ಅವನಿಗೆ ದುಡ್ಡತ್ವ ಸಂಪಾದಿಸುವುದಕ್ಕೆ ನೇರವಾಗುವೇಂದರೆನು. ಆಗ ಹರಿಯ ಮುದುಕಿರು ಎಷಟ್ಯಾನನ್ನೆಲ್ಲಾ ಒಂದು ಜೂರೂ ಬಿಡದೆ ಹೇಳಿದನು.

“ಕೋಸ್ತ, ನೀನು ಎಲ್ಲದರಲ್ಲಿಯೂ ಮುದುಕಿರು ಮಾಗಿಸಿದ್ದಾಗಿರುವು. ಆದರೆ ಸಿಸ್ಯ ಕೊಂಡು ಕೆಲಸವಿದೆ. ಅದೇ ಸ್ಯಾಲ್ಪ ಕವ್ಯ. ಅದಕ್ಕೆ ನೀನು ಒಪ್ಪಲೇಬೇಕು. ಈಗ ಈ ಉಲಿಗೆ ಬಬ್ಬ ಹಚ್ಚಿಯಾಕುವವನು ಬಂದಿರುವನಂತೆ. ಅವನ ಕೈಲಿ ಈ ಬಿನ ರಾತ್ರಿ ನೀನು ಚಚ್ಚಿಯಾಕೆಂದಿನ್ನು ಕೊಳ್ಳಲೇಬೇಕು ” ಎಂಂಷನು.

ಮೊದಲು ಕೋಸ್ತನು ಇದಕ್ಕೆ ಒಪ್ಪಲಿಲ್ಲ. ಆದರೆ ಅವನ ಹಟಕೆನೂ ಸಾಗಲಿಲ್ಲ. ಅದಕ್ಕೆ ವನು ಒಪ್ಪಲೇಬೇಕಾಯಿತು.

೧೬

ರಾತ್ರಿ ಹತ್ತುಲೆಯು ತಾನೇತಾನಾಗಿ ಹಬ್ಬಿದೆ. ಉರಲ್ಲಿ ಎಲ್ಲೆಲ್ಲಿಯೂ ನಿತ್ಯಭೂತ. ನಿದಾನದೇವರು ತನ್ನ ಮಾರ್ಪಾಠೆಯನ್ನು ಬ್ರಹ್ಮಿದಾಢಿ.

ರೂ ಒನ್ನರಲ್ಲಿರೂ ತಮ್ಮ ತಮ್ಮ ಮನಿಗಳಲ್ಲಿ ನಿದ್ದೆ ಮಾಡುತ್ತಲಿದ್ದಾರೆ. ಈ ಸಮಯದಲ್ಲಿ ಒಂದು ಸಣ್ಣ ಮನೆಯ ಒಂದು ಕೊಡಿಯಲ್ಲಿ ಮಾತ್ರ ದೀಪ ಉರಿಯುತ್ತಲಿದೆ. ಒಬ್ಬನು ವಲಿಕೆಂಡು ಸರಖತ್ತಲಿದ್ದಾನೆ. ಇನ್ನು ಮಾರು ಅವನ ಸುತ್ತಲೂ ಕುಳಿತಿದ್ದಾರೆ.

ಹರಿ ಹೇಳಿದನು, “ ಪಂಡಿತರೇ, ಈ ದಿನನೇ ಕೆಲಸವನ್ನೆಲ್ಲಾ ಪೂರಣಿಸಬೇಡಿ. ಆದರೆ ಈ ವಿಷಯವನ್ನಾಗಿರು ತಿಳಿಸಕೂಡು. ಹಡಗ ಸ್ಥಾಂದು ಎದೆಯ ಮೇಲೆ ಬರೆದು ಬಡಿ ಎಂದು ಹೇಳಿ, ಅವನಿಗೆ ಕೆಲವು ರೂಪಾಯಿಗಳನ್ನು ಕೊಟ್ಟಿನು. ರೂಪಾಯಿಗಳನ್ನು ಸ್ಥಾಂಡಿ ಪಂಡಿತನು ಕೆಲಸಕ್ಕೆ ಘುರು ಮಾಡಿದನು.

ಎಲ್ಲವನ್ನು ಬರೆಯುವ ಹೊತ್ತಿಗೆ ಕೋಸ್ತುನಿಗೆ ಪ್ರಜ್ಞತಪ್ಪಿತ್ತು. ಅಷ್ಟು ಹೊತ್ತಿಗೆ ಚಿತ್ರಗಾರನು ಹೊರಟುಹೊರಿದ್ದನು. ಹರಿಗೋವಾ ಲರಿಗೆ ಬಹಳ ಭಯವಾಯಿತು. ಕೋಸ್ತುನಿಗೆ ತಿರುಗಿ ಜ್ಞಾನತಪ್ಪಿತು. ಹರಿಯು ತಣ್ಣೀರನ್ನು ಅವನ ತಲೆಯ ಮೇಲೆಯೂ ಮುಂಬಿಡ ಮೇಲೆಯೂ ಜುಮುಕಿಸಿದನು. ಬೆಳಗಿನವರರಿಗೆ ಜ್ಞಾನವೇ ಬರಲಿಲ್ಲ.

ಬೆಳಗ್ಗೆ ಎಂಟು ಗಂಟೆಗೆ ಕೋಸ್ತುನಿಗೆ ಜ್ಞಾನವು ಬಂದಿತು. ಬಹಳ ನಿಶ್ಚಯಾಗಿತ್ತು. ಆ ರಾತ್ರಿ ಬಂದ ಜ್ಞಾನ ಮಾರುದಿನಗಳತನಕ ಆರಲೇ ಇಲ್ಲ. ಅವನಿಗೆ ಜ್ಞಾನಗಾ ವಾಸಿಯಾಗುವುದಕ್ಕೆ ಹದಿನ್ಯೆದು ದಿನಗಳಾಯಿತು. ಅಷ್ಟುಹೊತ್ತಿಗೆ ರಚನ್ ಮಾರಿಯುತ್ತಾ ಬಂದಿತು. ಇನ್ನು ಮಾರುದಿನಗಳು ಮಾತ್ರ ಉಳಿದಿವೆ.

\* \* \* \* \*

ಹರಿಗೋವಾಲರು ದಿನಚರಿಯಂತೆ ಮುದುಕಿಯ ಬಳಿಗೆ ಹೊಗಿ ಆ ಮಾತ್ರ ಈ ಮಾತ್ರ ಆಜುತ್ತಾ ಕುಳಿತರು. ಕೊನೆಗೆ ಮಂದುಕಿ ಹೇಳಿದಳು.

“ಹರೀ, ಈಗೆಬ್ಬಿ ಜೋತಿವ್ಯಾಹೇಳುವವನು ಬಂದಿದ್ದಾನೆ. ಅವನು ಪ್ರತಿಯೊಂದನ್ನೂ ಸರಿಯಾಗಿ ಹೇಳುತ್ತಾನೆ. ಅವನನ್ನು ನನ್ನಮಗನ ವಿಷಯ ಕೇಳಿದೆ. ಅವನು ಹೇಳಿದನು: ಇನ್ನೆರಡು ದಿನಗಳೊಳಗಾಗಿ

ನನ್ನ ಮಗ ಬರುವನಂತೆ” ಎಂದಳು. ಇದನ್ನು ಕೇಳಿ ಹರಿಯು ೨೨೨  
ಗೋಪಾಲನ ಕಡೆ ನೋಡಿ ಸುಮೃಂಗಾದನು.

ಮೂರನೆಯ ದಿನ ಕೋಸ್ತನನ್ನು ಫಲಾಹಾರ ಮಂದಿರದಿಂದ  
ಹೊರಗೆ ನಿಲ್ಲಿಸಿ ತಾವು ಒಳಗೆ ಹೋಗಿ ಮುಂದುಕಿಗೆ ತಮ್ಮ ಧನ್ಯವಾದ  
ಗಳನ್ನು ಅರ್ಪಿಸಿ ತಾವು ನಾಳೆ ಉರಿಗೆ ಹೂರಿಟು ಹೋಗುವೆಂದರು.  
ಇದನ್ನು ಕೇಳಿ ಮುಂದುಕಿಗೆ ಬಹಳ ದುಃಖವಾಯಿತು, ತನ್ನ ಮಗನ  
ಎನಿಯ ಜ್ಞಾಪಕಕ್ಕೆ ಬಂದು. ಹರಿ ಗೋಪಾಲರು ಹೊರಗೆ ಬಂದು  
ಕೋಸ್ತನಿಗೆ ಒಳಗೆ ಹೋಗೆಂದು ಹೇಳಿ, ತಮಗೆ ಆಗಾಗ ದುದ್ದು ಕಳು  
ಹಿಸು ಎಂದು ಹೇಳಿ ಹೂರಿಟುಹೋದರು.

ಕೋಸ್ತನು ಯಾರೋ ಪ್ರಯಾಣಿಕನಂತೆ ಬಂದು, ಸ್ವಲ್ಪ ತಿಂಡಿ  
ತರಹೇಳಿದನು. ಅವನು ತಿಂಡಿತನ್ನುತ್ತಾತ್ತ ತನ್ನ ಬಸಿಯನ್ನಿನ  
ತೋಳನ್ನು ಹಿಂದಕ್ಕೆ ಮತಿಸಿದನು, ಹಚ್ಚಿ ಕಾಣಲೆಂದು. ತಿಂಡಿ  
ತನ್ನುತ್ತಾತ್ತ ಬಟ್ಟಲನ್ನು ಕೊಳಗೆ ಉರುಳಿಸಿದನು. ಅದನ್ನು ತಿಗೆಬು  
ಕೊಳ್ಳುವ ನೆವದಿಂದ ಕಾಲಿಸಮೇಲಿನ ಬಟ್ಟಿಯನ್ನು ತೆಗೆದು ಕಾಲಿಸ  
ಮೇಲೀಯರೆದ್ದು ವಿನೆ ಎಲ್ಲರಿಗೂ ಕಾಣುವಂತೆ ಕುತ್ತಿಸು. ಮುಂದುಕಿಗೆ  
ಅವನನ್ನು ನೋಡಿದ ತಕ್ಕಣ ತನ್ನ ಮಗನ ಜ್ಞಾಪಕ ಬಂತು.

“ನಿನ್ನನ್ನು ನೋಟಿದ ತಕ್ಕಣ ನನಗೆ ನನ್ನ ಮಗನ ಜ್ಞಾಪಕ  
ಬರುತ್ತದೆ. ಅವನೂ ನಿನ್ನಂತೆಯೇ ಇದ್ದನು. ನಿನ್ನಿದ್ದಂತೆಯೇ ಅವನ  
ಹಣಿಯಮೇಲೆ ಬಂದು ಮಜ್ಜಿಯದ್ದಿತು” ಎಂದು ಅವಳು ಹೇಳಿದಳು.  
ಮತ್ತು ಅಳುವುದಕ್ಕೆ ಪಾರಂಭಸಿದಳು. ಅವಳು ಅಳುವುದನ್ನು ನೋಡಿ  
ಅಲ್ಲಿ ಅನೇಕ ಜನ ಬಂದರು.

ಇದನ್ನೆಲ್ಲ ಕೇಳುತ್ತಿದ್ದ ಕೋಸ್ತನು ಬೆನ್ನನ್ನು ಕೆರೆದುಕೊಳ್ಳುವ  
ನೆವದಿಂದ, ಬೆನ್ನನಮೇಲಿನ ಬಟ್ಟಿಯನ್ನು ಸರಿಸಿದನು. ಜನರು ಅವನ  
ನಾವಿಕನ ಉಡುಪನ್ನು ನೋಡಿದರು. ಅವನಬೆನ್ನನ ಮೇಲೆ ‘ಆ. ಮ. ರ.’  
ಎಂಬ ಅಕ್ಷರಗಳನ್ನು ನೋಡಿ, ಇವನೇ ಮುಂದುಕಿಯ ಮಗನಿಂದು  
ಹೇಳಿದರು. ಇದನ್ನೆಲ್ಲ ಕೇಳಿ, ಕೋಸ್ತನು ತನ್ನ ಕೆಲಸವು ಸಫಲ  
ಪಾಯಿತೆಂದು ಮನದಲ್ಲಿಯೇ ಹಿಗೆದನು.

೧೦ ಮುಂದುಕೆಯು ತನ್ನ ಮಗನ ಚರಿತ್ರೆಯನ್ನೆಲಾಲ್ ವಿಸ್ತಾರವಾಗಿ  
ಗ ಅಡಕ್ಕೆ ಉಪ್ಪುಕಾರ ಹಚ್ಚಿ ಒಂದು ಗಂಟೆ ಹೊತ್ತು ಹೇಳಿ ಕೊಸಿಗೆ  
ನ ಲಿ “ಒಂದು ದಿನ ನನ್ನ ಮಗನು ಸಾದೆ ಕತ್ತರಿಸುತ್ತಿದ್ದಾಗ ಅಲಕ್ಷ್ಯ  
ವಾಗಿ ತನ್ನ ಎಡಗೆ ಹೆಬ್ಬಿಟ್ಟನ್ನು ಪೂರ್ತಿರೂಪಾಗಿ ಕತ್ತರಿಸಿಕೊಂಡು  
ಬಂಟ್ಟು” ಎಂದಳು.

ಇದನ್ನು ಕೇಳಿ ಕೊಸ್ತುಸಿಗೆ ಆಕಾಶವೇ ತಲೆಯಮೇಲೆ ಕಳೆಚಿ  
ಬಿದ್ದಂತಾಯಿತು. ಅವನು ತನ್ನ ಸ್ನೇಹಿತರನ್ನು ಪುನಃ ಸೇರ್ಕೊಣ  
ವೆಂದರೆ, ಅವರು ಆಗಲೇ ದುಡ್ಡ ಕಳಿಹಿಸೆಂದು ಹೇಳಿ ಹೊರಟುಹೊರಿ  
ದ್ದಾರು. ಅವನು ಇನ್ನು ಅಲ್ಲಿರುವುದು ಸರಿಯಲ್ಲವೆಂದು ತಿಳಿದು  
ಯಾರಿಗೂ ತಿಳಿಯದಂತೆ ಆ ಮನೆಯನ್ನು ಬಂಟ್ಟುನು. ರಾತ್ರಿ ಕತ್ತಲಾ  
ಗುವವರೆಗೂ ಒಂದು ಮರದಲ್ಲಿ ಕುಳಿತಿದ್ದು, ಕತ್ತಲಾದಮೇಲೆ ತನ್ನ  
ಸಾಮಾನುಗಳನ್ನು ತೆಗೆದುಕೊಂಡು, ಯಾರಿಗೂ ತಿಳಿಯದಂತೆ  
ಆ ಉರನ್ನು ಬಿಟ್ಟುನು!

( W. W. Jacobsರ ಕಥೆಯೊಂದರಿಂದ )

# ಸ್ವೇಹದರ್ಶನ

ಬೆಲೆಗೊಟ್ಟು ಪ್ರೇಮವನ್ನು ಕೊಳ್ಳಲೆಭಿನ್ನವ  
ಕಾಮುಕತೆ, ಬೆಲೆಗಾಗಿ ಮಕ್ಕಳ ಜೀವನ  
ವನ್ನು ಕೊಳ್ಳಲ್ಪಡಿಯುವ ದುರಾತ್ಮ, ರೂಢಿ  
ಬಲದಿಂದ ತರುಣೀಯರನ್ನು ಕುವಾಗ್ರಾಕ್ಷೇ  
ತಕ್ಷಣವ ಏಷಮವಿವಾಹ—ಈ ತ್ರಿದೋಷಗಳ  
ತಾಕಲಾಟದಲ್ಲಿ ‘ಪ್ರೇಮಾ’ಗೆ ಆತ್ಮಬಲ  
ದಿಂದ ಸ್ವೇಹದರ್ಶನವಾಗುತ್ತದೆ. ಅವಕು  
ಸಂಪನ್ಮೂಲವಧಾರಿಯಾದ ದೋಷಭರಿತ  
ಸಮಾಜವನ್ನು ತುಳಿದು ಸಿಂಕು ಸುಖ  
ಪೂರ್ಣ ದಾಂಪತ್ಯವನ್ನು ಪಡೆಯುತ್ತಾಗಳಿ.

## ಶ್ರೀಮತಿ ಶ್ರುಮಲೆ

ಜಯಕನಾಟಕ ಸಂಪಾದಕರಾದ ಶ್ರೀ. ಬೆಂಗಳೂರು ರಾಮಚಂದ್ರರಾಯರು ಬಿ. ಎ. ಅವರ ಪತ್ರಿ ಸೌ. ಶ್ರುಮಲೆಯವರು. ಇವರ ಕಥೆ ಕರ್ತೆ 'ಸಂಸ್ಕಾರ ಸೋಧಲಿಕ್' ಬಂದಾಗ 'ಬಂದ ಅಡಿಯಿಟ್' 'ಸದೆದುಭಂದ ಲಕ್ಷ್ಯ' 'ಯಂತ್ರ ಮುಸ್ತಿದ್ದೆದು, ಮೊಸ್ತಿ ಮೊಸ್ತಿ ಪ್ರಸ್ತರೊಂದಲ್ಲಿ 'ಹೂಬಿಸಿಲ' ಸ್ವಾ ವರಪಿಡೆ. ಶ್ರೀ. ಸೌ. ಶ್ರುಮಲೆಯವರ ಬರವಣಿಗೆಯ ಮಾರ್ಗವೇ ಹೊಸತು. ಉತ್ತರ ಕನಾಟಕದ ರೂಢಭಾಣೆಯಲ್ಲಿ, ಬಹುಶಿ ಜನಪದ ಕಥಾವಸ್ತುವನ್ನೇತ್ತೆ ಇಂದಿನ ಸಮಾಜದ ತಿರುಪ್ಪನ್ನು ಮಾಡಿಕೊಂಡಿ ವಿವಿಧ ಪಾತ್ರಸ್ವಾಷ್ಟ್ವಿಯ ಮೂಲಕ ಮನಸಾಟ ನಂತೆ ಜಾನಪದ ಭಾಷೆಯಲ್ಲಿ ಒಿತ್ರಸುತ್ತಾರೆ. ಪ್ರಸ್ತುತದ ಕರ್ತೆ ಹೂಬಿಸಿಲ್ ಗಂತ ಹೊಡಲಿನ ಕರ್ತೆ. ವಾಸ್ತುವರ್ತಿಗೆ ಹಂಚು ಪಾರ್ಶ್ವಸ್ಥಯವಿತ್ತಿರುವ ದರಿಂದ, ವರ್ಣಿತ ಸಮಾಜದ ಅತ್ಯಾಚಾರಗಳನ್ನು ಖಂಡಿಸುವುದು ಅನಿವಾರ್ಯ ವಾದುದಿಂದ, ಕಥಾವಸ್ತು ಕಾಡಂಬರಿಯನ್ನು ವಿಶಾಲವಾದುದರಿಂದ ಈ ಕರ್ತೆ ದೊಡ್ಡದಾಗಿದೆ. ಆದರೂ ಕುತ್ತಿ ಹಲವು ಪ್ರೀರಿತಾ ಶಶಿಧರರ ಕಾವಾರದಶಸದ ವರಿಗೂ ಮನವನ್ನು ಹಿಡಿದುಕೊಂಡು ಬಯಸ್ತುತ್ತಿದೆ; ಮತ್ತು ಕೊನೆಯಲ್ಲಿ ವಾಸ್ತುವರಾದರೂ ಸೂಚ್ಯಾದ ಕಲಾಕೌಶಲ್ಯದ ಸೋಗಿಸಲ್ಪಿಟಿಡುತ್ತಿದೆ. ಉತ್ತರ ಕನಾಟಕದ ಹೆಣ್ಣುಮಾಕ್ಕಳ ಇಲ್ಲಿ ಕಥಾಕಲೆ ಇವರ ಲೆಕ್ಕಣಿಕೆಯಲ್ಲಿ ರೂಪ ಗೊಳ್ಳುತ್ತಿದೆಯೆಂಬುದರಲ್ಲಿ ಸಂದೇಹವಿಲ್ಲ.

## “ಸೈವಾ”

“ಪನವ್ಯಾ?”

“ಅಟ್ಟದ ಮಾತ್ರಲಿಂದನ ಎನವ್ಯಾ ಯಾಕವ್ಯಾ ನಡಿಸೀದೆಲ್ಲಾ, ಅಗೆರಜು ತಾಷಾಯೋತು ನಾ ಚೀರಿಕೇಳಳ್ಳಿಕ್ಕೆ ಹತ್ತಿ. ಎದ್ದು ತೆಳಗೆ ಬಾ. ಆ ಸರಾಫ ರಂಗನಾಥರಾಯರು ನಿನ್ನ ವೀಣಾ-ಗಾಯನಾ ಬಂದಿಷ್ಟು ಕೇಳಬೇಕಂತ ಕೂತಾರ. ಆವರಂಧಾ ದೊಡ್ಡ ಮನುಷ್ಯರು, ನೀರಿನಾಲ್ಕಂಗ ಸಿನ್ನ ಮುಂದ ದುಡ್ಪು ಸುರುವಾವು, ಸಿನ್ನ ಕೇಳಿಕೊಂಬೋದು ಹಚ್ಚೊಂಬು, ಎನ ನೀ ಅವರಿಗೊಂದಿಷ್ಟು ಸಮಾಧಾನವಾಡಿ ಕಳಿಸೋದು ಹಚ್ಚೊಂಬು?”,

“ಆವ್ಯಾ, ಖರೀ ಅಂದೂ ಇವ್ವೊತ್ತ ನನ್ನ ತಲೀಗೆ ಭಾಳ ತ್ರಾಸಾಗೇದ. ನಾಳೋಳಿ ಬಾ ಅಂತ ಹೇಳವ್ಯಾ ಅವರಿಗೆ.”

“ಪಳೇಳು, ಬಾ. ಒಲ್ಲಿದೊಂದೀ ಏನು ನಾನಡ ಬಂದು ಎಳಕೊಂಡು ಬಲೊಂದ್ದೇ?...”

“ಸೈವಾ ಹಾಕೆಯ ಮೇಲಿ ಕೈಯನ್ನಿಟ್ಟುಕೊಂಡು, “ಆಯ್ಲೋ ಸನ್ನ ದ್ವೀಪ ! ದೇವಾ, ಸಮೃದ್ಧವ್ಯಾ ತನ್ನ ಹಣೇಬರಹಾನರ ಸೆನಪಿಗೆ ತಂದು ಕೂಂಡು ಬುದ್ಧಿ ಕಲ್ಪಿಬಾರ್ದ ? ಈ ಒಂದು-ಒರೀ, ಗಾಯನಾ-ವಾದನಾ ಯಾತಕ್ಕ ಸುಡಲಿಕ್ಕೆ ಸನಗ ಕಲಿಸೋದು ? ಎಂಬ್ಲಾ ಮುಗದ ಮಾತ್ರಲೆ ಸಿನ್ನ ಒಯ್ದು ಒಬ್ಬ ಕಾಮಾಂಧ ಸಾಹಂಕಾರನ ಉದ್ದಿಷ್ಟಗೆ ಹಾಕೋ ದ್ವಾರಕ್ಕ ಬೇಕು ? ಅದರಕ್ಕಿಂತಾ ಧಳ್ಳಿಗ ಒಬ್ಬ ಪಾದಿಲೆ ಹೋಗೋ ಧಳ್ಳಿಕಾರಗೆ ನನ್ನ ಲಗ್ಗಾ ಮಾಡಿಕೊಟ್ಟ ಸಾ ಸಂಖದಿಂದ ಇದ್ದೇನು...”

೧೦ ದೇವಾ, ಇಲ್ಲಾ, ಇನ್ನ ಪತ್ರ, ಸಮುನ್ಸ ಕೂಡುಲಾರೆ; ಈ ಸಂಕೆಟ ವ ದೊಳಗಿಂದ ಪಾರಾಗುವಾಗಂ ನನಗ ಶಕ್ತಿ ಕೊಡು, ನನಗ ಹುರುಪು ತ್ವ ಕೊಡು.. ಎಷ್ಟು ದಿವಸಾ ಈ ಅಳಬುರುಕತ್ಸದೋಳಗ ಕಾಲಾ ಕಳೀಲಿ?

ಇನ್ನೂ ಮುಂದ ಒರ್ಹೋ ಪ್ರಸಂಗ ಧೋಡ್ದುದು ಅದ... ಆ ಹೇಣಿ ಪ್ರಸಂಗದೊಳಿಂದ ನನ್ನ ಪಾರುವಾಡು, ರಥುನೀರಾ! ಸಿನ್ನ ಜೊರತು ಸನ್ನ ಯಾರು ಕಾಯಾವು?....” ಎಂದು ಕೊಳ್ಳುತ್ತೇ, ಎದುರಿದ್ದು ಕೋಡಂಡರಾಮನ ಹಸ್ತಿದಂತದ ಮೂರಿಯ ಪಾದದ ಮೇಲಿ ತಲೆ ಯಿಂಟ್ಯು ಅಳಹತ್ತಿದಳು.

ಯಾರೋ ಮೆಟ್ಟಿಲು ಹತ್ತಿ ಬಂದಂತಾಯಿತು; ಪ್ರೇಮಾ ಜೊರಳಿ ನೋಡಿದಳು; ಅವಳ ತಾಯಿ ಕಲಾವತಿಬಾಯಿ. “ನನಗ್ಗೂತ್ತದ, ನಿನ್ನ ಬಿ. ಎ. ಮುಗಿಯೋತಸಕ್ಕ ನಿನಗ ತ್ವಾಸ ಕೊಡಬಾರ್ಹಾ ಅಂತ. ಇವೊತ್ತ ಬಂದ ದಿವಸ ಬಾ. ಇನ್ನ ಮುಂದ ಪರೀಕ್ಷ್ಯ ಮುಗದ ವ್ಯಾಲೆ ನಾ ಹೇಳಿಂದ ತಸಕ್ಕ ನನ್ನ ಮಸ್ತಿಭಳಗ ಕಾಲು ಹಾಕಬ್ಬಾಡ್ಯು ಅಂತ ಆ ರಂಗರಾಯರಿಗೆ ಹೇಳಿಬಿಡ್ದೇನಂತ, ಬಾ ಕೂಸ...”

“ಅವ್ಯಾ, ಈಗ ದೇವಾ ಅಂತ ಇಂಟರ ಆಗೇದ. ಬಿ. ಎ. ಐಗೋದು ಈಗಿನ ದಿವಸಕ್ಕ ಅಂದ್ರ ಏನ ಸಣ್ಣ ಮಾತ್ರಲ್ಲಾ. ಸ್ವಲ್ಪ ಶಾಂತರೀತಿಯಿಂದ ವಿಚಾರವಾಡಿ ನೋಡು. ಕಲೀ ಅಂದ್ರ ಕಲೀತೇನೆ, ಬ್ಯಾಡಾಂದ್ರ ಹಾಂಗ ಹೇಳಿ ಬಿಡು-ಇವೊತ್ತ ಮಯಾದೀ ಬಿಟ್ಟು ನೀ ಹೇಳಿದ್ದಾಂಗ ಕೇಳಿಕೊತ್ತ ಇರ್ತೇನಿ.....” ಕಲಾವತಿಯು ನಡುವೇ ಬಾಯಿಹಾಕಿ ಎಂದಳು: “ಭೇ..ಭೇ..ನಮ್ಮವ್ಯಾ, ಕಲಿಯೋದು ಬುಡಿಸಲಿಕ್ಕಿಲ್ಲ ಬಿಡು ನಿನ್ನ. ಸಿನ್ನ ಶೀಲಕ್ಕೂ ಯಾವ ಪರಿಯಿಂದನೂ ಧಕ್ಕಾಗ್ಗೆಗೊಡಲಿಕ್ಕಿಲ್ಲಾ; ನೆನಪಿಡು. ಸುಮೃನ ಧೋಡ್ದ ಮನುಷ್ಯರು, ಅವರ್ದು ಕಾಯಕೊಂಡು ಹೋಗಬೇಕೂ ಅಂತ ನನ್ನ ಅಂಬೋಣಿ..”

ಪ್ರೇಮಾ “ಆಗಲಿ ಬರ್ತೇನಿಸಿ” ಎಂದು, ಹುಡಿಯಾದ ಕೂದಲು ಗಳನ್ನ ಸರಿಪಡಿಸಿಕೊಂಡು, ಮುಖತೊಳಿದುಕೊಂಡು, “ಧೋಡ್ದ ಮನುಷ್ಯರಂತ! ಕಾಯ್ಕೋಬೇಕಂತ!! ಇಲ್ಲೇ ವ್ಯಕ್ತ ಆಗ್ನೇ ನಮ್ಮ ಅವುನ ಕೇಳ ಅತ್ಯಾಶೇದ ಗುಣಾ!....” ಎಂದು ವಟಗುಡುತ್ತ ಕೆಳಗಿಳಿದು ಬಂದಳು.

೨೭೫

ಕೆಳಗಿನ ಮನೆಯ ಸಿಂಗರಿಸಿದ ಬಂದು ದಿವಾಣಿಖಾಸೆಯಲ್ಲಿ ಓವರ್ ಶ್ರೀಮಂತ ಮನೆತನದ ಎಪ್ಪತ್ತು ವರ್ಷದ ಮುದುಕನು ಇವಡಿಗಾಗಿ ಕಾದಿದ್ದನು. ಇವಳಿನ್ನು ನೋಡಿದೊಡನೆ, “ಹ್ಹ್..ಹ್ಹ್..ಬಾ.. ಪ್ರೇಮಾ..ನಿನ್ನ ದರ್ಶನಾ ಅಂದ್ರ ದೇವರದ ಸೋಧು..ಹ್ಹ್..ಹ್ಹ್..ಹ್ಹ್..ಹ್ಹ್....”

ಪ್ರೇಮಾ ಪರುವಾತೆತ್ತದೆ ಬಂದು ಜುಟಿಕೆ ಏಣಿಬಾಲಿಗೆ ಎದ್ದುಳು. ಸರೆತೆ ಜುಟ್ಟಿದ ತಲೆಯನ್ನು ತೂಗುತ್ತೆ ಏಣಿಯ ನಿನಾದದಲ್ಲಿ ಇನುವರೆಗೆ ತಲ್ಲಿನನಾಗಿದ್ದ ಮುದುಕ ಒಮ್ಮೆಲೇ ಮೇಲಕ್ಕೆ ಸೋಡಿ, “ಎನು, ಮಾಗಿತೆ? ಎದ್ದು ಹೊರಟಾಗು? ಬಾ, ಇಲ್ಲಿ ಬಂದರ ಬಾ. ಸಿನ್ನ ಸಲುವಾಗಿ ಎಂಟುನೂರು ರೂಪಾಯಿ ಕಿಮ್ಮತಿನ ಮುತ್ತನ ಹಾರಾ ತಂದೇನೆ, ಸೋಡಿಲ್ಲೇ.”

“ನನಗ ಅದು ಬಾಗಾಡಾ. ವೀಣಾ ಕೇಳಿಕ್ಕೆ ಬಂದಿದ್ದಿ, ಬಾರಿಸಿದೆ, ಹೋಗ್ಗೈತ್ತಿನಿನ್ನು.”

“ಆಂ, ಬರೇ ವೀಣಾ ಕೇಳಿಕ್ಕೇನು? ಸಿನ್ನ ಪ್ರೇಮಭಿಕ್ಷಾ....”,

“ಸ್ವಲ್ಪ ಎಚ್ಚರದಿಂದ ಮಾತಾಡಿ, ರಂಗನಾಥರಾವ. ಸನ್ನಿಜಿ ನಷ್ಟ ವಯಸ್ಸಾಗೇದ ಸಿಮಗ, ಸ್ವಲ್ಪೇನರ ನಾಜಿಗೆಂಬೋಂದು..! ”

“ಹ್ಹ್..ಹ್ಹ್....ನಾಜಿಗೇನ ಅದರೊಳಗ್ಗ, ಸ್ವಲ್ಪ ಹತ್ತೆ ಬಂದರ ಬಾ; ಈ ಹಾರಾ ಕೈಯೊಳಗ ತಗೀಂಂಡು ಸೋಡೆರ ಸೋಡು; ಹಾಂಗ ಸೆಟ್‌ಗೋಬಾಗಾಡಾ. ಮತ್ತೊನ ಬೇಕು ಬಾಯಿಬಜ್ಜೆ ಹೇಳಿದ್ರ ತಂದೇನೋ..ನನಗ ಮಾತ್ರ ನಿನ್ನ ಪ್ರೇತಿ....”

“ಪ್ರೇಮ—ಪ್ರೇತಿ ಬೇಕಾದ್ದು, ಮನಿಗೆ ಹೋಗಿ. ಖರೇ ಪ್ರೇಮ, ಖರೇ ಪ್ರೇತಿ, ಅಂತಕೆರುತ್ತಾ ಅಂಬೋಂದು ಮನಿವಳಿಗ ಧರುವ ಪತ್ತೀ ಹತ್ತೆ, ಸಿಗತಿರತದ; ಸೂಳೀರ ಹತ್ತೀಲೆ ಸಿಗತಿರೂದುಲಾಲ್. ಸೂಳೀರೂ ಅಂದ್ರ, ಸೇವಷ್ಟ ರೊಕ್ಕಾ; ಸುರುವತೀರ್ಜ್ಯಾ, ಅಷ್ಟಷ್ಟ ಪ್ರೇಮ ಸಿಮಗ ಮಾರಲಕ್ಕೆ ಕೊಡಾವು..!”

“ಇಲ್ಲಿ, ಬಾ, ಬಾರಹುಡಿಗೀ. ಸಾಲೀ ಕಲ್ತೀದೆಂತ ನಿನಗ ತಿಳಿಯದ ಮಾತಿನೊಳಗ ನನಗ ಬುದ್ದಿ ಹೇಳಬಾಗಾಡಾ. ಸಿನ್ನಂಧುವರ್ಷ ಬೇಕಾದಷ್ಟು ಹಂಡಿಗೇರ್ಜು ಕಿಸಿದೊಳಗ ಹಾಕೇನಿ ಬಾ..”

ಪ್ರೇತಿ  
ದ  
ರ್ಜ್ಯಾ  
ನ

೮೦

“ ಹೌದಲ್ಲಿ, ಇಲ್ಲಿ ನೋಡಿ ಸರಾಫರ, ನನ್ನಂಥಾ ಎಷ್ಟು  
ಎಳೀ ಕಂಡಮ್ಮಗಳ ಗೋಳಕಟ್ಟಿಕೊಂಡು ಬಂದಿರೋ..ನನ್ನ ವಾಯಿಲ್  
ಶಿ ಈಗ ವಂಚನಾ ವಾಡಬಹುಸಿ. ಆ ಸರೆಮನ್ನೇ ಮುಕ್ತಾನ್ನು ಕುತ್ತಿರೀ  
ಕೊಯ್ದು ಬಂದಿರಂಬೋಧು ನನಗ ಗೂಡಿತ್ತಲ್ಲಂತ ತಿಳಿದೀರಾಂ?..”

“ ಸಿನ್ನ ಸಂಗತಿ ಹಾಂಗ ವಾಡುದುಲಾಲ್, ನೋಡು..  
ಪ್ರೇಮಾ..”

ಮುಂದುಕನು ವಾನಾಪವಾನಗಳನ್ನು ಗಂಭುಕಟ್ಟಿಟ್ಟನು. ಅವಳೀ  
ನೆಂದು ಉಗುಳಿಡರೂ ಉಗುಳಿಸಿಕೊಳ್ಳಲು ಗಟ್ಟಿಯಾದನು. ಅವಳ  
ಕೈಪುಡಿಯಹೊಡನು. ಅವಳು: “ಹಾ, ತಡೀರಿ, ನನ್ನ ವಾಯಿಲ್  
ನಿಮ್ಮದೂ ಪ್ರೇರುದ್ದುದ್ದು ಖರೇ ಇದ್ದು...” ಅಧಿರ ಕಾಮುಕನು  
ನಡುವೇ ಬಾಯಿಹಾಕಿ, “ಖರೇ ಅಂದೂ ಅದ..” ಎಂದನು. ಆಗ  
ಪ್ರೇಮಾ “ಹೌದಲ್ಲಿ, ಹಾಂಗಾರ ನನ್ನ ಲಗ್ನು ವಾಡಿಕೊಂಡಬಿಡ್ರೀ.  
ಅಂದ್ರ ಲಗೂನ ಶುದ್ಧಾಗಿ ನಿಮ್ಮ ಉಪ್ಪನ್ನು ಉಣಿಕೊತ್ತ ಆಸಂದಬಿರ  
ತೇನಿ..ಇಲ್ಲದ್ರ ಸಕೇಶಾಗಿ ಸ್ವಲ್ಪ ದಿವಸಿದ್ದುಕೊಂಡು, ಮತ್ತು  
ಒಂದು ಪುನರ್ವಾಹದ ದಿವಸಾ ಬಂದಾವ, ಯಾವನ್ನರ ಲಗ್ನು  
ವಾಡಿಕೊಂಡು ಸುಖಿಂದಿರತೇನಿ” ಎಂದಳು.

ಆವರೆಗೆ ಮಾದಾಂಥತೆಯಿಂದ ಹುಚ್ಚೆದ್ದು ಕುಳಿತ ರಂಗನಾಥ  
ರಾಯನು, ಎಷ್ಟುರವಾಗಿ ಸಂತಾಪದಿಂದ ಚಡಪಡಿಸುತ್ತು, “ಎಲೀ,  
ಪ್ರೇಮಾ, ಸ್ವಲ್ಪ ಎಷ್ಟುರದಿಂದ ವಾತಾಡು. ನಾ ಈ ಉರೋಖಿನ  
ದೊಡ್ಡ ಸಾವುಕಾರಿದ್ದೇನಿ. ನನ್ನ ಮುಂದ ನಿಂತು ಸಿಕ್ಕಾಂಗ ಬೊಗಳ  
ಲಿಕ್ಕೆ ನೀ ಎಷ್ಟುರಾಕಿ? ನಿನ್ನ ಕಿಮ್ಮತ್ತೇನು, ನೀಯೇನು?..”

“ ಅಂಥಾ ಕಿಮ್ಮತ್ತುಗೇಡಿ ಹೆಂಗಸಿನ ಮುಂದ ಭಿಕ್ಷಾ ಬೇಡೋ  
ನೀವೇಷ್ಟು ಕಿಮ್ಮತ್ತುವಂತರು? ಸಾವಿರ ಮಂದಿ ಕೀಳು ವೇಶ್ಯೆಯರ್ನ  
ಮೋಸಗೋಳಿಸಿಗೊತ್ತ, ಮುಂದುಕರಾದ ನಿಮ್ಮ ಯೋಗ್ಯತೆ, ನಿಮ್ಮ  
ಮಯಾದಿ ಎಷ್ಟರಮಟ್ಟಿಗೆ ಹೆಚ್ಚಿ ನದಿದ್ದಿತೂ ನೋಡಿಕೊಳ್ಳಿ. ಇದೆಲಾಲ್,  
ನಿಮ್ಮ ಹಣದ ಸೊಕ್ಕಾ! ಹಂದಿ ಮುಪ್ಪಾದರೇನು, ತನ್ನ ಹುಟ್ಟು  
ಗುಣಾ ಬಟ್ಟಿತೇನು?”

“ప, ఎష్టు మాతాడతీదే, ఒబ్బ వేళ్లూన పోరి ८७॥  
ఆగలిక్కిల్లా..”

“రంగనాథరావ, నానూ హేణైని.. నిమ్మ వానా  
మచ్చాఫి ఇద్దద్దష్ట కాయికోంబోదిద్ర ఎడ్డేణై  
ఇల్లింద..!!” “జోగతేనే మారాయతి, ఎష్టు బాయిపొడ  
తీది..” “ఒరే పళుదల్లు, తిన్నెన్నమ్మ ఇల్ల కాల హాకోఇ  
దుల్లంతాసే మాతి వళ్లి!!” అవస్థే దురుగుట్టుక్కు సోది  
మందుక కలావతిగి కొడ హేళదే కేళదే ఓటపుట్టును. ఎంటు  
సూరు రంధూయి బెల్చిబాళువ హారద సెసపు సమ హారి హోగిత్తు.  
ప్రేమా అల్లిందెద్ద తన్న కోణిగి ఓడిబందు ‘ఉళ్లైందు’  
అరామచంజియోందరల్లి పుద్దుకేండు, పరమాత్మ సన్న  
కోండాడచక్కిదళు..జిత్తువు ఎదురిగద్ద గీతాంజలియ కడిగి  
కరిటుతు. క్యూయల్లి తిగిదుకోండు పుటగళన్న మగుజ  
కత్తిదళు.

“బాయిసాహేబ .....

తన్న ప్రేతియ దాసియ ధ్వనియస్య కేళిదొడనే, ప్రేమా  
ఘక్కనే ఎళ్లక్కత్తులు. శాంతియు అవళ ముందే జహద కప్పున్న  
ఇట్టు హోందళు. ముఖ తెల్చిదుకోండు జహ చుదిదు,  
హోరగి హోరజలనువాగి ఎద్దుళు. ముంజానేయ ప్రసంగదించ  
అవళ తలిగి ఒళ్లియ తాపవాగిద్దితు. ఒబ్బోంటిగళాగి, కాల్చుడిగి  
యింద దూరదూర ఆడ్డాడికోండాదరూ బరోణవేందు ఆరివే  
గళన్న ఒదలాయిసిదళు. ఒబ్బ లో హోరబద్దుదన్న సోది అవళ  
తాయియు “ప్రేమా, ఇష్టు సంబిమాడి ఒబ్బాకిన హోరగ  
హోగబ్బుడా. కార తగోండర హోగు. ఇప్పోత్త మాళీ లక్ష్మణ  
కాణస్తద. గుడగు ఏంచిన ఆభిషోనర సోడు..” ఎందు  
ఎళ్లరపిత్తరూ ప్రేమా లక్షీసదే హోరటుచిట్టలు. “ఏన  
హడిగివ్వా, ఇత్తితల్లగ హింగాక మాడతాఖో ఏనోఇ. ఘక్క శ్శే  
ఏనార హేళ్లుక కడిను మాతాడిధూ కరిణ-నాబూక దివస ఈగి ద  
నవ్వు-మసేచట్టు ఓడిద్ర, భాంవీ కేరీ పాలాద్ర, ఏన్నాడలి? న్న

ಈ ಪ್ರಪಂಚದ ಸಾಕಿ ಸಲುಹಿ ಧೋಡ್ಯಾಕ್ಷಿಸ್ಟ್ ಮಾಡಿದ್ದೆಲ್ಲಾ ಹೊಳೆಗ  
ವ ಯೋಳಗ ಹುಣತೀರಣ್ಯ ತೊಳೆದ್ದಾಂಗಾದಿತು.... ಆಕ್ರೀ ಮನಸು  
ಲಿ ಸಾಧಾರಣ ನನಗ ತಿಳಿದ್ದಾಂಗಾಗೇದ. ಆಕ್ರಿಗೆ ಈ ವೇಶಾಲ್ಯಾ  
ವೃತ್ತಿ ಬ್ಯಾಡಾಗೇದ. ಬಿಂಬಿಸಿಡೆವಳ್ಳಾರ್ಕ, ಯಾರಿಗೇರ ಲಗ್ಗಾ  
ಮಾಡಿಕೊಟ್ಟಾತೆ.... ಎಲ್ಲಾ ಖರ್ಚೀ, ಸಸ್ಯಂಥಾ ವೇಶಾಲ್ಯಾನ ಮಗಳ್ಯಾ  
ಮಾಡಿಕೊಂಬೊಲೇ ಮನುಹ್ಯೆ ಸಿಕ್ಕಾಗ ಖರೆ. ಅಷ್ಟೂಂದು ಪುಣಾಲ್ಯಾ  
ಬೇಕಲ್ಲ.... ಸಮ್ಮಾನಪ್ರಶ್ನ ಕವಾರ್-ದ್ಯೇವಾ ಕೂಡೇದ ಆತೆ ಎಲ್ಲಾ  
ಮಾತ್ರು” ಹೀಗೆಲ್ಲ ವಂಗಸಂದರ್ಶಕ ತನ್ನ ಕೈಗೇರಿಕೆ ಸೇರಿದಳು.

ಇತ್ತೆ ಪ್ರೇಮಾ ಬಿಂಬಿಲೇ ಕಾಲು ಸಳೆದೊಯ್ದುತ್ತ ದೂರದೂರ  
ವಾಗಿ ಸಜೆದುಕೊಂಡು ಸಾಗಿ, ಸಮುದ್ರದ ದಂಡೆಗೆ ಬಂದಳು. ಕ್ಷೇತ್ರ  
ಹೊತ್ತು ಅಲ್ಲ ವಿಶ್ವವಿನಿಸಲೆಂದು ಕುರಿತಾಗು. ಸುಮಾರು ಅರ್ಧ ಗಂಟೆಯ  
ವರೆಗೆ ಆ ಪ್ರಶಾಂತ ಸ್ಥಳದಲ್ಲಿ ಪಂಸನ್‌ನ್ಯೂ ಏಜಾರಿಸುತ್ತು ಅವಳು ಕುಳಿತೆ  
ದ್ದಳು. ಧಡಲ್ಲಿಂದು ಒಂದು ತೆರೆಯು ಬಂದು ದಂಡಗೆ ಬದಿದು  
ಹೊಯಿತು. ಕೂಡಲೇ “ನರಿ, ಬಿ. ಎ. ಆಗೋತನಕಾ ಅಪ್ಪನ ಹತ್ತಿರ  
ಇರ್ಲೋದು. ಮುಂದ ನನಗ ಲಗ್ಗಾ ಮಾಡಿದ್ದಾಲ್ಲ, ಆಕ್ಸ್ಟ್ ಸಂಭಾಷಿಸಿ  
ಗೊಂಡು ಅಲ್ಲೇ ಇಟ್ಟೇನಿ. ಇಲ್ಲಾತು ಸಿಸ್ಟ್ ಯಾದಿ ಸಿನಗ ಸಸ್ಯ ಯಾದಿ  
ನನಗ ಅಂತ ಸ್ವಷ್ಟಿ ಹೇಳೋದು, ಮತ್ತೆ ಸಸ್ಯ ಕಾಲಪ್ರೇರಿ ನಾನು  
ನಿಂತು, ಸಸ್ಯ ಹಾಂಗ ಹಿಂಡಕ ಬ್ರಿಡ್ ಸಸ್ಯ ಅಕ್ಕತಂ ಯರ್ನ ಅಡ್ಡ  
ಮಾರ್ಗ ಬಟ್ಟಿಸಿ, ಸರಳ ಮಾರ್ಗಕ್ಕೆ ವಜ್ಞಾಲಕ್ಷ್ಯ ಪ್ರಯತ್ನಿಸೋದು.  
ಇದರೊಳಗ ನನಗ ಖರ್ಚೀ ಸಂಪಾದ, ಖರ್ಚೀ ಆನಂದ ಆದ. ಇದ ಸಸ್ಯ  
ಕಟ್ಟಿ ಸಿಧಾರ, ಖಂಡಿತ!!” ಎಂಬ ಮಾತು ಪ್ರೇಮಾನ ಬಾಯಿಯಿಂದ  
ಫಕ್ಕನೆ ಹೊರಬದ್ದಿತು. ಮೇಘರಾಜನು ಅವಳ ಏಕೊರವನಸ್ಯ ಅನು  
ಮೋದಿಸಿದನ್ನೇ ಎಂಬಂತೆ ಗಟ್ಟಿಯಾಗಿ ಗಡ್ಡಿಸಿದನು. ವಾಯು  
ದೇವನು ಅವಳ ಈ ಸುವಿಚಾರವನಸ್ಯ ಇಡಿಯ ವಶ್ವದಲ್ಲಿಲ್ಲ ಹರಡಲು  
ಹೊರಟನ್ನೇನೋ ಎನ್ನುವಂತೆ, ಒಲು ಕಷುಪ್ಸನಂದ ಜೀಸತ್ತೊಡಿದನು.  
ಹನಿಯೊಡೆಯಿತಿಸ್ಯುವಷ್ಟುರಲ್ಲಿ ಮಹಿಗೆ ಆರಂಭವಾಗಿಬಟ್ಟಿತು.

ಪ್ರೇಮಾ ಗಾಬರಿಯಾಗಿ ನಿಧ್ಯಾತ್ಮ. ‘ಕ್ಕಿಕ್ಕ ಮಾರ್ಗ’ ಆರಂಭವಾ  
ಗುಡುಗು ಮಂಳಿಗಳೂ ಶಾಪಳ್ಳಿತಾನೆ ಸ್ವಧರ್ಮ ಸಡೆಸಿರುವವೇನ್ನೋ

ಎಂಬಂತೆ, ಇನ್ನೀನ್ನು ತಮ್ಮ ಕಸುವನ್ನು ತೋರಿಸಹತ್ತಿದವು. ಅತ್ತೆ ೧೪೨ ಜಿಂದ ವಾಯುವು ಬಂದು ಪ್ರೇಮಾನ ಕೈಯೊಳಗಾನ ಕೊಡೆ ಮತ್ತು ವಸ್ತು ಗಳನ್ನು ಕೆಸರುಕೊಂಡು ಒಡಿಬೆಟ್ಟಿನು. ಹಾಪ, ಹುಡಿಗೆ ಈಗ ಸಂಪೂರ್ಣ ನಿರಾಧಾರ್ಯಾವಳಿಗಳು. ಹಂಡೆ ನೋಡುತ್ತೆ ಮುಂದೆ ಒಡಲಾರಂಭಿಸಿದಳು. ನಿಸುಗತ್ತಲೆ; ಗುಡುಗು ಮಂಜು ಮಳಿಗಳು; ಮೆಮ್ಮೆಯೆಲ್ಲ ತಪ್ಪನೇ ತೊಯುಬಿಟ್ಟೆದ್ದರಿಂದ ಅವಳಿಗೆ ಚಳಿಯು ಮೂಲಕವೂ, ಬದ್ದೆ ಅರಿವೆಗಳ ಮೂಲಕವೂ ಬೇಗ ಬೇಗ ಕಾಲು ಕೀಳಲಾಗಲೊಲ್ಲಿದು. ಜೊತೆಗೆ ಯಾರಾದರೂ ಇದ್ದದ್ದರೆ ಒಳಿತಾಗುತ್ತಿತ್ತು, ಎಂದೆನ್ನಿಸಿತವಳಿಗೆ. ಇನ್ನೂ ಹತ್ತು ಹೆಚ್ಚಿ ಮುಂದೆ ಸಾಗುತ್ತಿರುವಷ್ಟುರಲ್ಲಿ, ಮೆಮ್ಮೆಯಂಬಿ ಒನ್ನರ ಕೋಟಿಸ್ಯ ಧರಿಸಿದವರಾರೋ ಒಳಿಟುಗಾಗಿಸಿದ ತನ್ನ ಸ್ಯಾ ಹಿಂಬಾಲಸಿ ಬರುತ್ತಿರುವದೆಂಬುದನ್ನು ಕಂಡಳು; ಗಾಬಿಯಾದಳು. “ದೇವರ್ಡ, ಯಾವಾಸೊಬ್ಬ ಪರಾಣಾ ಬ್ಯಾರೆ ಇರಲಿಕ್ಕಾಲಿಷ್ಟು?....” ಎನ್ನುತ್ತಿರುವಷ್ಟುರಲ್ಲಿ ಆ ಗಟ್ಟಿಗನು ಎದುರುಬಂದು ಸಿಂತವನೇ ಘಕ್ಕನೇ ಬ್ಯಾಟರಿ ಯನ್ನು ಅಳಕ ಮುಖಕ್ಕೆ ಹಿಡಿದನು. ಪ್ರೇಮಾ ಜಿಟ್ಟಿನೆ ಜೀರಿ ಸೆಲಕ್ಕೆ ಕುಳಿತಳು. “ಓಮೋ ಸ್ರೇಮಾ ಏನು? ಇಷ್ಟುಹೆಡರಲಿಕ್ಕೇನಾತೂ, ಸುಖರೂಪವಾಗಿ ನಿಸ್ಯ ಮನೀಗೆ ಮುಟ್ಟಿಸಿಪ್ಪಿತ್ತೇನಿ, ಸತೀ ಯಾಲ್ಲಾ....”

ಪ್ರೇಮಾಗೆ ಪರಿಜಯದ ಧ್ವನಿಯನ್ನು ಕೇಳಿದ ಕೂಡಲೇ ಸ್ವಲ್ಪ ಸಮಾಧಾನವಾಯಿತು. “ಶತಿಧರಾ, ಒಡಹುಟ್ಟಿದವರಕಿಂತಾನೂ ಹೆಚ್ಚಾಗಿ ಎಲ್ಲಿ ಹೊಂದೂ ನನ್ನ ಬೆನ್ನಾ ಸರಾಂ ಇದ್ದ ಇರ್ತೀದೆಲಾ! ದೇವರೂತ ನೋಡು ನೀ ಒಬ್ಬಾವಾ ನನ್ನ ಪಾಲಿಗೆ....” ಶತಿಧರನು ಕೊಟ್ಟಿ ಕೊಡೆಯನ್ನು ಹಿಡಿದುಕೊಂಡಳು. ಇಬ್ಬರೂ ಹರಪಿ ಹೊಡಿಯುತ್ತೆ ಟ್ರಾರ್ಮಿನ ನಿಟ್ಟನ್ನಿಟ್ಟುಕೊಂಡು ಸಾಗಿದರು. ಟ್ರಾಮು ಬಂದೊಡನೆ ಅವಕಿಂದ ಚತ್ತರಿಗೆಯನ್ನಿಸಿದುಕೊಂಡು “ಪ್ರೇಮಾ, ನೀನು ಟ್ರಾರ್ಮಿನಿಂದ ಮನೀಗೆ ಹೊಂಗು, ನಾನು ಸಡಕೊಂಡೇ ನನ್ನ ದಾರೀ ಹಿಡಿತೇನಿ” ಎಂದನು ಶತಿಧರನು. “ಹೀಂಗೇನು, ಶತಿಧರಾ, ಬಂದು ದಿವಸಾರ ನಮ್ಮ ಮನೀಗೆ ಬಾ. ಈಗೂ ಬಾ, ಜಹಾ ತೋಂಡು ಮಳೀ ಹೆಚ್ಚಿದ ದಿನನ್ನು ನಿಸ್ಯ ಮನೀಗೆ ಬಾ.

“ನಿಂತ ಮಾನ್ಯಲೆ ಹೋಗೀಯಂತ....” ಶಶಿಧರನಿಗೆ ಮನಸ್ಸಿಲ್ಲದ್ದುರೂ, ನಿನಿನೆಂದೂಡನೆ ಸಿವಾರಹಿಭ್ರಾದೆ ಬ್ರಾಹ್ಮಣ ಹತ್ತಬೇಕಾಯಿತು.

ಕತ್ತಲಾದರೂ ಇನ್ನೊಮನೆಗೆ ಮಗಳು ಬಾರವಿದ್ದುದಕ್ಕಾಗಿ ಕರೂನತಿಬಾಯಿಯು ಜಡಪಡಿಸುತ್ತು ಬಾಲಲ್ಲಿಯೇ ಚಳಿ-ಮಚೆಯೆನ್ನದೆ ಸಿತುಬಿಟ್ಟಿದ್ದಳು. ಪ್ರೇಮಾನ್ನ ಸೋಡಿದೊಡನೆಯೇ ಪ್ರೀತಿಯಂದ: “ಬಂದ್ಯಾ, ನನ್ನ ಕಂದಪಾನ್. ಹೊರಟಾಗ್ರಣ ಹೇಳಿಲ್ಲ ನಾನು, ಒಬ್ಬ ಕಿನ ಹೋಗಬ್ಬಾಡಾಂತ? ತೊಯ್ಸಿಗೊಂಡು ಬಂದೀ ಹೊದಲ್ಲೊ? ನಾಂತಾ, ಈಕಿಗೆ ನೊಡಲಷ್ಟು ಒಂತಾ ಅರವೀ ಕೊಡು...?”

“ಅದೆಲ್ಲಾ ಇರಲು, ಸ್ವಲ್ಪ ಉತ್ತಮ ಜಹಾ ವಾಡಿಕೊಂಡು ಎರಡು ಕಷ್ಟ ಮಾನ್ಯಲೆ ತಗೊಂಡು ಬಾರದ ಶಾಂತಾ...” ಎನ್ನತ್ತೆ ಪ್ರೇಮಾ ಅಷ್ಟವನ್ನೇರಕೆಂಡಿಗಿದಳು. ಬೆದರಿದ ಮನಸ್ಸಿಂದ ಸ್ವಲ್ಪ ಹಿಂದೆ ಮುಂದೆ ಸೋಡತ್ತಲೆ ಶಶಿಧರನೂ ಅವಳನ್ನು ಹಿಂಬಾಲಿಸಿ ಅವಳ ಕೊಂಡಿಗೆ ಬಂದನು. ಮುದುಕಿಯು ಹೀಡಿಗೆ ಬಾಗಾ ಮಗಕೊಡನೆ ಬಂಡ ತರುಣಸನ್ನ ಸೋಡಿ ಸ್ವಲ್ಪ ಸೋಜಿಗಿಗೊಂಡಳು. ಪ್ರೇಮಾ ಶಾನು ಅರಿವೆಗಳನ್ನು ಬದಲಾಯಿಸಿ ಬರುವವರೆಗೆ ಶಶಿಧರನಿಗೆ ಅಲ್ಲಿಯೇ ಕುಳಿತೆ ಹೇಳಿ ಹೋದಳು. ಅವಳು ಬರುವವರೆಗೆ ಅವನಿಗೆ ಅಲ್ಲಿ ಸುಮ್ಮನೆ ಕಾಡಲಾದೀತೇ? ಹತ್ತೀಂಬು ನಿರ್ವಾಗಳಲ್ಲಿ ಅವಳ ಕೋರೆಯೆಬ್ಬಲವನ್ನು ತಿರುವಾಕಿದನು. ಅಲ್ಲಿಯ ರೀತಿ-ಲಿವಾಜುಗಳಿಂದ, ಪ್ರೇಮಾನ ಸುಧಂಸ್ತೃತ ಜೀವನದ ಪರಿಜಯವಾಯಿತನಿಗೆ. ಅಷ್ಟರಲ್ಲಿ ಶಾಂತಿ ಯೋಡನೆ ಪ್ರೇಮಾ ಹೇಳಿಕ್ಕೆ ಬಂದಳು. ಪ್ರೇಮಾಸಿಂದಲೇ ಮಾತಿಗೆ ನೊಡಲಾಯಿತು. “ಶಶಿಧರಾ, ನಮ್ಮನೀ ಮೆಟ್ಟುಲು ಹತ್ತಿ ಬರಲಿಕ್ಕೆ ಹಿಂದು ವೂರಂದ ನೋಡಿದವರೆಂದು ನೀ ಒಬ್ಬನು ನೋಡ. ನನ್ನ ಈ ೩೦-೩೨ ವರ್ಷಸಿನ ಅವಧಿಯೊಳಗೆ ನಿನ್ನ ಒಬ್ಬಂಪನ್ನು ಮಯಾ ದಿಸ್ತಂತ ಕಂಡ ಹಿಡದೇನಿ. ಸೋಡವು ಕಾಲೇಜದೊಳಗಿನದೂ ನನ್ನ-ನಿನ್ನ ಪರಿಜಯ್ಯ.”

ಶಶಿಧರನು ನೊಡಲೇ ಬೆದರಿ ಕಕ್ಷಾವಿಕ್ಕಿರ್ಯಾದ್ದನು. ಗಂಗಾರನೆ ಎಸರುಜಹವನ್ನು ಕುಡಿದು ಎದ್ದೀ ಬಟ್ಟಿನು. “ಶಶಿಧರಾ, ಇನ್ನೊಮೆನ್ನ

ಯಾವಾಗಾರ ಸ್ವಲ್ಪ ನಿಧಾನಗಾಗಿ ಸಹಸ್ರ ಮಣಿಗಳ ಕಡೆ ಬರ್ತೀಯಾ? ” ೧೭೯  
ಎಂದು ಪ್ರೇಮಾ ಕೇಳಿದಳು.

“ ಪ್ರೇಮಾ, ಮಾತ್ರಾಲಿಂದವಾಗ್ಯಲೆ ಸಿನ್ನ ಮನ್ಯಿಕಡೆ ಒರಹೋಗೋ  
ಪರಿಪಾಠಾ ಇಟ್ಟಿ ಉಸರು ನನಗೇನಂದಾರು? ” ಎಂದು ಹೇಳಲು ಮನ  
ಸ್ನಿಲ್ಲಿದಿದ್ದರೂ, ಶಶಿಧರನ ಬಾಯಿಯಿಂದ ತಟ್ಟನೆ ಹೊರಬಿದ್ದಿತು.

ಪಾಪ, ಪ್ರೇಮಾನ ಕಣ್ಣಂಬ ಸೀರು ತುಳುಕಹತಿತು.  
ಪಾಣಿದಾನವನನ್ನು ಬೇಡಬಹುಸುವ ಹರಿಣಿಯಂತೆ, “ಆಗಲಿ,  
ನಾಯೇನು ಸಿನಗ ಬಂದತ ತೀರಪಾ ಅಂತ ಆಗ್ರಹ ವಾಡಾದಿಲಾಲ್.  
ಈಗರಂತು ಸಾರೆ, ಅದರೊಳಗ ಇವ್ವೊತ್ತಿನ ದಿವಸ ಸನ್ನ ಸಂಕಟದೊಂದ  
ಹಾರು ವಾಡಿದೀ. ಸೀನು ಸಿಜವಾದ ವಾನವಂತ ಇದ್ದೀಯಂತ ಸನಗ  
ತಿಳಿದು ಬಂತು. ಯಾಕಂದ್ರ ಸಮೃಳ್ಳೆ ಬರಲೊಷ್ಟು ಉಸರು ತೀರಕ.  
ಸನ್ನ ಬಾಳೇನು, ನೀರೊಳಗಿನ ವಾನಿನಾಳ್ಳಂಗ—ಕುಡದ್ರೂ ಬಂತು ಕುಡಿಯ  
ದಿದ್ರೂ ಬರೊದ್ರ ಸನ್ನ ಪಾಲಿಗೆ ಅವಕ್ಕಿತ್ತಿ. . . ಅದಕ್ಕೆ ಏನೋ ಸಸ್ಯ  
ಮಾತ್ರಲೆ ಸಂಕಟದ ವಾಳಾಳ್ಯ ಬಂದ್ರ, ಬಂದು ಚೇಳಿ ಕಳಿಸಿ ಬೇಡಿ  
ಕೊಂಡು, ಸಿನೊಬ್ಬ ಅನಾಥ ಭಗಿನಿ ಮಯಾದಿ ಉಳಸಲಿಕ್ಕೆ ಬಂದು  
ಫುಳಿಗಿ ಬಂದ ಹೋಗಲಿಕ್ಕೆರ್ಡ ಮರಿಬಾಡಾ—ಇವ್ವ ನಾ ಬೇಡಿಕೊಂತೇನಿ  
ನಿನಗ. ”

“ ಅನಾಥ ಭಗಿನಿ ”ಯೆಂಬ ಶಬ್ದವು ಕಿರಿಗೆ ಬಿದ್ದೊಡನೆ ಶಶಿಧರನ  
ಕರುಳು ಕರ್ರಾ ಸೀರುಸೀರಾಯಿತು; ಅವಕಾಗಾಗಿ ಮನಮರ್ಗಾತು.  
“ ಬಳ್ಳೀದು, ” ಎಂದು ಇವ್ವೇ ನಾತ್ರ ಸುಡಿದು, ತಟ್ಟನೆ ಅಲ್ಲಿಂದ ಚಾರಿ  
ಕೊಂಡು, ತನ್ನ ಕೊಳೆಯಿಯ ದಾರಿ ಪಿಡಿದನು.

ಸುಮಾರು ಇಪ್ಪತ್ತೀತ್ಯದು ಪರುಷಗಳ ಹಿಂದಿನ ಸಂಗತಿ.  
ಬದಾವಿಯ ಅರವತ್ತು ಪರುಷದ ಬಿಬ್ಬ ಸಾಹುಕಾರರಲ್ಲಿ ಬಂದು ದಿವಸ  
ಮರ್ಯಾತ್ತಿನ ದೊಡ್ಡ ವಾಳಪಾರಸ್ಥರಾದ ಜೈದ್ರಾಬಾದದ ಯಾರಾದಿಖಾಸರು  
ಬಂದಿದ್ದರು. ಸಾಹುಕಾರರ ಮೊದಲಿನ ಪೂನಾದರೂ ಹೆಂಡಂದಿರು ದೊಡ್ಡ  
ದೊಡ್ಡ ಮನಸೆಡಂದ ಬಂದು ಬಂದು, ಸಾಹುಕಾರರ ಪಶ್ಚಯಾವನನ್ನು

ಸ್ತೋ  
ಕ  
ದ  
ರ್ರೇ  
ನ

ಈ ನಾಲ್ಕೆಯೊಮ್ಮೆ ಅನುಭವದಲ್ಕೀ ದೈವಗಾಣದೆ ಈ ಮೊದಲು ತೇರಿ  
 ದೊರ್ಗಿದ್ದರು. ಈದ್ದು ನಾಲ್ಕೆಯೇ ಸಂಬಂಧವೆಂದರೆ ಹರಪಸಹಳಿಯ  
 ರಂಗಾಭಿಷ್ಟರ ಮಗಳ ಶಾರದಾಬಾಯಿ. ಮಹಂತೆಯಾಗಿ ಬಾಡು ಹತ್ತು  
 ವರುಷವಾಗಿ ಹೊರ್ಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ—ಎಂಟು  
 ಸರುಸೆದ ವಿನಾಯಕ, ಎರಡು ವರುಷದ ಪತ್ನಿ. ಅಲ್ಲದೆ ಮನೆಯಲ್ಲಿ  
 ಶರೀರದರೆಂಬ ಸಾಹಸಕಾರರ ತಂಗಿಯ ಪರದೇಶಿ ಮಗನೊಬ್ಬನು. ಶಾರದಾ  
 ಬಾಯಿಯ ಮಕ್ಕಳೊಂಟಿಗೆ ಎಲ್ಲರ ಪ್ರೀತಿಗೂ ಹಾತ್ರನಾಗಿದ್ದನು. ಆತನ  
 ಪರ್ಯಾಯ ಹತ್ತು. ಅಂತಹ ಸಾಹಸಕಾರರು ಆಪಾರ ಸಂಪತ್ತು, ಚಿಕ್ಕ  
 ಜಂಡತಿ, ಮನೆಯಲ್ಲಿ ಮೂಲಿಕೆ ಸಂತಹ ಮಾನವರು ಮುಂದ್ದುಮಕ್ಕಳು,  
 ಇವರೆಲ್ಲರೆಂದಿಗೆ ಮೂಲಿಕೆ ಸರ್ಕಾರವಾಗಿದ್ದರೂ ಸುಖವಾಗಿದ್ದರು.

ಸಂತಾರಾಯಾನರು ವ್ಯಾಪಾರಕ್ಕೆಂದು ಒಂದಾಗ ಸಾಹಸಕಾರರು  
 ಶಾರದಾಯಿ ಪಸೂಲಿಗೆಂದು ಉರಾಯಿ ಅಲೆದಾಡಲು ಹೊರ್ಗಿದ್ದರು.  
 ಮನೆಯಲ್ಲಿ ಮಕ್ಕಳೊಂಟಿಗೆ ಶಾರದಾಬಾಯಿಯೊಬ್ಬರೇ ಇದ್ದರು. ಇಂನು  
 ರದೇನು ಶಾರದಾಬಾಯಿಯೊಡನೆ ಹೊಸತಾದ ಪರಿಚಯವಲ್ಲ. ವರುಷ  
 ಕ್ಷೇತ್ರದಲ್ಲಿ ಸಾಹಸಕಾರಲ್ಲಿಗೆ ಒಂದು ಹತ್ತು—ಮನ್ಸೈರದು ದಿವಸ ಪಸತೀ  
 ಜೀಜೆದು, ಏನಿಲ್ಲಿಂದರೂ ಎರಡುಸೂರು—ಮನುಃಸೂರು ರೂಪಾಯಿ  
 ಗಳ ಪೋಪ್ಯಿಗೆಯನ್ನು ಯಾಕೆಯೇ ಜೋಗುತ್ತಿದ್ದರು. ಇಂನು ಒಂದು  
 ಎಂಟು ದಿನ ಸಾಹಸಕಾರರ ಡಾರೀ ಸೋಧಿದರು. ಇನ್ನೂ ಎಂಟು ಹತ್ತು  
 ದಿನವಾರರೂ ದಾರೀ ಸೋಧಿರೆಂದು ಶಾರದಾಬಾಯಿಯನರ ಆಗ್ರಹ.  
 ಹಿಮಾದಿಜಾಂನರದೇನು ಗಂಟುಹೋಗುತ್ತಿತ್ತು? ಹೊತ್ತುಹೊತ್ತಿಗೆ  
 ಸುಗ್ರಾಸ ಭೋಜನ, ಘರಾವಾರ, ತಾಂಬೂಲ, ಕಾಂಫಿಗಳು ಸಿಗುತ್ತಿದ್ದವು.

ಅಂದು ಬಾನರು ಉರಿಗೆ ಒಂದು ಹದಿನ್ಯೇದನೆಯ ದಿವಸ ಮಧ್ಯ  
 ರಾತ್ರಿಯ ಎರಡುಗಂಟೆಯಾಗಿತ್ತು. ಎಲ್ಲಿಲ್ಲಿಯೂ ನಿಶ್ಚಯ! ಅಲ್ಲಲ್ಲಿ ಹಜು  
 ತಿತ್ತದ್ದು ಕಂಡೀಲುಗಳನ್ನು ಮೂಸಿಸೇವಾಲಿಟೆಯನರು ಅಂದು ಹಜ್ಜಿರಲ್ಲಿ;  
 ಸಾಹಸಕಾರ ಮನೆಯ ಹಿತ್ತಿಲಬಾಗಿಲಲ್ಲಿ ಇಬ್ಬರು ನಿಂತಿದ್ದರು.

“ಶಾರದಾಬಾಯ್, ಆ ಹುಡಿಗ್ಗೇ ಸೀವೇನ್ ವೊಡ್ಲೂ?..”

“ರಾತ್ರಿ ಎಂಟು ಗಂಟೆಗಿನೇ ಅದರ ಷ್ವಾಸಾಧ್ಯ ಆಶ್ಚರ್ಯ. ನಮ್ಮೊರ ಗಂಗೆಯ್ತನಲ್ಲಿ ಬಂಡಳಿದ್ದು ಆ ಗೋವ ವೇಶಾಗ ಸಾಕಲಿಕ್ಕೆ ಕೊಟ್ಟುಪಟ್ಟಿ...” ಎಂದು ಅವಳು ಕೊಣ್ಣಿಲಿಸಿದ್ದಾರು.

“ಯಾ ಅಲ್ಲಾ! ಯೇ ತುಮ ಕಾಣಿಕರದಿಯೇ? ಅದೂ ಇಲ್ಲೇ....ನಮ್ಮೊದೂ ಸಂಗಾಟ ಬಂದೇ, ಸಿಂಗೇ ಒಡಿ ಬರಾಕ ಬರೂದುಲ್ಲ....ನಮ್ಮೊದೂ ಸಿನ್ಮಾದೂ ನಿಕೇಶಾನೀ ಆಗಾಕ ಬೇಕ್....ಸೀಮದಕೇ ತಯಾರಾದಾವ್?”

“ತಯಾರಾಗೈನಿ..ಮತ್ತೇನ ಮಾಡಲಿ...?”

“ಅಚಾಳ್! ಜೆಕೋ, ಶಾರೂಪೇ....”

ಶಾರದಾಬಾಯಿಗೆ ವೊಡಲು ಸಾರೆ ಬೀಬೀಯೆಸ್ತ್ರೆಸ್ಕೆಲ್ಲುಲ್ಲಿಕ್ಕೆ ಹೇಗೆಹೇಗೋ ಆಯಿತು. ಕತ್ತಲೆಯಲ್ಲಿ ಒಳಿತೂಕು ಗಾಢನಿಬೆಯ ಲಿದ್ದ ಶತಿಧರ-ಬನಾಯಕರ ಮುಂದೆ ಸಿಂತು, “ಯೋಸ ಹುರುವಿಲೆ ಚಿಕ್ಕಗಂಡನ ಸಂಗತಿ, ಹೋಸಾ ಸಂಸಾರಾ ಹೂಡಿ ಉಲ್ಲಾಸದಿಂದ ದಿನಾ ಯಾಕಬೇಕು ಅಂಬೋ ನಮ್ಮುಂಧಾ ಹುಡಿಗೇರ್ಬು ಬಯ್ದು ಮುದಿಹದ್ದುಗಳ ಕೊರಳೆಣಿಗ ಕಟ್ಟಲಿಕ್ಕೆ ಮುಕ್ತವಾಗೆ ಮಾಡಿಕೊಟ್ಟು. ಕುರುಡ ಬಾರ್ಯಾಣಸಮಾಜಾ, ಸಿನಗ ಧಿಕಾಂತ ಇರಲಿ!! ಹೇವರು, ನಮ್ಮುಪ್ಪಾ, ಇದೆಲ್ಲಾ ಸಿನಗ ಗೋತ್ತಿರಲಿ, ಭಗವಂತಾ! ಸನ್ನ ಪಚಾಂ ಸನ್ನ ವಿನೂ ಸನ್ನ ಶತೀ....” ಎಂದು ಸದ್ವಿಳಿದೆ ಹಂಬರಸುತ್ತ ಎದ್ದು ಹೊರಟು ಬಿಟ್ಟುಕು, ಶಾರೂಪೇಬೇ ಆಗಲಿಕ್ಕೆ!! ಸ್ತುಶಾಸನ ಆಸ್ತು ದಾರಿಯಿಂದ ಖಾಸರೂಡನೆ ಚಕ್ಕಾಟಿಯಲ್ಲಿ ಪ್ರವಾಸಮಾಡುತ್ತ ರೇಲ್ಪು ಸಿಲಾಂಡ ದಾರಿಯನ್ನು ಪಿಡಿದ್ದಾರು.

ಅದೇ ದಿವಸ ಸಸುಕಿನ ನಾಯ್ಕರ ಸುವರಾರಿಗೆ ಸಾಹುರಾರರು ಬಂದು ಬಾಗಿಲು ಬಡಿದರು. ವಿನಾಯಕನು ಎಷ್ಟು ರಾಗಿ ಕೊಣ್ಣಿರಸಿ ಕೊಳ್ಳುತ್ತೇ ಎದ್ದುಬಂದು ಬಾಗಿಲು ತೆರೆದು, “ಎಷ್ಟು ದಿವಸಾ ಪೂರ್ವದೇವಾ ಅವ್ಯಾ, ಈ ಸಾರೆ ಉಲಿಗೆ?” ಎಂದು ಕೇಳಿದರು. ಸಾಹುರ ಕಾರರು ಮರು ಮಾತಾಪಡಿ ವೊಡಲು ಮುಕ್ತಿಯನ್ನು ತಿಜೋರಿ ಯಲ್ಲಿ ಇಟ್ಟು ಬರಬೇಕಿಂದು ಕೊಣ್ಣಿಗೆ ಹೋದರು; ದೀಪ ಹಚ್ಚಿದರು. ನ

೪೦ ಮಂಜುದ ಮೇಲೆ ಶಾರದಾಬಾಯಿಯಿರಲ್ಲ. “ಒಷ್ಟು ಸಸುಕಿನಲ್ಲಿ ನ ಎಂದೆಂದಿಗೂ ಏಳುವಾಕೆಲ್ಲಾ ಇಂದು ಎದ್ದಾಳ್ಳಾ” ಎನ್ನತ್ತ ತೀ ತಜೋರಿಗೆ ಕೀಲಿ ಹಾಕುತ್ತದ್ದರು. ಅನ್ನರಲ್ಲಿ ಸೆರನುಸೆಯ ಮುದುಕೆ ಗಂಗಮ್ಮ ಕೈಯಲ್ಲಿ ಕಂಬೀಲು ಹಿಡಿದುಕೊಂಡು, ಕೊಳೆಲೂರುತ್ತ ಉಂಟು, “ಧನಾಷ್ರ....” ಎಂದಳು. ಏರಪ್ಪ ವರುಷದ ವಶ್ಲೆ ಯಸ್ಸು ವೇಕ್ಕಿಗೆ ಮಾರಿ, ಖಾಸರ ಬೆಸ್ಸುಹತಿತ್ತ ಓಡಿ ಹೋದ ಶಾರದಾ ಬಾಯಿಯ ಸುದ್ದಿಯೆಲ್ಲವನ್ನೂ, ಅಳತ್ತ ಕರಯುತ್ತ ಆವರಿಗೆ ತೋಸಿದಳು.

ಸಾಹುಕಾರರ ಎದೆಯೋಡೆಯಿತು. ಕ್ವಾಣಹೊತ್ತು ಕ್ರಾತಲ್ಲಿಯೇ ತಣ್ಣಿಗಾದರು. ಇಷ್ಟೆಲ್ಲ ಕಾರಸಾಧಾನವು ಸಿರಾತಂಕವಾಗಿ ಸಾಗಲಿಕ್ಕೆ ಗಂಗಮ್ಮನ ಮರ್ಧನ್ನಿಂತೆ ಯಾಗಿರಲ್ಲಿಕ್ಕೆ ಸಾಕಂದು ಆವರಿಗೆ ಅನಿಸದೆ ಹೋಗಲಿಲ್ಲ; ಏಕಂದರೆ ಗಂಗಮ್ಮ ಎಂತಹ ಕುಟೀಲತಂತ್ರದವಳಿಂಬುದು ಆ ಇಡೀ ಉಪರ ರಕವಾಸಿಗಳಿಗೆಲ್ಲ ಗೊತ್ತು. ಅಲ್ಲದೇ ತನ್ನ ವಸ್ತುವೇ ಕೆಡಕುಹಾದಿಗೆ ಹತ್ತಿದಾಗ ಯಾರಮೇಲೇ ಆರೋಪಕೊಟ್ಟರೆ ಏನು ಪ್ರಯೋಜನ ಎಂದೇನ್ನೆ ಅನ್ನಿಸಿತು. ಅದೇ ಕ್ವಾಣವೇ ಏಷ ತಿಂದು ಬನ್ನ ನೀಗಬೀಕಂದು ಸಾಹುಕಾರರಿಗೊಮ್ಮೆ ಅನ್ನಿಸಿತು. ಆದರೆ, “ಆಹಾಚ್ಚ....ನುಗಳು ವಶ್ಲೆಲಾನ್ನ ಸಾಳಿಗೇರ್ಲೇ ಪಾಲು ಮಾಡಿ ತನ್ನ ಪಾವಕವಾರ್ಥ ಕರದಲ್ಲಿ ಹೋದ್ದು, ಇನ್ನು ನಾನು ಇಲ್ಲದ್ದಾಗಿ ಆದ್ದರಿಂದ ಈ ಗಂಡಹುಡುಗ್ಗ ಗಿಡಿಯೇನು? ಇದ್ದಬಿದ್ದ ಆಸ್ತಿವಾಸ್ತೀ ಸೆಲ್ಲಾ ಸಿಕ್ಕಿಸ್ಕುವರು ಒಂದು ನಾಯಿ-ಸರೀಹಾಂಗ ಹಂಚಿಗೊಂಡು ಬಿಟ್ಟಂದ್ರ, ನಾನಾಗಿ ಹುಡುಗರ್ಜು ಭಾವೀ ನುಗಿಸಿದ್ದಾಂಗಾಗತದ; ಬ್ಯಾಡಾ, ಇಂದಿಲ್ಲಾ ನಾಳಿ ನಾನು ಸಾಯಾವನ ಆಲ್? ಅಂದಮ್ಯಾಲಿ, ಚೀವಿರೇತನಕಾ ಅವರ್ತ್ಯಾಷ್ಟು ವಿದ್ಬಾ-ಬುದ್ಧಿ ಕಲಿಸಿ ಮುಂದಕ ತರೀಣಾ...” ಎಂದುಕೊಂಡು, ಇಬ್ಬರೂ ಹುಡುಗರ ಹಸರಿನಲ್ಲಿ ಕಾಗಡಪತ್ರಗಳನ್ನು ಮಾಡಿ, ಅವುಗಳಿಗೆ ತಮ್ಮ ಕೈಯಂದಲೇ ಮುದ್ದೆಯನ್ನಿಂತ್ತಿರು.

ಉರಲ್ಲಿಲ್ಲಿನೋಡಿದಲ್ಲಿ ಸಾಹುಕಾರರ ಪತ್ತಿಯು ಏರಡು ವರು ಇಂದ ವಶ್ಲೆಯನ್ನು ಮಾಡಿಕೊಂಡು, ಓಡಿಹೋದ ಸುದ್ದಿಯೇ ಸುದ್ದಿ!

ಸಾಹುಕಾರರು ವತ್ಸಲೆಯ ಶೋಧವನ್ನು ಬಹುಪರಿಯಾಗಿ ಮಾಡಿಸಿ ೨೫೫ ದರು; ಆದರೆ ಎಲ್ಲವೂ ಬೊರ್ಗೆಲ್ಲ ಮೇಲೆ ನೀರುಹನಿಸಿದಂತಾಯಿತು. ಯಾವ ವೇದ್ಯೇಯೋ, ಎಲ್ಲಿಗೆ ಹೋದಳೋ, ಹೇಗೆ ತಿಳಿಯಬೇಕು? ಮಗು ವನ್ನು ಕಳೆದುಕೊಂಡ ನೋವು ಬಂದು ಬದಿಗೆ, ಪತ್ತಿಯ ಅವವೇಕತನದ ವರ್ಣನದ ಸೆನಪು ಇನ್ನೊತ್ತತ್ವಿಗೆ ಇಟ್ಟರೂ ಉರಲ್ಲಿ ಸಜೆದ ಹರಿಮನಿಕೆ ಯಿಂದ ಅವನಾನವಾದಂತಾಗಿ ದಿನ ಹೋದಂತೆಲ್ಲ ಸಾಹುಕಾರರಿಗೆ ಹುಚ್ಚು ಹಿಡಿಯುವ ಹೊತ್ತು ಬಂದಿತು.

ಕೆಲದಿನಗಳ ಮೇಲೆ ಹುಡುಗರವಿದ್ಯಾಭ್ಯಾಸದ ಸೆವಮಾಡಿ, ಸಾಹುಕಾರರು ಉರನ್ನೇ ಬಿಟ್ಟು, ಪುಸ್ತಿಯಲ್ಲಿರಹತಿತ್ತದರು. ಉರಿಸಿಂದೂರಿಗೆ ಹೋದರೂ, ಶಾರದೀಯ ಸೆನಪು ಸಾಹುಕಾರರ ಮನಸ್ಸಿಗೆ ಮೇಲಿಂದ ಮೇಲೆ ವ್ಯಧಿಯನ್ನುಂಟುಮಾಡುತ್ತಿತ್ತು. “ಹೇ ಮುಂಂಡೇ, ಹತ್ತು ವರ್ಷ ಮನಿ ಒಳಗೆ ಇದ್ದು ಪ್ರಪಂಚಾ ಮಾಡಿ, ಎರಡು ಮಕ್ಕಳೂ ಮರಿ ಕಂಡು, ಈಗ ನಿನಗೆ ಇಲ್ಲಿಲ್ಲದ್ದು ಸೆನಪಾತ್ತ? ಹೊಟ್ಟೀ ಮಕ್ಕಳ್ಳು ದಿಕ್ಕಿಗೊಂದೆಂದು ಬಿಟ್ಟು, ಜಾತಿಭ್ರಷ್ಟರೂ, ಧರ್ಮಭ್ರಷ್ಟರೂ ಆಗ ಲಿಕ್ಕೆ ನಿನ್ನ ಮನಸಾರೆ ಹ್ಯಾಂಗ ಹೇಸಲಿಶಾಲ್..?” ಎಂದವರೇ ದಪ್ಪನೆ ಹಣಿಗೆ ಕ್ಯು ಅಪ್ಪಣಿಸಿಕೊಂಡು ಉಸಿರು ಹಾಕುವರು—ಸಣ್ಣ ಮಕ್ಕಳಿಂತೆ ಗಳಿಗಳನೆ ಅತ್ತುಬಿಡುವರು. ಆದರೆ ಮಕ್ಕಳು ಮುಂದೆ ಬಂದೊಡನೆ, ಮತ್ತೆ ಅವರೆದುರಿಗೆ ಎಲ್ಲವನ್ನು ಮರೆಮಾಡುವರು, ಮರೆತುಬಡುವರು.

ಶಶಿಧರನ ಬಲವು ಓದಿಸಕಡಿಗಿರುವಷ್ಟು ವಿನಾಯಕಸದಿರಲ್ಲ. ನಾಲ್ಕು ವರುಷಗಳಲ್ಲಿ ಶಶಿಧರನು ಚೇ. ಏ. ಆದನು. ಆದರೆ ವಿನಾಯಕ ಇನ್ನೂ ಮಾತ್ರಿಕ್ಕಿನಲ್ಲಿಯೇ! “ಅವನಿಗೇನಾದರೂ ಸ್ವಲ್ಪ ತಿಳಿಹೇಳಬೇಕು, ಜನನ್ಯಾಗಿ ಅಭ್ಯಾಸಮಾಡೆಂದು” ಎಂದು ವಿಚಾರಿಸಿ, ಮತ್ತೇ ನಾದರೂ ಸಂಕಟವು ಬಂದೀತೆಂದು ಸುಮತ್ತಿಸಾಗಿಸಿಟ್ಟರು ಸಾಹುಕಾರರು. ಆದರೂ ಬರುವದಿದ್ದರೆ ಸಂಕಟವು ಬಿಡುವದೇ?

ಬಂದು ದಿವಸ ಸಾಯಂಕಾಲ; ಸಾಹುಕಾರರು ಶಶಿಧರನಿಂದ ಕಾಲು ಬತ್ತಿಸಿಕೊಳ್ಳುತ್ತೆ ಆರಾಮಕುಚ್ಚಿಯಲ್ಲಿ ಕುಡಿತ್ತಿದ್ದರು; ವಿನಾಯಕನು ತಿರುಗಾಡಲಿಕ್ಕೆ ಹೋದವನು ಇನ್ನೂ ಬಂದಿರಲ್ಲ.

ಷ್ಟೇ  
ಕ  
ದ  
ಕ್ಕೆ  
ನ

೮೯ ಸಾಹುಕಾರರು ಕಣ್ಣಿರಳಿಸಿ, ಶತಿಧರನನ್ನು ನೋಡಿಯೇ ನೋಡಿದರು;  
 ವ ಅವನ ತಲೆಯಮೇಲೆ ಬಲದ ಕೈಯನ್ನಾಡಿಸಿ, “ ಪರದೇಶಿ ಮಗಾ,  
 ಲೀ ಹೇಳಿದ್ದಾಂಗ ಕೇಳಿದೆಂತ ಮುಂದ ಬಂದೆವ್ವಾ, ಇನ್ನು ನಿನ್ನ ತಲೀವಾಗ್ಲೆ  
 ನಾಲ್ಪು ಅಕ್ಕೆ ಕಾಳಪ್ಪು ಬೆಂದ್ರ ಆತು ನನ್ನ ಕೆಲಸಾ..” ಎನ್ನುತ್ತ  
 ಆನುದಬಾಪ್ಪಿಗಳನ್ನು ದುರಿಸಿದರು. ಆ ಹೊತ್ತಿಗೆ ಯಾರೋ ಬಾಗಿಲು  
 ತಟ್ಟಿದರು. ಶತಿಧರನೆಡ್ದು, ತೆರೆದು ನೋಡಬಂದರೆ, ಯಾವನೋ ಬಳ್ಳಿನು  
 ಬಂದು ಚೀಟಿಯನ್ನು ಅವನ ಕುಗೆ ಕೊಟ್ಟು, ಉತ್ತರದ ಅವೇಕ್ಕೆಯಿಲ್ಲದೆ  
 ಭರ್ವನೇ ನಾಯಕಲ್ಲ ನೇರಲೇ ಓಡಿಬಿಟ್ಟುನು. ಓದಿಕೊಂಡ ಬಳಿಕ ಶತಿಧರನು  
 ಮುಖ ಸಣ್ಣಿಗೆ ವಾಡಿದನು. ಸಾಹುಕಾರರು ಅದರಲ್ಲಿದ್ದು ದಸ್ಯೋದಿ  
 ಹೇಳಿದು ಆಗ್ರಹ ವಾಡಿದಾಗ, ನಿವಾರಹವಲ್ಲದೆ ಓದಬೇಕಾಯಿತು:  
 ಪತ್ರವು ಪನಾಯಕನೆಡು. “ಅವ್ವಾ, ಮತ್ತು ಹಿರಿಯಣಿನ ಸಮಾನನಾದ  
 ಶತಿಧರಾ, ಸನಗೆ ಈ ಯಾಳು ಪ್ರಪಂಚದಲ್ಲಿರುವದು ಬೇಡವಾಗಿದೆ.  
 ಅವ್ವಾ, ಪ್ರಪಂಚದಲ್ಲಿದ್ದು ಕೊಂಡು ನೀನೇನೇನು ಕಂಡೆ? ಸ್ವಲ್ಪ  
 ಪಚಾರಿನು. ಶತಿಧರಾ, ಮಾತಾಪಿತರನ್ನು ಚಿಕ್ಕಾದಿನಲ್ಲಿಯೇ ಕಳೆದು  
 ಕೊಂಡೆ. ವಾತೆಯ ಸಮಾನಾಗಾದ್ದು ನಿನ್ನ ಸೋಧರತ್ತೆಯ ಕಧಾಂತರ  
 ವನ್ನು ಸ್ವಲ್ಪ ನೆನಪುವಾಡಿಕೊಇ! ನನ್ನನ್ನು ಮನಗೆ ಬಾರೆಂದು  
 ಎಂದಿಗೂ ಕರೆಯಬೇಡಿರಿ. ನಾಸೆಲ್ಲಿಯೂ ಹೋಗುವದಿಲ್ಲ—ಪ್ರಾಣಕೊಡು  
 ವದಿಲ್ಲ—ಇಲ್ಲವೇ ಆ ಪಾಮೆಷ್ಟ ಕಂತೆ ಕುಲಾಧರುನೂ ಆಗುವದಿಲ್ಲ.  
 ಈ ಹೇಸಿ ಜೀವನದ ಬೇಸರಿಕೆ ಬಂದಿದೆ. ನಾತಿಕದ ಶಂಕರಬುವಾನವರ  
 ರಿಷ್ಯಾತ್ಮವನ್ನು ಕೈಕೆಳಳ್ಳಲ್ಕೆ ಹುರಿರುದ್ದೇನೆ. ಆಗಾಗ ನಿಪ್ಪಾತ್ತಾವರಿಗೆ  
 ಬೆಟ್ಟಿಯಾಗುತ್ತಲರು ವೇನೆಂಬ ಭರವಸೆ ಕೊಡುವೆನು. ನೀವಬ್ಬಿರೂ ಯಾವ  
 ಬಗೆಯಿಂದಲೂ ಮನಸಿಗೆ ಹಚ್ಚಿಕೊಳ್ಳಬಾರದು—ಆಣ್ಣಾ, ಸೀನು ಅಪ್ಪ  
 ನನ್ನು ಚೆನ್ನಾಗಿ ಕಾಪಾಡು..”

ಇದನ್ನು ಕೇಳಿ ಸಾಹುಕಾರರು ದೊಪ್ಪನೇ ಸೆಲಕ್ಕೆ ಬೆಂದು.  
 ಶತಿಧರನು ಕೊಡಲೆ ಅವರ ತಲೆಯನ್ನು ತೊಡೆಯ ಮೇಲಿರಿಸಿಕೊಂಡು  
 ಸೆತ್ತಿಗೆ ಸೀರು ಬಡಿದು ಗಾಳಿ ಹಾಕಿದನು. ಸಾಹ ಕಾರರು ಜೇತನ  
 ಗೊಂಡು: “ಹುಶಿ, ದೇವರಕ, ಇನ್ನೂ ಏನೇನ ಸೋಧೋದಂಥಿನೇ

ನನ್ನ ದೈವದೊಳಗ, ಎಪ್ಪತ್ತು ವರ್ವಾಗಲಿಕ್ಕೆ ಬಂದವೋ, ಲಗೂನ ಕಣ್ಣಜ್ಞ ಪ್ರಾಣಿ ಇನ್ನು....”

ವನಾಯಕನು ಮನೆಬಟ್ಟೆ ಆರು ತಿಂಗಳಲ್ಲಿ ವಚ್ಚು-ದೇಹಿಗಳಂತಿದ್ದ ಸಾಹುಕಾರರು ನಮೆದು ಹಲ್ಲಿಯ ಮರಿಯಾದರು! ಈ ಅವಧಿಯಲ್ಲಿ ಶಶಿಧರನ ಬೀ. ಎ. ಆಗಿ, ಓದು ಅಲ್ಲಿಗೇ ಸಿಂತಿದ್ದಿತು. ಶಶಿಧರನ ಆಗ್ರಹಕಾಂಗಿ ನಡುವೆ ಒಮ್ಮೆ ವನಾಯಕನು ಬಂದು ನಾಲ್ಕು ತಾಸುಗಳವರಿಗೆ ಮನೆಯಲ್ಲಿದ್ದ ತಂದೆಯನ್ನು ಸಂತ್ಯೇಸಿ ಹೊಗಿದ್ದನು. ಮುಂದೆ ಆರು ತಿಂಗಳು ದಾಟುವಷ್ಟು ರಲ್ಲಿ ಸಾಹುಕಾರರು ಹಾಸಿಗೆಯನ್ನೇ ಹಿಡಿದರು. ಬಂದು ಮಧ್ಯರಾತ್ರಿ ಶಶಿಧರನನ್ನು ಎಬ್ಬಿಸಿ ನಾಲ್ಕು ಪಿತಡ ಮಾತ್ರ ಗಳನ್ನು ಹೇಳಿ, ಕಡೆಯವರಿಗೂ ಅವನೊಳ್ಳುವು ತಮ್ಮನ್ನು ಅರಗಳಿಗೆ ಅಗಲದಿದ್ದುದಕ್ಕೆ ಅವನಿಗೆ ಬಾಯಿತುಂಬ ಪರಿಸಿದರು. “ಶಶಿಧರಾ, ಬೆಳಗ ಹರಿಯುದರೊಳಗ ವಿನಾಯಿನ್ನು ತರಬೇಕ ಸೂರ್ಯಪಾವಾ; ಬೆಳಗಾದ ಕೂಡಲೆ ಎಲ್ಲಾ ಆಸ್ತೀ ಸಿನ್ನ ಹೆಸಲೇವಾಡಿ ಹೊಸಾ ಕಾಗದಪತ್ರ ವಾಡಿಬಿಡ ತೇಸಿ; ಏನೋ ಅಪ್ಪೀತೆಪ್ಪಿ ಅಂವಾ ಬೇಡಿದ್ದ-ಅದೂ ಸತ್ಯಾಯ್ ಕ್ಷುಂತಂದ್ರ ಮಾತ್ರ, ಯಾವಾಗ್ಯಾವಾಗರ ಕೊಡತಿರೂ....” ಗಂಟೆಲು ಬಿಗಿದುಬಂದು, ಸುಮೃನೆ ಬಿಡ್ಡರು.

ನನುಕಿನಲ್ಲಿ ಶಶಿಧರನು ನಾಶಕಕ್ಕೆ ತಂತಕೆಳಬಟ್ಟೆ ವಿನಾಯಕನನ್ನು ಕರೆಸಿಕೊಂಡನು. ಸಾಯಂಕಾಲಕ್ಕೆ ಸಾಹುಕಾರರು ಇಬ್ಬರು ಮಕ್ಕಳಿಂದನೆ ಮನದಣಿಯೆ ಮಾತನಾಡುತ್ತುಲ್ಲ ‘ರಾಮ ರಾಮ’ವೆನ್ನುತ್ತೆ ಪ್ರಾಣ ಬಿಟ್ಟರು.

ವರ್ವಾರುತಿಂಗಳಲ್ಲಿ ವಿನಾಯಕನ ಮನಸು ಅದೆಷ್ಟೋ ಗಟ್ಟಿ ಯಾಗಿತ್ತು; ಶಶಿಧರನಿಗೆ ಮಾತ್ರ ಸಾಹುಕಾರರ ಮರಣದಿಂದ ಅವಾರದುಃಖವಾಯಿತು. ತನ್ನ ಸೆತ್ತಿಯ ಹೇಳಿನ ಸೂರ್ಯಪ್ರಕಾಶವು ಅಂದಿಗೆ ಮುಳುಗಿತೆಂಬಂತೆ ಭಾಸವಾಯಿತು. ಇಬ್ಬರೂ ಕೂಡಿ, ಹೊಗ್ಗೆ ರೀತಿಯಲ್ಲಿ ಹಿರಿಯರ ಅಂತ್ಯವಿಧಿಯನ್ನು ಜರುಗಿಸಿದರು. ಶಶಿಧರನಾದರೂ ಎನ್ನೊಂದರೂ ವಿಚಾರವಂತನು. ಇಬ್ಬರೂ ಆದನ್ನು ಬೇಗ ದುಃಖಮನ ಮಾಡಿಕೊಂಡರು. ಶಶಿಧರನು ಮುಂಬಯಿಲ್ಲ ಎವ್ವಾ. ಎ. ಕಲಿಯಲು

ಸ್ತೋ  
ಹ  
ದ  
ಶ್ರೀ  
ನ

೪೯ ನಿಲ್ಲುವ ವಿಷಯವಾಗಿ ಇಬ್ಬರೂ ಕೂಡಿ ವಿಚಾರಿಸಿದರು, ಅದರಂತೆ ನ ನೊದಲ ದಿನ ವಿನಾಯಕನು ಪ್ರಯಾಣ ಬೆಳೆಯಿಸಿದನು. ಶತಿಧರನು ತೀವುಂದರಿಂದ ದಿನಗಳವರ್ಗಿ ತನ್ನ ಸಾಮಾನು-ಸಂಪೂರ್ಣ-ಕಾಗದವತ್ತು ಮತ್ತು ಹಣದ ವ್ಯವಸ್ಥೆನಾಡಿಕೊಂಡು, ಪುಣಿಗೆ ಶರಣ ಹೊಡೆದು, ಮುಂಬಯಿಗೆ ಹೋದನು.

ಪ್ರೇಮೆಯ ಅಟ್ಟಿದ ವೆಟ್ಟಿಲುಗಳಿಂದ ಬೇಗ ಬೇಗ ಜಾರಿಕೊಂಡು ತನ್ನ ಕೋಣೆಯ ದಾರೀ ಹಿಡಿದು ನಡೆದಾಗ, ಇದೆಲ್ಲ ಹಿಂದಿನ ಕಢೆಯು ನಾಶಾರ್ಥಕ ನಿರ್ಮಾಣಗಳಲ್ಲಿ ಏಂಜಿನಂತೆ ಶತಿಧರನ ತಲೆಯಲ್ಲಿ ಮೂಡಿದು ಹೋಯಿತು. ಅವನ ಚಿತ್ತವು ಸಾಮಾರು ವಿಚಾರಗೊಂದ ಜದರಿ ಚಲಾಲ್ಲಿಲ್ಲಿಯಾಯಿತು.

“ನಮಗ್ನಿಸಿಯಲ್ಲಿಗೆಂತೆಂಥಾ ಅನಾಹತಾ ಆಹೋಗೋವ....? ಹೀಗಿದ್ದು ಪ್ರೇಮಾನ ಮನೀಭಳಗ ಒಂದಧಾರ ಘೋಗಿ ಕೂಡುತ್ತಿಕ್ಕೆ ನನಗ ಭಯಾ ಯಾಕಾತೂ...? ಹೇಯಾ ಯಾಕಾತೂ...? ಇಲಾಲ್ಲಾ.. ಇಲಾಲ್ಲಾ.. ಖೋಲಿಗೆ ಹೋಗಿ ಆಕಿಗೆ ಕ್ಷೇಮಾ ಬೇಡಿ ಬಂದು ಪತ್ತಾ ಬರಿತೇನಿ. ಆಕಿ ಸಂಕಟ ಅದನರ ಏನು ತಿಖಸಂತೇಸಿ; ಆಕಿಗೆ ಬೇಕಾದಾಗ ನೆರವಾಗಲಕ್ಕೆ ಟೊಂಕಾ ಕಟ್ಟತೇನಿ; ಒನರ ಬೆದರಿಕಿಗೆ ಇನ್ನೊಂದಿಗೂ ಸೈಪ್ಪು ಹಾಕಲಾರೆ; ಸಹಾಯಾ ಕೇಳೋದರೊಳಗ ಆಕಿದರತಪ್ಪೇನು...? ಆಕಿ ಕೇಳಿದ್ದ ಮಾಡದ್ದ ಈಗೊಮ್ಮೆ ಕಾಲೀಂಜದ ತುಂಬರ ಬೈಗಳದಿಂದ ಆಕಿನ್ನ ಪಾರುಮಾಡೇಸಿ; ಪಸ್ರ-ಡಾಯರ್ ಟ್ರಾರ್ನಿನೆಲೊಳಗ ಮರತುಹೋದಾಗ, ಮನಿ ಮುಂಟ್ಟು ಹೋಗಿ ಆಕಿಗೆ ಮುಂಟ್ಪಿಸಬಂದೇನಿ.. ಮತ್ತು ಇವೊತ್ತು ಮಳಿ-ಗುಡುಗಿನೊಳಗಿಂದ ಅಡಿವೀಹಾದಿಲೀ ಕಾಯ್ಕೂಂಡು ಬಂದೇಸಿ; ಈದೊಡ್ಡಸ್ತಿಕೀ ಮಾಡಿದೇ ಅಂತ, ನನಗ ಆಕಿ ಗುಬ್ಬೀಕಾಂಗ ಬಾಯಿಬಿಂಗೋತ ಕೇಳಿದ್ದೂ.. ಹುಡುಗೇನೋ ಸರಳ ಬಾಲಿ ಇರಬೇಕು.. ಏನುಇಲ್ಲ.. ಇನ್ನ ಆಕಿ ಸಂಗತಿ ಹ್ಯಾಂಗ ಬೇಕು ಹಾಂಗ ಇರೋದು. ನಮಾಲ್ಲಿರೊಳಗ ಕಾಲಿಡ ದಷ್ಟ ನಮ್ಮೆ ನಮ್ಮೆ ಮನಿತನಕ್ಕು ಈಗಾಗಳಿ ಎಂದೋ ಮತ್ತೀ ಬಳದು

ಹೋಗೇದ.. ಅಂದವನ್ನು ಆಕೇ ಸಂಗತಿ ತಿರಗ್ಗಾಡಿದ್ದ, ಹೋಸದಾಗಿ ಹತ್ತಬೇಕಾದ ಕಲಂಕ ಎಲ್ಲೀದು....? ಇಷ್ಟ ಅಂಚಬುರುಕಾ ನಾನು ನಾಳಿ ದೊಡ್ಡ ಸಮಾಜಸುಧಾರಕಾಗಬೇಕಂತೇನಿಲ್ಲ..?”

ಕೊಣೆಯ ಕೇಲಿಯನ್ನು ತೆಗೆದು, ಉಂಟಕ್ಕೆ ಕುಳಿತನು. ಖಾನಾ ವರೆಯನನು “ರಾಯರೆ, ಮೈಯಲ್ಲಿ ಸೇನಗಸಿಲ್ಲವೇ? ..” ಎಂದು ಕೇಳಿದಾಗ ಸಾರು ಬೇಕಾದಾಗ ಹಾಲು, ಮೊಸರು ಬೇಕಾದಾಗ ತುಪ್ಪ ವನ್ನು ತಾನು ಬೇಡುತ್ತಿರುವೆನೆಂಬ ಮಾತ್ರ ಅವನ ಚಾಲ್ನಪಕಕ್ಕೆ ಬಂದಿತು. “ಹೂಂಸರೂ, ಅಡ್ಡ ಮಳೇಗೆ ಸಿಕ್ಕಿದ್ದೇ ..” ಎನ್ನುತ್ತ ಗಪಗಪನೆ ತಿಂದೆದ್ದುಬಿದು, ಹಾಗಿಲಿಕ್ಕಿಕೊಂಡು ಸೆಂಬಿಡ್ ಪೇಪರಮ್ಸೇಲೇನಸ್ಸೈಲ್ ಬರೆದು, ತಲೆವಿಬಿಟ್ಟುಕೊಂಡು ಮಲಗಿದಾಗಲೇ ಆತನಿಗೆ ಗಾಢವಾಗಿ ನಿದ್ರೆಹತ್ತಿತು.

ಮಾರಸೆಯ ದಿನದ ಸುದ್ದಿ. ಪ್ರೇಮಾ ಕಾಲೇಜಿನಿಂದ ಬಂದು ಬೇಜಾರ ಮನಸ್ಸಿನಿಂದ ಮಲಗಿದ್ದಳು. ಗಾಢ ನಿದ್ರೆ ಹತ್ತಿದ್ದಿತು.

“ಭಾಯಿಸಾಕೇಬಿ!..”

ಪ್ರೇಮಾ ಎಚ್ಚೆತ್ತಿನೆ. ಶಾಂತೆಯ ಕೈಯೊಳಗಿನ ಚಹವನ್ನು, ಪತ್ರವನ್ನು ಇಸಿದುಕೊಂಡಳು; ಸ್ವಲ್ಪ ಗಾಬರಿಯೂ ಆದಳು. ಕಾಲೇಜ ಹುಡುಗರ ತುಂಬತನನ್ನು ಬೇರೆ ಇರಲಿಕ್ಕಿಲ್ಲವಷ್ಟೇ? - ಎಂಬ ಸಂಶಯ ವುಂಬಾಯಿತು. ಮೊದಲು ಚಹವನ್ನು ಕುಡಿಯವಂತೆ ಶಾಂತಿ ಸೂಚಿಸಿದಳು. ಶಾಂತೆಯು ಅವಳ ಗುಟ್ಟಿನ - ಅಂತೆಕರಣಕ್ಕೆ ತಕ್ಕಂತೆ ನಡೆಯುವ ದಾಸಿ. ಇಬ್ಬರೂ ಸಮಾವಯವನ್ನರು. ಚಹ ಕುಡಿದು ಪತ್ರವನ್ನೊಡೆದು ಓದಿದಳು.

“ಪ್ರೇಮಾ, ಮನಸ್ಸಿನಲ್ಲಿ ಬಂದುದನ್ನು ಸ್ವಷ್ಟವಾಗಿ ವ್ಯಕ್ತಪಡಿಸಲು ಬರೆಯುತ್ತಿದ್ದೇನೆ. ನಿನ್ನ ಮನ ಬಿಡುವಾಗ ‘ಅನಾಧ ಭಗಿನಿಯನ್ನು ರಕ್ಷಿಸಬೇಕೆಂದು ದೀನವದನೆಯಾಗಿ ಹರಿಸಿಯ ಹಾಗೆ ಕಣ್ಣಿಲ್ಲ ಸೀರು ತುಳುಕಿಸುತ್ತೆ ನಿಸು ಅಂಗಲಾಚಿದುದು, ಸನ್ನ ಜೀವಚೇವಾಭವನ್ನೇ ಕುಟುಕುತ್ತಿದೆ! ನನ್ನ ಸಚಾರಕ್ಕಿಯನ್ನು ಬಡಿದೆಬ್ಬಿಸಿದೆ. ಅನ್ನಾಥಾ ನ

ನ  
ದ  
ರ  
ನ

೪೦ ಗಳಿಗೆ ಭಾವಿಸಬೇಡ. ಬೇಕಾದಾಗ ಸನ್ನು ಸೈನ್ಯಾಬ್ಲೂ ಧರ್ಮಭಂಧುವೆಂದು ಬಗೆದು ನ ಸನ್ನು ಸೆರವಸ್ಯ ಬೇಡಲಿಕ್ಕೆ ಹಿಂಜರಿಯಬೇಡ. ಈ ಪತ್ರ ಮುಖೀಡ ಕೂಡಲೆ ಸನ್ನು ಕೋರಣಿಯ ಕಡೆಗೆ ಬರುವಂತಾದರೆ ನೋಡು, ಮುಂಕ್ತಮನಸ್ಸಿಂದ ಮಾತನಾಡಲು ಇಬ್ಬರಿಗೂ ಅನುವಾದಿತ್ತು. ನನ್ನ ನಿನ್ನ ಅಕಾರಣ ಸ್ವೇಹದ ಬೆಳತೆಗೆಯಸ್ಯ ಒಗತ್ತಿನಲ್ಲಿ ಬಹು ಅವೂರ್ವವಾಗಿ ಬೆಳಗಿ ಸೋಣ. ಇತಿ, ನಿನ್ನ ಶಶಿಧರ. ”

ಕಣ್ಣಿರಳಿ ಪ್ರಪಳಿಶವಾದವು. ತೀರ ಸಾದಾ ಉಡುಪುಸ್ಯ ಧರಿಸಿ ಕೊಂಡು ಶಾಂತಿಯಸ್ಯ ಸಂಗಡ ಕರೆದುಕೊಂಡು ಹೊರಟುಬಿಟ್ಟಳು. ಕೋರಣಿಗೆ ಬಂದಾಗ ಸಾಯಂಕಾಲದ ಆರು ಬಡಿದಿತ್ತು.

ಶಶಿಧರನ ಮುಂದೆ ಎಲ್ಲವನ್ನೂ ಮನಸಿಚ್ಚಿ ತೋಡಿಕೊಂಡಳು. ತನಗೆಯ್ಯ ಸುಖಿಸಾಮಗ್ರಿ—ಸಾತ್ವತಂತ್ಯಗಳಿದ್ದರೂ, ಮನಸಿಗೆ ಸುಖಿ ಪಲ್ಲಿದ ಸಂಗತಿಗಳನ್ನು ಸುರಿದಳು. ತನ್ನ ಮನಸಿಗೆ ಏರುಧ್ವವಾಗಿ ತಾಯಿ ಕಾವಾಂಥ ಸಾಹಸಾರರಿಗೆ ತನ್ನ ಗಾಯಸ—ವಾದನ ಕೇಳಲು ಹೋಗಲಿಕ್ಕೆ ಹೇಗೆ ಮುಕ್ತ ವ್ಯಾಗವಾಡಿಟ್ಟಿರುವಳಿಂತಲೂ, ಅವೆಲ್ಲ ತನ್ನ ಹೃದಯಕ್ಕೆ ಸದುವನೆಂತಲೂ, ಮುಂದೆ ತನ್ನ ಸ್ಯಾ ಆಂತಹ ಸಂಕಳ ದೊಳಗಿಂದ ವಾರುಮಾಡುವವರಾರೆಂತಲೂ ಅತ್ತಳೆ; ಶಶಿಧರನೂ ತನ್ನ ಮನಿತನದ ಸಂಗತಿಯಸ್ಯ ಸ್ವಲ್ಪದರಲ್ಲಿ ಆಕೆಗೆ ಹೇಳಿ, ಸಿಟ್ಟುಸಿರಿಟ್ಟುಸು. ಇಬ್ಬರೂ ಕೆಲಪೊತ್ತು ಸ್ತುಭ್ರರಾಗಿದ್ದರು. ಬಹಳ ವಿಚಾರಿಸಿದ ಮೇಲೆ ಶಶಿಧರನು, “ಪ್ರೇಮಾನಿನ್ನ ಬೀ. ಏ. ನನ್ನ ಎಮ್. ಏ. ಆಗಲಿಕ್ಕೆ ಬಂದು ವರುಷದ ಅವಧಿ ಆದ. ಸದ್ಯಕ್ಕೂಂತೂ ನಿನ್ನಲ್ಲಿ ಬರಹೋಗುವ ಜನರ ಕಾಟ ತಪ್ಪೇದ ಅಂತಿಮ. ಬಂದು ಮೇಳಿ ಹಾಡುವ ಬಾರಿಸುವ ಪ್ರಸಂಗ ಬಂದರೂ ಬರಲಿ, ಬೀ. ಏ. ಆಗುವವರೆಗೆ ನಿನಗೇನೂ ಹೇದರಿಕ್ಕಲ್ಲಿಲ್ಲ? ನಿನ್ನ ಮುಂದಿನ ಆಯುಷ್ಯಮಣಿ ಬಗ್ಗೆ ನಿಧಾನವಾಗಿ ವಿಚಾರಿಸಲಿಕ್ಕೆ ಬಂದು ವರುಷದ ಅವಧಿ ಬೀಕಾದ್ವಾಂಗ ಅದ; ನಿಮ್ಮ ತಾಯಿಯ ಕೂಡ ಯಾವ ಬಗೆಯ ಕೋರಾವಲವನ್ನೂ ಬೆಳಸಬೇಡಾ, ಶಾಂತಚಿತ್ತಾಳಾಗಿ ಅಭ್ಯಾಸಮಾಡು; ಮತ್ತು ವಿಚಾರಿಸೋಣ. .”

ಆ ತಿಂಗಳಲ್ಲಿ ಒಂದೆರಡು ಬಾರಿ ಶಶಿಧರನು ಪ್ರೇಮಾನ ಮನಿಗೆ ಹೋಗಿ ಅವಳ ತಾಯಿಗೆ ಪ್ರೇಮಾನ ಮಂದುವೆ ಮಾಡಲು ಉಪದೇಶಿಸುತ್ತಿದ್ದನು. “ನಮ್ಮಂಥಾವರ ಮಗಳು ಯಾರು ಲಗ್ನು ಮಾಡಿಕೊಳ್ಳಬೇಕು? ತಮ್ಮಾ? . . .” ಎಂದು ಉದಾಹರಣೆಗೆ ಹಿರಿಯಳಿಗೆ, “ನಾ ಸೋದಿಕೊಡತೇನಿ ನಿಮ್ಮ ಮಗಳಿಗೆ ಘಸ್ಟ್‌ಕಾಲ್‌ಸ್ ಗ್ರಾಹಿಣೆಯೇಷ ವರಾ!” ಎಂದು ಧೈಯಕೊಡುತ್ತಿದ್ದನು. “ಅಷ್ಟು ಮಾಡೋ ನನ್ ಮಗನ, ನಿನಗ ಪುಣ್ಯಾ ಹತ್ತಲ್ಲಿ, ನಮ್ಮ ತಾಯಿ ನನಗ ಲಗ್ನು ಮಾಡತೇನಿ ಮಾಡತೇನಿ ಇಸಕೋತನ ಭಾಂವೀ ಸುಗಿಸಿದ್ದೀಲ್”, ಎನ್ನುತ್ತು, ತಾನೊಬ್ಜಿ ಬಾರ್ಯುಣ ಏಧವೆಯ ಕುವರಿಯೆಂತಲೂ, ವೇಶೀ ಸಲುಹಿ ತಸ್ಯಸ್ಯ ವೇಶಾಪೃತಿಗೆ ಬಟ್ಟೆಂತಲೂ ಹೇಳಿ, ಕಣ್ಣೀರು ತಂದಳು. “ಹಾಂಗಾದ್ರಿ ಇಂದಿನಿಂದ ಯಾರಿಗೂ ಅಂಧಿಂಥಾವಿಗೆ ಮನ್ನಿ ಒಳಗ ಕಾಲು ವಾಕೆಗೊಳಿಸಿಲ್ಲಾ! ” ಎಂದು ಮಾತಿನ ಲಕರಿಯಲ್ಲಿ ಅವಳಿಂದ ಆಶ್ವಸನ ಪಡೆದು ಹೂರಬೀಳುತ್ತಿದ್ದನು.

ಅಂದಿನಿಂದ ಹೊದಲೊಗ್ಗಂಡು ಮನಿಗೆ ಬರುಹೋಗುನ ಮುದಿಗೊಬಿಗಳ ಕಾಳೆ ತಸ್ಯಿತು; ಇತ್ತೀಚ್‌ಪ್ರೇಮಾ-ಶಶಿಧರಲ್ಲಿಯೂ ಅಸೋಯ್ಯಿಸ್ಯ ವಾಗಿ ಸ್ನೇಹವು ಬೆಳೆಯಿತು. ಇದರಂತೆ ಸುಮಾರು ಒಂದು ವರ್ಷ ಕಳೆಯುವಷ್ಟು ರಲ್ಲಿ, ಶಶಿಧರನ ಮಟ್ಟಿಗೆ ಮಾತ್ರ, ಪ್ರೇಮಾನ ಬಗ್ಗೆ ಇದ್ದು ಸ್ನೇಹವು ಪ್ರೇಮದಲ್ಲಿ ಪರಿಣಮಿಸಿತೆಂದು ಹೇಳಬಹುದು. ಅವಳ ಸೌಭಯ್ಯ-ಶಾಲೀನತೆಗಳು ಅವನನ್ನು (ಯರಾತ್ಮಾಗಿ) ಮೆಚ್ಚಿಸಿದ್ದವು; ಒಮ್ಮೆ ಹಾಕಿದ ಬಂಗಾರದಾತೆ ಅವಳು ಪರಿಶುದ್ಧಿಂದು ಅವನಿಗೆ ಮನ ದಂತಾತ್ಮಕತ್ತು; ಅವನನ್ನು ಮಂದುವೆಯಾಗಿ ಬಿಡಬೇಕೆಂದು ಅವನಾಸೆ; ಪ್ರೇಮಾನ ಪರೀಕ್ಷೆ ಮುಗಿದು, ವೇವರುಗಳು ಸೆಟ್ಟಿಗಾಗ್ಯಾದ್ದವು; ಶಶಿಧರನ ಪರೀಕ್ಷೆಗೊಂದುವಾರ ಉಳಿದಿದ್ದಿತು; ಅವಳ ಪರೀಕ್ಷೆ ಗಾರಂಭವಾದಂದಿನಿಂದ ಇಬ್ಬರ ಬೆಟ್ಟಿಯೇ ಆರಲಿಲ್ಲ. ಅಂತೆಯೇ ತಸ್ಯ ಪರೀಕ್ಷೆ ಗಾರಂಭವಾಗುವದರೂಳಿಗಾಗಿ ಅವಳಿಂದನೇ ಒಮ್ಮೆ ಮನದರಖೀಯ ಮಾತನಾಡಿ, ತಮ್ಮಾವರ ಮಂದುವೆಯ ಮಾತನ್ನು ಇತ್ಯಧರ್ಮಗೊಳಿಸಬೇಕೆಂದು ಮಾಡಿದ್ದನು; ಹಾಗೆ ಮಾಡಿದರೇನೇ ಅವನ ಪ್ರೇವರುಗಳು ಚೆನ್ನಾಗಿ ಬಿಡಿಸಿ

೪೦ ಯಾಗುತ್ತಿದ್ದವಂತೆ ! ಅಂತೆಯೇ ಒಂದು ಸಿಮಿಷವೆಂದರೆ ಒಂದು ಯೂಗ ವ ದಂತೆ ಅವಸಿಗೆ ತೋರಹತ್ತಿತು. ಮನಸ್ಸಿನ ಓಟದ ಮೂರುಂದೆ ಕಾಲದ ಓಟ ಲ್ಲಿ ಸಜೀರೀತೇ ?

ಇತ್ತು ಪ್ರೇಮಾನ ಮನಸ್ಸಿನಲ್ಲಿ ಶಶಿಧರನ ಬಗ್ಗೆ ಬೇಕಾದವ್ಯಾ ಅಂತಹಕರಣವಿದ್ದರೂ, ಅದನ್ನು ವರ್ಣಿಸ್ತೇವುವೆಂದುಕೊಳ್ಳಲಿಲ್ಲ. ಆವರು ಮನಸ್ಸಿನ ಸ್ಥಿತಿಯೇ ಬೇರೆಯಾಗಿತ್ತು. ಒಮ್ಮೊಮ್ಮೆ ಹಾಗೆ ಏಜಾರ ಒರುತ್ತಿದ್ದರೂ ಅದನ್ನು ಇದ್ದಕಿದ್ದುಂತೆಯೇ ಹತ್ತಿಟ್ಟು ಒಡುವರು. ಏಕೆಂದರೆ, ಹಾಗೆಲ್ಲ ಪ್ರೇಮಗಿರುವನೆಂದು ಶಶಿಧರನಿಗೆ ತೋರಗೊಟ್ಟಿರೆ, ಪ್ರಸಂಗ ಒಂದಾಗ ದಿಗ್ಗಂಡು ಎದ್ದು ಸಹಾಯ ಮಾಡಲಕ್ಕೆ ಸಿದ್ಧನಾಡ ಶಶಿಧರನ ಮನಸು ಎರಡಾಗಿ, ತಾನು ವೇದಲಿನ ಸೂಕಂಪದಲ್ಲಿ ಮತ್ತಲ್ಲಿ ಯಾದರೂ ಬೇಳಬೇಕಾದೀತು; ತನ್ನ ಮುಂದಿನ ಆಸೆಯ ಹೂವು ಕವರಿ ಕಳಜಿ ಬೇಳುವ ಹೊತ್ತು ಬಂದಿತು ಎಂದು ಹೆದರಿಕೆ ಆವೇಗೆ. ಅಂತೆಯೆ ಅವರು ಯಾವಾಗಲೂ ಬಲು ಜೊಂಕೆಯಾಗಿ, ತನ್ನ ಘ್ರೇಡಯವನ್ನು ಮುಂದುರಿಸಿಕೊಂಡೇ ಇರುವರು. ಆದರೆ ಶಶಿಧರನ ಅವುನ್ನೆಯಿಲ್ಲದೆ ಒಂದು ಹಂಡ್ಜೆಯನ್ನು ಮುಂದಕ್ಕೆ ಹಾಕಬ ಹುಡುಗಿ ಆವಳಿಲ್ಲ ! ಪ್ರತಿಯೊಂದು ಮಾತಿನಲ್ಲಿಯೂ ಆವನ ಸಲಪಯನ್ನು ಪಡೆಯುತ್ತಿದ್ದಳು !!

ಇದೇ ಏಜಾರದಲ್ಲಿ ತಲ್ಲಿನಳಾಗಿ ಪ್ರೇಮಾ ಅರನಿದ್ದೆಯಲ್ಲಿ ಬಿದ್ದಾಗ, ಶಾಂತಿಯು ಎಬ್ಬಿಸಿ ಒಂದು ಜೀಬಿಯೊಡನೆ ಜಡದ ಕಪ್ಪನ್ನು ತಂದುಕೊಟ್ಟಳು.

“ ಪ್ರೇಮಾ, ನಿನ್ನ ಪರೀಕ್ಷೆಗಾರಂಭವಾದಂದಿನಿಂದ ಇಬ್ಬರ ಬೆಬ್ಬಿಯೇ ಇಲ್ಲ; ಇನ್ನು ನನ್ನ ಪರೀಕ್ಷೆಯಾಗುವವರೆಗೂ ಇಬ್ಬರ ಬೆಬ್ಬಿ ಅಗಲಿಕ್ಕಿಲ್ಲವೇನೋ ! ಅದಕ್ಕಾಗಿ ಇಂದು ಸಾಯಂಕಾಲ ಮೊದಲನೇ ಆಟಕ್ಕೆ ಹೋಗೋಣ ಬಾ; ಸಿನೇಮಾ ನೋಡಿಕೊಂಡು ಹಾಗೆಯೇ ಬೆಳ್ಳಿಂಗಳಲ್ಲಿ ಸ್ಪಳ್ಪ ಅಡ್ಡಾಡಿಕೊಂಡು ಬರೋಣವಂತೆ; ಬಾಯಿಸಾಕೇಬಿ ! ತಮ್ಮ ವಾಹನದೊಂದಿಗೆ ಬರಬೇಕು. ”

ಪ್ರೇಮಾ ಡಾಯವ್ವು ರನಾದ ವಿಶ್ವಾಮಿಗೆ ಕಾರು ಸಿದ್ಧಪಡಿಸ ನ್ನು ಹೇಳಿ, ಅವು—ಶಾಂತಿಯರಿಗೂ ಸಿನೇಮಾಕ್ಕೆ ಬರಲು ಕೇಳಿಕೊಂಡಳು;

ಪ್ರೇಮಾ ಶಂದುಪು ಧರಿಸಿ ಬರುವಷ್ಟುರಲ್ಲಿ ಕಲಾವತಿಭಾಯಿಯೂ ಶಾಂತಿಯೂ ಕೊರಪೆರು. ಮಂಜವರೂ ಗಾಡಿಯಲ್ಲಿ ಕುಳಿತ ಬಳಿಕ ಕಲಾವತಿಭಾಯಿಯು ಡೈಪ್ಪವ್ವರನ ಕಡೆಗೆ ಹೊರಳಿ ಸಹಜವಾಗಿ “ ಎನ್ನೋ ವಿಶ್ವಾಮಾ, ಶಾಂತಿನೂ ಪರದೇಶಿ ಹುಡುಗಿ, ನೀನೂ ಪರದೇಶಿ ಹುಡುಗಾ—ಲಗ್ಗಾ ಮಾಡಿಬಿಡ್ಲೇನು, ಇಬ್ಬರದೂ?.. ನಮ್ಮನೀ ಒಳಗನ್ನ ಇದ್ದ ಬಿಟ್ಟೀರಂತ. ” ಇಬ್ಬರೂ ನಾಚಿಕೆಯಿಂದ ಬಬ್ಬರನೆಲ್ಲಿಬ್ಬರು ನೋಡಹತ್ತಿದರು. ಪ್ರೇಮಾ ಮುಗ್ಗಳ್ಳಗೆ ನಕ್ಕು “ ಒಳ್ಳೇ ಖಡಿಯಾ!..”

• • • • •

ಕೋಣೆಯ ಹತ್ತಿರಕ್ಕೆ ಹಾನು ಕೇಳಬಂದ ಕೂಡಲೆ ಶಶಿಧರನೆದ್ದೂ ಹೊರಕ್ಕೆ ಬಂದು, “ ಪ್ರೇಮಾ, ಚಹಾ ಕುಡಿದು ಹೋಗೋಣ.. ” ಎಂದನು. ಪ್ರೇಮಾ ಬಬ್ಬಳ್ಳೀ ಕೇಳಿಗಿಳಿದಳು—ಮುಗ್ಗಾದುಕಿ ಇಳಿಯಲ್ಲಿವೆಂದು ವಿಶ್ವಾಮ, ವಿಶ್ವಾಮನಿಳಿಯಲ್ಲಿವೆಂದು ಶಾಂತಿ ಹೀಗೆ ಮಂಜವರೂ ಮೋಟಾರಿನಲ್ಲಿಯೇ ಉಳಿದರು; ಕೋಣೆಯೊಳಕ್ಕೆ ಬರಲಿಲ್ಲ.

‘ ಶಶಿ, ಎಲ್ಲೆಡ ಚಹಾ? ’

ಶಶಿಧರ ಸ್ಥೋವ್ಯಾ ಹೊತ್ತಿಸಹತ್ತಿದನು. ಪ್ರೇಮಾ ಕಪ್ಪು—ಬಸಿಗಳನ್ನು ಸರಿಪಡಿಸಬೇಕೆಂದು ಎಷ್ಟು ನೋಡುತ್ತಾಳೆ—ಶೆಲ್ಲಿನ ಮೇಲೆ ಅವರಲ್ಲಿಲ್ಲ. ಯಾವಾಗ ಚಹ ಕುಡಿದು ಇಟ್ಟಿದ್ದನೋ, ಉ—ಎ ಜೋಡಿಗಳು ಒಣಿ ಬಜ್ಜಲುಕಟ್ಟಿಯ ಮೇಲೆ ಬಿಡ್ಡಿದ್ದವು. ಪ್ರೇಮಾ ಬೇಗಬೇಗ ಅವನ್ನು ತೊಳಿಯತೊಡಗಿದಳು.

“ ಬ್ಯಾಡ, ಪ್ರೇಮಾ, ನೀ ಅಂಥಾ ಕೆಲ್ಲಾ ಮಾಡಬ್ಯಾಡಾ—ನೀ ರಾಜಸುಖದಾಗ ಬೆಳದಾಕಿ. ” “ಶಶಿಧರಾ! ನಿನಗ ಎಷ್ಟಾರೆ ಹೇಳೇನಿ, ನಷ್ಟ ರಾಜಸುಖದ ಮಾತ್ತಿಬ್ಯಾಡಾಂತ? ಅಂಥಾ ರಾಜಸುಖದ ಏಕ್ಕ ಯಂದೊಳಗ ಬೆಳಿಯೋದರಕಿಂತ, ನಿಷ್ಟಂಥವನ ಮನ್ನೀ ಒಳಗ ಒಕ್ಕಲಿಗಿತ್ತಾಗಿ ಬಾಳೋದು ಗುಣಾ ಅನಸ್ತೂದ. ” “ ಉಶ್ ಹುಚ್ಚೀ! ಹಾಂಗೆಲ್ಲಾ ಹೇಳಬ್ಯಾಡಾ. ಸುಮ್ಮನಿರು! ”

ಕ್ಕೆ  
ದ  
ರ  
ನ

ಸ್ವತ್ತಿ ಪ್ರೇಮಾನೇ ಚಹವನ್ನು ತಯಾರಿಸಿದಳು. ಶಶಿಧರನು ತಾಬಾ ರೋಟು—ಬಿಣ್ಣಿಗಳನ್ನು ತೆಗೆದನು. ಇಬ್ಬರೂ ತಿಂದು ಚಹ ಕುಡಿದರು. ಶಶಿಧರನು ಅವಕ ಕೈಯಲ್ಲಿ ಅಡಿಕೆ—ಯಾವಕ್ಕಿಗಳನ್ನುಡುತ್ತ, ಅವಕನ್ನು ನೋಡಿ, ಬಿದ್ದು ಬಿದ್ದು ಒಮ್ಮೆಲೇ ನಗಹತ್ತಿದನು. ಪ್ರೇಮಾ “ಯಾರೆ? ಏನಾತು?..ಯಾವಾಗಿದ್ದೂ ಸಿಂದ ಹಿಂಗಡ ಇಂಷ್ಟಿ..ಸುಮೃಸುಮೃಸ ನಕ್ಕನಕ್ಕು ನನ್ನಷ್ಟು ಅಳಿಸಿದೆಂದ್ರ ಸಿನ್ನ ಹೊಟ್ಟಾಗ ಧಣ್ಣಾ..ಗಾಗತದ!..”..ಮತ್ತೆ ಖೊಳ್ಳಿದು ನಕ್ಕನು: “ಬಾಯ್ಲಿಸಾಕೇಬ್ಬಿ ಚಹಾ ಮಾಡಿರಂತ ಮಂದಿಗೆಲ್ಲಾ ಗೊತ್ತಾಗ ಬೇಕ ಕಾಣಸ್ತಾದ. ಗಲ್ಲಕ್ಕು ಕಪ್ಪು ನೋಡಿಕೊಂಡು. ” ಟಾವೆಲಿನಿಂಜ ಬರೆಸಿಕೊಂಡು “ಹೋತ್ತ? ” ಅಂದಜು. ಮತ್ತೆ ನಗಸವಿಗಾರಂಭ. “ಯಾಕೊಂಡ ಶಶಿ? ನಾ ಹೊಗ್ಗೇನ್ನೋಡು.” “ಅಲ್ಲಾ—ಎಡದ ಗಲ್ಲಾ ಬಿಸಿಗೊಂಡಿ..ಹೂಂ..ಬಿಲದ ಗಲ್ಲಕ್ಕು ಕಪ್ಪಿಟಗೊಂಡು!..ಅದಕ್ಕು ಸಕ್ಕು.” ಮತ್ತೆ ಬರೆಸಿ, “ಹೋತ್ತ ಆಗರ? ” ಮತ್ತೆ ನಗಹತ್ತಿದ್ದ. ಮೊರೀ ಕೆಂಪೇರಿಸಿಕೊಂಡು ಅತಿತ್ತ ಹುಡುಕಾಡಿ, “ಕನ್ನಡೀ ಸುದ್ದಾ ಟ್ರೀಕಿನ್ನಾಗಿಡತೇದೇನು? ” “ನಿಮ್ಮ ಹಿಂದು ಅದ ನೋಡಿ ಬಾಯ್ಲಿಸಾಕೇಬಿ.” ಕನ್ನಡಿ ನೋಡಿದಜು—ಮುಖವು ಸ್ವಜ್ಞವಾಗಿತ್ತು. “ಸಾಕ ಬಿಡು ನಿನ್ನ ಇಂಷ್ಟಿ—ಪ್ರೋಗ್ರಾಂ ಸೀವು ಗಂಡಸಲ್ಲಾ ಯಾವಾಗಿದ್ದೂ ಇಂಷ್ಟಿ ಮಾಡಾವು—ಆದಕಂತ ದೇವು ಸಮ್ಮಾ ಗಲ್ಲಾ ಯಾವಾಗಿದ್ದೂ ಇಲ್ಲೋ ಇಂಷ್ಟಿ, ಗಂಡಸರ ಗಲ್ಲಕ್ಕು ಕಾಯಂ ಕಪ್ಪು ಹಚ್ಚಿ ಬಿಟ್ಟಾಪ್ಪಿ ನ್ನೋಡು! ದಿನಾನೂ ಬ್ಲೀಡ್ ತಗ್ಗೊಂಡು ಎದ್ದುಕೂಡ್ಲೀ ಸೋಡಿಸಿ ಬುರುಗಾ ಹಚ್ಚಿ ಹಚ್ಚಿ ಬಿಟ್ಟಾಗ ಮಾಡೇ ಮಾಡತೇರಿ, ಸಂಜೀ ಅಂಬೋದ ರೊಳಗ ಮತ್ತೆ ಕಪ್ಪು!”

“ಪ್ರೇಮಾ, ಹೀಗೆ ಮಾತಿನಾಗ ಸೋಲಸ್ತೀರಂತ, ಉಂಗಸರಿಗೆ ಎದ್ದಾಗ್ಗೆ ಕಿಲಸಬಾರ್ಡಂತಾರ ನ್ನೋಡು ಗಂಡಸರು”..ಇಬ್ಬರೂ ಬಿದ್ದು ಬಿದ್ದು ನಕ್ಕರು ಎಳೆಮಕ್ಕಳಂತೆ. ಅಷ್ಟರಲ್ಲಿ ಹಾನ್ ಕೇಳಿಸಿತು. ಇಬ್ಬರೂ ಗಾಬರಿಯಾದರು. ಆ ಮುಂದರನ್ನೂ ಹೊರಗೆ ಕಾರಿನಲ್ಲಿ ಕುಳಿರಿಸಿ ಮೈಮರತೆದ್ದುಕ್ಕೆ ಪಶ್ಚಾತ್ತಾಪವಟ್ಟು ಹೊರಗೆ ಬಂದು ನೋಡುತ್ತಾರೆ: ಎದುರಿಗೆ ಕಾರು ಬರುತ್ತತ್ತು.

ಪ್ರೇಮಾ ಕೇಳಿದಳು “ ಯಾಕೇನೇ ಪಶ್ಚಾಮು! ಅಪ್ಪ, ಶಾಂತಾ ೧೬೫  
ಎಲ್ಲಿ? ಸಿಂಹಾಸನಿಗೆ ಹೋದೆಹ್ಲೀ ಏನು ಮತ್ತು ಅಪ್ಪ? ” “ ಇಲ್ಲಿ. ಸೀವು  
ಇಳಿದ ಕೊಡ್ಡು ಸುಮುಸು ಕೊತೇನಾಗ್ಯಾಡೇದು? ಅವರ ಜವಾಹಿಹಾ  
ಆಗಿ ಬರೋತ್ತನಕಾ ಕುಚೆ ರಿಮುವ್ ವಾಹಾಡಿಸಿ—ಸಮೃಸ್ತಿ ಬಿಟ್ಟು ಬಾ  
ನಡಿಇಂದ್ರು.. ಹೋಗಿದ್ದೆ.. ”

ಪ್ರೇಮಾನ ಜೀವದಲ್ಲಿ ಜೀವ ಬಂಿತು. ಸನೇಪಾ ಎಂಬೊವರೆಗೆ  
ಮುಗಿಯಿತು. ಕಲಾಪತ್ತಿಭಾಯಿಯು ತಿರುಗಾಡಲಿಕ್ಕೆ ಬರಲ್ಪೆಟಲ್ಲಿ.  
“ ಸಣ್ಣ ಹುಡುಗರೋಳಗ ನಂದೇನಂದ? ” ಎನ್ನುತ್ತ ಮನಗೆ ಹೋಗಿ  
ಸ್ವಸ್ಥವಾಗಿ ಮಲಗಿದಳು.

ನಾಲ್ಕುರೂ ಕೂಡಿ, ಬಂದು ಹೋಟಲನಲ್ಲಿ ಹೋಕ್ಕು ಮೊಟ್ಟೆತುಂಬ  
ಫಲಾಹಾರ ಬಿಗಿದರು. ಕಾರು ಹೋಸ ಹುರುಪಿನಿಂದಲೇ ಏನೋಲೇ,  
ವೇಗದಿಂದ ಸಮುದ್ರದ ದಂಡಗೆ ಬಂದಿತು. ಶಾಂತಿಗೆ ಕಾರಿಸಲ್ಪಿಯೇ  
ಕುಳ್ಳಿರ ಹೇಳಿ, ತಾವು ಸ್ವಲ್ಪ ಸತ್ಯದಾಟಕೊಂಡು ಬರುವದಾಗಿ ಹೇಳಿ,  
ಇಬ್ಬರೂ ಮುಂದಕ್ಕೆ ಹೋಗೋ, ಬಂದು ಬಂಡೆಗಲ್ಲ ಮರೆಗಿ— ಉಸು  
ಕಿಸಲ್ಪಿ ಕುಳಿತರು. ರಮ್ಯಾವಾದ ಬೆಳವಿಂಗಳ ಸೋಟದಲ್ಲಿ ಇಬ್ಬರೂ  
ಕೆಲಪೋತ್ತು ಸ್ತುಭಿರಾಗಿದ್ದರು. ಧಾರಲ್ಲಿಂದು ತೆರೆಯೋಂದು ಸಮುದ್ರ  
ನಾಥನ ಹೃದಯದಿಂದ ಮೇಲಕ್ಕೆದ್ದಿತು. ಇತ್ತು ಶಶಿಧರನ ಹೃದಯದ  
ಕ್ಷೀರಸಾಗರದಿಂದಲೂ ಪ್ರೇಮಸುಧೀಯ ಬಂದು ದೊಡ್ಡ ತೆರೆಯು  
ಮೇಲಕ್ಕೆದ್ದಿತು. ಅದರೊಡನೆಯೇ ಅವನ ಬಳಗ್ಗೆಯು ಫಕ್ಕಸೆದ್ದು,  
ಪ್ರೇಮಾನ ಬಳಗ್ಗೆಯನ್ನು ಗಟ್ಟಿಯಾಗಿ ಒಡಿಯಿತು.

ಪ್ರೇಮಾ ತನ್ನ ಮೇಲೆ ಏನೋಲೇ ಅನಿಷ್ಟ ಬದಗಿತೆಂಬ ಭಯದಿಂದ  
ಬೆಚ್ಚಿಬೆದರಿದಳು. “ ಶಶಿ—ಇದೇನು—ಶಶಿ? ಬಿಡೂ. ಕೈ ಬಿಡೂ.  
ಬಂದು ದಿವಸ್ ಸಹ ನೀ ಹಿಂಗ ಮಾಡಿದಾಂವಲ್ಲಾ, ಸಮೃಪ್ಪಸಂಘಾಕೇ  
ಮನಿವಳಿಗಿದ್ದ ಬಂದಿನಾನೂ ಇಂಥಾ ಪ್ರಸಂಗ ನನ್ನ ಮಾತ್ರಾಲೆ ಬರಲಿಲ್ಲಾ. ಪರಮಾತ್ಮಾ  
ಕಾಯಕೋತ್ತ ಬಂದಾನ. ಒಗತ್ತಿನೋಳಗ ಎಂದಾರ, ಯಾವ  
ಮಹಾರಾಯನರ ಲಗ್ಗು ಮಾಡಿಕೊಳ್ಳಿಕ್ಕೆ ಸಿದ್ಧಾದ್ರು, ಆ ಹೋತ್ತು ಮಾತ್ರ  
ನನ್ನ ಕೈ ಅವನ ಕೈಯೋಳಗ ಬಿಡ್ಡೀತೂ ಹೊರತಾಗಿ, ನಾ ಅಸ್ಯಧಾ ಪ್ರ  
ಇಂಥಾ ಮಾತಿಗೆ ಒಪ್ಪಲಾರೆ. ಬಿಡೂ ನನ್ನ ಕೈ! ”

“ಬಾಯಿಸಾಹೇಬರ, ಇವೊತ್ತು ಶಶೀ ಅಂಥಾವ್ಯಾದ; ತಮಗಲಾಷ್ಟು ಗಲಿಕ್ಕೆ ಸಿದ್ಧಾಗಾಂತರ-ಅದಕಂತ ಪರಮಾತ್ಮ ಅವನ ಕೈಯೊಳಗ ನಿಮ್ಮ ಕೈ ಕೊಟ್ಟಾನೆ. ಪ್ರತಿಯೊಬ್ಬ ಮನುಷ್ಯನ ಕೀರ್ತಿ, ಕುಲದ ಮೇಲಲ್ಲಾ, ಶೀಲದ ಮ್ಯಾಲದ. ಜಾತಿ ಮೇಲಲ್ಲಾ, ಸೀತೇಮ್ಯಾಲದ. ಅಂತ, ಸವಾ ಒಕ್ಕೆಲ್ಲಾ ತಿಳಿಲಂತ, ಮೂಂಬಯಿಯಂಥಾ ಹೊಡ್ಡ ಪಟ್ಟಣದೊಳಗ ಹೊಡಲನೇ ಉದಾಹರಣ ಹಾಕಿಕೊಡತೇನಿ ! ”

“ಶಶಿಧರಾ ! ನನ್ನ ಚಾಷ್ಟೀ ಮಾಡತೀದ್ಯಾ ? ನನ್ನ ನೀ ಮದಿವಾಗ್ಯ ಗೋದಂದ್ರ ಏನಿದು ? ನನ್ನ ಮನಸೀನ ಪರಿಕಾವ್ ನಡಿಸೀದ್ಯಾ...? ” ಮೂರೆ ಕೆಂಪೇರಿ ಅಭಯತ್ತಿದಳಿ. “ಪ್ರೇಮಾ, ಖರಿ ಹೇಳ್ತೇನಿ-ಸತ್ಯ ವನ್ನು ಸ್ತುಪಿಸಿ ಹೇಳ್ತೇನಿ-ಅದಕ್ಕೂ ನಿನ್ನ ಇವೊತ್ತು ಇಲ್ಲಿ ಕರಿಸಿಗೊಂಡೇನಿ. ಇಷ್ಟು ನನ್ನ ಹೃದಗತಿನಿನ್ನ ಮೂಂದ ಬಿಚ್ಚಿ ಟ್ಯೂ, ಸನ್ನ ಸಮ್ಮತೀನೂ ಪಡದ ಹೊರತು ನನ್ನ M. A. Papers satisfactorily solve ಮಾಡೋದು ಶಕ್ಯ ಇಲ್ಲಾ. ಇಕ್ಕೋ! ಇದು ನನ್ನ ಧರ್ಮಪಂಚನ. ” ಅವಳ ಕ್ಷೇತ್ರ ಮೇಲೆ ಕೈ ಹಾಕಿದನು.

ಪ್ರೇಮಾನಿಗೆ ನಿಚವಾದ ಆಸಂದವಾಯಿತು. ಕ್ಷೇತ್ರಕಾಲ ಅವನ ಕೈಯಲ್ಲಿದ್ದ ತನ್ನ ಕೈಯನ್ನು ಅಲ್ಲಿಯೇ ಮರಿತು, ಆಸಂದದಲ್ಲಿ ಮಗ್ನಿ ಖಾಗಿದ್ದಳಿ. ಶಶಿಧರನು ಸುಮತ್ತನೆ, ಅವಳ ಮೂಲವನ್ನು ನೋಡು ತ್ತಿದ್ದನು. ಮತ್ತೊಂದು ತೆರೆಯು ಧಡಲ್ಲಿಂದು ಎದ್ದು, ಮನಸೀಗೊಂಡು ಹೊತ್ತಾಯಿತೆಂದು ಇಬ್ಬರನ್ನೂ ಎಚ್ಚರಗೊಳಿಸಿತು. ಇಬ್ಬರೂ ಹೊರಡಲನುವಾದರು.

“M. A ದ ಪೇರರು ಬಿಡಿಸಲಿಕ್ಕೆ ಈಗರ ಮನಸೀಗೆ ಅಸುಕೂಲ ಆತ್ಮೋ ಇಲ್ಲೋ ನಿಮಗ ? ” “ಓಹೋ, ಆಗದೇನು, ರಾಜೀಸಾಹೇಬ ? ನಿಲ್ಲಿರಿ, ಏನೋ ಪಿಸುಗುಡಲಿಕ್ಕೆ ಹತ್ತಾರ-ಯಾರೋ... ”

ಇಬ್ಬರೂ ತಡೆದರು; ಇದು ಮರಿಗೆ ನಿಂತರು. ವಿಶ್ವಾಮನು ವೇಳಿಬಾರಿನಲ್ಲಿಯೇ ಕುಳಿತದ್ದಾನೆ. ಶಾಂತಿಯು ಕೆಳಗೆ ಸಿಂತಿದ್ದಳಿ. ವಿಶ್ವಾಮನು ತನ್ನ ರಡುಕೈಗಳಿಂದ ಅವಳಕೈಗಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ.. “ಅಗ್ನನ ಹೇಳಿ ಶಶಿಧರಾಯರ ಸಂಗಡ ಪ್ರೇಮಾ ಬಾಯಾರ ಲಗ್ಗಾದ್ವಾರ, ನನಗ ನೀ ಮಾಡಿಕೊಳ್ಳುವಾಕ್ಕೋ ಇಲ್ಲೋ ! ”

“ಹೊನ್ನಿಗೆ ಅವರ್ದುಕರ ಮುಂಚಾಗ್ಗಿ, ಆ ಕಲಾವತ್ತಿಬಾಯಾರ ಕಿಟಕಿಟಿ ಯೈಳಿಂದ ಪಾರಾಗ್ಗಿ ನನ್ನ ಪ್ರೇಮಾಭಾಯಾರು. ಅಂದು ನಾ ಖರೀ ಅಂದೂ ನಿನ್ನ ಲಗ್ಗಾಗೆಂದೇನಿ. ಲಗ್ಗೂ ಕೈ ಬಡ್ಡಿ... ಅವರಿಬ್ಬು ಬರೂಹೊತ್ತಾತ್ತೂತ್ತೂ.”

“ಕೇಳಿದಿರಾ, ನಮ್ಮ ಲಗ್ಗುದ ಮಾನ್ಯಲೆ ಇವರಿಬ್ಬರ ಆಯುಷ್ಯ ಅವಲಂಬಿಸೇದ !” “ಆಗಾಗಲೆ ಬಹುಪಜನ ಹಣ್ಣಿದೆಲಾಲ್ !” ಸಂಗೀತ ನನ್ನ ಗುಣಗುಣಿಸುತ್ತೆ ಪ್ರೇಮಾ ಬರಹತ್ತಿದಳು. ಇಬ್ಬರೂ ಬೇರೆ ಯಾದರು. ಏಶಾಮನು ವೋಳಿಬಾರಿಗೆ ಕೇಲಿ ಕೂಡತೊಡಗೊದನು. ಇಬ್ಬರೂ ಬಾದು ಕುಳಿತರು. ಹಾಸ್ಯ ಹಾಕಿ ವೋಳಿಬಾರು ಬಿಟ್ಟಿನು. ದಾರಿಯಲ್ಲಿ ರೋಗಹೋಗುತ್ತು ಶಶಿಧರನ ಕಡೆಗೆ ಪ್ರೇಮಾ ಕೃತಜ್ಞತೆ ಯಿಂದ ನೋಡುತ್ತಿದ್ದಳು. ಶಶಿಧರನು ಮುಂದೆ ಒಂದು ವಾರದವರಿಗೆ ತನ್ನ ಬೆಟ್ಟಿಯ ಅವೇಕ್ಷೆ ಮಾಡಬೇಡವೆಂದವಳಿಗೆ ಹೇಳಿದನು.

ಮುಂದೆ ನಾಲ್ಕುರು ದಿನಗಳು ಕಳೆದವು. ಪ್ರೇಮಾ ಆಗ ವಾತ್ರ ಹೊಟ್ಟಿತ್ತಂಬ ಉಳಿವಾಡಹತ್ತಿದಳು. ಕಣ್ಣುಂಬ ನಿದ್ರೆ ಮಾಡಹತ್ತಿದಳು. ಸಾಯಂಕಾಲಕ್ಕೆ ದಿನಾಲಂಬ ತಾಯಿಯನ್ನು ಕರೆದುಕೊಂಡು ತಿರುಗಾಡಹತ್ತಿದಳು. ಒಂದು ದಿನಸ ಅವಳ ಮನಸು ಪ್ರಶಾಂತಪದ್ಧ ಸಮಯವನ್ನು ರಿತು, ತನೆನ್ನುಡನೆ ಶಶಿಧರನು ಮದುವೆಯಾಗಲೊಪ್ಪಿದ ಪ್ರಸಾರಪವನ್ನೆತ್ತೆ ಎಲ್ಲವನ್ನೂ ಹೇಳಿದಳು. ಕಲಾವತ್ತಿಬಾಯಿಗೆ ಆಕಾಶವು ಮೂರ್ಕೆ ಬೆರಳು ಉಳಿದಂತೆ ಕಂಡಿತು. ಹರುಷದಲ್ಲಿ ಓಲಾಡಹತ್ತಿದಳು.

“ಅಯ್ಯಾ ಸಮ್ಮಾಪ್ತಾ ! ಭಾಳ ಭಳೇ ಆತ ಪಿಡ - ನಾವು ತಾಯಿ- ಮಗಳು ಅವನ ಕಾಲೇಂಸ ಧನ್ಯ ಆದ್ವಾಂಗಾದ್ವೀ-ನನ್ನ ಆಸ್ತೀಯೆಲಾಲ್ಲಿನಿಮ್ಮಿಬ್ಬರಿಗೆ ಕೊಟ್ಟು, ಹಾಕಿದಾಗ ಒಂದ ತುತ್ತು ಉಟ್ಟಾ ಮಾಡಿ- ಕೊಂಡಿರತ್ತೇನಿ.”

“ಅವ್ಯಾ- ಸಮ್ಮ ಆಸ್ತೀ ಬೇಡ್ಲಿಕ್ಕೆ ಅವರಿಗೇನ ಕಡಿಮ್ಮಾಗೇದ ?” ಎನ್ನುತ್ತೆ ಅವನ ಪ್ರವರ್ಚ ಇತಿಹಾಸವನ್ನೆಲಾಲ್ಲಿ ಒಂದೂ ಬಿಡದಂತೆ, ಅವನು ಹೇಳಿದ ಹಾಗೆಲ್ಲ ಹೇಳಿದಳು. ಒಂದು ತಿಂಗಳೊಷ್ಟುತ್ತಿನಲ್ಲಿ ಇಬ್ಬರ ಪರೀಕ್ಷೆಯ ಫಲಿತಾಂಶವಾಯಿತು. ಇಬ್ಬರೂ ಹೆಲ್ಲುರಗತಿಯಲ್ಲಿ ಉತ್ತೀರ್ಣರಾದರು.

೪೯ ಮರುವಾರನೇ ಕಲಾವತಿಬಾಯಿಯ ಬಾಗಿಲ್ಲಿ ದೊಡ್ಡ ಹಂದರ.  
ಸ ಪ್ರೇಮಾ-ಶಿಥಿರರ ಮದುವೆಯು ತೀರ ಹೊಸತರದ್ದಾಗಿ ಬಹು ಸದಗರ  
ಶಿ ದಿಂದ ಜರುಗುತ್ತು. ಮದುವೆಗೆ ನಾಶಿಕದ ವಿನಾಭಿವಾ ಆವರು ( ಶಿಥಿರನ  
ವಿನಾಯಕ ) ಆದರಪೂರ್ವಕವಾಗಿ ಬಂದಿದ್ದರೆಂದು ಮದುವೆಗೆ ಏಕೇವ  
ವಾಗಿ ಕಚೇಯೇರಿದ್ದಿತು. ಉರೋಳಿಗಿನ ದೊಡ್ಡ ದೊಡ್ಡ ಪ್ರಮು  
ಖರೂ, ಸುಧಾರಕರೂ ಮದುವೆಯ ಮಂಂಟಪವನ್ನು ಸುಶೋಭಿತ  
ಗೊಳಿಸಿದ್ದರು. ದಕ್ಷಿಣ-ತಾಂಬೂಲದಾಸಕ್ಕಾಗಿ ಬ್ರಾಹ್ಮಣ-ಮುತ್ತೆ  
ದೆಯರೂ, ಅನ್ನದಾಸಕ್ಕಾಗಿ ಯಾಜಕರೂ ಎಷ್ಟೋ ಬಸರು ಜಾತ್ರೆಯಾಗಿ  
ಸರೆದಿದ್ದರು. ಮದುವೆಯ ಮರುದಿವಸ ಇಬ್ಬರ ಸ್ನೇಹಿತವರ್ಗಕ್ಕೂ  
ಒಂದು ಸಂತೋಷಕೂಟವನ್ನು ಪರಾಡಿಸಲಾಯಿತು.

ಮರುವರುನುನೇ ಇಬ್ಬರ ಪ್ರೇಮದ ಕುರುಹು ಎಂದು ಒಂದು  
ಕನ್ನಾರತ್ವವಾಯಿತು. ಒಂದು ದಿವಸ ಬೇಬಿಯನ್ನು ಕರೆದುಕೊಂಡು  
ಇಬ್ಬರೇ ತಿರುಗಾಡಲಿಕ್ಕೆ ಹೋಗಿದ್ದರು. ಪ್ರೇಮಾಸಿಂದ ಮಾತಿಗೆ  
ಮೊದಲಾಯಿತು.

“ ಅಂತೂ ಇಷ್ಟ್ಯು ಸುಖದ ದಿವಸಾ ನಾ ಕಾಣತೇಸಂತ ಸಸಗೇಸ  
ಅನಿಸಿದ್ದಿಲ್ಲಾ....”

ಶಿಥಿರನೆಂದನು. “ ಇನ್ನೂ ಮುಂದ ಸೋಡಿಯಂತ ಸಮ್ಮ  
ಬೇಬಿ ಕಾಲ್ಪನಾ ! ನಿನ್ನ ಮಾತ್ರೇನ ಸ್ವೇಧ, ಪ್ರೇಮಾ ಇಚ್ಚಿ..?”

“ ಆಹಾ, ಏನ ಹೇಳಿಬಿಟ್ಟಿ, ಮಂಗ ಸೋಡಿ, ಸಿಮ್ಮಾಂಗ  
ಅದನೋ ಇಲ್ಲೋ ತುದಿಯಲ್ಲದ್ದು?...”

“ ಕಣ್ಣಿರ ನಿನ್ನಾಂಗವನೋ ಇಲ್ಲೋ !....”

“ ಹಾ, ಅದು ಮಾತ್ರ ಖರೇ..” ಹೀಗೆಯೇ ಹರಟುತ್ತಲಿದ್ದ,  
ಇಬ್ಬರ ಸದುವೆ ಆಡುತ್ತು ಯಾರ ಗೋಜಿಗೂ ಹೋಗದೆ ಕುಳಿತ್ತದ್ದ ಬೇಬಿ  
ಯನ್ನು ಮುತ್ತಿಡಲು ಆವಳ ಲರಡೂ ಗಲ್ಲಿಗಳಿಗೆ ಇಕ್ಕಿಡೆಗಳಿಂದ  
ಇಬ್ಬರೂ ಬಾಗಿದರು. ಆದರೆ ಆ ಪುಟ್ಟ ಬೇಬಿಯೆಂತಹ ಕಳ್ಳಿ! ತಂಡೆತಾಯಿ  
ಗಳು ಒಮ್ಮೆಲೇ ಹಿಗೆಕೆ ತನ್ನ ಮೇಲೆ ಮುತ್ತಿಗೆ ಹಾಕಿದರೆಂದು ಗಾಬರಿ  
ಯಾಗಿ, ಪಟ್ಟನೆ ತನ್ನ ಮುಖವನ್ನು ಹಿಂದಕ್ಕೆ ತೆಗೆದುಕೊಂಡು ಬಟ್ಟಳು!

# ಒಂದು ಫೋನ್

ಪತಿಯಿಲ್ಲದ ಸತಿಯು ಒನ್ನೆ ಏಕೆ ಎಂದು  
ಪಾರ್ಷಿವ ನೀಗುತ್ತಿರುವ ಸತಿಗೆ ಪರಮಾನಂದಿಂದ  
ಇದದಂಪತ್ತಿಗಳು, 'ಶ್ರೀಸ್ವಾಹರಸೀನರಿ'ಯಾಗಿ  
ಬಂದ 'ಶಿವ-ಪಾರ್ವತಿ'ಯರಂತೆ ಕಾಣು  
ವರು. ಇದರಿಂದ ಗಾಬರಿಯಾದ ತರುಣಿ  
, ಶಿವ-ಪಾರ್ವತಿ ಯರ ಆದರದ ವಾತಿನಿಂದ  
ಅವರ 'ಕೈಗೊಂಬೆ'ಯಾಗುವಳು. 'ಅಬ  
ಲೋದಾಧರಕ ಅಣ್ಣ'ನಿಗೆ ಇದು ಇಷ್ಟವೇ.

ಕರ್ತೆಗಾತ್ರಿ

ಶ್ರೀಮತಿ “ ಮಾಲಕ್ಕು ”

ಶ್ರೀಮತಿ “ ಮಾಲಕ್ಕು ” ಇವರು ಮೂಲತಃ ವಿಜಾಪುರ ಜಿಲ್ಲೆಯವರು. ಉತ್ತರ ಕನಾರಬೆಕ್ಕದಲ್ಲಿ ಪ್ರವಾಸ ಮಾಡುತ್ತಿರುತ್ತಾರೆ.

ಇವರು ಬರಹಗಾರರೆಂದು ಮುಂದೆ ಬಂದವರಲ್ಲ. ಜೀವನದೊಳಗ್ಗಾನ ಕಷ್ಟಗಳ ಪ್ರತ್ಯೇಕ ಅಸುಖವ ದಿಂದಲೂ. ಸಂಸಾರದ ಸೂಕ್ಷ್ಮವೇ ಲೋಕನ ದಿಂದಲೂ ಪ್ರಾಪ್ತಜಿಕರಬಗ್ಗೆ ಒಂದು ಕನಿಕರನೂ ಸನ್ಯಾಗಿದ ಬಗ್ಗೆ ಒಂದು ನಿವೇಕವೂ ಅವರಲ್ಲಿ ಉದಿಸಿದೆ. ಅದು ಅವರು ಬರೆದಿಟ್ಟು ಆತ್ಮಜರಿತ್ತು, ದಿನವಹಿ ವೋದಲಾದವುಗಳಲ್ಲಿ ಕಂಡುಬರುವದು.

ಅವರ ಈ ಲೇಖನವು ಪತ್ರರೂಪದಲ್ಲಿದು ಒಂದು ಜೀವನದ ಕರುಣಕಥೆಯನ್ನು ಪೂರ್ಣಿಂಳಿಸುತ್ತಿರುತ್ತಾರೆಯಲ್ಲಿ—ಇಂದಿನ ರೂಪದಲ್ಲಿ ಚಿತ್ರಿಸುವದು. ಇವರ ಉಚಿದ ಲೇಖನಗಳು ತಕ್ಷಣ ಒಪ್ಪವನ್ನು ಹೊಂದಿ ಮುಂದೆ ಪ್ರಕಟವಾದರೆ ಉತ್ತರ ಕನಾರಬೆಕ್ಕದ ಹಳ್ಳಿಗರ ಜೀವನದ ಒಂದು ಕರುಣ ದಾರುಣ ಚಿತ್ರನು ಕನ್ನಡಿಗರ ಕಣ್ಣಿದಿರು ಕಬ್ಬಿದಂತಾದೀತೆಂಬ ಆಶೇಯಿದೆ.

## ಅಣ್ಣ,

ನಿನ್ನ ಕಾಗದ ತಲಪಿತು. ನೀನು ಅವುರಾವತೆಯಿಂದ ದಿಲ್ಲಿಗೆ ಬಂದ ಸಂಗತಿಯಂಥ ಬಂದ ದಿನಸವೇ ನಿನ್ನ ಮನೆಯಲ್ಲಿ ಸರೆದ ಸಭೆಯ ವಿಚಾರವೂ ತಿಳಿದು ಒಹಳ ಸಂತೋಷವಾಯಿತು. ನಿನ್ನ ಪ್ರೀತಿಯ ಕರೆಗೆ ನಾನು ನನ್ನ ಪತಿಯೊಜನೆ ಸಕಾಲಕ್ಕೇ ಹೊರಟಿ. ಆದರೆ ಧಾರಿಯಲ್ಲಿ ಸಡೆದ ಬಂದು ಘಟನೆಯಿಂದ ನಿನ್ನ ಡಿಗೆ ಬರಲು ತಡೆಯಾಯಿತು.

ನಾವು ಆಕಾಶಯಾನದಿಂದ ಬರುತ್ತಿರುವಾಗ ಆಡಮಿಯಲ್ಲಿ ಬಂದು ಭೀಕರ ಧೃತ್ಯವನನ್ನು ಕಂಡೆವು. ಮಧ್ಯಾಹ್ನದ ಉರಿಬಿಸಿಲು. ಅದರಲ್ಲಿ ಬೇಕಾಗಿ ವಾಡಿದ ದೊಡ್ಡದೊಂದು ಕಿಂಚ್ಚು. ಅದರ ಮುಂದೆ ಒಬ್ಬ ಎಳೆ ವಯಸ್ಸಿನ ತರುಣಿ ಕೈ ಮುಗಿದು ನಿಂತಿದ್ದಳು. ಆಕಾಶದ ಈ ಧೃತ್ಯವು ನನಗೆ ಕಾಣುತ್ತಲೇ ನನ್ನ ಪತಿರಾಯಾರಿಗೆ ನಮ್ಮುಂದು ನಿಂತಿದ್ದಳು. ಅದರಂತೆ ನಮ್ಮು ಏಮಾನವು ಅಲ್ಲಿ ಇಳಿಯಿತು.

ನಾನು ಆತ್ಮರದಿಂದ ಕೆಳಗಿಳೆದು ಅವಳ ಸನಿಯಕ್ಕೆ ಹೋಗಿ ಅವಳ ಕೈಹಿಡಿದೆ. ಅವಳು ಬಹಳ ಗಾಬರಿಯಾದಳು. ಕರ್ಕಾವಿಕ್ಕೆಯಾಗಿ ನಾವು, ನಮ್ಮ ವಾಡನ, ಎಲ್ಲ ಸೋಡಿ ಮತ್ತಿತ್ತಮಟ್ಟ ಉಂಟಿ ನಡುಗಹತಿತ್ತದಳು. ನಾನು ಅವಳ ಮೈಯದಪತ್ತು “ಏನಕ್ಕೂ ಇದು” ಎಂದೆ. ಅವಳು ಅದೇ ಪ್ರಶ್ನವಾಡುವಂತೆ ಸನ್ನಸ್ನು ಸೋಡಿದಳು. ನಾನು “ನಾವು ಪ್ರವಾಸಿಗಳು, ದಿಲ್ಲಿಗೆ ಹೊರಬಿದ್ದೇವೆ. ಮೇಲಿನಿಂದ ಸಿನ್ನಸ್ನು ಸೋಡಿ ಇಳಿದೆನು. ನೀನು ಇಲ್ಲಿ ಯಾಕೆ ಬಂದಿರುವೆ? ನಿನ್ನ ಉರಾವುದು? ನಿನಗೆ ಬಂದ ವಿವರತ್ತು ಏನು? ಇದನ್ನೆಲ್ಲ ಏನು ವಾಡುತ್ತಿರುವ ಹೇಳು” ಎಂದು ಆದರದಿಂದ ಅವಳನ್ನು ಒತ್ತಿರದಲ್ಲಿ ಕೂಡಿಸಿಕೊಂಡು ಕೇಳಿದೆ.

ಅವಳು “ತಾಯೇ, ಪುರಾಣದಲ್ಲಿ ಕೇಳಿದ್ದೀ: ಅಬಲೆಯರ ಪ್ರಾಣರಕ್ಷಣೆಗೆ ದೇವ ಟೊಂಕಕಟ್ಟಿರುವನೆಂದು; ಅವರ ಏವತ್ತಾರುಲದಲ್ಲಿ ಅವರಿಗೆ ಪ್ರತ್ಯಕ್ಷಾನಾಗಿ ಬೇಡಿದ ನರವನ್ನು ಸೇಡಿ ರಕ್ಷಿಸುವನೆಂದು. ಇಂದಿನ ನಾಟಕಗಳಲ್ಲಿ ಆ ಪುರಾಣದ ಕಲ್ಪನೆಯ ಭಾಯೆಯನ್ನು ಮಾಡಿ ಸುವ ಪ್ರಯತ್ನವನ್ನೂ ಕಂಡಿದ್ದೆ. ಆದರೆ ಅದು ಪನ್ನೂ ಒಂದು ಸಚಿತ್ತ ಕಲ್ಪನೆ ಎಂಬಂತೆ ಕಂಡಿತ್ತು. ಆದರೆ ನೀವು ಈಗ ಅಕ್ಷಾತ್ ಬಂದೊದಗಿದ್ದು ಸನ್ನಸ್ನು ಪುರಾಣ ಕಾಲದ ಭಕ್ತಿನಾಗ್ಗಿ ವಾಟಿದೆ.

“ಮಾತೆ, ಸನ್ನ ಕತೆ ಬಹಳ ತೊಡಕಿನದು. ನಿನ್ನ ಮುಂದೆ ಅದನ್ನು ಬಚ್ಚಿಡಲು ಶಕ್ಯವಿಲ್ಲ. ನನ್ನ ಪತಿ ಇಗಿನ ಸಾಧ್ಯಸಂತರ ಡಾಂಬಿಕ ವಾಯಕ್ಕೆ ಒಳಪಟ್ಟು, ಅವರ ವೇದಾಂತಕ್ಕೆ ಮನಸೋತ್ತಮ, ಒಬ್ಬ ಗುರುವಿನ (?) ಜ್ಞಾನಸರ್ವಿಧುವನನ್ನು ಮಾಡಬಹಕ್ತಿಯಿಂದ ಕೇಳಿಕೊಂಡು, ಅವಸಂತೆ ಸನ್ಯಾಸಿಯಾದರೆ ಸ್ಥಗಿದೊರಕುವದೆಂದು ಸಂಬಿ, ನನ್ನಸ್ನು ಒಟ್ಟು ಎಲ್ಲಿಯೋ ಹೋಗಿಬಿಟ್ಟು. ತನ್ನ ಇದ್ದ ಸುಖಕ್ಕೆ ಕಲ್ಪಿಸಾಕಿ, ಇಲ್ಲದ ಸುಖಕ್ಕೆ ಕೈ ಒಡಿ ಭಾರಂತಿಷ್ಟುನಂತೆ ಆ ಹೋಸಗಾರರ ಬೆಸ್ಸು ಹತ್ತಿ ಹೋದ. ಅವನು ಹೋದನೇಯೇಲೆ ನಾನು ಸಿರಾಧಾರಿಯಾಗಿ ಅವನನ್ನೇ ದೇವರೆಂದು ಸೆನಸುತ್ತು, ಪತಿ ನನ್ನ ಹತ್ತಿರ ಇಲ್ಲದೇ ಹೋದರೂ-ಅವನೆಲ್ಲಿದ್ದರೂ ಅವನು ಸುಖವಾಗಿರಲಿ, ನನ್ನ ಕುಂಕುಮ

ಸ್ವಿರವಾಗಿ ಉಳಿಯಲ್ಲಿ, ಸನ್ನ ಪತಿಯ ಎಡೆಯಲ್ಲಿ ನನಗೆ ಏವೇಕ, ಏನ್ನು  
ಗಳಿರಲು ಎಂದು ಪರಮ್ಯವವನ್ನು ಪ್ರಾರ್ಥಿಸುತ್ತು ಒಂದು ಅಬಲಾಸಂಘದ  
ಆಶ್ರಯದಲ್ಲಿ ಕಾಲಪಾಕುತ್ತಿದ್ದೆ. ಆದರೆ ನನಗೆ ಅಲ್ಲಿಯ ತಂಡವರೀ  
ಜನರ ಕೈಯೊಳಗೆ ಇರುವದೂ ಒಹಳ ಕಷ್ಟವಾಯಿತು. ದೇವಾ ಸನ್ನ  
ಜನ್ಮ ಅಡ್ಡ ಹಾದಿಗೆ ಬಿತ್ತಲ್ಲ! ಸನ್ನಸ್ನು ಅನಾಧಳನಾಗಿ ವಾಡಿದೆ  
ಕೃಷ್ಣಾ, ಈ ಭವವಾಲೆಯನ್ನು ಹೇಗೆ ಹರಿಯಲಿ? ನನಗೆ ಸೀಸಲ್ಲದೇ  
ಯಾರು ಶ್ರೀತರು ವರಿಯೇ! ನನಗೆ ಈ ಕೃತ್ತಿಮುಖನರ ಸಹವಾಸ ಬಹಳ  
ಬೇಸರಬಂದಿದೆ ಎಂದು ದಿನಾಲು ದೇವನಲ್ಲಿ ಪ್ರಾರ್ಥಿಸುತ್ತು ಕಾಲಕೆ  
ಯುತ್ತಿದ್ದೆ. ಹೀಗೆ ಇರುತ್ತಿರಲು ಸನ್ನ ಗಂಡ ಕಾಶಿಯಲ್ಲಿ ತೀರಿಚನೆಂದು  
ಸುದ್ದಿ ಒಂತು. ಈ ವೊದಲು ಅವನು ಹೇಗೂ ಬದುಕಿರುವನಲ್ಲಾ ಎಂದು  
ಪರಿಂದ ಎಂಥ ಸಂಕಟಭಂದರೂ ಸಹಿಸಿಕೊಂಡು ಪ್ರಿಯನೇ, ಸಿನ್ನ ದಿವ್ಯ  
ಜ್ಯೋತಿಃಿಯಂದ ನಾನು ಆಸಂದಿತಳೇ! ಸೀನು ನನಗೆ ವೊದಲಿಸಿಂದಲೂ  
ಸಂಸಾರಸುಖ ಸೀಡದೇ ಆ ಜನರ ಸಂಗತಿಯಂದ ಸನ್ನಸ್ನುಗಲಿದಿ, ಇದು  
ನಿನ್ನ ತಪ್ಪಲ್ಲ; ಸನ್ನ ಪೂರ್ವಭಂಗನ್ನು ದಫಿ. ಸನ್ನ ಅವರಾಧವಾದರೂ ಪನು  
ಕಾಂತಾ, ನಾನು ನಿನಗೆ ಹಿಂದಿನ ಜನ್ಮದಲ್ಲಿ ವೈರಿಯಾಗಿರಬೇಕು. ನಿನ್ನ  
ಈ ರೀತಿಯಂದ ಸನ್ನ ಜೀವನ ನಿಜವಾಗಿ ಹಾಳಾಯಿತು. ಆದಕ್ಕೆಂದೇ  
ಈ ಸಂತಾಪವು ನನಗೆ ಕೊನೆಗೆ ಫಾಟಿಸಿತು. ನಿನ್ನ ನನ್ನ ಮೇಲೆ ಸಿಮ್ಮು  
ಇದ್ದುರೆ ನನ್ನ ಜವು-ಸುಲ್ಸಿ ಸೀನು ಸುಖಿಯಾಗಿರಬೇಕಿತ್ತು. ಆದರೆ  
ಸೀನೂ ನನ್ನಿಂದ ಯಾವ ಸುಖವನ್ನು ಕಂಡಿ? ನಾನೂ ನಿನ್ನ ಭಕ್ತಿವಾಗ್ರ  
ವನ್ನು ಹಿಡಿಯಲ್ಲವಲ್ಲ! ನಾನು ಹಾಗೆ ವಾಡಿದ್ದರೆ ನಿನಗೆ ಸುಖವಾಗು  
ತ್ತಿತ್ತೇ? ಇನ್ನು ನಾನಿದ್ದು ಏನುಫಲ? ನಾನು ಇನ್ನಾದರೂ ನಿನ್ನ  
ಕಡೆಗೆ ಬರುತ್ತೇನೇ ಎಂದು ಈ ಸಿದ್ಧತೆಯಲ್ಲಿದ್ದೆ. ಆಗ ತಾವು ಬಂದು  
ತಡೆದಿರಿ" ಎಂದು ದುಃಖದಿಂದ ಹೋದಿಸುತ್ತು ಹೇಳಿದಳು.

ಅಂತಿಗೆ ಈ ಕರುಣಕತೆ ನನಗೆ ಒಹಳ ದುಖಿನನ್ನು ಅಂಟುವಾಡಿತು. ದು  
ಅವಳಲ್ಲಿ ಒಹಳ ಕರುಣೆ ಹುಟ್ಟಿತು. ಇಹಳದು ಏನು ತಪ್ಪು? ಎಂಥ ಶ  
ಗುಣವಂತೆ ಇವಳು! ಇವಳ ಗಂಡ ಇವಳ ಕ್ಷೇತ್ರಭಾಗವ್ಯಾಪ್ತಿ ಏನ್ನಿಸಿತು. ಶ  
ನ್ನ

೪೦  
“ಸೀನು ನನ್ನ ಹತ್ತಿರ ಸುಖಿವಾಗಿ ಇಡ್ದಬಿಡೆವಯೇನಕ್ಕಾ ”  
ಎಂದೆ. ಏನು ನನ್ನಲ್ಲಿ ಅವಳಿಗೆ ವಶ್ವಾಸ ಉಂಟಾಯಿತ್ತೋ ಅವಳು  
ಲೀ ಸಮ್ಮತಿಯ ದೃಷ್ಟಿಯಿಂದ ನನ್ನನ್ನು ಸೋಡಿದಳು; ಅವರನ್ನು ಸೋಡಿ  
ದಳು. “ನಾನಿನ್ನ ನಿಮ್ಮ ಕೈಗೊಂಬೆ” ಎಂಬುವಂತಿತ್ತು ಆ ಸೋಡಿ.

ಅಣ್ಣಿ, ನಿನ್ನಲ್ಲಿ ಈ ಕಾರಣದಿಂದ ಬರಲಾಗಲ್ಲ. ಸೀನೂ ಅನಾಥ  
ರಕ್ಷಣಿಸಿರುವಿ. ಅಬಲೋದಾಧಿರಕಸಿರುವಿ. ಈ ಘಟನೆ ನಿನೇ ನನ್ನ  
ಪರೀಕ್ಷೆಗಾಗಿ ದಾರಿಯಲ್ಲಿ ರಚಿಸಿದಂತೆ ಕಂಡಿತು. ಆದರೆ ನಾನು ನಿನ್ನ  
ತಂಗ; ಮರೆಯದಿರು. ನಾನು ಮಾಡಿದ ಕೆಲಸ ನಿನ್ನದು; ನಿನ್ನ ಈ ಕೆಲಸ  
ಕಾಳಿಗಿ ನಾನು ಸಿಂಶುದು ಸಿನಗೆ ಬೇಸರವಲ್ಲವಷ್ಟೇ! ಸಿನಗೆ ಈ ಸಂಗ  
ತಿಯು ತಿಳಿದು ನಾನು ನಿನ್ನ ಆ ಸವಾರಂಭಕ್ಕೆ ಬಂದಪ್ಪ ಸಂತೋಷ  
ವಾಗುವದಲ್ಲವೇ?

ಸಾಧುಗಳಿಂಬವರ ಬೆನ್ನುಹತ್ತಿ ಯಾವುದೋ ವೇದಾಂತದ  
ಭಾಾಂತಿಯಲ್ಲಿ ಕೈಲಾಗದ ಕೆಲವು ಜನರು, ಹೆಣ್ಣಿನ ಕೈಹಿಡಿದೂ ಮುಳು  
ಗಿಸುತ್ತಾರೆ—ಕೈಬಿಟ್ಟೂ ಮುಳುಗಿಸುತ್ತಾರಲ್ಲ ಈ ಜಗತ್ತಿನಲ್ಲ!

ಇತಿ ನಿನ್ನ ಸೋಡರಿ,  
ಮಾಲಾಷ್ಟಿ









